

# ಕಾಹಿತ್ಯ ಸಿರಿ

ದಶಮಾನೋತ್ಸವ

ಸಂಚಿಕೆ  
(1994-2004)

ನಂಪು



ಕರ್ನಾಟಕ ಮಳ್ಳು ಸಾಹಿತ್ಯ ಅಕಾಡೆಮಿ, ಮಂಗಳೂರು

BWP-1681  
10/10/17  
G-2338  
78/84

# ಕರ್ನಾಟಕ ಸಾಹಿತ್ಯ ಅಕಾಡೆಮಿ

ದಶಮಾನೋತ್ಸವ

ನೆಂಪು ಸಂಚಿ  
(1994-2004)



ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ  
ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಬಾಗ್,  
ಮಂಗಳೂರು - 3. ದೂರವಾಣಿ - 2459389

**'ಸಾಹಿತ್ಯ ಸಿರಿ' ಅಕಾಡೆಮಿದ ದಶಮಾನೋತ್ಸವ  
ನೆಂಪು ಸಂಚಿಕೆದ ಸಂಪಾದಕ ಮಂಡಳಿ**

ಪ್ರಥಾನ ಸಂಪಾದಕೆರ್ರೆ	:	ಡಾ. ವಾಮನ ನಂದಾವರ
ಸಂಪಾದಕೆರ್ರೆ	:	ಡಾ. ಪಾಲ್ತುಡಿ ರಾಮಕೃಷ್ಣ ಆಚಾರ್ಯ
		ಮುದ್ದು ಮೂಡುಬೆಳ್ಳಿ.
ಪ್ರಕಾಶಕೆರ್ರೆ	:	ಎಸ್. ಎಚ್. ಶಿವರುದ್ರಪ್ಪ
ಮುಖಿಚಿತ್ರ	:	ಮೋಹನ್ ಕುಮಾರ್ ಪೆಮುಂದೆ
ಮುದ್ರಣ	:	ಅರುಣಾ ಹೀಂಟಿರ್ನ ಕುದ್ರೋಳಿ, ಮಂಗಳೂರು ಪೋನ್ - 2494925



Raj Bhavan  
Bangalore

3ನೇ ಆಗಸ್ಟ್ 2004

ಎಸ್. ಚತುರ್ವೇದಿ

ರಾಜ್ಯಪಾಲರು

## ಸಂದೇಶ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ತನ್ನ ಹತ್ತು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ  
ದಶಮಾನೋತ್ಸವವನ್ನು ಆಚರಿಸುತ್ತಿರುವ ವಿಷಯ ನನಗೆ ಸಂತೋಷವುಂಟು ಮಾಡಿದೆ. ಈ ಅವಧಿಯಲ್ಲಿ  
ಅಕಾಡೆಮಿಯು ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ತನ್ನ ವಚನಸ್ವನ್ನು ಕರ್ನಾಟಕದಲ್ಲಿ ಹೇಳಿ  
ಇತರ ರಾಜ್ಯಗಳಿಗೂ ಪರಿಸುವುದು ಶ್ಲಾಘನೀಯವಾಗಿದೆ.

ತುಳು ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಯ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಅನೇಕ ಗ್ರಾಮಗಳನ್ನು  
ಗುರುತಿಸಿ ಗೌರವಿಸುವುದು ಉಚಿತವಾಗಿದೆ. ಹಾಗೆಯೇ ಬೆಳೆಕಿಗೆ ಬರುತ್ತಿರುವ ಸಾಹಿತಿಗಳು ಮತ್ತು  
ಕಲಾವಿದರುಗಳನ್ನೂ ಸಹ ಗುರುತಿಸಿ ಪ್ರೋತ್ಸಾಹ ನೀಡಬೇಕಾಗಿರುವುದೂ ಅಕಾಡೆಮಿಯ ಕರ್ತವ್ಯವಾಗಿದೆ.  
ಪ್ರಕಟಣಾ ಲೋಕದಲ್ಲಿ ಅಕಾಡೆಮಿಯ ಕೊಡುಗೆ ಜನರ ನಿರೀಕ್ಷೆಯನ್ನು ಮುಟ್ಟಾಗಬೇಕು. ಈ ಎಲ್ಲಾ  
ಕಾರ್ಯಗಳನ್ನೂ ಯೋಜನಾಬದ್ಧವಾಗಿ ಅಕಾಡೆಮಿಯು ನಿರ್ವಹಿಸುವುದೆಂದು ನಾನು ಆಶಿಸುತ್ತೇನೆ.

ದಶಮಾನೋತ್ಸವ ಸಮಾರಂಭದ ಯಶಸ್ವಿಗಾಗಿ ನಾನು ಶುಭಹಾರ್ಯಮತ್ತೇನೆ.

*T. N. Chaitanya*

(ಎಸ್. ಚತುರ್ವೇದಿ)

ರಾಜ್ಯಪಾಲರು

ಕರ್ನಾಟಕ ಸರಕಾರ



ಶ್ರೀ ಕ್ಷೇತ್ರ ಧರ್ಮಸ್ಥಳ,  
ದಕ್ಷಿಣ ಕನ್ನಡ, ಕನ್ನಡಕ್ಕ ೫೨೪೭೫೬

ಡಾ. ಡಿ. ವೆಂಕಟೇಸ್ವರಾ ರಾಯರು  
ಧರ್ಮಾಧಿಕಾರಿಯವರು

## ಸಂದೇಶ

ಕನ್ನಡಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಸಂಸ್ಥೆಯು ಹತ್ತು ವರ್ಷಗಳ ಸಾಧಾರಕ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲಾಸೇವೆಯನ್ನು ಸಲ್ಲಿಸಿದ್ದು, ದರ್ಶವಾನೋತ್ಸವವನ್ನು ಆಚರಿಸಲಿರುವ ವಿಚಾರ ತಿಳಿದು ಸಂತೋಷವಾಯಿತು.

ಸಂಸ್ಥೆಯ ಪ್ರಗತಿಗಾಗಿ ಶ್ರಮಿಸಿರುವ ಎಲ್ಲ ಸದಸ್ಯರನ್ನು ಅಭಿನಂದಿಸುತ್ತಾ ಮುಂದೆಯೂ ಕೂಡಾ ಈ ಸಂಸ್ಥೆಯ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲೆಂದು ಅರ್ಥಸ್ತೇನೆ.

ದರ್ಶವಾನೋತ್ಸವದ ಈ ಶಬ್ದ ಸಂದರ್ಭದ ಸವಿನನಪಿಗಾಗಿ ಸ್ತುರಣ ಸಂಚಿಕೆಯೊಂದನ್ನು ಹೊರತರಲಿರುವುದು ಸ್ತುತ್ಯಾಹಾವಾಗಿದೆ.

ತುಳು ಸಾಹಿತ್ಯ ಅಕಾಡೆಮಿಯ ಕಾರ್ಯ ಚಟುವಟಿಕೆ ಹಾಗೂ ಪ್ರಗತಿ ಸಾಧನೆಯನ್ನು ಪ್ರತಿಬಿಂಬಿಸಬಲ್ಲ ವಿವಿಧ ವಿಚಾರಪೂರ್ವಕ ಲೇಖನಗಳಿಂದೊಡಗೂಡಿ ಸಂಚಿಕೆ ಆಕರ್ಷಣಕ್ಕಾಗಿ ಪ್ರಕಟವಾಗಲೆಂದು ಹಾರ್ಡ್‌ಸ್ಟೇನೆ.

ಈ ದಿನಸೆಯಲ್ಲಿ ನಿಮ್ಮೆಲ್ಲ ಪ್ರಯತ್ನ ಪರಿಶ್ರಮ ಸಫಲವಾಗುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.

**ಡಿ. ವೆಂಕಟೇಸ್ವರಾ ರಾಯರು**  
(ಡಾ. ವೆಂಕಟೇಸ್ವರಾ ರಾಯರು)



ಕೊರಡಿ ಸಂಖ್ಯೆ ೫೫೮, ಮೂರನೇ ಮಹಡಿ,  
ವಿಧಾನ ಸೌಧ ಬೆಂಗಳೂರು - ೫೬೦ ೧೦೧  
ದಿನಾಂಕ ೧೯.೦೭.೨೦೦೪

ಬಿ. ಎಂ. ಐದಿನಬ್ಬಿ  
ಅಧ್ಯಕ್ಷರು  
ಕನ್ನಡ ಅಭಿಪ್ರಾಯ ಪ್ರಾಧಿಕಾರ

## ಸಂದೇಶ

ಕನಾಟಕ ತುಳು ಲಕಾಡಮಿಯು ಗ್ರಾಂ ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿನಿದಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ಕಾಗಳೇ ಹತ್ತು ವರ್ಷಗಳನ್ನು ಪೂರ್ಣವಿದೆ. ಈ ಹತ್ತು ವರ್ಷಗಳಲ್ಲಿ ಅಳಾಡಮಿಯು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳ್ಳೇ ಒತ್ತು ಕೊಡದೆ ಹಲವಾರು ಪ್ರಶಸ್ತಿಗಳು, ಕೆಮ್ಮಿಟಿಗಳು, ವಿವಿಧ ಹಬ್ಬಿಗಳ ಆಚರಣೆ, ಮಹಿಳೆಯರ ಕಾರ್ಯಕ್ರಮಗಳನ್ನು ಬರೀ ಕನಾಟಕದಲ್ಲಿ ಇಲ್ಲಿ ಹೋರಣಾಡುಗಳಲ್ಲಿ, ನಡೆಸುತ್ತಾ ತುಳುವಿನ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರಸರಿಸುತ್ತಾ ಬಂದಿರುವುದು ಅತ್ಯಂತ ಶ್ಲಾಘನೀಯ ವಿಚಾರ. ಈ ಸಂಸ್ಥೆಯು ಸಾಹಿತ್ಯ, ಸಂಶೋಧನೆ, ನಾಟಕ, ಚಲನಚಿತ್ರ, ಯಕ್ಷಗಾನ ಮತ್ತು ಜಾನಪದ ಕಲಾವಿದರನ್ನು ಗುರುತಿಸಿ ಗೌರವ ಪ್ರಶಸ್ತಿಗಳನ್ನು ಕೊಡುವುದೇ ಅಲ್ಲದೆ ದೇಶೀಯ ವಿದ್ಯಾರ್ಥಿಗಳಿಗೆ ಗೌರವ ಘಳೋಶಿಫಾರ್ ನೀಡಿ ಗೌರವಿಸುತ್ತಿರುವುದು ಮತ್ತು ಒಂದಿಗೆ ಜಾನಪದ ಪ್ರರಸ್ತಾರಗಳನ್ನು ನೀಡುತ್ತಾ ಬಂದಿರುವುದು ಸಂಸ್ಥೆಗೆ ಒಳ್ಳೆಯ ಹೆಸರನ್ನು ಗಳಿಸಿಕೊಟ್ಟಿದೆ.

ಅಳಾಡಮಿಯು ದಶಮಾನೋತ್ಸವವನ್ನು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಡಾ. ಪಾಲುದಿ ರಾಮಕೃಷ್ಣ ಆಚಾರ್ಯ ಹಾಗೂ ಶ್ರೀ ಮುದ್ದು ಮೂಡು ಬೆಳ್ಳಿ ಅವರ ಸಂಪಾದಕತ್ವದಲ್ಲಿ ಕಾವ್ಯ, ಕವಿತೆ, ಕಥೆ, ಪ್ರಬಂಧ ಮುಂತಾದ ಸಾಹಿತ್ಯ ಲೇಖನಗಳನ್ನೂ ಉಗ್ರೇಂದ ಸ್ತುರಣ ಸಂಚಿಕೆಯನ್ನು ಹೊರತರುತ್ತಿರುವುದು ಅತ್ಯಂತ ಸಂತಸದ ವಿಚಾರ. ಸಂಸ್ಥೆಯು ಇನ್ನೂ ಅನೇಕ ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿ ಶತಮಾನೋತ್ಸವವನ್ನೂ ಆಚರಿಸುವಂತಾಗಲಿ ಮತ್ತು ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರ್ಷಣೆಯನ್ನೇ.

(ಬಿ. ಎಂ. ಐದಿನಬ್ಬಿ)

ಅಧ್ಯಕ್ಷರು  
ಕನ್ನಡ ಅಭಿಪ್ರಾಯ ಪ್ರಾಧಿಕಾರ



ಕರ್ನಾಟಕ ಸರ್ಕಾರದ ಸಚಿವಾಲಯ

ಬಹು ಅಂತಸ್ಥಿನ ಕಛ್ಯಡ

ಬೆಂಗಳೂರು - ೫೬೦ ೦೦೧

ದಿನಾಂಕ : ೧೯.೦೭.೨೦೦೪


ಉತ್ತಾ ಗಣೇಶ್, ಭಾ.ಆ.ನೇ.,  
ಸರ್ಕಾರದ ಪ್ರಥಾನ ಕಾರ್ಯಾದ್ಯಾ  
ಕನ್ನಡ ಮತ್ತು ಸಂಸ್ಕೃತಿ ಇಲಾಖೆ

## ಸಂದೇಶ

ಕರ್ನಾಟಕ ತುಳುವಾಡಿತ್ಯ ಅಕಾಡೆಮಿಯ ದಶಮಾನೋತ್ಸವನ್ನು ಅಚರಿಸುತ್ತಿರುವುದು ತುಂಬಾ ಸಂತೋಷದ ವಿವರ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 1994ರಲ್ಲಿ ಸ್ಥಾಪನೆಗೊಂಡಿದ್ದು, ಅಂದಿನಿಂದ ಇಂದಿನವರೆಗೆ ರಾಜ್ಯಾಧ್ಯಂತ ಹಾಗೂ ಹೊರಸಾಡುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಹಾಗೂ ಜಾನಪದ ಸೂಗಡನ್ನು ಎಲ್ಲಿಡೆ ಪರಿಸ್ಥಿತಿಗೆ ನಿಜಕೂ ಮೆಚ್ಚಿತಕ್ಕ ಅಂತ. ಇದಲ್ಲದೆ, ಈ ಕ್ಷೇತ್ರಗಳಲ್ಲಿ ದುಡಿದ ಗ್ರಾಂಗೆ ಪ್ರತಿವರ್ಷ ಗೌರವ ಪ್ರಶಸ್ತಿ, ಗೌರವ ಘೆಲೋಶಿಫ್ಟ್, ಪ್ರಸ್ತುತ ಬಹುಮಾನ ಹಾಗೂ ಜಾನಪದ ಪುರಸ್ಕಾರಗಳನ್ನು ನೀಡಿ, ಕಲಾವಿದರನ್ನು ನಾಡಿಗೆ ಪರಿಚಯಿಸುತ್ತಿರುವುದು ಸ್ವತ್ಯಾಹಾರವಾದ ಕಾರ್ಯ. ತುಳು ಭಾಷಾ ಅಕಾಡೆಮಿಯ ಬರುವ ವರ್ಷಗಳಲ್ಲಿ ತುಳು ಭಾಷೆಯ ಅಭಿವೃದ್ಧಿಗಾಗಿ ಹೆಚ್ಚಿನ ಸೇವೆಯನ್ನು ಸಲ್ಲಿಸಿ, ಈ ದಿನಸೆಯಲ್ಲಿ ಅಪಾರ ಯಶಸ್ವನ್ನು ಗಳಿಸಲಿ ಎಂದು ಹಾರ್ಡ್‌ಸ್ಟ್ರೆಟ್, ತಾವು ಅಯೋಜಿಸಿರುವ ದಶಮಾನೋತ್ಸವ ಸಂಭೂತವು ಯಶಸ್ವಿಯಾಗಿ ನಡೆಯಲಂದು ಹಾಗೂ ಈ ಸಂದರ್ಭದಲ್ಲಿ ಹೊರತರಲಿರುವ ಸ್ಕ್ರಿಂ ಸಂಚಿಕೆಯು ಸಂಗ್ರಹ ಯೋಗ್ಯ ಕೃತಿಯಾಗಲಿ ಎಂದು ನನ್ನ ಶುಭಾಶಯಗಳನ್ನು ನೀಡಲು ಬಯಸುತ್ತೇನೆ.

ಉತ್ತಾ ಗಣೇಶ್  
(ಉತ್ತಾ ಗಣೇಶ್)

ಸರ್ಕಾರದ ಪ್ರಥಾನ ಕಾರ್ಯಾದ್ಯಾ  
ಕನ್ನಡ ಮತ್ತು ಸಂಸ್ಕೃತಿ ಇಲಾಖೆ



ಲೋಕಸಭಾ ಸದಸ್ಯರು, ಮಂಗಳೂರು  
ಡಿ.ಎಂ. ಅಧೀಕ್ಷಸು ಮಂಗಳೂರು  
ಕನಾಟಕ ರಾಜ್ಯ

ಡಿ.ವಿ. ಶದಾನಂದ ಗೌಡ  
ಲೋಕಸಭಾ ಸದಸ್ಯರು  
ಮಂಗಳೂರು

## ಪ್ರಾಂದೀಶ್ವರ

ಕನಾಟಕ ತುಳು ಸಾಹಿತ್ಯ ಅಕಾಡೆಮಿಯ ದಶಮಾನೋತ್ಸವ ಸಂಭ್ರಮದ ಸೆವಿ ನೆನಪಿಗಾಗಿ ಸ್ವರೂಪ ಸಂಚಿಕೆಯನ್ನು ಹೊರ ತರುವ ವಿಷಯ ತಿಳಿದು ಬಹಳ ಸಂತೋಷವಾಯಿತು. ಈ ಹತ್ತು ವರ್ಷಗಳಲ್ಲಿ, ಅಕಾಡೆಮಿಯ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ಅಭಿವೃದ್ಧಿಗೆ ಗಮನಾರ್ಹವಾದ ಸೇವೆಯನ್ನು ಸಲ್ಲಿಸಿದೆ. ಹಿರಿಯ ಸಾಧಕರಿಗೆ ಗೌರವ ಪ್ರಶಸ್ತಿ, ಗೌರವ ಫೆಲೋಶಿಪ್, ಜಾನಪದ ಪ್ರಾರ್ಥನೆಗಳನ್ನು ನೀಡುವ ಮೂಲಕ ಸ್ವತ್ವಾರ್ಥ ಕಾರ್ಯವನ್ನು ಮಾಡಿದೆ. ಈಗ ಹೊರತರಲುದ್ದೇ ಐಸಿದ ಸ್ವರೂಪ ಸಂಚಿಕೆಯು ತುಳುನಾಡಿನ ಪರಂಪರೆ, ಸಾಹಿತ್ಯ, ಜಾನಪದ, ಕಲೆ, ಮುಂತಾದವರ್ಗಳ ವಿಭಿನ್ನ ಲೇಖನಗಳನ್ನೊಳಗೊಂಡು ಸಮ್ಮಾನ ಸಂಚಿಕೆಯಾಗಿ ಹೊರಬರಲೆ ಎಂದು ಆಶಿಸುತ್ತಾ, ಕನಾಟಕ ತುಳು ಸಾಹಿತ್ಯ ಅಕಾಡೆಮಿಯ ಉದ್ದೇಶಿತ ಎಲ್ಲಾ ಕಾರ್ಯಕ್ರಮಗಳಿಗೆ ಶುಭ ಹಾರ್ಷಸುತ್ತೇನೆ.

ವಂದನೆಗಳೊಂದಿಗೆ

ನಿಮ್ಮವ,

(ಡಿ.ವಿ ಶದಾನಂದ ಗೌಡ)

ಲೋಕಸಭಾ ಸದಸ್ಯರು



ದೂರವಾಣಿ : ಕರ್ನಾಟಕ : ೨೨೬೫೬೭೯

ಚೋರಡಿ ಸಂಖ್ಯೆ : ೨೨೪, ಎರಡನೇ ಮಹಡಿ

ವಿಧಾನಸೌಧ, ಬೆಂಗಳೂರು - ೫೬೦೦೦೧

ದಿನಾಂಕ : ೬.೦೬.೨೦೦೪

ಕ. ಅಭ್ಯುಢಂಡ  
ಸರ್ಕಾರಿ ಮುಖ್ಯ ಸಚಿತಕರು  
ಕನಾಟಕ ವಿಧಾನಸಭೆ

## ಪ್ರಂದೀಳತ್ವ

**ಕನಾಟಕ ತ್ಯಜ್ಯ ಸಾಹಿತ್ಯ ಅಕಾಡೆಮಿದ ಪ್ರದರ್ಶ ಪದೇಯನ ಗುರುತ್ವಾರ್ಥಿ**  
ಡಾ. ವಾಮನ ನಂದಾವರರ್ಗ್ ಉದ್ದೇಶ ದಿಂಜನ ಸೌಳ್ಳಲ್ಯ

ನಮ್ಮ ದೇಶೋಷು ಬೊಕ್ಕೊ ಪರದೇಶೋಲೆಡ್ ಉಪ್ಪುನ ತುಳು ಕುಚೊಲು ಬೊಕ್ಕ ತುಳುಪತ್ರಿಕೆಲು, ಪಂಚದ್ರಾವಿದ ಬಾಸೆಲೆಡ್ ಒಂಬಾಯಿನ ತುಳು ಬಾಸೆದ ತಿರ್ಕು ಪೊಲೂ ತೆರಿದ್ ಬಾಸೆದಬುಲೆಚಿಲ್ಗ್ ಗ್ ಪ್ರಾಮಾಣಿಕ ಪ್ರಯತ್ನ ಮಲ್ಕೊಂದೇ ಬಯ್ದುರ್ಬ್ರಾ. ತುಳು ಅಪ್ಪೆನ ಮೋಕೆದ ಮಗ್ ಸಿರಿ ಏರಪ್ಪ ಹೊಯಿಲೆರ್ ಕನಾಟಕೆದ ಮುಖ್ಯ ಮಂತ್ರಿ ಆದ್ ತುಳು ಬಾಸೆಗ್ ಒಂಜಿ ಅಕಾಡೆಮಿ ಸ್ಥಾಪನೆ ಮಲ್ಕುದ್, ತುಳು ಬಾಸೆದ ಬುಲೆಚಿಲ್ದೆ ಕೊಡಿ ಏರಾಯೀರ್.

ತುಳು ಭಾಸೆ, ಕಲೆ, ಜಾನಪದ ಬೊಕ್ಕೊ ಸಂಸ್ಕೃತಿದ ಏಳಿಗ್ಗ್ ಕರಿನ ಪತ್ರ್ ವಸೋಽಷ್ಟ್ ಇಂಚಿ ಬುದಂದೆ ಬೆನೋಂದಿಪ್ಪುನ ನಮ್ಮ ಶ್ರೀತಿದ ಕನಾಟಕ ತುಳು ಸಾಹಿತ್ಯ ಅಕಾಡೆಮಿ, ತನ್ನ ದಶಮಾನೋತ್ಸವದ ಸಂದರ್ಭೋಷು ತುಳು ಭಾಸೆ, ಸಾಹಿತ್ಯ, ಕಲೆ, ಸಂಸ್ಕೃತಿಗ್ ಸಂಬಂಧಪಟ್ಟಿನ ಪತ್ರ್ ಪ್ರಸ್ತುತೊಳನೆ ಮಲ್ಪುನ ಬೊಕ್ಕ ಬೇತೆ ಬೇತೆ ತುಳು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಮಲ್ಪುನಮಲ್ಲ ಅಟ್ಟಣೆ ಮಲ್ಕೊಂದುಷು ಪಂಡ್ರ್ ದ್ ತೆರಿದ್ ಮಸ್ತ್ ಸಂತೋಷ ಅಂಡ್.

ಅಕಾಡೆಮಿ ಸದಸ್ಯರಾದ್ ಪತ್ರಿಕಾ ಬರವುದ ಮೂಲಕ ತುಳು ಬಾಸೆದ ಕಮ್ಮೆನೋನು ತುಳುಪರ್ಗೊಕೊಹಿನ ಮಾಮಲ್ಲ ಕೆಲಸ ಮಲ್ಪುನ ದಾ ಪಾಲ್ತುಡಿ ರಾಮಕೃಷ್ಣ ಅಚಾರ್ ಬೊಕ್ಕ ಶ್ರೀ ಮುದ್ದುಮೂಡುಬೆಳ್ಳಿ ಮೊಕುಲೆನ ಸಂಪಾದಕ ಮಂಡಿಲ್ಡ್ ಕಾವ್ಯ, ಕವಿತೆ, ಕತೆ, ಪ್ರಬಂಧ, ಸಾಹಿತ್ಯ ಲೇಖನೋಲು ಉಪ್ಪಿನ ಸ್ಕೃತಿ ಸಂಚಿಕೆ ಪೊಲೂದು ಬುದುಗಡೆ ಆವಡ್. ತುಳು ಅಪ್ಪೆನ ಸೇವೆ ಮಲ್ಪರೆ ನಿಕಾಲೆನಬಟ್ಟುಗ್ ಯಾನೋಲಾ ಉಲ್ಲೇಂದ್ ಅಭಿಮಾನೋಡು ಪಂಡ್ರ್ ದ್ ದಶಮಾನೋತ್ಸವ ಕಾರ್ಯಕ್ರಮ ಪೊಲೂದು ನಡವ್ವುಡ್ ಪಂಡ್ರ್ ಹಾರ್ಡೆ ಮಲ್ಪುವೆ.

**ಕ್ರಿ. ಉತ್ತಮಾಚಂತ್ರ**

(ಕ. ಅಭ್ಯುಢಂಡ)

ಸರ್ಕಾರಿ ಮುಖ್ಯ ಸಚಿತಕರು



ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ  
ಕನ್ನಡ ಭವನ, ಜಿ.ಸಿ.ಆರ್ಸ್,  
ಬೆಂಗಳೂರು - ೫೬೦ ೧೦೨  
ದಿನಾಂಕ : ಅ.ಜೂ.೨೦೦೪

ಮುದ್ದುಮೋಹನ್, ಕ.ಆ.ಸೇ

ನಿರ್ದೇಶಕರು

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ

## ಪಂದೇಶ

ಒಳಳಿ ರಲ್ಲಿ ಕನಾಟಕ ಸರ್ಕಾರದಿಂದ ರಚಿಸಲ್ಪಟ್ಟಿ ಭಾಷಾ ಅಕಾಡೆಮಿಗಳಲ್ಲಿ ಒಂದು ಕನಾಟಕ ತುಳು ಸಾಹಿತ್ಯ ಅಕಾಡೆಮಿ. ತುಳು ಭಾಷೆಯ ಸಾಹಿತ್ಯ, ಸಂಸ್ಕೃತಿ, ಕಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಇದೀಗ ಗಂನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಈ ಸುಸಂಧರ್ಭದ ಸಾಂಸ್ಕೃತಿಕ ಹೊರತರುತ್ತಿರುವ ಸ್ವರೂಪ ಸಂಚಿಕೆ ಸಾರಾಂಶ ಸುಂದರವಾಗಿ ಮೂಡಿಬರಲೆಂದು ಅಶಿಸುತ್ತೇನೆ. ಅಕಾಡೆಮಿ ಪ್ರಕಟಿಸಲಿರುವ ವ್ಯಾಖ್ಯಾಮಯ ಪ್ರಸ್ತುತಗಳು ತುಳು ಸಾಹಿತ್ಯ ಸಕ್ತಿಗೆ ಉಪಯುಕ್ತವಾದ ಲೇಖನಗಳಿಂದ ಕೂಡಿ ಸಂಗ್ರಹಯೋಂಗ್ ಕೃತಿಗಳಾಗಿ ಹೊರಬರಲೆಂದು ಹಾಗೂ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಎಲ್ಲ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಲೆಂದು ಹಾರ್ಯಸುತ್ತೇನೆ.

ನಿಮ್ಮವ

(ಮುದ್ದುಮೋಹನ್)

ನಿರ್ದೇಶಕರು



ಶ್ರೀ ಶ್ರೀ ಗುರುದೇವದಾಸ ಸಾಮೀಚಿ



ಶ್ರೀ ಗುರುದೇವದತ್ತ ಸಂಸ್ಥಾನಮ್, ಒಡಿಯಾರು

ಒಡಿಯಾರು - ೫೨೨ ೭೪೬

ಬಂಟ್ವಾಳ ತಾಲೂಕು ದ.ಕ

ದಿನಾಂಕ : ೨೦.೦೮.೨೦೦೪

## ಪಂಡಿತ

ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲಾಪ್ರಕಾರಗಳೆಲ್ಲ ತುಳುವರ ಅಮೂಲ್ಯ ಸಂಪತ್ತು ಎಂಬುದು ಅನುಭವ ಜನ್ಯ. ಇದರ ಉಳಿವು ಬೆಳವಣಿಗೆಗಾಗಿ ಸ್ವಾಯತ್ತ ಸರ್ಕಾರಿ ಸಂಸ್ಥೆಯಾದ ಕನಾಂಡಿಕ ತುಳು ಸಾಹಿತ್ಯ ಅಕಾಡೆಮಿ ದುಡಿಯುತ್ತಿರುವುದನ್ನು ನಾವು ಗಮನಿಸುತ್ತಾ ಬಂದಿದ್ದೇವೆ.

ನಮ್ಮ ಪರಂಪರೆಯ ಸೋಗಸು, ಆಚಾರ-ವಿಚಾರಗಳ ಹಿಂದಿನ ನಿರ್ಜಾರ್ಥ, ಸಾಂಸ್ಕೃತಿಕ ಬಳ್ಳವಳಿಯ ಕಣಜ ಮುಂದಿನ ತಲೆಮಾರಿಗೆಲ್ಲ ಮನವರಿಕೆಯಾಗಲು ರಚನಾತ್ಮಕ ಕೆಲಸ ಕಾರ್ಯಗಳು ಸರ್ವಥಾ ಅಪೇಕ್ಷಣೀಯ. ದತ್ತಕದ ಸಂಭ್ರಮದಲ್ಲಿ ತಮ್ಮ ಸಂಸ್ಥೆಯ ಕ್ರಿಯಾ ಕಲಾಪಗಳೆಲ್ಲ ಯೋಜನಾಬದ್ಧವಾಗಿ ನಡೆಯಲಿ. ನಾಡು-ನುಡಿಯ ಸೇವೆಯಲ್ಲಿ ತಮ್ಮ ಪರಿಶ್ರಮ ಸಾರ್ಥಕಗೊಳ್ಳಲಿ. ತುಳುನಾಡಿನ ಸಾಂಸ್ಕೃತಿಕ ಕಂಪ್ಯು ಎಲ್ಲೆಲ್ಲಾ ಪರಸರಿಸಲಿ ಎಂದು ಆರಾಧ್ಯಮೂರ್ತಿ ಶ್ರೀ ದತ್ತಾಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಪುರುಧಸುತ್ತಾ ತಮಗೆಲ್ಲ ಸರ್ವವಿಧದ ಯಶಸ್ವನ್ನು ಹಾರ್ಡೆಸುತ್ತೇನೆ.

ಇತ್ಯನೇಕ ಶ್ರೀ ಗುರುದೇವದತ್ತ ಸ್ವರಜ್ಞಗಳೊಂದಿಗೆ,

(ಶ್ರೀ ಶ್ರೀ ಗುರುದೇವದಾಸ ಸಾಮೀಚಿ)



ಮಂಗಳೂರು ವಿಶ್ವವಿದ್ಯಾನಿಲಯ  
ಮಂಗಳಗಂಗೋತ್ತಿ, - ೫೬೪೦೮೯  
ದಿನಾಂಕ : ೨೫.೦೫.೨೦೦೭

ಎಸ್. ಬಿ. ಹನುಮಯ್ಯ  
ಕುಲಪತಿ  
ಮಂಗಳೂರು ವಿಶ್ವವಿದ್ಯಾನಿಲಯ

## ಪರಂದೇಶ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಸಂಸ್ಥೆಯು ಕಾವ್ಯ, ಕವಿತೆ, ಕಥೆ, ಪ್ರಬಂಧ ಮುಂತಾದ ಸಾಹಿತ್ಯ ಲೇಖನಗಳನ್ನೊಳಗೊಂಡ ದಶಮಾನೋತ್ಸವ ಸ್ವರಣ ಸಂಚಿಕೆಯನ್ನು ಹೊರತೆರುತ್ತಿರುವುದು ಸಂತೋಷದ ವಿಷಯ.

ಅಕಾಡೆಮಿಯು ಸಾಹಿತ್ಯಕ, ಸಾಂಸ್ಕೃತಿಕ, ಪ್ರಶಸ್ತಿ ಪ್ರದಾನ, ಕಮ್ಮಟ ಕಾರ್ಯಕ್ರಮಗಳು, ತುಳುನಾಡಿನ ವಿವಿಧ ಹಬ್ಬಗಳ ಆಚರಣೆ, ಮಹಿಳೆಯರ ಕಾರ್ಯಕ್ರಮ ಹಾಗೂ ಸಹಯೋಗದ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಿಂದಲೂ ನಡೆಸಿಕೊಂಡು ಬಂದ ಹಾಗೆ ಮುಂದೆಯೂ ನಡೆಸಿಕೊಂಡು ಹೋಗಲು ಸಂಸ್ಥೆಯ ಸದಸ್ಯರ ಪ್ರಾಣ ಸಹಕಾರದಿಂದ ಸರ್ವತೋಮುಖವಾಗಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಮತ್ತು ಈ ಸಂಚಿಕೆಯು ಸಂಸ್ಥೆಯ ಒಟ್ಟಿಟಕೆಗಳನ್ನು ಹಾಗೂ ಸಾಹಿತ್ಯ, ಸಾಂಸ್ಕೃತಿಕ ರಂಗದ ಸಫಲತೆಯನ್ನು ಬಿಂಬಿಸುವಂತೆ ಮಾಡಿ ಮುಂದೆ ಸಂಸ್ಥೆಯು ಬೃಹದಾಕಾರವಾಗಿ ಬೆಳೆಯಲಿ ಎಂದು ನಾನು ಹಾರ್ಡ್‌ಸ್ಟ್ರೀನ್.

*ಬಿ.ಹನುಮಯ್ಯ*

(ಬಿ.ಹನುಮಯ್ಯ)  
ಕುಲಪತಿ  
ಮಂಗಳೂರು ವಿಶ್ವವಿದ್ಯಾನಿಲಯ



ಉದ್ದುಪಿ ಜಿಲ್ಲಾ ಪಂಚಾಯತ್ರೆ  
ಉದ್ದುಪಿ - ೫೬೫ ೧೦೧  
ದಿನಾಂಕ : ಏ.ಎ.೨೦೦೪

ಡಾ ಎಮ್. ವಸಜಾಕ್ಷಿ  
ಅಧ್ಯಕ್ಷರು  
ಉದ್ದುಪಿ ಜಿಲ್ಲಾ ಪಂಚಾಯತ್ರೆ

## ಸಂದರ್ಶ


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ದಶಮಾನೋತ್ಸವ ಸಂಭರಮ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹೆಚ್ಚಿನ ಕೊಂಡಿರುವ ಯೋಜನೆಯು ಸಂತೋಷ ಹಾಗೂ ತುಳು ಸಾಹಿತ್ಯ ನಾಡಿನ ಹೆಚ್ಚೆಯ ವಿಷಯವಾಗಿದೆ.

ಸಾರ್ವಜನಿಕರಲ್ಲಿ ಸುಪ್ತವಾಗಿ ಉಡಗಿರುವ ಪ್ರತಿಭೆಯನ್ನು ಗುರುತಿಸಿ, ಸಾಂಸ್ಕೃತಿಕ ವ್ಯಕ್ತಿತ್ವವನ್ನು ನೀಡಿ, ಪ್ರೋತ್ಸಾಹಿಸಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ, ಈ ಅಕಾಡೆಮಿಯು ಸೂಕ್ತ ಪೇದಿಕೆಯನ್ನು ಒದಗಿಸುತ್ತದೆ. ತುಳುನಾಡಿನ ವಿವಿಧ ಅಭಿರೂಪಗಳು, ಜನಪದ ಕುಣಿತ, ರಂಗಕಲೆ, ಸಾಹಿತ್ಯ ಸಂಸ್ಕೃತಿ ಮತ್ತು ಕಲೆಯ ಅಭಿವೃದ್ಧಿ ಹಾಗೂ ಚೆಳವಣಿಗೆ ಅವಿರತ ಶ್ರಮಿಸುತ್ತಿರುವ ಹಾಗೂ ಈ ದಿಸೆಯಲ್ಲಿ ಸಂಘರ್ಷನಿಗೆ ದುಡಿಯುತ್ತಿರುವ ಅಧ್ಯಕ್ಷರು ಮತ್ತು ಸದಸ್ಯರಲ್ಲಿರ ಪ್ರಯತ್ನದ ಪರಿಶ್ರಮ ಸಫಲವಾಗುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ದಶಮಾನೋತ್ಸವ ಈ ಸುಸಂದರ್ಭದಲ್ಲಿ ಹೊರತರುತ್ತಿರುವ ಸ್ವರೂಪ ಸಂಚಿಕೆಯು ಸಮಯೋಚಿತವೂ ತುಂಬಾ ಶ್ಲಾಘನೀಯವೂ ಆಗಿರುತ್ತದೆ. ಈ ಸಂಚಿಕೆಯು ಉತ್ತಮ ಲೇಖನಗಳನ್ನು ಹೊಂದಿ ಉಪಯುಕ್ತ ಸಂಗ್ರಹದ ಯೋಗ್ಯ ಸಂಚಿಕೆಯಾಗಿ ಹೊರಡಿಸುತ್ತಿದ್ದು ಸುಂದರವಾಗಿ ಮೂಡಿಬಿರಲಿ ಎಂಬುದಾಗಿ ಹಾರ್ಡ್‌ಪುಟ್‌ನೇ.

— ೪೮ —

(ಡಾ ಎಮ್. ವಸಜಾಕ್ಷಿ)  
ಅಧ್ಯಕ್ಷರು



ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್ರೆ  
ಅಶೋಕ ನಗರ, ಮಂಗಳೂರು - ೫೬೫೦೦೬  
ದಿನಾಂಕ : ೧೦.೦೨.೨೦೦೪

ಸೋಮನಾಥ  
ಅಧ್ಯಕ್ಷರು,  
ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್ರೆ

## ಹೇಠಳಿತ್ತಾ

ಕನಾಟಕ ತುಳು ಸಾಹಿತ್ಯ ಅಕಾಡೆಮಿಯು, ದಶಮಾನೋತ್ಸವ ಆಚರಿಸುತ್ತಿರುವುದು ತುಂಬಾ ಸಂತೋಷ. ದಶಮಾನೋತ್ಸವ ಸಂದರ್ಭದಲ್ಲಿ ಸೃಜನ ಸಂಚಿಕೆಯನ್ನು ಹೊರತರುತ್ತಿರುವುದು ಅಭಿನಂದನಾರ್ಹ.

ದಶಮಾನೋತ್ಸವ ಆಚರಿಸುತ್ತಿರುವ ತುಳು ಸಾಹಿತ್ಯ ಅಕಾಡೆಮಿಗೂ ಅಕಾಡೆಮಿಯ ಸಕಲ ಪದಾರ್ಥಕಾರಿಗಳಿಗೂ ಈ ಸಂದರ್ಭ ಹೊರತರುತ್ತಿರುವ ಸೃಜನ ಸಂಚಿಕೆಗೆ ಹಾಗೂ ನಿಮ್ಮ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಿಗೂ ಶುಭವಾಗಲಿ.

ಪಂದನೆಗಳೊಂದಿಗೆ,


ತಮ್ಮ ವಿಶ್ವಾಸಿ,



(ಸೋಮನಾಥ)

ಅಧ್ಯಕ್ಷರು

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ರೆ



ಮಹಾನಗರ ಪಾಲಿಕೆ ಕಟ್ಟಡ  
ಮಂಗಳೂರು - ೫೬೫ ೦೦೯  
ದಿನಾಂಕ : ೨೦.೦೮.೨೦೦೭

ಜ. ಕೃಷ್ಣ ವಾಲೇಮಾರ್  
ಶಾಸಕರು  
ಸುರತ್ತುಲ್, ವಿಧಾಸಭಾ ಕ್ಷೇತ್ರ

## ಸುಂದರೀತಿ

ಪಂಚದ್ವಾರಿಟಿ ಭಾಷೆಗಳಲ್ಲಿ ಒಂದಾಗಿರುವ ತುಳು ಅತ್ಯಂತ ಪ್ರಾಚಿನ ಭಾಷೆಯಾಗಿದೆ. ಲಿಖಿತ ಸಾಹಿತ್ಯ ಅನಾದರಕ್ಕೆ ಒಳಗಾಗಿದ್ದ ತುಳು ನಂತರ ತನ್ನದೇ ಆದ ಫಂನತೆಯನ್ನು ಪಡೆಯಿತು. ಹೊಸ ಲೇಖಕರ ದೊಡ್ಡ ಬಳಗವೇ ತುಳುವಿನಲ್ಲಿ ಸಾಹಿತ್ಯ ನಿರ್ಮಿತಿಗೆ ತೋಡಿತು. ಇದು ಒಹಳ ಸಂತೋಷದ, ಅಭಿಮಾನದ ಸಂಗತಿ.


ತುಳು ಅಕಾಡೆಮಿಯು ಸಾಹಿತ್ಯ, ಸಂಸ್ಕೃತಿಗಳ ಬೆಳವಣಿಗೆ ನೀಡಿರುವ ಕೊಡುಗೆ ಅನನ್ಯವಾದುದು. ಕಾರ್ಯಕ್ರಮಗಳ ಮುಖಾಂತರ ಭಾಷೆಯ ಎಕ್ಸ್ಪೆರ್ಟ್ ಹಾಗೂ ತುಳು ಪ್ರಕಟಣೆಗಳ ಮುಖಾಂತರ ಹೊಸಬರಿಗೆ ಸ್ವೀಕೃತಿ ಈ ಏರಡು ನೆಲೆಯಲ್ಲಿ ಅಕಾಡೆಮಿ ಕೈಗೊಂಡಿರುವ ಸಾಧನೆ ಮೆಚ್ಚಿಗೆ ಅರ್ಹವಾದುದು. ಇಲ್ಲದೆ ಹೊದರಲ್ಲಿ ತುಳು ಭಾಷೆಯ ಅಮೂಲ್ಯವಾದ ಗ್ರಾಮೀಣ ಪಾಡನೆ, ಕುಣತ, ಕ್ರಿಡೆಗಳು ಎಂದೋ ನಮ್ಮೀಂದ ಮರೆಯಾಗುತ್ತಿದ್ದವು. ಅಕಾಡೆಮಿಗೆ ಇದೀಗ ದಶಮಾನೋತ್ಸವದ ಸಂಭ್ರಮ ಎನ್ನುವ ಒಸಗೆಯನ್ನು ಕೇಳಿ ನನಗೆ ಅತೀವ ಸಂತಸವಾಗಿದೆ.

ದಶಮಾನೋತ್ಸವ ಸಂಭ್ರಮದ ನಿರ್ಮಿತ್ತ ಹೊರ ಬರುವ ಸ್ವರೂಪ ಸಂಚಿಕೆಯು ಅತ್ಯಂತ ಹೊಲಿಕವಾಗಿ ಮೂಡಿ ಬರಲಿ, ಡಾ. ವಾಮನ ನಂದಾವರರ ಅಧ್ಯಕ್ಷತೆಯಲ್ಲಿ ತುಳುವಿಗೆ ಸಂಬಂಧಿಸಿ ಇನ್ನೊಮ್ಮೆ ರಚನಾತ್ಮಕ ಕೆಲಸಗಳು ನಡೆಯಲಿ ಎಂದು ಹಾಗೆ ಸುತ್ತೇನೆ

ತಮ್ಮ ವಿಶ್ವಾಸಿ



(ಜ. ಕೃಷ್ಣ ವಾಲೇಮಾರ್)  
ಶಾಸಕರು



విట్లు విధానసభా కేంత్ర  
విట్లు  
దినాంక २.०८.१००७

క.పద్మనాభ కోట్టారి  
శాసకరు  
విట్లు, విధానసభా కేంత్ర

## పండిత

తుళు భాజె, సాంకేతిక సంస్కృతి మత్తు కలేయ అభివృద్ధి హగొ బెళ్వణిగెళ ఉద్యేశదింద స్వాపనేగొండ తమ్మ సంస్కృతు దత్తమానోత్సవమన్న ఆచరిసువ సంబుమద సదగరగళొందిగే స్వరణసంచికేయొందన్న హోరతరువ విచార ననగే సంతస నిఱిదే.

సాంకేతిక కేంత్రద విష్టుల కార్యభారద ఒత్తుడగళ మద్ద తమ్మ సంస్కృతు సదస్యరేల్లురూ సావసజనికర హగొ సాంకేతిక స్వాపనేత్తర సహకారదింద నడిసువ దత్తమానోత్సవ కార్యక్రమగళిగే శుభవమన్న కోరుత్తేనే.

నాడిన ఖ్యాత లేఖికర విచార, విమతీ, కతె, కవనగెళింద తమ్మ స్వరణ సంచికే ఉత్తమవాగి మూడి బరలి. స్వరణ సంచికేయల్లి ప్రకటిసల్చుచువ ఎల్ల సాంకేతిక ప్రకారగళు సచ్చారిత్యవంత సమాజ నిమాణాక్షే పూరచవాగిరలి. సమాజక్షే తుళునాడు మత్తు తుళు సంస్కృతియ సమగ్ర అరివమన్నంటు మాచువల్లి స్వరణ సంచికేయు యతస్సన్నగళిసలేందు తుంబు మనస్సినింద హార్చేసుత్తేనే.

స్వరణ సంచికేయ సంపాదక ముండళగే ధన్యవాదగళు

ఇంతు తమ్మల్లర నంబుగెయ్,

(నాట్కెన్)

(క. పద్మనాభ కోట్టారి)

శాసకరు



ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ  
ಪ್ರಕೃತಿ ಮದ್ದಾಡ್ಯ,  
ಬೆಳ್ತಂಗಡಿ, ದ.ಕ - ೫೬೪೯೬೭  
ದಿನಾಂಕ : ೧೪.೦೫.೨೦೦೪

ಕೆ. ಪ್ರಭಾಕರ ಬಂಗೇರಾ  
ಶಾಸಕರು  
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ

## ಪೋಂಡೇಶ್ವರ

ಕನಾಟಕ ತುಳು ಸಾಹಿತ್ಯ ಅಕಾಡೆಮಿ ದರ್ಶಮಾನೋತ್ಸವ ಸಂಖ್ಯಾಪನ್ನು ಅಚೆರಿಸುವುದು ತುಂಬಾ ಸಂತೋಷದ ವಿಚಾರ. ತುಳು ಭಾಷೆ ಇತರ ಭಾಷೆಗಳಂತೆ ತನ್ನದೇ ಆದ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಲಿಪಿಯನ್ನು ಹೊಂದಿರುವ ಭಾಷೆಯಾಗಿದ್ದು, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ತುಳು ಭಾಷೆ ಸಾಹಿತ್ಯ, ಕಲೆ, ಸಾಂಸ್ಕೃತಿಕ ಹಾಗೂ ಜಾನಪದ ಕಲೆಗಳಲ್ಲಿ ತನ್ನ ಭಾಪು ಮೂಡಿಸಿದೆ.

ಕನಾಟಕ ತುಳು ಸಾಹಿತ್ಯ ಅಕಾಡೆಮಿ ಕಳೆದ 10 ವರ್ಷಗಳಲ್ಲಿ ತುಳು ಭಾಷೆಯ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ. ಸಾಹಿತ್ಯ, ಸಂಶೋಧನೆ, ಚೆಲನಚಿತ್ರ, ಯಾಕ್ಷಗಾನ ಜಾನಪದ ಕ್ಷೇತ್ರಗಳಲ್ಲಿ ತಮ್ಮ ಸೇವೆ ಶ್ಲಾಘನೀಯ. ತಾವು ಪ್ರಾರಂಭಿಸಿರುವ 'ತುಳು ದರ್ಶನ' ವಾತಾ ಪತ್ರಿಕೆ 'ಮದಿಪು' ತ್ಯಾಮಾಸಿಕ ಸಂಚಿಕೆ ತುಳು ನಾಡಿನ ಪರಂಪರೆಯನ್ನು ಸಾಹಿತ್ಯ, ಕಲೆ, ಜಾನಪದ ಕಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರ್ಡೆಸ್ಟ್ ಎನ್ನೇನೆ.

ತಾವು ಕನಾಟಕ ತುಳು ಸಾಹಿತ್ಯ ಅಕಾಡೆಮಿ ಹತ್ತು ವರ್ಷಗಳ ಸಮಿನೆನಪಿಗಾಗಿ ಬಿಡುಗಡೆಗಳಿಗಲಿರುವ ದರ್ಶಮಾನೋತ್ಸವ ಸ್ವರಣ ಸಂಚಿಕೆ ಉತ್ತಮ ಲೇಖನಗಳೊಂದಿಗೆ ಪ್ರಕಟಗೊಳ್ಳಲಿ ಎಂದು ಹಾರ್ಡೆಸ್ಟ್ ಎನ್ನೇನೆ.

ತಮ್ಮ ವಿಶ್ವಾಸಿ

(ಕೆ. ಪ್ರಭಾಕರ ಬಂಗೇರ)

ಶಾಸಕರು



## ಅಧ್ಯಕ್ಷರ ಮಾತ್ರ

ಕನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ವಾಫಂಗೊಂದು ಹತ್ತು ವರ್ಷಗಳಾದವು. ಈ ಹತ್ತು ವರ್ಷಗಳಲ್ಲಿ ಅಕಾಡೆಮಿ ನಡೆದು ಬಂದ ದಾರಿ ಹಾಗೂ ಆ ದಾರಿಯಲ್ಲಿ ಒಮ್ಮೆ ನಿಂತು, ತಿರುಗಿ ನೋಡುವ ಹೊತ್ತು ಇದು. ಹತ್ತು ವರ್ಷಗಳ ಹಿಂದೆ ತುಳು ಸಾಹಿತ್ಯ ಅಕಾಡೆಮಿ ಎನ್ನು ಪ್ರದು ಇರಲಿಲ್ಲ. ಆದರೆ ತುಳು ಭಾಷೆ, ಸಾಹಿತ್ಯ ಸಂಸ್ಕೃತಿಯ ಕೆಲಸಗಳನ್ನು ಮಾಡುವ ಅನೇಕ ಸಂಘಟನೆಗಳು ಇದ್ದವು ಎನ್ನು ಪ್ರದನ್ನು ಮರೆಯುವಂತಿಲ್ಲ. ಅವಲ್ಲವೂ ತುಳು ಸಂದರ್ಭದ ಬೆಳವಣಿಗಾಗಿ ಹುಟ್ಟಿಕೊಂಡು ಆ ದಾರಿಯಲ್ಲಿ ಸಾಗಿ ಬಂದವರುಗಳು. ತುಳುಕೂಟಿಗಳಂತಹ ಸಂಘಟನೆಗಳು ಬೇರೆ ಬೇರೆ ಪ್ರದೇಶಗಳಲ್ಲಿ, ಹುಟ್ಟಿಕೊಂಡು ತುಳುವಿನ ಮೇಲಿನ ಅಭಿಮಾನ ಮತ್ತು ಕಾಳಜಿಯಿಂದ ಕೆಲಸ ಮಾಡಿವೆ. ಅವರಿಗಳಲ್ಲಿ, ಕೆಲವು ಸಂಘಟನೆಗಳು 'ತುಳುಸಿರಿ', 'ತುಳುಕೂಟ', 'ತುಳುನಾಡು', ತುಳುವರೆ ಬಂದು, 'ತುಳು ರಾಜ್ಯ' ತುಳುಚೋಲಿ ಮೊದಲಾದ ಪ್ರತಿಕಿಗಳನ್ನು ಪ್ರಕಟಿಸಿ ದಾಖಿಲೆ ನಿರ್ಮಿಸಿವೆ.

ಕಳೆದ ತತ್ತಮಾನದ ಆರಂಭದಲ್ಲಿ, ಪ್ರೋಯಾಡಿಯಂತಹವರು ತುಳುವಿಗಾಗಿ ನಡೆಸಿರುವ ಚಳುವಳಿಯು ಇಂದು ನಮಗೊಂದು ದೊಡ್ಡ ಬಳುವಳಿಯೇ ಆಗಿದೆ. ಆ ಬಳುವಳಿಯ ಪ್ರೇರಣೆಯಿಂದ ಬಿಂದಂತಹ ಪ್ರಕಟಣೆಗಳು, ಉದುಪಿಯ ಗೋವಿಂದ ಹೈ ಸಂಶೋಧನಾ ಕೇಂದ್ರ, ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮತ್ತು ಕನ್ನಡ ವಿಭಾಗ, ಮೊದಲಾದುವು ಅಕಾಡೆಮಿಕ್ ರೀತಿಯಲ್ಲಿ ಕೆಲಸಗಳನ್ನು ಮಾಡಿದ್ದುಂಟು. ಹಾಗೆ ನೋಡಿದರೆ ತುಳು ಸಾಹಿತ್ಯ ಅಕಾಡೆಮಿಯ ಅಸ್ತಿವಾರಕ್ಕೆ ಇವೆಲ್ಲ ಬಂದು ಸ್ವಷ್ಟ ಅಳಿಗಲ್ಲೂ, ಹಾಕಿ ಕೊಟ್ಟಿದ್ದು ಹೋದು. ಅದೇ ಕಾಲಕ್ಕೆ ತುಳುವರ ಆಸೆ ಅಶೋತ್ತರಗಳ ನಿರೀಕ್ಷೆಯ ಫಲವಾಗಿ ಆಗಿನ ಮುಖ್ಯಮಂತ್ರಿ, ಮಾನ್ಯ ಶ್ರೀ ಎಂ. ಏರಪ್ಪು ಮೌಯಿಯವರ ಯೋಜನೆಯಂತಹ ಕನಾಟಕ ತುಳು ಸಾಹಿತ್ಯ ಅಕಾಡೆಮಿ ತುಳುವರ ಬಳಿಗೆ ಬಂತು.

ಈ ಅಕಾಡೆಮಿಗೆ ಸ್ವಷ್ಟವಾದ ಸಮಗ್ರವಾದ ರೂಪರೇಖೆ ನೇಡಿ ಕನಾಟಕ ಪ್ರರಂಪರೆಯಲ್ಲೇ ಕನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ಒಂದು ಮಾದರಿಯಾಗಿ ರೂಪಿಸಿದ ರೂಪಾರ್ಥಿಯಾಗಿ ಅದರ ಮೊದಲ ಅಧ್ಯಕ್ಷರಾದ ಪ್ರೋ. ಬಿ. ಎ. ವಿವೇಕ ರ್ಯಾಯವರು ಅದನ್ನು ಕಟ್ಟಿ ಬೆಳೆಸಿದರು. ಅವರ ಕಾಲದಲ್ಲಿ ನಡೆದ ಕೆಲಸಗಳು, ಆ ಬಳಿಕ ಬಂದ ಅಧ್ಯಕ್ಷರಾದ ಅ. ಬಾಲಕೃಷ್ಣ ಶೇಟ್ಟಿ ಪೊಳಲಿ ಅವರ ಕಾಲದಲ್ಲಿ ಆದ ಸಾಧನೆಗಳು ಮುಂದಿನ ಅಧ್ಯಕ್ಷನಾದ ನನ್ನ ಅವಧಿಯಲ್ಲಿ ನಡೆದ ಕಾರ್ಯ ಸಾಧನೆಗಳು ಇವೆಲ್ಲವುಗಳ ಬಂದು ಸ್ವಷ್ಟ ಚಿತ್ರೀಗಳಿಂದ ದೊರಕಿಸಿಕೊಳ್ಳುವ ಹಾಗೂ ಅದರ ಮೊಲ್ಲಮಾವಣದ ಕಾಲವಿದು.

ಈ ನೆಲೆಯಲ್ಲಿ, ನೋಡಿದರೆ ಹೇಳಿಕೊಳ್ಳಬಹುದಾದ ಬಂದಪ್ಪು ಸಾಧನೆಯ ಕೆಲಸಗಳು ಇಲ್ಲಿ ಆಗಿವೆ. ಇನ್ನು ಮುಂದೆ ಆಗಬೇಕಾದ ಕೆಲಸಗಳೂ ಬಹಳಿಷ್ಯವೇ. ಇಂತಹ ಸಂದರ್ಭದಲ್ಲಿ ಹತ್ತನೆಯ ವರ್ಷದ ನೆನಿಂಬಿಗಾಗಿ ಬಂದು ಸಂಘಟ ತರಬೇಕೆಂಬ ಬಯಕೆಯು ಇಲ್ಲಿ ಕಾರ್ಯಸಾಧ್ಯವಾಗಿದೆ. ಇದರ ಸಂಪಾದನೆ, ಸಂಗ್ರಹ, ಸಂಯೋಜನೆ, ಪ್ರಕಟಣೆಗಳಲ್ಲಿ ನೆರವಾದ ಸದಸ್ಯರ ಬಳಗಳನ್ನು, ಅಭಿನಂದಿಸುತ್ತ ಇದುವರೆಗಿನ ಎಲ್ಲ ಸದಸ್ಯರುಗಳನ್ನು ರಿಜಿಸ್ಟ್ರೇರ್ ಗಳನ್ನು, ಕಫೇರಿ ಸಿಬ್ಬಂಧಿಗಳನ್ನು, ದಾನಿಗಳನ್ನು, ಜಾಹಿರಾತುದಾರರನ್ನು, ಪ್ರತಿಕಾ ಮಾಧ್ಯಮ, ಟಿ.ವಿ. ಚಾನಲ್, ಅಕಾಶಮಾರ್ಗ, ದೂರದರ್ಶನ ಮೊದಲಾದ ಮಾಧ್ಯಮಗಳ ಗಳಿಂದ ಮಾರ್ಪಾಠಿ ಅಭಿನಂದಿಸುತ್ತಿದ್ದೇನೆ.


ಅಕಾಡೆಮಿಯ ಒಟ್ಟು ಬೆಳವಣಿಗೆಯ ನೆಲೆಯಲ್ಲಿ, ಸಹಕರಿಸಿರುವ ಪ್ರಾರಂಭದಿಂದ ಇದುವರೆಗಿನ ಎಲ್ಲ ಸದಸ್ಯರನ್ನು, ತುಳು ಸಂಘಟನೆಗಳನ್ನು ಹಾಗೂ ಕನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಮಂತ್ರಿಗಳನ್ನು, ಸರ್ಕಾರದ ಕಾರ್ಯದರ್ಶಿಗಳನ್ನು, ನಿರ್ದೇಶಕರುಗಳನ್ನು ರಿಜಿಸ್ಟ್ರೇರ್ ಗಳನ್ನು ಮತ್ತು ಕಚೇರಿ ಸಿಬ್ಬಂಧಿಗಳನ್ನು ಈ ಸಂದರ್ಭದಲ್ಲಿ ಸ್ವಾರ್ಥಿಕೊಂಡು ಹಾದಿಕಾರಿ ಅಭಿನಂದಿಸುತ್ತಿದ್ದೇನೆ.

ಮಂಗಳೂರು

10 ಡಿಸೆಂಬರ್ 2004

ಡಾ. ವಾಮನ ನಂದಾವರ

ಅಧ್ಯಕ್ಷ



## ಸಂಪಾದಕರೆ ಮದಿಪ್ಪ

1994ರ್ಲೋ, ತುಳು ಮಣ್ಣಿಗೆ ಸಿರಿ ಎಂ. ವೀರಪ್ಪ ಹೈಲಿಯರ್ ಮುಖ್ಯಮಂತ್ರಿಲಾದಿತ್ತಿ ಅವುರುಗಳಿಗೆ ಕನಾಟಕ ಸರ್ಕಾರ ತುಳುವರೆಗ್ರೋ ಕ್ಯೂಯೇಡ್ರೋ ಕೊರ್ಕೆ ಮಲ್ಲಪ್ಪಾಂಚಿ ಬುಲೆಪ್ಪೊನ್‌ನೇ ಕನಾಟಕ ತುಳು ಸಾಹಿತ್ಯ ಅಕಾಡೆಮಿ. ತುಳು ಬಾಸೆ, ಸಾಹಿತ್ಯ, ಸಂಸ್ಕೃತಿದ ಪ್ರಗತಿದ ಬೇಲೆ ಬೆನೊಂದು ಒತ್ತಿಂಬಿ ಈ ಅಕಾಡೆಮಿಗ್ ಇನಿಕ್ ಪತ್ತನೇ ವಸೋದ ಮಿನದನೊದ ಸಂಬಂಧ.

ದಶಮಾನೋತ್ತಮವದ ನೆಂಪುಗು ಅಕಾಡೆಮಿ ಪಿದಾಡ್ಯಾವೋಂದುಪ್ಪನ ಈ ನೆಂಪು ಸಂಚಿ 'ಸಾಹಿತ್ಯಸಿರಿ' ತುಳು ಸಾಹಿತ್ಯದ ಒಮ್ಮೆದ ವೆವೆ-ಗಲ್ಲೈನ್‌ನ್ ನೆಗತ್ತುತೋಜಾನವು ಆದುಪ್ಪೊಂದು ಅಕಾಡೆಮಿದ ಅವಾಸಿಗೆ ಬೋಳಿಗ್ರಾಗ್‌ಕೆ. ನೆಂಪು ಸಂಚಿಕೆಗ್ರಾಂದ್ರೋ ಬರವುಲೆಗ್ ಲೆಪ್ಪ್ ಕೊರ್ಕೆನದಗ್ ಉರು, ಪರವಾರುಧ್ವ ದಿಂಜ ಸಂಕೆದ್ರೋ ತುಳು ಬರವ್, ಕತೆ, ಕಬಿತೆಲೆನ್ ಸಾಹಿತಿ ಬಂದುಲು ಕಡಪ್ಪಡ್ ಹೊಯ್ರೆಗ್. ವೊವುದ ಸಂಪನ್ಕ್‌ಲದ ಕೊರತೆದ ಹೊರತಾದ್‌ಲಾ ಈ ಸಂಚಿನ್ ತೀರಿನಾತ್ ಪ್ರಜ್ಯೆನ ಆಪಿನಂಚ ಸಂಪಾದಕ ಮಂಡಲಿ ಪ್ರಯತ್ನ ಮಲ್ಲೊಂಡ್. ತುಳುತ್ತೆ ನಿಲ-ನೀರ್, ಬುಲೆಸಲ್, ಕಾಡ್‌ಕಂಡ, ಜನಮಾನಿನ ಬದ್ದ್ ಪ್ರರಪ್, ತುಳುತ ಪ್ರಾಕ್‌ದ ಸಾಹಿತ್ಯ ಅಧ್ಯಯನ್‌ನ್, ಬಾಸದ ನಿಲೆಬಿಲೆತ ಬಗೆಗ್ ವಿಶೇಷ ಲೇಕನೊಲು, ಅತ್ಯಾಂದ ಪರಿಯ ಕಬಿಸಾಹಿತಿಲೆನ ಕತೆಕಬಿತೆಲು, ಪ್ರೋಸ್‌ಕಾಲೋಡು ಸಾಹಿತ್ಯದ ಕಲೋಟ್‌ಸಾಗ್ ಮಲ್ಲೊನ ಪ್ರತಿಭಾವಂತರೆನ ಬರವುಲು-ಬೇತೆ ಬೇತೆ ಅದೆಕುಲಾದ್ ಮುಲ್ಲ ಉಲ್ಲ. ಈ ಸಂಚಿದ ಮಿತಿದ್ದಾರ್, ಒರಿದಿನ ಎಡ್ಡೆಂತಿನ ಕತೆ, ಕಬಿತೆ, ಲೇಕನೊಲನ್ ಮಿತ್ತ್‌ಗ್ ಅಕಾಡೆಮಿದ ತ್ಯೋಧಾಸಿಕ ಪತ್ರಿಕೆ 'ಮದಿಪ್ಪ'ದ್ ಪ್ರಕಟ ಮಲ್ಲುವ.

ಜ್ಯೋತಿರಾತ್ದ ಬೆರಿಸಾಯ ಕೊರ್ಕೆನಕುಲೆಗ್ ಉಡಲೊಮ್ ಸೊಲ್ಲೈಲು. ಈ ಸಂಚಿಗ್ ಎಡ್ ಬರವುಲೆನ್ ಒದಗಾಯಿನ ಲೇಖಕೆರೆಗ್, ಅಂಚಿನೆ ಮೋನೆದ ಬಸ್, ಕೊರಿನ ಕಲಾವಿದೆ ಶ್ರೀ ಮೋಹನ್ ಕುಮಾರ್ ಪ್ರೇಮುದೆ, ಸಂದೇಶೋದ ಪಾರಿ ಪಂಡಿನಕ್ಕೆಗ್, ಡಿ.ಟಿ.ಪಿ ಬೋಕ್ ಅಚ್ಚ್ ಮಲ್ಲಿನ ಅರುಣ್ ಪ್ರಿಯಪ್ರಾ ಕುದ್ರೋಳಿ, ಮಂಗಳೂರು-ಮೆಕ್ಕೆಗ್ ಸೊಲ್ಲೈಸಂದಾವ. ಈ ನೆಂಪು ಸಂಚಿಕೆ 'ಸಾಹಿತ್ಯ ಸಿರಿ' ತುಳುವರೋ ತಕ್ಫೂಂದು ನಾಲ್ಕಾಳಾ ಓದೊಂದುಪ್ಪನ ಕರಜನ ಅಪೋಡುಂದ್ ಎಂಕುಲು ಬಯಕುವ.

ಡಾ. ಪಾಲ್ತುಡಿ ರಾಮಕೃಷ್ಣ ಅಚಾರ್

ಮುದ್ದು ಮೂಡುಬೆಳ್ಳೆ

## ವಂಪಾದಕ ಮಂಡಳಿ



ಅಧ್ಯಕ್ಷರು



ಡಿ.ಎ.ಎ ವಿಪ್ಲವ ಪ್ರೇ  
ಸುರುತ್ತ ಅಧ್ಯಕ್ಷರು



ಅ.ಡಾಳಾಕ್ಕಣ ರಿಕ್ಟರ್ ಸ್ಟ್ರೋಲರ್  
ರಾಜನ್ ಅಧ್ಯಕ್ಷರು



ಎ. ಕಾಮಿನಿ ಪ್ರೇ  
ಇತ್ತದ ಅಧ್ಯಕ್ಷರು

ರಿಜೆಸ್ಟ್ರಾರ್



ಕೆ. ದೇವರಾಜ್‌ಕೆ.



ಡಿ. ಹೆಲ್ನಿಡಿ ರಾತ್ರಾಂತ್ರೇ ಗೋಪ್ರೇ  
ಎ. ಕಾಮಿನಿ ಪ್ರೇ



ಎ. ಕಾಮಿನಿ ಪ್ರೇ

## ಸದಸ್ಯರ್



ಡಾ. ಮಲ್ಹಿದಿ ರಾಮಕೃಷ್ಣ ಅಚಾರ್ಯ



ಡಾ. ಗಾಯತ್ರಿ ನಾಥ



ಡಾ. ಕೆ. ಚನ್ನಪ್ಪ ಗೌಡ



ಡಾ. ಚಿಂತಾಪುರಿ ಶ್ರೀನಿವಾಸ



ಡಾ. ವೆಂಕಟೇಶ ವೆಂಕಟೇಶ



ಡಾ. ಎಸ್. ಪತ್ತಿಲ



ಡಾ. ಎಂ. ಮುದ್ದಮುದ್ದಾಲೈ



ಡಾ. ಎಂ. ಎಂ. ಎಂ. ರಾ



ಡಾ. ಸುತ್ತಿಲಾ ಎ. ಉದ್ದಾಧ್ಯಾಯ



ಸದಸಂವ ಸುತ್ತಿಲಾ



ಸದಸಂವ ಸುತ್ತಿಲಾ



ಸದಸಂವ ಸುತ್ತಿಲಾ



ಸದಸಂವ ಸುತ್ತಿಲಾ

## ಸಿಬ್ಬಂದಿಲ್ಲು



ಸದಸಂವ



ಸುತ್ತಿಲಾ



ಸುತ್ತಿಲಾ

## ಕುಡಲದ ಪ್ರಾಣ

ಮಂಗಳೂರು ಇನ್ನಿನ ನಂಮ ನಗರೋದು ಕುಡಲ ಇನ್ನಿನ ಪ್ರದರ್ಶ ದುಂಬುಡ್ಲಿಯಿಂಬಿ ಜನಕುಲೆನ ಭಾಯಿಡ್, ವ್ಯಾರೋಡು ಬೈದ್ರೋಂಡ್. ಕುಡ್ಲ, ಕುಡಲ, ಕೂಡ್ಲ, ಇಬೀಂಡ ಕೂಡಲ ಇನ್ನಗ ರಡ್ಡ್, ಸುದೆಕುಲು ಕೂಡುನ ಪ್ರದೇಶ. ಈ ಶಬ್ದ ವ್ಯಾತ್ಪತ್ತಿಗ್ರಾ ಸಾಕ್ಷಿಯಾದ್ ಕನ್ನಡದ ಪ್ರದೇಶೋಲೆಡ್ "ಕೂಡಲಿ" (ಶಿವಮೊಗ್ಗ ಜಿಲ್ಲೆ), "ಕೂಡಲ ಸಂಗಮ" (ಬಾಗಲಕೋಟಿ ಜಿಲ್ಲೆ) ಇನ್ನಿನ ಉರುಲು ನದಿಕುಲು ಕೂಡುನ ಜಾಗೋಲೆಡ್ ಉಲ್ಲ. ಒಂಬಿ ಧೃತಿಗ್ರಾ ತೊವನಗ ಈ ತುಳ್ಳ -ಕನ್ನಡೋಲೆಡ್ ಉಪ್ಪನ ಕೂಡಲ ಇನ್ನಿ ಸಮಾನ ಶೆಬ್ಬು ಈ ರಡ್ಡ್ ಭಾವೆಲು ಒಟ್ಟುಗೆ ವಿಕಾಸವಾದ್ ಬೈದಿನೆನ್ ತೋಜಪಾಂಡ, ಬೋಕೋಂಜಿ ದಿಕ್ಕ್ಷಾಡ್ ಕುಡಲದ ಪ್ರಾಣಾದ ಮಿತ್ರ್ ಬೋಲ್ಲು ತೋಚಾವಂಡು.

ಇತ್ತೆ ಕುಡಲಡ್ ರಡ್ಡ್ ತುದೆಕುಲು ಕೂಡುನ ಚಿತ್ತೋನು ಕಲ್ಪಿಸಾವ್ಯಾಣಿರೆ ನಮ ಬೆಂಗರೆದ ಅಳಿದವರ್ಗ್ಗೆ ಇಬೀಂಡ ಉಳ್ಳಾಲದ ಕೋಂಟುದ ಕೋಟಿಪ್ರರ್ಗ್ ಪ್ರೋಂಡು. ಅಂಡಲಾ, ಅಲ್ಲಿ ಗುರುಪುರ (ಫಲ್ಲಿಂ) ಸುದೆ, ಅಳಿವೆದ ದಿಂಜ ಕೈತಲ್ಲಿನೆತ್ತಾವತಿಗ್ರಾ ಸೇರುನೆಟ್‌ತ್ವಾತ್ರ, ರಡ್ಡ್ ಜೋಡಿ ತುದೆಕುಲು ಕೂಡುನ ಕಲ್ಪನೆ ಸ್ವಷ್ಟವಾದ್ ಬರಂಡ್. ಅಂಡ ಇತಿಹಾಸೋದು ಕುಡಲ್ಲ ಹೇಳಿದೆಲಯಿ ರಡ್ಡ್ ತುದೆಕುಲು ಪರತ್ತೋಂದಿತ್ತ್ವಾ ಅವು ಕೂಡುನ ಉರು ಕುಡಲ ಇಂದಾಂಡ್ ಹಂಡ್‌ಂಡ ನಂಬಿವರ್ದಾ?

ವಿಜಯನಗರದ ಸಾಮ್ರಾಜ್ಯ ಕುಡಲದ ಮಿತ್ರ್ ಅದಿಪತ್ಯ ಮಲ್ಲೋಂದಿಪ್ಪನಗ ಸ್ಥಾಪನೆಯಾಯಿನ ಬೋಕ್ಕಷಟ್ಟ್ಯಾ ಬಂದರ್ ಕೆಲವು ಸಾಕ್ಷಿಲೆನ್ ಪ್ರಾಂಡು. ಅಂಚನೆ, ಅಭ್ಯಕ್ತ ರಾಣಿನ ಅಳಿಕೆದ ಕಾಲೋಡು ಶಿ.ಶ. 1623 ಡ್ ಕುಡು ಲಗ್ ಬತ್ತಿನ ಇಟಲಿದ ಪ್ರವಾಸಿ ಪಿಯಾತ್ಲೋ ದೆಲಾವೆಲೆನ ವರದಿಡ್ (ನಾಗೆಗ್ಗಾಡ, 1997) ನಂಕ್ ರಡ್ಡ್ ಸುದೆಕುಲು ಇತ್ತಿನೆಕ್ಕ್ ಒಂಬಿ ಸುಳಿವು ತಿಕ್ಕುಂಡು. ಕುಡಲದ ಮೂಚಿಸುತ್ತಲೂ ನೀರ್ ಇಂದ್ ಆಯೆ ಪೋಳಿಪ್ಪ್ ನಂಕ್ ಕುಡಲದ ರಡ್ಡ್ ಬಡಕಾಯಿ-ತೆಂಕಾಯಿ ಮೆಯಿಕ್‌ಲೆಡ್ ಸುದೆಕುಲು ಪರತ್ತೋದ್ ಕಡಲ್ ಸೇರೋಂದಿತ್ತಿನ ವಿವರ್ಯೋನು ಅಧ್ಯ ಮಲ್ಲೋಂಡ್.

ಇಂಚೆ ಚರಿತ್ರೆ-ಇತಿಹಾಸ ಸುಧಿಲೆಗ್ ಪೂರ್ಕವಾದ್, ಭೂಮಿ ತೆರಿಪಾವುನ ಭೂಜಿಹಾಸ ಲಕ್ಷ್ಣೋಲೆನ್ ಸೇರಾಂಡು ನಂಕ್ ಕುಡಲದ ಪ್ರಾಣಾದ ಕೆಲವು ಅಮೂಲ್ಯ ಪುಟೊಹಲು ತಿಕ್ಕುಂಡು. ಸುದೆಕುಲು ಚರಿತ್ರೆಡ್ ದಿಕ್ಕ್ ತಿರ್ದಿಪ್ಪಾಂದು ಪ್ರೋಫಿನೆಕ್ಕ್ ಕುಡಲದ ಪ್ರಾಣ ಎಡ್ ಉದಮ್ಮೆ ಅಪ್ಪಂಡು.

### ರಡ್ಡ್ ಸುದೆಕುಲೆನ ಕೂಡ್ಲ

ಕೆಲವು ಶತಮಾನೋಲೆನ ಪಿರಾವುಡ್ ಗುರುಪುರ ಸುದೆ ಇತ್ತೆದಲೆಕ್ಕೆ ಕೂಳೂರುದಲ್ಲಿ ಬರೊಂದಿತ್ತಿಜಿ! ತಿರುವೈಲ್-ಉಳಾಯಿಚೆಟ್ಟುಲೆನ ಮಧ್ಯೆಡ್ ಶಿರ್ಗ್ ದ್ರಾ, ಅಯಿಡ್ ವಂತೆ ಶತಮಾನೋಲ್ಲಾ ಬೋಕ ಪಚನಾಡಿ ಎಯ್ಯಾಡಿದಲ್ಲಿ ಶಿರ್ಗ್ ದ್ರಾ ಕದ್ದಿ ಕಂಬೋಳ-ಕೋಡಿಯಲ್ಲಾ ಬೈಲ್-ಹೆಮ್ಪೋಳಿಗಾದ್ ಪ್ರೋಂಡ್ ಕಡಲ್ ಸೇರೋಂದಿತ್ತ್ವಾಂಡ್. ತಿರುವೈಲ್ ಇನ್ನಿ ಪ್ರದರ್ಶ ಆ ಉರುದು "ಪ್ರೋಯಿಲ್" (ಸುದೆತ ಪ್ರವಾಹ) ಶಿರ್ಗ್ ದ್ರಾದಿನೆನ್ ತೆರಿಪಾವಂಡು. ಇತ್ತೆದ ಫಲ್ಲುಣಿ (ಗುರುಪುರ) ನದಿ ತನ್ನ ಚರಿತ್ರೆಡ್ ಸುಮಾರ್ ಸತ್ತಿ, ತಾನ್ ಪರಪುನ ದಿಕ್ಕ್-ಜಾಗೋಲೆನ್ ಬದಲ್ ಮಲ್ಲೋಂಡ್ ಅಪ್ಪಂಡು.

ಇಂಚೆ ತನ್ನ ಪರಪುನ ಸಾದಿಲೆನ್ ಬದಲ್ ಮಲ್ಲೋಂಡು ಇತ್ತಿನ ಗುರುಪುರ ಸುದೆ ಸುಮಾರ್ ನೂತ್ತೆವ ಇನ್ಹಾಂಡ್ ವರ್ಷದ ಪಿರಾವು ಇತ್ತೆದ ಮರಪೂರು-ಕೂಳೂರದ ಸಾದಿ ಪತ್ತ್ವಾಂಡ್. ಈ ವಿವರಕೆಗ್ ಸಾಕ್ಷಿಯಾದ್ ಈ ಸುದೆ ದುಂಬು ಪರತ್ತ್ವಾಂಡು ಇತ್ತಿನ ಜಾಗೋಲೆಡ್ ಸುದೆಪರತಿನ ಕೆಂಪೆಲು ಇತ್ತೆಲ್ಲಾ ಬರಿದಿನೆನ್ ತೊಪೆಂಲಿ. ಕದ್ದಿ ಕಂಬೋಲಡ್ ಕೋಡಿಯಾಲ

ಬೈಲ್/ಗುತ್ತು, ಕುದೋಳಿ ಮುಟ್ಟು ಇವ್ವನ್ ತಗ್ಗಿದ ಬೈಲ್-ಕೆವೆ, ಪಿರಾಕ್ ದ ಒಂಚಾನೊಂಜಿ ಕಾಲೋಂಡು ಪರತ್ತಾದಿನ ಸುದೆತೆ ಕೆವೆ. ಈ ಪಾತರೋಗು ಸಾಕ್ಷಿಯಾದ್ ಈ ಸುದೆಕೆನೀವೆದ ಬರಿತ ಮಹ್ಮದ್ ಸುದೆಕುಲೆದ್ ತಿಕ್ಕನಂಬಿನ ಉರುಟದ ಬೊಲ್ಲು ಕಲ್ಲುಲೆನ್ ತೂಪ್ಪಾಲಿ. ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲಬೈಲ್ ಕೆನರಾ ಕಾಲೇಜಿದಲ್ಲಿ ಮಹ್ಮದ್ ಸುದೆ ಪರಪ್ಪನ ವೇಗೋಡು ತರೆದ್ ಉರುಂಟಾಕಿನ ದುಂಡು ಕಲ್ಲುಲ್ಲಿ ತಿಕ್ಕವಾ.

ಇಂಚ ಸುದೆ ಪರತ್ತಾದ್ ಕಲ್ಲುಲ್ಲಿ ತರೆದ್ ಉರುಟು ಉರುಟು ಆದ್ ಬರಿದಿನನ್ ಕುಡಲದ ಕೆಲವ್ವೊಂಜಿ ಜಾಗೋಲೆದ್ ತೂಪ್ಪಾಲಿ. ಕದಿ, ಕಂಕನಾಡಿ, ಅತ್ಯಾವರ, ಫ್ಲೋರ್, ಮಣಿಗುಡ್ಲೆ ಇಂಬಿನ ಉರು ಕೇರಿಲೆದ್ ಮಹ್ಮದ್ ಸೇರ್ಟಿನ ಉರುಟು ಕಲ್ಲುಲ್ಲಿ ಅಲ್ಲ ಮಾತಾ ಪಿರಾಕ್ ದ ಕಾಲೋಡು ಸುದೆ ಪರತೊಂದು ಪ್ರೋತ್ಸಿನ ಕತೆ ಪಣಾಷ್ಟು..

### ಕುಲಶೇಖಿರದಲ್ಲಿ ಸುದೆ

ಕುಲಶೇಖಿರದಲ್ಲಿ ಒಂಜಿ ಕಾಲೋಡು ಸುದೆ ಪರತೊಂದಿತ್ತುಂಡ್! ಈ ಪುದರ್ ಬರಿ ಅಳುಪ ಅರಸೆ ಕುಲಶೇಖಿರದ್ದು ಬತ್ತುಂಡ್. ಒಂಜಿ ಕಾಲೋಂಡು ಬಹುಶಃ ಕ್ರಿಶ್ತ ಶಕ ಏಳ್ ಎಣ್ನನೆ ಶತಮಾನೊಂದು ಉಂಡು ಸುದೆ ಬರಿಟ್, ಅರಸೊತ್ತಿಗೆದ ಭಾವುಲ್ಲಿ ಇತ್ತಿನ ಉರು. ಅಗ್ರದ ಸುದೆ ಮರೋಳಿ, ಕುಲಶೇಖಿರ, ಅಡುಮರೋಳಿ, ಪಂಪ್ಲೆಲ್ (ಮಹಾವೀರ ವೃತ್ತ), ಕಂಕನಾಡಿ, ಅತ್ಯಾವರ, ಮಂಗಳಾದೇವಿ, ಬೋಳಾರದ ಕ್ಷೇತ್ರಲ್ಲಿ ಗೂಡ್ಲ್ ಶಿಂದಂಚಿ ಪರತೊಂದು ಕಡಲ್ ಸೇರೊದಿತ್ತಿನ ಇನರೆ ಪಿರಾಕ್ ದ ಸುದೆಕೆವೆಲೆನ ಸಾಕ್ಷಿಲ್ಲ ಉಂಡು. ಉಂಡು ನೇತ್ರಾವತಿ ಸುದೆ ದುಂಬು ಪರತೊಂದು ಇತ್ತಿನ ಜಾಗನ್, ಅತ್ಯಾಗು ಗುರುಪುರ ಸುದೆತ್ತನೆ ನನೊಂಜಿ ಕ್ಷೇತ್ರದಲ್ಲಿ ಸದ್ಯೋಗು ಸ್ವಷ್ಟಿ ಇಜ್ಜ್ಞ.

ದುಂಬುದ ನಂಮ ದೇವಸ್ಥಾನೋಲೆನ್ ನೀರ್ದೆ ಅಸರೆಗಾದ್ ಈ ಸುದೆಕುಲೆನ ಬರಿಟ್ ಕೆಟ್ ದಿನವು ವಿಶೇಷ. ಅಂಬಾದ್ ಕದಿ ಮಂಜನಾಥ, ಶರವ್ ಗಳಾಪತಿ, ಕುದೋಳಿ ದೇವಸ್ಥಾನೋಲೆನ್ ಅದಗ ಪರತೊಂದಿತ್ತಿನ ಘಲ್ಲುಣಿದ ಕ್ಷೇತ್ರ ಬರಿಟ್ ಸ್ವಾಪನೆ ಮಲ್ಲೊದೆರ್. (ನೆಕ್ಕು "ಕದಿ ತುದೆ" ಇಂದ್ ಲೆಪ್ಪುಗನ್ನೆ?). ಈ ದೇವಸ್ಥಾನೋಲೆನ ಬರಿಟ್ ಸುದೆಕುಲು ಪರತೊಂದಿತ್ತಿನ ಇತಿಹಾಸ ಪ್ರಸಂಗೊನು ಕಲ್ಲನೆ ಮಲ್ಲೊಣುಲೆ! ಅಂಚನೆ ಅತ್ಯಾವರ ಚಕ್ರಪಾಣಿ, ಉಮಾಮಹೇಶ್ವರ, ಮಂಗಳಾದೇವಿ ದೇವಸ್ಥಾನೋಲು ನನೊಂಜಿ ಕ್ಷೇತ್ರದಲ್ಲಿ ಸುದೆ (ಉಂದೆಕ್ಕು "ಅತ್ಯಾವರ ಸುದೆ" ಇಂದ್ ಲೆಪ್ಪುಗಾ!). ಅತ್ಯಾವರದ ಪುದರ್ ಅತ್ಯಾ+ಅವರ = ಸುದೆತ ಅಂಚಿದ ಬೈಲ್ ಇಂದ್ ಅದುಪ್ಪು. ಈ ದೇವಸ್ಥಾನೋಲು ಸ್ವಾಫ್ಳಯೆಯಾಯಿನ ಕಾಲಾವಧಿನ್ ಗುರುರಾಜ ಭಟ್ (1975) ಅರನ ಸಂಶೋಧನೆಲೆನ ಆಧಾರೋಂದು ಕ್ರಿಶ್ತ ಶಕ 6 ಎಡ್ 14 ಶತಮಾನ ಇಂದ್ ಪಣೋಲಿ. ಕುದೋಳಿ ಗೋಕ್ಕರಾನಾಥ, ರಥಬೀದಿ ಪೆಂಕಟರಮನ್ ಇತ್ತಾದಿ ಈ ಕಾಲಾವಧಿದ್ದೊಂದು ಬೋಕ ಸ್ವಾಪನೆಯಾಯಿನವು. ಈ ಆಧಾರೋಂದು ಬೋಕ ಡೆಲಾವೆಲೆನ ಆಧಾರೋಂದು ನಮ ಕದಿ-ಅತ್ಯಾವರ ಸುದೆಕುಲು ಅಂದಾಡಿ ಕ್ರಿಶ್ತ 16-17 ಶತಮಾನದ ಮುಟ್ಟು ಪರತೊಂದಿತ್ತು ಇನ್ನಿನ ತೀಮಾನೋಗು ಬರೋಲೆ.

ಅಂಬಾದ್, ರಥ್ ಸುದೆಲು ಕೊಡುನ ಜಾಗ್ಗಾಗ್ ಕೂಡಲ>ಕೂಡಲ>ಕುದ್ದು ಇನ್ನಿ ಪುದರ್ ಈ ಬೈಲ್ ಪ್ರದೇಶೋಗು ಬತ್ತುಂಡ್. ಈ ಸುದೆಕುಲು ಪರತೊಂದಿತ್ತಿನ ಜಾಗೋಲೆದ್ ಬೈಲ್, ಕೆವೆಲು, ಸುದೆಟ್ ತಿಕ್ಕನ ಕಲ್ಲುಲ್ಲಿ ಇತ್ತೆಲಾ ಬರಿದಿನನ್ ತೂಪ್ಪಾಲಿ. ಅಂಚನೆ ಈ ಕದಿ ತುದೆ ಕುದೋಳಿದಡೆ ಬನ್ನುಗ ಸುದೆ ಕೆಬುರಾದ್ ಅಲ್ಲ ಕೆಲವು ಕುದುರುಲು(=ದ್ವಿಫೋಲು) ಉಂಡಾಯ. ಅಂಚ "ಕುದೋಳಿ" ಇನ್ನಿ ಪುದರ್ ಬತ್ತುಂಡ್. ಕುದೋಳಿ (ಕುದುರೆ+ಟ್ಲಿ) ಅನಿ ಪರತೊಂದಿತ್ತಿನ ಸುದೆತ್ತೆ ನಡುಟಿತ್ತಿನ ಕುದುರುದ ಉರು ಅದುಪ್ಪೊಂದು. ಟ್ಲಿ (ಮಾರಾಟ)=ಹಳ್ಳಿ. ಸುದೆ ತಿರ್ನಿನ ಬೋಕ ಈ ಉರುಲೆನ ರೂಪ ಬದಲಾತ್ತಾಂಡ್. ಅಂಚನೆ ಅಲ್ಲ ಕ್ಷೇತ್ರಲ್ಲಿ ಸ್ಥಳನಾಮೋಗು ತೂಲೆ: ಅಳಿಕೆ= ಅದಗದ ಸುದೆ ಬರಿತ ಈ ಜಾಗ ಆಳುಪ ಅರಸೆರ್ ಆಳೋಂದಿತ್ತಿನ ಅರಸ್ಥಾನದ ಜಾಗ?

ಪಡ್ಡಾಯಿನ ಕಡಲ್ (ಅರಬಿ ಸಮುದ್ರ)ದ ಕರೆ ಸುದೆಕುಲು ಕಡಲ್ ಕೂಡನ ಅಳಿವೆಲು ನನಲಾ ಹಿರಿ-ಇತ್ತೆ ದ ಕಡಲ್ ಉಲಾಯಿ- ಇತ್ತೋಂಡ್. ಈ ರದ್ದು ಅನಿದ ಸುದೆಕುಲು: ಕೆಬ್ರ ತುದೆ ಬೋಳೊರದಲ್ಲಿ ಬೋಕ ಅತ್ತುವರ ತುದೆ ಬೋಳಾರದಲ್ಲಿ ಒಟ್ಟುಗು ಸೇರ್ಲ್ -ಕೂಡ್ - ಅಯ್ಯಾರ್ ಬೋಕ ಕಡಲ್ಗ್ ಇಕ್ಕಾವಾಪ್ಪಾಂದಿತ್ತು . ಈ ಬೋಳಾರ್, ಬೋಳೊರು ರದ್ದು ಪ್ರದರಲೆನ ಸಾಮೃತೆ ತೂಲೆ. ರದ್ದು ಸುದೆಕುಲು ಪರತ್ತೋದ್ ಆತಿನ ಬೋಳು ಬಾಲುಲು "ಬೋಳು" "ಆರ್"(ಬ್ಯಾಲ್), "ಉರು" ಲಾಯ.

ಉಳಾಲದ ಕಡಲ ಕೋಡಿಗ್ ಇತ್ತೆಲ್ ಕೋಚೆಪ್ಪರ್ ಇನ್ನರ್. ಬಹುಶಃ ಅದಗ ಅರಸುಲೆನ ಕೋಟೆ ಇತ್ತಿನ ಜಾಗವಾದುವ್ವು ಈ ಕೋಟೆಪ್ಪರ್ ಇತ್ತೆ ಎತ್ತಿ ಲೆಕ್ಕ ಕ್ರಿತ 16-17ನ ಶತಮಾನದ ಮುಟ್ಟ ಕಡಲ ಕೋಡಿ ಆದಿತ್ತಿಜಿ. ಅದಗ ಸುದೆಕುಲು ಕಡಲ್ ಕೂಡನ ಅಳಿವೆ ಕುದೋಳಿ ಬೋಕ್ಕಪಟ್ಟ್ಯಾದ ಕ್ಯಾತಲ್ ಇತ್ತೋಂಡ್.

### ಬೋಕ್ಕಪಟ್ಟ್ಯಾ

ಅದಗ್ ರದ್ದು ಸುದೆಲು ಕೂಡ್ ಕಡಲ್ ಸೇರುನವುಲು ಕುದಲ/ಮಂಗಳೊರುದು ಬಂದರು "ಬೋಕ್ಕಪಟ್ಟ್ಯಾ" ಇತ್ತೋಂಡ್. ಕ್ರಿ.ಶ 14ನ ಶತಮಾನದ ವಿಜಯನಗರ ಸಾಮೃಜ್ಯದ ಕಾಲೋಡು ಅರಸೆ ಬುಕ್ಕನ ನೆನೆಪ್ಪಗು ಪ್ರದರ್ಶ ದೀತಿನ ಈ ಪಟ್ಟ್ಯಾ, ಆ ಕಾಲೋಡು ಸುದೆ ಕಡಲ್ ಸೇರುನಲ್ಲಿ ಇತ್ತಿನ ವಿಜಯನಗರದ ಮುಖ್ಯ ಬಂದರು ಪೇಚೆ ಆದಿತ್ತೋಂಡ್. ಅದಗದ ಬೋಕ್ಕಪಟ್ಟ್ಯಾ ಪಡ್ಡಾಯಿನ ಅಧ್ಯಾಭಾಗ, ಇತ್ತೆದ ಸುದೆತ್ತೆ ಅಂಚಿದ ತಣ್ಣೀರ್ಬಾವಿದ ಬೆಂಗರೆಡ್ ಉಂಡು: ಅಡೆಗ್ "ಬೋಕ್ಕಪಟ್ಟ್ಯಾ ಬೆಂಗರ್" ಇನ್ನರ್. ಗುರುಪುರ ಸುದೆ ಪರಷ್ಪನ ದಿಕ್ಕೊ ಬೋಕ ಅಳಿವೆದ ಸ್ಥಾನ ತೆಂಕಾಯಿನ್ ಉಳಾಲದಂಬಿ ಪಗರುನ ದುಂಬು ಬೋಕ್ಕಪಟ್ಟ್ಯಾದ ರದ್ದು ಭಾಗೋಲು ಒಟ್ಟಾದಿತ್ತು.

ಸುದೆತ ಪರಷ್ಪನ ದಿಕ್ಕೊ ಕೊಳೊರು-ತಣ್ಣೀಬಾವಿದಂಬಿ ಬದಲಾನಗ್, ಅಂದಾಬಿ 17-18ನ ಶತಮಾನೋಡು, ಬೋಕ್ಕಪಟ್ಟ್ಯಾದ ನಡುಮು ಪರತ್ತೋದ್, ಆ ಪ್ರದೇಶೋನು ರದ್ದು ಭಾಗೋಲಾದ್ ಹಾಲ್ ಮಲ್ಲೋಂಡ್ ಇಂದ್ ಭೂಪ್ಯಜ್ಞಾನಿಕ ಪ್ರರಾವೆಲೆಡ್ ತೆರಿಯೋಣೋಲಿ. ಬೋಕ್ಕಪಟ್ಟ್ಯಾದ ಕ್ಯಾತಲ್ "ಉವಾದ್" ಉಂಡು. (ಉರುವಾ=ತೋಡಮೆ) ಉರುದುಲಾಯಿ ಪ್ರವೇಶೋಗು ಗೇಟ್ ಇತ್ತಿನ ಪ್ರದೇಶ. ಅಂಚನೆ, ಹೈದರಾಲಿ-ಟಿಪ್ಪುಸುಲ್ಲಾನ್ ಕಾಲದ ಸುಲ್ಲಾನ್ ಬತ್ತೇರಿ ಬೋಕ್ಕಪಟ್ಟ್ಯಾ, ಬೋಳೊರುಲೆಗ್ ಕ್ಯಾತಲ್ ಉಪ್ಪನೆನ್ ತೂಲೆ. ಅದಗದ ಕುದಲದ ಬಂದರು (ಬೋಕ್ಕಪಟ್ಟ್ಯಾ)ಗ್ ಅತಿಕ್ರಮ ಪ್ರವೇಶ ಮಲ್ಲುನ ವೈರಿಲೆನ್ ನಿನಾಮ ಮಲ್ಲುನ ಉದ್ದೇಶೋಗು ಸುಲ್ಲಾನೆರ್ ಈ ಬತ್ತೇರಿನ್ ನಿಮಾಣ ಮಲ್ಲೂತ್ತೋ. ಉವಾದ ಕ್ಯಾತಲ್ ಕೋರ್, ಆಹಾರ ಇತ್ತಾದಿ ಸಂಗ್ರಹ ಮಲ್ಲೋ ದೀಪಿನ ಜಾಗ ಇತ್ತೋಂಡ್. ಇಂಚೆ ಪ್ರದರ್ಶಾಲೆಡ್ ಚರಿತ್ರೆ ಬರಿದ್ದೀಂಡ್.

### ಪರಶುರಾಮನ ಕುಡಾರಿ

ಪುರಾಣೋ ನನಾತ್ ಪಿರ ಪ್ರೋವನಗ ನಂಕ್ ತೆರಿಯುನ ಪರಶುರಾಮನ ಕುಡಾರಿ ಬೀಜಾದಿನ ಕತೆ. ಪರಶುರಾಮೆ ಬರಿ ಪುರಾಣ ಪ್ರರುಷೆ ಆದಿತ್ತೆ ಇಂದ್ ನಂಬೋಂಡಲ್ಲಾ ಆಯೆ ಕುಡರಿ ಬೀಜಾದ್ ಕಡಲ್ಗ್ ನೋ ಪಿರ ಕಡಪ್ಪಡಿಯೆ ಇಂದ್ ನಂಕ್ ನಂಬರೆ ಬಂಗ ಆಪ್ಯಂಡು. ಅಂಡ, ವೈಜ್ಞಾನಿಕ ದಾಖಿಲೆಲು ಕಡಲ್ ಪಿರ ಪ್ರೋತ್ತಿನ ಅಂಶೋಲೆನ್ ತೆರಿಪಾವಾ. ಉದಾಹರಣೆಗ್ ಕಡಲ ಬರಿತ ಕೆಂಡೊಲೆಡ್ ತಿಕ್ಕೊಂದಿತ್ತಿನ, ಗಣಿಗಾರಿಕೆ ಮಲ್ಲೋಂದಿತ್ತಿನ ಸಿಲಿಕಾ ಸ್ಯಾಂಡ್ (silica sand) ಇನ್ನಿನ ಪ್ರೋಯ್ಯೆ ದುಂಬು ಅಲ್ಲ ಕಡಲ್ ಇತ್ತಿನೆಕ್ಕು ಬೋಕ ಅಪ್ಪ ಪಿರಪ್ಪೋಯಿನೆಕ್ಕು ಸಾಕ್ಷಿಯಾದುಂಡು. ಅಂಬಾದ್, ಕಡಲ್ ಪಿರಪ್ಪೋಯಿನ ಸ್ವೇಜ ಫುಟನೆನ್ ತೂಲುನ ಆದಿದ ಮಾನವರ್ ತಂಕುಳಿನ ಕತೆ ಪಣೋಂದಿತ್ತೋದ್ ಏತೋ ಕಾಲೋಡ್ ಬೋಕ ಅವೆನ್ ಪರಶುರಾಮೆ ಇನ್ನಿನ ಬರಿ ಪುರಾಣಪ್ರಯಂಗ್ ಕತೆ ರೊಪ್ಪೊಡು ಸೇರ್ನ್ಯಾಯೀರ್ ಇಂದ್ ನಮ ನಂಬೋಲಿ.

## ಪಾತಾಳೋಗ್ ಪೋಯಿನ ಆದಿಕುಡಲ

ಕಡಲ್ ಪಿರಪೋಹಿನ ಅಂಚನೆ ಕಡಲ್ ಭೂಮಿದುಲಾಯಿ ಪೋಗ್ ದ್ವಾರಾ ಬಟಿನ ಫುಟನೆಲು ಭೂಚರಿತ್ತೆಡ್ ಸಾಮಾನ್ಯ ಕೋಟ್ಯಾಂತರ ವರ್ಷದ ಭೂಚರಿತ್ತೆಡ್ ಕಡಲ್ಲುಂಹಿನ ಶಕ್ತಿ ಬಂಚೇ ಲೆಕ್ಕ ಬರಿದ್ವ ಬಟಿಜಿ. ಭೂಚರಿತ್ತೆಡ ಬೇತೆ ಬೇತೆ ಕಾಲೋಲೆಡ್ ಕಡಲ್ ದುಂಬು ಬಟಿನ ಅಂಚನೆ ಪಿರಪೋಹಿನ ಫುಟನೆಲು ಆತ್ತ. ಕಡಲ್ ದುಂಬು ಬತ್ತೊದ್ವಾ ಆದಿ ಕುಡಲದ ಕಡಲಬರಿ ಮುರ್ಧುದ್ವ ಪೋತಿನೆನ್ನೊ ಮುಲ್ಲು ಪಣ್ಣೊಡು.

ಅಂದಾಜಿ ಪತ್ರ್ ಸಾವಿರ ವರ್ಷ ಪಿರಾವುದ ಕತೆ. ಅದಗೆ ಕುಡಲ ಪಡ್ಡಾಯಿಗ್ ನನಲ್ಲಾ ಎಚ್ಚೆ, ಇನ್ನುಗ ಸುಮಾರ್ ಮುವ್ವ ಕಿಲೋಮೀಟರ್ ದಾತ್ ವಿಶಾಲವಾದ್ ಪಡ್ಡಾಯಿಗ್, ಇತ್ತೆದ ಕಡಲ್ಲು ಉಲಾಯಿ, ಪರದ್ವಿದಿತ್ತೊಂಡ್. ಆ ಭಾಗೋಗು "ಆದಿಕುಡಲ್" ಇಂದ್ ಲಂಪ್ಪ್ಗಾ! ಪತ್ರ್ ಸಾವಿರ ವರ್ಷದ ಪಿರಾವು ಅಯಿನ ಭೂಮಿದ ಏರ್ಹೇರ್ ಫುಟನೆಲೆಡ್ ಈ ಮುವ್ವ ಕಿಲೋಮೀಟರ್ ಅಗೆಲದ ಆದಿಹುಡಲ ಕಡಲ್ಲು ಅಡಿಟ್ ಮುರ್ಧುದ್ವ ಪೋಂಡ್! ಸಾಗರಭೂವಿಫ್ಳಾನಿಲು ಕುಡಲದ ಪಡ್ಡಾಯಿದ ಕಡಲ್ಲುಡಿಟ್ ಸಂಶೋಧನೆ ಮಲ್ಲುನೆಗ ಈ ಮುರ್ಧುದ್ವ ಪೋತಿನ ಭೂಭಾಗದ ಕುರುಹುಲು, ಕರಾವಳಿಡ್ ತಿಕ್ಕುನಂಬಿನ ಪೋಯ್ದೆದ ಸಾಲ್ ಇತ್ತ್ಯಾಟ್ ಸಾಕ್ಷಿಲೆನ ರಾಪ್ಪೊಡು ತಿಕ್ಕೊಂಡ್.

ಅಂಚ ತೊವನಗ್, ಇಂಚ ಮುರ್ಧುದ್ವ ಪೋತಿನ ಭೂಭಾಗೋಲು ಪಡ್ಡಾಯಿ ಕರಾವಳಿದ ಸುಮಾರ್ ಕಡೆಟ್ ದಾವಿಲಾತ್. ಗುಜರಾತ್ ದ ಕಂಬಾಟ್ (ಕ್ಯಾಂಬೆ) ಕೊಲ್ಲಿಡ್, ಇತ್ತೆದ ಕರೆದ್ದೊ ಮುವ್ವ ಕಿಲೋಮೀಟರ್ ಕಡಲ್ ಉಲಾಯಿ ಇತ್ತಿನ ಭೂಮಿದ ಭಾಗ-ಪ್ರಾಚೀನ ಕರಾವಳಿ ಮುರ್ಧುದ್ವ ಪೋತಿನೆಕ್ಕು ದಾವಿಲೆನೆನ್ ಸಾಗರ ಪ್ರತಾತ್ಪ್ರ ಇಲಾಖೆದಕುಲು ತೆರಿಪಾದೆರ್. ಅಲ್ಲ, ಅದಗೆ ಮುರ್ಧುದ್ವೋತ್ತಿನ ನಾಗರೀಕತೆ ಕುರುಹುಲುಲಾ ತಿಕ್ಕು. ಅಂಚನೆ ಕೊಲ್ಲುಂ ಕಡಲ್ಲುಡಿಟ್ ಭೂಮಿ ಇತ್ತಿನ ಲಕ್ಷ್ಯಾಂಶೋಲೆನೆ ಸಾಗರ ಭೂವಿಫ್ಳಾನಿಲು ನಾಡ್ ಪತ್ರ್ದೆರ್. ಇಂಚೆ, ಒಟ್ಟುರೆ ಪಡ್ಡಾಯಿದ ಆದಿಕರಾವಳಿದ ಸುಮಾರ್ ಮುವ್ವ ಕಿಲೋಮೀಟರ್ ದಾತ್ ಅಗೆಲದ ಭೂಮಿ, ಅಂದಾಜಿ ಪತ್ರ್ ಸಾವಿರ ವರ್ಷದ ಪಿರಾವು, ಕಡಲ್ಲು ಅಡಿಕ್ಸೆರ್ಲಿಪ್ಪ್. ಈ ಭೂಭಾಗೋಲೆಡ್ ವಾ ನಮೂನೆದ ನಾಗರೀಕತೆಲು ಜೀಪ್ಪೊಡಿತ್ತುನಾ ನನಲ್ಲಾ ಎರ್ಗಾಲ್ ಗೊತ್ತಿದ್ದಿ. ನನಾತ್ ಸಂಶೋಧನೆಲು ಆಪ್ಪಾಡಾತೆ.

ಈ ಮುರ್ಧುದ್ವ ಪೋತಿನ ಭೂಭಾಗೋಲೆಗ್ "ಪಾತಾಳ್" ಇಂದ್ ಪಣ್ಣೊಂದಿತ್ತೆಡ್ ಇಂದ್ ತೋಜುಂಡು. ದೇಗಿನ್ನುಗ್, ಅಲೆಕ್ಕಾಡ್ರ್ ಭಾರತ್ಯೋಗು ಬತ್ತೊ ಪೋಯಿನೆಡ್ ಬೋಕದ ಶ್ರೀಸ್ತ ಪ್ರಾವ್ ಕಾಲದ ಷ್ಟಿನಿ ಇತ್ತ್ಯಾದಿ ಗ್ರೀಕೆನೆನ ಷ್ವತ್ತಾಂಜೋಲೆಡ್ ಗುಜರಾತ್ ದ ಕಡಲಬರಿತ ಒಂಬಿ ದ್ವಿಪ್ಪೊಗು "ಪಾತಾಳ್" ಇಂದ್ ಪಣ್ಣೊನೊ ಓದೊಲಿ.

## ಸಹ್ಯಾದ್ರಿ ಉದಯ

ಈತ್ ಮಾತಾ ಪಣ್ಣುಗ ನಮ ಕಾಲಚಕ್ರೋಡು ನನಲ್ಲಾ ವಂತೆ ಪಿರಪೋದ್ ಸಹ್ಯಾದ್ರಿದ ಉಗಮೋನು ತೊಯಿಜಿಂಡ ಸಮಾಪ್ತಿ. ಒಂಜನೆನೊಂಬಿ ಕಾಲೋಡು, ಪ್ರತಾಂಶೋಲೆಡ್ "ಸಹ್ಯಾದ್ರಿ" ಇಂದ್ ಪಣ್ಣೊನೆನ ಪಡ್ಡಾಯಿ ಗೆಟ್ಟೆಳ್ಳುಲು" (ಪ್ರತ್ಯೇಕ ಫುಟೆಳ್ಳುಲು) ವರ್ಷದ ಲೆನೆ ಪಿರಾವುದು ಇತ್ತಿನೆ ಇಜ್ಜೆ.

ಸರಳವಾದ್ ಪಣ್ಣೊನಾಂಡು, ಭೂಮಿದ ಹಿಡಾಯಿಮೆಯಿಟ್ ಚೆಮ್ಮೆದ ಲೆಕ್ಕ ಇಪ್ಪುನ ಪದರ, ವರ್ಷಗಾಗು ಅಂದಾಜಿ ಕೆಲಪ್ಪೊಂಬಿ ಮಿಲಿಮೀಟರ್ ದಾತ್ ವೇಗೋಡು ಪರಿಪುನ ಲಕ್ಷ್ಯಾಂ ಇತ್ತಿನವ್. ಭಾರತ ಉಪಖಂಡದ ಆಡಿತೆ ಈ ಭೂಪದರ ಬಡಕಾಯಿ ದಿಕ್ಕೊಗ್ಗೆ ಟಿಬೆಟ್‌ದುಚಿ ಪರಿಪುನ ಸಂದರ್ಭೋಡು, ಅಂದಾಜಿ ರೆಡ್ ಕೋಟಿ ವರ್ಷದ ಪಿರಾವು, ಭೂಮಿದುಲಾಯಿದ ಶಯೆಹುಲೆನ ಏರ್ಹೇರ್ಡ್, ಬಡಕಾಯಿದ್ ಹಿಮಾಚಲ ಚೋಕ ನಂಮ ಪರಿಸರೋಟು ಸಹ್ಯಾದ್ರಿ, ಉದಯವಾಯ! ಪಡ್ಡಾಯಿ ಕರಾವಳಿದ ಭೂಭಾಗದ ತಿಳ್ಳಾ ಜಗ್ಗೊದ್ವ ಪೋಂಡು, ದಶ್ವಿಣಿ ಹೀರಭೂಮಿದ ಮೈದಾನ ಭಾಗ ವಂತೆ ಏರ್ಹೇರ್ದ್, ಲಕ್ಷ್ಯಾ ಉಂತುದು ಸಹ್ಯಾದ್ರಿ ಗೆಟ್ಟೆಳ್ಳುಲಾಯ!

ಸಹ್ಯಾದ್ರಿ ಲಕ್ಷ್ಮಿ ಉಂಟಿನ ಬೆರಿಕ್ ಪರಿಸರೋಟು ಸುಮಾರ್ ಬದಲಾವಣೆಂಬುದು. ಕುಡಲ ಸೇರ್ನ್ ಕರುವಳಿ, ಮಲೆನಾಡ್ ದ್ವಾರಾ ಒಳಗೊಂಡಿರುತ್ತಿರುತ್ತಿದ್ದು. ಸಹ್ಯಾದ್ರಿದ ಪಡ್ಡು ಯಿ ಮಗಿರ್ಲಾದ ಸುದೆಕುಲು ಮೂಡಾಯಿದ್ದು; ಪಡ್ಡು ಯಿ ಪರತ್ತೊದ್ದು ಅರಬಿ ಕಡಲ್ಗ್ ಬತ್ತ್ ಸೇರಿಯ. ನೇತ್ರಾವತಿ ಗುರುಪುರ ಸುದೆಕುಲು, ಮೂಡಾಯಿ ದಿಕ್ಕ್ಗ್ ಗ್ ಪರತ್ತೊದ್ದು ಬಂಗಾಳ ಕಡಲ್ಗ್ ಸೇರಿಯಾ.

ಅದಗ ಭೂಮಿದ್ದು ಮನುಷ್ಯ ನನಲ್ಲಾ ಬತ್ತ್ ದಿತ್ತಿಜೆ. ಅಂದಾಜಿ ಇವ್ವೆ ಲಕ್ಷ್ ಪರಣದ ಹಿರಾವು ಆದಿದ ಮನುಷ್ಯನ ಉಗಮ ಆಂಡ್. ಅಂಚ ವಿಕಾಸವಾಗ್ಯೋಂದು ಬತ್ತ್ ದ್ವಾರ್, ಮುಷ್ಪ್ರ ಸಾವಿರ ಪರಣದ ಹಿರಾವು ಅಲೆಮಾರಿಯಾದಿತ್ತಿನಾಯಿ, ಅಪ್ರಿಕಾ ವಿಂಚೋಡ್ ಬೇತೆ ವಿಂಚೋಲೆಗ್ ವಲಸೆ ಹೋಯಿನಾಯಿ, ಅಂದಾಜಿ ಪತ್ತ್ ಸಾವಿರ ಪರಣದ ಹಿರಾವು ವಿಕಾಸವಾದ್, ಕೃಷಿ ಆರಂಭ ಮಲ್ಲೆ ಇಂದ್ರ ತೆರಿದ್ ಬಿಂಬಂಡು.

ಸಹ್ಯಾದ್ರಿದ ಉಗಮದ ಒಟ್ಟುರೆ ಪ್ರಕೃತಿಯೆಂದ್ ಸುತ್ತುದ ಭೂ ಪರಿಸರೋಟು ಏತೋ ಪರಣಲೆನ ಮುಟ್ಟು ಬದಲಾವಣೆಲು ಅಪ್ಪಾಂದು ಬತ್ತ್, ಉಂಡಕ್ ಸಂಬಂಧ ಇತ್ತಿಲೆಕ್ಕು ಕುಡಲದ ಭೂಚರಿತ್ನನ್ ಹಿರಾವಲೋಕನ ಮಲ್ಲುನಗ ತೆರಿದ್ ಬಿಂಬಂ ಒಂಜಿ ವಿಹಾರ ಇನ್ನುಗ ಕೆಲವು ಭೂಭಾಗೋಲು ಮಿತ್ತ್ ಎಷ್ಟುರವಾದ್ ಕೆಲವ್ಯಾಭಾಗೋಲು ತಿರ್ಕ್ ಇತ್ತ್ ಪೋತಿನೆಕ್ಕ್ ನಿದರ್ಶನೋಲು ತಿಕ್ಕುವಾ. ಉದಾಹರಣೆಗ್ ಕಡ್ರಿದ ಉದ್ದಾನವನ ಪದವು ಪ್ರದೇಶದ ಭೂಮಿ ಎಷ್ಟುರವಾಯಿನೆಕ್ಕ್ ಆಯಿದ್ದು ಬೋಕ ಕಡ್ರಿ ಸುದೆ ತಿರ್ಕ್ ದ್ವಾರ್ ಪರತಿನೆಕ್ಕ್ ಪುರಾವೆಲು ಉಂಡು. ಅಂಚನೆ ಕುಡಲದ ಬೇತೆ ಬೇತೆ ಭಾಗೋಲೆದ್ ವಿಭಿನ್ನ ಬದಲಾವಣೆಲು ಆಗಿನ ಉಂಡು.

ಗುರುಪುರ ಸುದೆ ಪರಷ್ಪನ ದಿಕ್ಕ್ಲೆನ್ ಬದಲ್ ಮಲ್ಲೋಂದಿನೆಕ್ಕ್ ಏತೋ ಬದಲಾವಣೆಲು, ಪರಿಣಾಮೋಲು ಒರಿದ್ ಪೋತಾ. ಉದಾರಣೆಗ್, ತಿರುವ್ಯೇಲ್ದಾದ ಕೆತ್ತಿಕಲ್ಲುದಲ್ಲ ಇಂಚೋಗನು ಕೆಲವು ಪರಣಾದ್ದಿಂಚಿ ಭೂಕುಸಿತೋಲು ಅಪ್ಪಾಂದಿಪ್ಪುನ್ನನ್ ನಿಕುಲು ತೂದಿಷ್ಟರೆ ಯಾವು. ಪರಿಯಲೋಡು ಗುರುಪುರ ಸುದೆಟ್ ಬೋಳ್ಟು ಬನ್ನುಗ, ನೀರ್ ಸುಲಭೋಡು ಪರತ್ ಪೋವರೆ ಆವಂದೆ, ಸುದೆ ಪ್ರಾಚೀನೋಡು ಪರತೋಂದು ಇತ್ತಿನ ಸುದೆಕೆಳವೆ, ಬೋಕ ಭೂಮಿದ ಬಿರುಕಲೆಗ್ ನೆಲತ್ತು ಅಡಿಟ್ಟು ಹೋಗ್ದ್ ಸೇಂಡಿಮೊಂದ ಪದರೋಡು ಪರಪರೆ ಆವಂದೆ, ಕೆತ್ತಿಕಲ್ಲುದ ಗುಡ್ಡೆ ಜರಿಯುವನ್ನೊ ನಮ ತೂಪ್ಯೋಲಿ. ತಿರುವ್ಯೇಲ್ ಗ್ರಾಮದ ಪುರರ್ ತಿರ್ಕ್ ದಿನ ಹೋಯಿಲ್/ಸುದೆನ್ ನನಪು ಮಲ್ಲುಂಡು.

ತುಳುವರೆಗ್ ಚರಿತ್ರೆನ್ ಬರೆದೀಪಿನ ರೂಡಿ ಇತ್ತ್ ಜೆ. ಅಂಹಾದ್ ಇತಿಹಾಸೋಡು ತುಳು ಲಿಪಿ, ಸಾಹಿತ್ಯ ಸಮರ್ಪಕವಾದ್ ಬುಳೆಯಿಜಿ. ತುಳುನಾಡ್ದ, ಕುಡಲದ ಚರಿತ್ರೆನ್ ಬರೆದೀತ್ ಜೆರ್ನ್ಲಾ, ಭೂವಿಜ್ಞಾನದ ಲಭ್ಯ ದಾಖಿಲೆಗ್ ಪೂರಕವಾದ್, ನಂಮ ಜನ ದೀತಿನ ಉರುಲೆನ ಪ್ರದರುಲು ಬೋಡಾಯಿನಾತ್ ಇತಿಹಾಸದ ಸತ್ಯಕ್ತತೆ ಪ್ರಣ್ಯ. ದುಂಬು ಆದ್ ಪೋತಿನ ಆಂಡ ಪುರಾಣದಂಚ ತೋಚುನ ಸತ್ಯಸಂಗತಿಲೆನ್ ತೆರಿಯೋಣಬ್ರಾತ್, ಈ ದಿಕ್ಕ್ಲೆದ್ ನನಾತ್ ಸಂತೋಧನೆಲು ಆಪ್ಯಾಡಾತೆ.

▲ ಡಾ.ಬಿ.ಎಂ.ರವೀಂದ್ರ,

## ತುಳು : 'ಹರಿಸ್ಕಂದ್ರ ಶಾವೋ'

ಒಂಜಿ ಸಮಾಲೋಚನೆ

"ಮಹಾಕಾವ್ಯದ ಕಾಲೊಂಡ್ರು ಪತ್ರಾದ್ರೋ, ಇಂಚಪ್ಪ ಪ್ರಕ್ಷೇನ ಮಹಾಕೃತಿಕುಲೆನ್ನು ಸೇರಿಸಾದ್ರೋ, ವಾ ಸಾಹಿತ್ಯಕೃತಿಲೂ ಸಾಮಾಜಿಕ ಅರ್ಥವಂತಿಕೆ ಪಡೆತಿಬಿ, ಪನ್ನಿನ ಒಂಜಿ ಟೀಕೆ, ನಕರಾತ್ಮಕವಾಯಿನ ಸಮಾಧಾನ ಮಾತ್ರ ಕೊರು... ಕಾಲೋನು ದಾಟ್ರಾದ್ರೋ ಒಂಜಿ ಸಾಹಿತ್ಯ ಉಂತುನಗ, ಆ ಕಾಲೋದು ವಾಪ್ಯೋಂಜಿ ಪ್ರಚೋದನೆ ಸಾದ್ಯ ಆತ್ರಾಂದಾ, ಅವೇ ರೀತಿದ ಪ್ರಚೋದನೆ ಇತ್ತೆ ಸಾದ್ಯ ಅವಂದ ಪೋವ್ಯಾ... ಸಾಹಿತ್ಯದ ಏತೋ ಅಂಶೋಲು ಕಾಲೋನು ಮೀರ್ದ್ರೋ ಉಂತುನ ಸಾಮಧ್ಯೋ ಪಡೆತಿನ ಉಂದು. ಉಂದು ಉತ್ತಮ ಸಾಹಿತ್ಯದ ಲಕ್ಷಣಲೂ ಅಂದ್ರೋ" (ಮಹಾಕಾವ್ಯಗಳ ಕಾಲದಿಂದ ಅರಂಭಿಸಿ ಇತ್ತಿಬಿನ ಮಹಾಕೃತಿಗಳನ್ನು ಒಳಗೊಂಡ ಯಾವ ಸಾಹಿತ್ಯಕೃತಿಯೂ ಸಾಮಾಜಿಕ ಅರ್ಥವಂತಿಕೆ ಹೊಂದಿಲ್ಲವೆಂಬ ಟೀಕೆ ಒಂದು ರೀತಿಯ ನಕರಾತ್ಮಕ ತ್ಯಾಪ್ತಿ ಕೊಳ್ಳಿತು..... ಕಾಲವನ್ನು ದಾಟಿ ಸಾಹಿತ್ಯ ಒಂದಾಗಿ, ಆ ಕಾಲದಲ್ಲಿ ಯಾವ ಪ್ರತಿಕ್ರಿಯೆಯನ್ನು ಪ್ರಚೋದಿಸಿತೋ ಅಂಥದ್ದೇ ಪ್ರಚೋದನೆ, ಅವೈ ಶೀವ್ಯತೆಯಿಂದ ಈಗ ಸಾಧ್ಯವಾಗದೆ ಹೋಗಬಹುದು..... ಸಾಹಿತ್ಯದಲ್ಲಿ ಎವೆಂದ್ರೋ ಅಂಶಗಳು ಕಾಲವನ್ನು ಮೀರಿ ಉಳಿಯುವ ಸಾಮಧ್ಯೋ ಪಡೆದಿರುತ್ತದೆ; ಇದು ಉತ್ತಮವಾದ ಸಾಹಿತ್ಯದ ಲಕ್ಷಣವೂ ಹಾದು." ಸಾಹಿತ್ಯ ವಿಮರ್ಶೆ ಸಮಾಜ ನಿಷ್ಠೆ ಸಾಹಿತ್ಯ ಮತ್ತು ಸಾಮಾನ್ಯ ಮನುಷ್ಯ -ಪ್ರ. 45-46 ಲೇಖನ್ ಎಸ್. ರಾಮ ಪ್ರಸಾದ್ರೋ)

ಈ ಹೇಳಿಕೆದ್ರೋ - ಸಾಮಾನ್ಯ ಮನುಷ್ಯಗ್ರಾ ಬೋಡಾಪಿನ ಸಾಹಿತ್ಯ ಪಂಡಕೆ ವೇವಲ ಆಕಾಲದ ರಚನೆನೇ ಅತ್ಯಂದ, ಹಿರಾಕ್ರಾದ ಕಾವ್ಯಲೋಗ್ರಾ ಮೂಲು ಸ್ಥಾನ ಉಪ್ಪಾಂದು; ದಾಯಿ ಪಂಡ, ಬಟ್ಟಾಲಾ ಕಾಲೋನು ಮೀರ್ದ್ರೋ ಉಂತುನ ಸಾಮಾಂಗ್ರಾ ಉಂದು ಪನ್ನಿನ ಅಂಶ, ನಂತರ ತೆರಿದ್ರೋ ಬರ್ಧಾಂದು.

ದುಂಬಾಡು 'ಕಾವ್ಯವಾಚನ'ದ ಸಂಪ್ರದಾಯ ಉಪ್ಪಾನಗ, ಸಾಹಿತ್ಯ ಸಾಮಾನ್ಯನ್ನು ಮುಟ್ಟಿನ ಕೆಲಸ ಆಪ್ಯಾಂದಿತ್ರೋಂದ್ರೋ. ಕನ್ನಡ ರಂಗ ಭೂಮಿಡೊಲೂ ಪೌರಾಣಿಕ ನಾಟಕೋಲು ಒಂಜಿ ಪ್ರಬಿಲ ಮಾಧ್ಯಮದ ರೀತಿದ್ರೋ ಸಾಹಿತ್ಯದ ಅಭಿರುಚಿನ್ ಹೆಚ್ಚಾಪ್ಪನ ಕೆಲಸೋನು ಮಲ್ಲೋಂದು ಇತ್ತೆ. ಇತ್ತೆ ಉಂದು ಮಾತ ಕಡಿಮೆ ಆಪ್ಯಾಂದು ಬ್ರಹ್ದೋಂದ್ರೋ. ಸಿನೇಮಾದ ಮುಖಿಂತರ ನಡತೋಂದಿತ್ತಿನ ಸಮೂಹ ಮಾಧ್ಯಮದ ಪ್ರಭಾವಲೂ ಇತ್ತೆ ಕಲಾತ್ಮಕ ಆಪ್ಯಾಂದು ಪ್ರಾಪ್ತಿನಿಟ್ಟಾತ್ರು ಪೌರಾಣಿಕ ಕಾವ್ಯದ ಪಸ್ತಲು, ಕತೆಕುಲು ಚಲಾವಣ್ಗೋ ಬರಂದಿನ ನಾಣ್ಯದ ಲೆಕ್ಕ, ಸಾಮಾನ್ಯನ್ನು ಮುಟ್ಟಿಂದೆನ್ನೇ ಗ್ರಂಥಾಲಯೋಡು ಸೇರ್ದ್ರೋ ಪ್ರೋತ್ಸ.

ಇಂಚಿನ ಒಂಜಿ ಸಂಧಿಕಾಲೋದು ಕೆಲಿಂಜ ಸಿತಾರಾಮ ಆಳ್ವಿರ್ಋ್ರೋ, ಪುರಾಣದ ಹರಿಶ್ಚಂದ್ರದ ಕತೆನ್ ಸಾಂಗತ್ಯ ಧಾಟಿದ್ರೋ ತುಳುಟು ಬರೆದ್ರೋ ಸಾಮಾನ್ಯಗ್ರಾಲಾ ಮುಟ್ಟಾಪ್ಪನ ಪ್ರಯತ್ನ ಮಲ್ಲೋರ್ ಯಾನ್, 'ಸಾಮಾನ್ಯ' ಸಚ್ಚೊನು ಉಪಯೋಗ ಮಲ್ಲಿನಿ ದಾಯಿಪಂಡ, ಕನ್ನಡದ ಕ್ಷಿಪ್ರ, ಅಲಂಕಾರಿಕ, ಬಾಸದ ಶೈಲಿದ್ರೋ ದೂರ ಉಂತುದು ಆಳ್ವಿರ್ಋ್ರೋ ಸರಳ, ಸುಲಭ ರೀತಿದ್ರೋ ಒಂಜಿ ಕಾವ್ಯಾನು ಎಂಬ ಪಣಿಯೆರೆ ಸಾದ್ಯ ಉಂಡಾ, ಆತ್ರಾ ರೀತಿದ್ರೋ, ಭಂದಸ್ಸೋದ ಕೈಬುಡಂದೆ, ಮಾತರೆಗ್ರಾಲಾ ಅರ್ಥ ಅಪಿಲ್ಕ್ರು ಹಾಡುಗಬ್ಬೊನು ಮುಡೆತೆರ್ ನೆಕ್ಕು ಆಧಾರ, ರಾಘವಾಂಕ ಕವಿನ ಕನ್ನಡ 'ಹರಿಶ್ಚಂದ್ರಕಾವ್ಯ'. ರಾಘವಾಂಕೆ, ಷಟ್ಪದಿ ಭಂದಸ್ಸೋನ್ ಸುರುಮಲ್ಲಿನಾಯಿ ಅತ್ಯಾಂಡಲಾ ಈ ಪರಂಪರೆಗ್ರಾ ಗಟ್ಟಿ ತೋಜಾದ್ರೋ, ವೀರಪ್ಪೆವ ಕವಿಕೋಲೆದ್ರೋ ಅಗ್ರ ಪಂಕ್ತಿ ಪಡೆಪ್ಪಾಂದಿನಾಯಿ. ಆಯಿನ ತಮ್ಮಲ್ಲಿ, ಹರಿಹರ ಕವಿ, 'ರಗಳೆಂದ ಪ್ರಕಾರೋನು ಕನ್ನಡೋಗು ಕಂತಡ, ಬಟ್ಟ ದೆಂಗಾದಿತ್ತಿನ ಷಟ್ಪದಿನ ಮೂಲ ಸುತ್ತೋನು ಪೆಚಿದ್ರೋ' ಹಾಧ್ಯಕ ಷಟ್ಪದಿ' ಪನ್ನಿನ ಒಂಜಿ ಪ್ರೋಸ ಕಾವ್ಯದ ರೀತಿನ್ ಸ್ವಷ್ಟಿ ಮಲ್ಲಿನ ರಾಘವಾಂಕ ಹರಿಶ್ಚಂದ್ರನ ಕತನೆ ದಾಯಿ ಆಯ್ದು ಮಲ್ಲೆ ಪನ್ನಿನೆಕ್ಕು ಒಂಜಿ ಕಾರಣ, ಈ ಕತೆ, ಜನೋಕುಲೆನ ಬಾಯಿದ್ರೋ ದುಂಬೇ ಪ್ರಚಲಿತವಾದ್ರೋ ಇತ್ತೋಂದ್ರೋ; ಗೊತ್ತು ಇತ್ತಿನ ಕಥಾಪ್ರಸಂಗೋನು ನನಲಾತ್ರೋ ಪ್ರೋಲು ಮಲ್ಲೋದ್ರೋ ಪಂಡೋಂದ ತನ್ಕೊಲಾ ಕೇತ್ತಿ ಬರ್ಧಾಂದುಂದು ಆಯಿ ಎಣ್ಣೊದ್ರುಪ್ಪೆರೆ ಯಾವ್ಯ.

ಅಂದ, ಭಂದಸ್ಸೋ ಪ್ರೊಲ್ಯೂ ಮಲ್ಲೂಂಡ ಮಾತ್ರ ಒಂಬಡೆ ಕಾವ್ಯ ಆಪ್ಯಜಿಂದ್ ಗೊತ್ತು ಇತ್ತಿನ ರಾಘವಾಂಕೆ-ರಸ, ಕಾವ್ಯದ ಜೀವ, ಭಾವ ಉಡಲ್, ಅಥ್ವ ಕಾವ್ಯದ ಅಂಗಾಂಗ, ತಬ್ಬದ ಸಾಂಗತ್ಯನೇ ನುಡಿ, ಅಲಂಕಾರ ತುತ್ತತ್, ಸುಲಕ್ಷಣನೇ ಲಕ್ಷಣ, ಕೊರತೆದಾಂತಿನ ಶಬ್ದ ಬಂಧನೇ ಕಾವ್ಯದ ಪಚ್ಚೆ; ಸುಕಮಾರ್ಯನೇ ಜೀವತಂತು - ಇಂಚ "ವಾಧಕದ ಮೂಲ ಲಲಿತರಾಳಿಂದ್"; (ಅಧಿಕದ 1,2,4,5 ಸಾಲುಗಳಲ್ಲಿ ಒಂದು ಮಾತ್ರಯ ನಾಲ್ಕು ಗಣಗಳು ಸಿಗುತ್ತದೆ) (ರಸಚೀವ, ಭಾವವೋಪಲ್, ಅಥ್ವ ಅವಯವ, ಶಬ್ದ ವಿಸರವೇ ನುಡಿ ಅಲಂಕಾರವೇ ತೊಡಿಗೆ; ಸುಲಕ್ಷಣವೇ ಲಕ್ಷಣ, ವಿಮಲ ಪದನ್ನಾನ್ ಡೆ, ರೀತಿ, ಸುಕಮಾರತೆಗಳು ಕಾವ್ಯಜೀವಾಳ) ಉತ್ತಮ ಕಾವ್ಯದ ಲಕ್ಷಣೊನು ಪಂಡೊಂದೆ; ಅಂಚನೇ ನಡತ್ತಾದೆ. ಸಂಸ್ಕಾರ-ಕನ್ನಡ, ಈ ರಢ್ ಬಾಸೆದೊಲ್ ವಾಂಡಿತ್ಯ ಇತ್ತಿನ ಕೆವಿ ತಾನ್ ಪೆಂಡ್ರೋದ್ 'ಉಭಯಕವಿ ಕವಲ ರವಿ' ಇಂದ್ರೋದ್ ತನನ್ ತಾನೇ ಪ್ರಗರೊಂದೆ, ಉಂದು ಆತ್ಮಸ್ತುತೀಂದ್ರೋ ಎಣ್ಣೋಂಡಲಾ, ಅಯನ ಕಾವ್ಯಾನು ಮನನ ಮಲ್ಲಿ ನಾಕಾಲ್ಗ್ರಾ ಉಂದು ಸತ್ಯಂದ್ ತೆರಿವು.

ಖಿಗ್ನೇದೊಡು 'ಖಿತ್' ಪನ್ನಿನ ಒಂಬಡೆ ಶಬ್ದ ಬರ್ಪಿಂದು. ಸತ್ಯ, ಚೋಕ್ಕ ಸ್ಯಾಯ, ಉಂದು ಸೇರ್ಲ್ ಇತ್ತಿನ ಒಂಬಡಿ ಭವ್ಯ ಸಮಾಜದ ಕಲ್ಪನೆ ಮೂಲು ಉಂದುಂದು ದಾಶನಿಕೆರ್ಲ ಅಭಿಪ್ರಾಯ. ಕೆವಿ -ಕಾವ್ಯ ದೃಷ್ಟಿಲಾ ಈ ರಢ್ ಸಂಗತಿಗ್ ಬದ್ದ ಆಯಿನವ್ ಇಂದ್ರೋದ್ ನಮೆ ಗೀತಡೆ 'ಸತ್ಯನೇ ದೇವರ್' ಪನ್ನಿನ್ಕೊಲ್ಲಾ ಅಥ್ವ ತಿಕ್ಷೇಂದು. ಕನ್ನಡ ಹರಿಶ್ಚಂದ್ರ ಕಾವ್ಯದ ಉಲತಿಲ್ ಸತ್ಯ, ಚೋಕ್ಕ ಅವೇನ್ ಕಾತೊಂದು ಉಪ್ಪನ್ ಧಮದ ಪ್ರತಿಪಾದನೆ, ತುಳು ಹರಿಶ್ಚಂದ್ರ ಕಾವ್ಯ್ 'ನನಲೊಂತ ದುಂಬು ಪೋದು ಪೌರಣಿಕವಾಯಿನ ಕರ್ತೆ ವರ್ತಮಾನದ ಸಂಗತಿಲೆನ್ ಹೊಂದುತ್ತೆ ಸೇರಿಸಾಪ್ರೊಂದು, ವಾಸ್ತವೋನು ಕಟ್ಟೊಂದು ಉಪ್ಪುಲೆಕ್ಕನೇ ಶೋಧಕಾಯ್ಲಾ ನಡಪಾವುನ ಕೆಲಸೊನು ಮಲ್ಲುಂದು. ಒಂಬಡಿ ಬಾಸೆದ್ದ್ ಬೋಕ್ಕೊಂಜಿ ಬಾಗ್ರೋ ಜಪ್ಪಿನಗ ಪ್ರಾದೇಶಿಕವಾಯಿನ ಕೃತಿ-ಸಂಸ್ಕೃತಿ, ಒವ್ವೇ ರಚನೆಗ್ ನವೀನ ಅಯಾಮ ಕೊರ್ಪಿನವ್ ಪ್ರೋಸ ಸಂಗತಿ ಅತ್ತ್. ಆ ಪ್ರೋತ್ಸಾಹ ವಾ ಪ್ರಭಾವ ತನ ಮಿತ್ರ್ ಇತ್ತೊಂಡಲಾ, ಸ್ವತಂತ್ರವಾಯಿನ 'ಕವಿಕಾಣ್'ನ್ ಜೋಲ್ಯುಸ್ ಕನಪಿನ ಪ್ರಯತ್ನ ಅಯೆ ಮಲ್ಲುವೆ. ಅಪಗ ಮೂಲದ ವಿಷಯೋಲು ಪುನರ್ ವ್ಯಾಖಾನದ ಕಕ್ಷೀಡ್, 'ಚಿಂತನ-ಮಂಧನ್' ಪಡೆಪ್ರೊಂದು ಕಾವ್ಯಾದು ಪ್ರೋಸತ್ಸಂದ ಉಂಡಾಪ್ರೊಂದು. ರಾಘವಾಂಕನ 'ಹರಿಶ್ಚಂದ್ರ ಕಾವ್ಯ್', ಭಕ್ತಿಕಾವ್ಯಲ್ಲಾ ಅಂದ್ರ್. ದಾಯೆ ಪಂಡ ಅಯೆ ಬರ್ದಾಕ್ರಾದ್ ಇತ್ತಿನ ಕಾಲ, ನಮ್ಮ ಸಾಂಸ್ಕೃತಿಕ ಇತಿಹಾಸೊಂದು ಭಕ್ತಿ ಚಳವಳಿ ನಡತೊಂದು ಇತ್ತಿನ ಕಾಲ. ಕೆವಿ, 'ಹಂಪೆಯರಸನ್' ಪರಮ ಭಕ್ತೆ. ಅಂದ, ಪರಮ ಪ್ರಫ್ಲವೆ ಆದ್ರಿತ್ತಿನ ಹರಿಶ್ಚಂದನ ಕತೆ ಅಯಗ್ ಮಚ್ಚಿಗೆ ಅಯಿನಿ, ಸತ್ಯತ್ಪಿಯತೆಂದೇ ನಮೆ ಪನೊಡಾಪ್ರೊಂದು. ಸತ್ಯ ಸಂಕಲೊಂದ್ದು ಮಿತ್ತಿನ ಗುಣ ಜಗತ್ತಾದ್ ಬೇಕೆ ಇಚ್ಚಿಂದೇ, ಹರಿಶ್ಚಂದ್ದೆ ಮಲ್ಲಿನ ಪೂರಾ ದೇವಕಾಯ್ಲಂದ್ ಅಯಗ್ ತೋಜಿಂದ್.

ಸಿತಾರಾಮ ಆಳ್ವಿರ್ ಲಾ ಈ ಅಂಶೋಗ್ ಹಚ್ಚಿನ ಮಹತ್ವ ಕೊರ್ತೆರ್. ತಾನ್ ತುಳುವೆ ಪನ್ನಿನೆಲ್ಲ್ ಆರ್ ಮದತ್ತಾಜೆರ್. ಉಂದು ಅನುವಾದ ಕಾಯ್ಲ ಅತ್ತ್. ಅಂಚಾಯಿನೆಡ್ ಕಾವ್ಯಾದು ಅಲ್ಪಲ್ಪ ತನ್ನ ರುಚು ಪಾಡುನ ಕೆಲಸಲ್ಲಾ ಆರ್ ಮಲ್ಲೋರ್, ಪ್ರೋಸತ್ತೊದ್ ಚೋನ್ನೆ ಕಟ್ಟಾದ್ರೋ. "ಕೆಲವು ನಿಣಾಯಕ ಕ್ಷಣೊಕುಲೆದ್ ಕವಿ ಆಧಾರ ಕೃತಿನ್ 'ನವೀಕರಣ್' ಮಲ್ಲೂದ್ ತನ್ನ ರುಚು ಪಾಡುವೆ" (ಕೆಲಪ್ರೊಂದು ನಿಣಾಯಕ ಕ್ಷಣಗಳಲ್ಲಿ, ಕವಿ, ಆಧಾರಕೃತಿಯನ್ನು ನವೀಕರಿ, ಅಲ್ಲಿ ತನ್ನ ಹಸ್ತಕ್ಷಣೆ ರಹಿತತ್ತುನ್" - ಟಿ. ಆರೆನ್ ಶೆಮ್ - ಕಿಟಕಿ ಕನ್ನಡಿಯಾದಾಗ ಪ್ರ. ಇಂಜಿ) ಪನ್ನಿನ ಪಾತೆರ ಮೂಲು ಸತ್ಯಂದೇ ತೋಜುಂದು. ಉದಾಹರೆಲೆನ್ ದುಂಬುಗು ಪನಿಯೆರೆ ಉಂದು.

ಉಂದು ತುಳು ಕಾವ್ಯ ಅಂಡಲಾ ಒಂಬಡಿ ಸಂಗತಿ ಬಾರಿ ಮುಖ್ಯವಾಯಿನ ಪಂಡ. ಮೂಲ ತುಳು ಸಂಸ್ಕಾರಿಗ್ ವಿಶ್ವವಾಯಿನ, ಮಾತ್ರ ವಂತೀಯ ಪದ್ಧತಿಗ್ ಸ್ಥಾನ ಇಚ್ಚಿ. ಬಿತ್ತಪ್ರಧಾನ ವ್ಯವಸ್ಥೆ ಬೋಕ್ಕ ವಂತ ಪರಂಪರೆದೇ ಬರ್ಪಿನ ಉತ್ತರಾಧಿಕಾರಿ ಹಕ್ಕ್, ಉಂದು ಒಂಬಡಿ ಕಾಲದ ವ್ಯವಸ್ಥೆಗ್ ಸಂದಿನವ್. ಕಾವ್ಯ ಉಂದೆನ್ ಮೀರ್ಲ್ ಪ್ರೋಲಿಯರ ಸಾಧ್ಯ ಆಪ್ಯಜಿ. ತುಳು ಕಾವ್ಯಲ್ಲಾ ಈ ಇತಿಹಾಸೊಂದೇ ಅಪ್ಪಂದು. ದಾಯೆ ಪಂಡ 'ಬೊದ್ದಿಕ ಹಿಡಿತ ಕಾವ್ಯದ ಪ್ರಧಾನ ಗುಣ'.

ತುಳು 'ಹರಿಶ್ವಂದ್ಯ ಕಾಪ್ಯಾ' - ನೆಟ್ಟೆ ಮಾತ್ರ ಮಹಾಕಾವ್ಯದ ಲಕ್ಷ್ಮಿದ ಲೆಕ್ಕನೇ ಸರಸ್ವತಿಗ್ರಾ, ಗಣಪತಿಗ್ರಾ, ಗುರುಹಿರಿಯರ್ಗಾ, ಅಷ್ಟ, ಅಮೃತ ಪಾದೋಗು ಸುರೂಪು ಕವಿ ಪಂದನೆ ಸಂದಾಪೊಂದು ಐದ್ದು ಬೊಕ್ಕ ಅಯೋಧ್ಯೆದ್ವಾ ರಾಜ್ಯ ಆಲ್ಯೂಂದು ಉಪ್ಪನ್ನ ಹರಿಶ್ವಂದ್ಯನ ಗುಣಗಾನ ಮಲ್ಲುನ ಪದೋಕುಲು ಉಂಡು. ತುಳುವರೆ ಆರಾಧ್ಯದೇವತೆ 'ಉಳ್ಳಾಲ್ಲಿ' ಅಂಚನೇ ನಂಬುದಿನ ದೈವಾಲ್ಲಿಗ್ರಾ ಉಂಡು - ಉಂಡು ಒಂಜಿ ರೀತಿದ ನವೀಕರಣ.

"ಸಾರದಪ್ಪೆಗ್ರಾ ಮದಪ್ಪಾಧುದ ಗೋಪಗ್ರಾ"

"ಉರುದುಳ್ಳಾಲ್ಲಿಗ್ರಾ ಯಾನಾ"

ಈ ತುಳು ನಾಡ್ಯದ ದೈವಾಲ್ಲಿಯರ್ಗಿತ್ತೆ"

ಪಾರಿ ಪರಕೆ ಪಂಡೋನುಂದು"

ಇಂಚೆ ಕೈಮುಗ್ಲೂಂದು, ಪ್ರಗಿಲರಸುನ ವಂಶೋದು ಶುಟ್ಟಿನ, ಸೂರ್ಯ ತೇಜಸ್ಸ್, ಕಡಲ ಗಂಭೀರ, ವಾಯುಸಕ್ತಿದ ಪ್ರತಿರೂಪ ಅಯಿನ ಹರಿಶ್ವಂದ್ಯ ಅರಸು, ರತ್ನಿನ ದಿನಾಸ್, ಸಿರಿನ ಸೌಭಾಗ್ಯ, ಬರವುದಪ್ಪೆನ ಬುದ್ಧಿ ಪತಿರುತ್ತ, ರಾಜನ ಮೋಕೆದ ಬುದೆದಿ ಜಂಡುಮತ್ತಿ, 'ಪಂಸದ ಬೂರುಗು ತೋಗಾಲ ಪುಟಿಲೆಕ್ಕಂತಿ' ಯುವರಾಜೆ, ಹೋಕುಲು ಅಯೋಧ್ಯೆದ ಸಿರಿ ಸಂಪೂರ್ಣ ಪಂಡ್ಯಾದ್ ಕವಿ ವಣಾನೆ ಮಲ್ಲೇರ್. ಮೂಲದ ಹರಿಶ್ವಂದ್ಯ ಕಾಪ್ಯಾದು ತೋಜನ ವಿಶ್ವಾರವಾಯಿನ ಪೂಳಾನೆ ಮೂಲು ಇಜ್ಞಿದಲೂ ಸಮಗ್ರವಾಯಿನ ಚಿತ್ತೋನು ಕೊರ್ಕಿನ ಪ್ರಯತ್ನ ನಡತ್ಯಾಂದ್ರಾಂದ್ರಾ ಪನೋಲಿ.

ರಧ್ನನೇ ಅಧ್ಯಾಯೋದು, ದೇವಸರ್ವಬೇಳ್ಳೋ ನಡತ್ತಿನ ವರಿಷ್ಟು - ವಿಶ್ವಾಮಿತ್ರರೆನ ಸಂವಾದೋಗು ಆಳ್ಳ್ಯಾರ್ ಮೂಲು 'ಪಂತ್ಲೋ' ಪಂಡ್ಯಾದ್ ಪ್ರದರ್ಶ ಕೊತ್ತೆರ್ರಾ. ಇರುವೇರ್ಲ ಪಂತ ಪಾಡೋನುನ ವಿಷಯ ಮೂಲು ಇತ್ತ್ಯಾಂದಲಾ ಕಾವ್ಯ ಸೋಗಸುನು ಸಂವಾದ ಶೈಲಿಯೇ, ಅವು ಬಜೇ ಪಾತೆರಕತೆ ಅತ್ಯಾ, ಬಲಿಷ್ಠವಾಯಿನ ರಧ್ನ್ ಗಿಡ್ಡೆಲ್ಲೂ ಕಾಳಿಗ ಮಲ್ಲುನಗೆ ನಡುಚ್ಚಿತ್ತಿನ ಗಿಡ ಮರೊಕುಲು ಎಂಬ ಬರಿಯರ ಸಾಧ್ಯ ಉಂಡುಂದು ರಾಘವಾಂಕ ಕವಿ ಪನ್ನಿನ ಪಾತೆರೋಡು ಬಡಪಾಯಿ ಹರಿಶ್ವಂದ್ಯಗ್ರಾ ಅಪಾಯ ಉಂಡುಂದು ಸೂಳನೆ ಸ್ವಷ್ಟಿ ಆಪಂದು. ಇಂಚಿನ ಅಭ್ಯರದ ಹದೋಕುಲೆನ್ನಾ ಆಳ್ಳ್ಯಾರ್ ದಾಯಿ ಬುಡ್ಡೆರ್ರಾಂದ್ರಾ ಗೊತ್ತಾಪ್ರಜಿ. ಅಂಚನೇ ದೇವ ಸರೆ, ದೇವೇಂದ್ರ ಸಮೇತ ಪೆಚ್ಚಿಕೆತ್ಯಾದ್ ಮನೀಪಂದೆ ಕುಲ್ಲುನಗೆ ದೈಯೋಡು ಉಂಟುದು ವಿಶ್ವಾಮಿತ್ರಗ್ರಾ ಸ್ವಾಲ್ ಪಾಡುನ ನಾರದನ ಪ್ರಸ್ತಾಪಲಾ ಮೂಲು ಇಜ್ಞಿ. ಇರುವೇರ್ ಮುನಿಕಾಲ್ಡ್ರಾ ಏರ್ಗಾ ಪಂಡ್ಯಾಂಡಲಾ ಪಕ್ಷಕಟಿಲೆಕ್ಕ ಆಪುಂಡುಂದು ಎನ್ನುನ ಇಂದನೇ ಬಾಯಿ ಜತ್ತ್ಯಾದ್ "ಕರೆನ ಪಂತ್ಲೋ ಎಂಚಿನ ಇಷ್ವಾಮಿತ್ರರ ಈ ಸರೆಚೆರಿತ್ತೆ ಪನೋಲಿ"- ಇಂದ್ರಾದ್ ಕೇನುನವು, ಆ ಸಂದಬೋಗು, ಇಂದ್ರನ ಮನಸ್ಸಿತಿಗ್ರಾ ಹೋಂದುಜಿ. ಬಡಲಾವಣೆ, ಸ್ವಂತಿಕೆ ಉಂಡು ಮಾತ್ರ ಕವಿಕ್ ಬೋಡು, ಅಂಡ ಅಸ್ವಷ್ಟತೆ, ಸಂದೇಹ ಪ್ರಷ್ಟಂದಿಲೆಕ್ಕಲಾ ತೂರಿನವು ಕವಿ ಕರ್ಮಾನೇ ಆದುಂಡು.

ತುಳು ಬಾಸೆನ್ನೋ ದುಡಿಪಾಯಿನ ಪ್ರೇಲ್ಲಾನು ಮಾತ್ರ, ಮೂಲು ಮೆಚ್ಚೊಡೇ. ದೇವೇಂದ್ರ, ಸುರೂಪು ತನದ ಕೇನಂದೆ ವರಿಷ್ಟನ್ನೋ ಪಾತೆಪಾಯಿನ ಬೆಂಗ್ರಾ ವಿಶ್ವಾಮಿತ್ರಗ್ರಾ, ಈ ಕೊರೆಪೋಗು ಮೂಳಿ ಕಾರಣಾದ್ ಪನ್ನಿಗೆ

"ತನದ ದುಂಬೋತ್ತೆ ಕೇನಂದ್ರಾನ ಒಂಜಿ"

ಮುನಿ ವಸಿಸ್ಯದ ಪ್ರರಿ ರಧ್ನ್

ಒಯಿಟ್ಲೋಲ ಕೊರತೆನ್ನೋ ನಾಡುವ ಗುಣ ಮೂಳಿ

ಪರಿ ಕಾಯಿ ನಂಜಿನೆ ಆಂಡ್

ಕನ್ನದದ 'ಮುಪ್ಪುರ್'ನೋ ಮೂಲು ಹಿರಿ (ಪುರಿ?) ಕಾಯಿನಂಚಂದ್ರ ಪಂತಿನವು 'ದೇಸಿ' ಒಂಜಿ ಪ್ರೋಲ್ಲಾ

ವಿಶ್ವಾಮಿತ್ರ ದೇವ ಸರೆನ್ನೋ ಬುದ್ಧ್ ಪ್ರೋಹಿನೆ ಸ್ವಿವೇತದ ತೀವ್ರತೆನ್ನೋ ರಾಘವಾಂಕನ ಪದ ಜೋಡನೆಕೆತ್ಯಾದ್ ಕೊರ್ಕಿನ

ಒಂಜಿ ಭಯಂಕರ ಚಿತ್ರ. ಮೂಲ, ಗೆಂಡದ ತೂ ಮಾಡಿ ಪೋಯಿಲೆಕ್ಕೆ ನೀರಸ ಸಚ್ಚೊಲೆದ್ದು ಮಾರ್ಕಾಪ್ರಂಡು-

'ಅಜೊವಾದ್ದೂ ಇಸ್ತಾಮಿತ್ತನೆ ಕೋಪ್ತಾದು

ದೇವ ಸಚೆನ್ನ ಬುದ್ದು ಪೋಯೆ'

ಪ್ರಸಿದ್ಧೊಲ್ಲಾ "ಸಿದಿಲು ಮರಿ ಗಜಿಸುವುತೆ" ಇಂದ್ರಾದ್ದು ಹೋಲಿಕೆ ಶೋಲಿನ್ನೊಲ್ಲಾ ಮನ್ಸ್ಯಾಷ್ಟಾಸ ಉಂಡು. ಅಧ್ಯಾಯೆನು ಮುಗಿಷುನು ಅಮಸರೋದು ಇಂಚಿನ ಪ್ರಾಲುದ ಒಂಜಿ ಕಾವ್ಯಮಯ ಶೈಲಿ, ತುಳುಕು ಬರಂದ ಪೋಂಡು. ಆಳ್ವಿರ್ಗ್ಯಾ ಉಂಡು ಸಾದ್ಯ ಇತ್ತೊಂಡು. ದಾಯೆ ಪರಂದ ಪತ್ರ ಸಂಕ್ಷೇಪ ಮಲ್ಲ್ಯಾಂಡಲೂ ಆರ್ಥ ಪ್ರಮುಖವಾಯಿನ ವಣಾನೆಲೆನ್ನ ಬುದ್ದುಜೀರ್ಗ್ಯಾ ಉಂಡು:

"ತೇಚಿದುಪ್ಪುಲ ಪನ್ನೊ ಸೂರ್ಯಾದ, ಸುಧ್ವನ್

ಕ್ಷಾ ಸುಧ್ವೆ ಪಂಡ್ದೂದ್ ಅಗ್ನಿದ"

ರಾವಂದ ಉಂತುಲ ಮಂಡಾರೋಗಿರಿ ಪನ್ನೊ

ಯಾನ್ನ ಹನೋದೊ ಕೇನ್ನೊ ಮೂಕ್ಷೆ"

ಇಂಬಿಪ್ಪನಾಗ ಸಂದಬೋಗು ಕುಂದಣಿ ಕಟ್ಟುನ ಕೆಲಸೊನು ಆರ್ಥ ಮದತ್ತಿನಾಂಡಲಾ ಎಂಬೆ?

ಚೋಂಗೆಗ್ಯಾ ಕಾದ್ಗಾರ್ಪೋಯಿನ ಅರಸು ವಶಿಷ್ಟನ ಆಶ್ರಮೋಗು ಪ್ರೋಪೆ. ಸೂರ್ಯಾಕುಲದ ಗುರುಕು ವಂದನೆ ಮಲ್ಲುವೆ. ತತ್ತ್ವಾದ್ದೂಲಾ ವಿಶ್ವಾಮಿತ್ತನ ಆಶ್ರಮೋಗು ಪ್ರೋಪದಂದ್ರೋ ಗುರು ಎಳ್ಳುರದ ಪಾತೆರ ಪನ್ನೆ, ಆಂಡಲಾ ಮಾಯಾಪಂಚಿನ್ನೆ ಬೆರಿಪತ್ರಾದ್ ಪ್ರೋಯಿನ ಅರಸು ಪ್ರಾಗ್ನಿನ ವಿಶ್ವಾಮಿತ್ತನ ಆಶ್ರಮೋಗೇ, ಪ್ರೋಡಿಗೆಡೇ ಕಣ್ಣಾಬಾದ್ದೂ ಒದಗಿನ ನಿದ್ರೆದ್ರೋ ಒಂಜಿ ಕೆಟ್ಟು ಕನ ಕಟ್ಟಾದ್ ಪ್ರೋಂಡು. ಗುರು ಪಾತೆರೋನು ಮೀರಿನ ದೋಸ ಉಂಡು ಪಂಡ್ದೂದ್, ವಾ ಕಾರಕೋಗುಲಾ ಸತ್ಯ ಬುಡಿಯೆರ ಬಲ್ಲಿಂದ್ ರಾಸಿ ನಹೋನುವಲ್ಲ. ಈ ಸನ್ನಿಹಿತೋದು ಆಳ್ವಿರ್ಗ್ಯಾ ಮೂಲ ಕನ್ನಡೋನು ನನಲಾತ್ತ ಪ್ರಾರ್ಥು ಮಲ್ಲುಲೆಕ್ಕೆ ತುಳು ಸಚ್ಚೊಲೆನ್ನ ಚಿತ್ರಮಯವಾದ್ ಕಟ್ಟಾದ್ ಕೊತ್ತೆರ್ಗ್ಯಾ-

ಉಂಡಾ: "ಮನೀತ ಮಂಡಪದೆತ್ತಿ ಕರ್ಮೋ ಬಂಗಾರ್ದೂ

ಮುಗುಳಿ ಮಾತನ್ನೆ ರಂಡ್ಯಾದಾದ್

ಎನನ್ನ ಹೀಟೋಡು ದೋಯ್ಯಾ ಪಾಡ್ಯುಗ್ ಒಂಜಿ

ಕರಿ ಕಕ್ಕೆ ಲೆತ್ತೊನ ಕೇನ್ನೊ"

ಮೂಲು 'ಕರಿಕಕ್ಕೆ' ಸಚ್ಚೊಡು ವಿಶೇಷ ದಾದ ಉಂಡುಂದು ಪಕ್ಕೆ ಅತ್ಯ ಅವಂದ್ರೋ. ಕಕ್ಕೆ ಕವ್ಯೇ ಆದುಪ್ಪನಾಗ ಕುಡೋಂಜಿ ವಿಶೇಷಾದ ಅಗತ್ಯ ದಾದ ಉಂಡು ಪನ್ನಿನ ಪ್ರಶ್ನೆಲಾ ಉಂಡಾವು. ತುಳುಟು 'ಮಂಡ ಕಕ್ಕೆ' ಪನ್ನಿನ ಕರಿ ಕಪ್ಪುದ ಮಲ್ಲುಗಾತ್ರದ ಕಕ್ಕೆ ಉಂಡು. ಅವು ಕರೆಂಡ ಕೆಟ್ಟು ಸಕುನಂದ್ರೋ ತುಳುವೆರ್ಗ್ ನಂಬುವೆರ್ಗ್. ಅಂಜಾದ್ ಮೂಲು ಸಂದಚೋಗು ಉಚಿತವಾಯಿನ ಸಬ್ಬಪ್ರಯೋಗ ಅತ್ಯಾಂದ್ರೋಂದ್ರೋ ನಮ ಎನ್ನೊಡು.

ರಾಘವಾಂಕ ಕವಿ ಬಡಕಾಯಿದ ಗಂಗನ್ನೆ ತುಂಗಭದ್ರಗ್ಯಾ ಕಣಾತ್ತಾದ್ ವಶಿಷ್ಟ ಆಶ್ರಮೋನು ಅವು ಉಂತಾದೆ. ಆಳ್ವಿರ್ಗ್ಯಾ ಈ ತಪ್ಪು ಮಲ್ಲ್ಯಾಜೀರ್ಗ್ ತಪ್ಪು ಆಶ್ರಾಜಿ ಪನ್ನಿನೆಡ್ರೋ ಮೆಲ್ಲ ಜಾರೋಂದ್ರೋ ಪನೋಲಿ ಈ ಪದ್ಮೋನು ತೂಲೆ,

"ಗಾತಮಾರಣೋಂದು ದಂಡಕಾರಣೋಂದು

ಆ ಗುಹಾರಕ್ಕೊಲ್ಲೆ ಮಾತ

ದೇರ್ಗ್ ದೇರ್ಗಾದ್ ಬುಕ್ಕೊಲ್ಲೆತ್ತ್ಯೋರ್ಗ್ ಪ್ರಕ್ಕೊಂದು

ವಾಸಿಸ್ತೆರಾಸ್ಯಮೋದಾದೆ"

ಹುತ್ತುದ ದಯಿಕುಲು ಮಾತ್ರ, ಈ ಅರಣ್ಯೋದುಲ ಇತ್ತು. ಉಂದು ಕವಿಸ್ವಾತಂತ್ರ್ಯ.

ವಿಶ್ವಾಮಿತ್ರ ಸೃಷ್ಟಿಮಲ್ಲೋದ್ದು ಕಡಪ್ಪಡಿನ ಪೊನ್ನಾಜೋಕುಲು ಚಂಡಾಲ ಶ್ರೀಯೋಂದ್ರ್ಭಾ ತುಳು ಕಾವ್ಯಪೊನ್ನಾಜಿ. ಬ್ರಹ್ಮ ಕಷ್ಟ ಜಾತಿದ್ರ್ಬ್ರಾ ತಿರ್ಥಕೋಲ್ರ್ ಮುಟ್ಟೆರಾವಂದ್ರೋನ ಪೊನ್ನಾಲ್ಲು - ಇಂಜ ಸೂಚ್ಯಾಧ್ರಾ ಮಾತ್ರ ಮೂಲು ತಿಕ್ಕುಂದು, ಸಂವಾದಲ್ಲಾ ಅರ್ಥದಿಂಜಿದೇ ನಡದ್ರೋಂದ್ರ್. ಒಂಜಿ ಬದಲಾವಣ ಪಂಡ, ರಾಜೆ ಹಾಕಂಡೆ, ಮಂತ್ರಿದ ಪನ್ನಿನವು, ಕಾಲಪ್ರಜ್ಞೆಗ್ರ್ ಅನುಸಾರವಾದ್ ಪೊನ್ನಾಲ್ಗ್ರೆ ಹಾಕೋದ್ರ್ ದಂಡನೆ ಮಲ್ಲುನ ರಾಜನೀತಿ ಅತ್ರ್ಯ್. ಅಂಚಂದ್ರ್ ಅರಸು ಮಂತ್ರಿದ ಪನ್ನೆ -

"ಉರಾರು ತಿಗೋಂದು ಪಂಡೋಂದೆ ಬತ್ತೋದ್ರ್

ಈರೆನ ಮಯಾದಿ ದೆಪ್ಪೊ

ಈತ್ರ್ ಪನ್ನಾಗ ರಾಜೆ ಕೋಪೊದು ಮಂತ್ರಿದ

ನಾಲ್ಕುಲ್ರ್ ಪಾಢ್ಯಂದ್ರ್ ಪಂಡೆ"

ಪೆಟ್ಟೆ ವಾದನ ಕೆಲಸ ದಂಡನಾಯಕಾಗ್, ಅಂಡ ಕಾಡೋದ್ರ್ ಅರಸುನ ಒಟ್ಟುದು ಅಯ್ ಇಜ್ಜ್, ಮಂತ್ರಿ ಮಾತ್ರ ಉಪ್ಪನಿ, ಹಾಕುನ ಕೆಲಸ ಆಯಗೇ ಬತ್ತೋಂದ್ರ್. ತುಳುತ ಮಟ್ಟೋಗ್ರ್ ಉಂದೊಂಬಿ ಎಡ್ಡೆ ಬದಲಾವಣೆ.

ಶ್ರಮ ವಿಭಜನೆದ ಮೂಲಕ ಉಂಡಾಯಿನ ವರ್ಣ ವ್ಯವಸ್ಥೆದ್ರ್ ಉಚ್ಚವರ್ಣಾದಕುಲು, ಅದ್ರ್ ತಿರ್ಥಾದ ವರ್ಣಾದ ಪೊನ್ನಾಲ್ನೋ ಮದ್ದೆ ಆಪೋಲಿಂದ್ರ್ ಸ್ವಾಂಡ ಪುರಾಣೋದು (11ನೇ ಶತಕೋಢ್ಡು ಬೋಕ್ಕುದೆ) ಇತ್ತಿನ್ನೋ ಭಾರತೀಯ ಸಂಸ್ಕೃತಿಗ್ರಂಥ ಉಲ್ಲೇಖ ಮಲ್ಲೋಂದ್ರ್. ವಿಶ್ವಾಮಿತ್ರ ಕಡಪ್ಪಡಿನ ಚಂಡಾಲ ಕನ್ನಿಕೆಲು ಮದ್ದೆದ ಆಸ್ನೋ ಪಂಡೋನುನ ಉದ್ದಟತನಂದ್ರ್ ಮೂಲು ಪನಿಯಿರ ಅಪ್ಪಡಿ. ಹರಿಶ್ವಂದ್ರ್ ಏಕ ಪತ್ತಿ ಪ್ರತ್ಸೇಂದ್ರ್ ಮಾತ್ರ ನೆಕ್ಕೊಂಜಿ ಪರಿಹಾರ ಪನೋಲಿ.

ಹರಿಶ್ವಂದ್ರ್ ತನ್ನ ಬುಡೆದಿ ಬಾಲೆನ್, ಅಕೇರಿಗ್ರ್ ತನ್ನನ ಮಾರುನ ಪ್ರಸಂಗೋನು ವಿಶ್ವೇಷಣೆ ಮಲ್ಲೋಂದ್ರ್, ಅದಿಕಾಲದ 'ಗೌ' ಪದ್ಧತಿದ್ರ್, 'ಗುಲಾಮ' ಪಂಗಡ ಇತ್ತೋಂದ್ರ್ಂದ್ರ್ ತೆರಿವುಂಡು. ಲಡಾಯಿದ್ರ್ ಕ್ಯಾದ್ರ್ ಮಲ್ಲಿ ನಕ್ಕಾಲೆನ್ ಕೆರ್ನುನ ಪದ್ಧತಿ ಕ್ರಮೋಣ ನಾಶ ಆಪೋಂದು ಪೋದು ಅಕ್ಕಾಲೆನ್ ಉಳಿಗಾದಕುಲುಂದು ಮಲ್ಲಿ ನೆಟ್ಟಾತ್ರ, ಗುಲಾಮಗಿರಿ ಸುರುವಾಂದ್ರ್.

'ಕ್ರಮ - ವಿಕ್ರಮ' ಪನ್ನಿನ ವಿನಿಮಯದ ಕ್ರಮಲಾ ಆ ಕಾಲದವು. 'ಗುಲಾಮಗಿರಿ'ಟ್ರ್ ಪ್ರಾಜೆಪುಲೆನ್, ಮಾರುನ, ಬಾಡಿಗ್ರ್ ಕೊರ್ನಿನ ಪದ್ಧತಿ ಇತ್ತೋಂದ್ರ್ಂದ್ರ್ ಪನ್ನಿನಕ್ಕಾಲ್ರ್ ಆದಿರ ತಿಕ್ಕುಂದು. ತುಳು ಕಾವ್ಯೋದುಲ ಕವಿ ಉಂದೆನ್ ಸೂಚ್ಯಾವಾದ್ ಪಕ್ಕೋರ್, ಮೆಚ್ಚಿದ್ರ್ ಮದ್ದೆ ಆಪಿನೆಟ್ಟೆ ಮಿತ್ತೋ ತಿರ್ಥಾ ಇಜ್ಜ್ಬಂದ್ರ್ ಪನ್ನಿನ ಒಂಜಿ ಪದ್ಯೆ-

"ಮನಸ್ ಮೆಚ್ಚಿದ್ರ್ ಬತ್ತೋನೆಂಕ್ಕೆನ್ ಬುಡ್ಪನ

ಸರಿಯತ್ರ್ ರಾಜಧಾವೋಂಡುಲ

ಇಂಚಂದ್ರ್ ಹರಿಶ್ವಂದ್ರ್ಗ್ರ್ ಪೊನ್ನಾಲ್ಲು ಪಣ್ಣೆರ್

ರಾಣೆ, ಬೋಕ್ಕ ಮಗನ್ ಮಾರುನ ಸಂದಬೋಂಡು, ಮಾರ್ಯೆರೆ

ಒತ್ತುಸೆ ಮಲ್ಲುನಾಲ್ರ್ ಚಂದ್ರಮತಿ-

"ಪೊಕ್ಕುದೆ ಯೋಚನೆ ಮಲ್ಲೋಂದು ಕುಲ್ಯಂಡ್ರ್

ಮಲ್ಲಿಸಾಲೋನು ಬೂರುನೆಂಚ

ಲಕ್ಕೋಲೆ ಎಂಕ್ಕೆನ್ ಇತ್ತೆನೆ ಮಾರ್ರಾದ್ರ್

ತಿಕ್ಕುನೇನೆಲ ಕೊಲೆ ರುಸಿಕ್ರ್

ಆ ಕಾಲೋದು ನರಮಾನ್ಯನ ಮಾರಾಟಲ್ಲಾ ನಡತೋಂಡು ಇತ್ತೋಂದ್ರ್ ಪನ್ನಿನಕ್ಕ್ ಉಂದು ಸಾಕ್ಷೆ. ಮಾಲೆಡಿತ್ತಿನ ಮಹತ್ವದ

ಬಾರಿತ್ತಿಕ ಅಂಶನೇ ಉಂದು. ಕಲ್ಲೆ ಕತ್ತರುನ ಈ ಸ್ವಿವೇಶೋಗು ತುಳು ಬಾಸೆದ ಆರ್ಥಿಕತನ, ಯಾವಂದೊಂದ್ ಪನೊಡಾಪುಂಡು. ತಮ್ಮ ಕವಿನ ಅತ್ಯು ಒಂಬಿ ಬಾಸೆದ ಗುಣ ಧರ್ಮ, ಬೋಕ್ಕೊಬಿ ಬಾಸೆಗ್ ಮಾತ ರೀತಿಡ್ಲಾ ಹೊಂದುಂಡುಂದು ಪನಿಯೆರೆ ಸಾಧ್ಯ ಇಚ್ಛಿ. ಕನ್ನಡೋಗು ಸಂಸ್ಕೃತದ ಪದ್ದೆಯಿ ಉಂದು, ತುಳು, ಮೃದು ಬಾಸೆ, ಪರವುನ ನೀರ್ಗ್ ರಾಜ್ ಗುಣ ಉಪ್ಪುಂದು, ಒಂಡೆ ಕಲ್ಲೆ ಎದುರಾನಗ ಏತ ತರೆತ ಮಿಶ್ರಾಜ್ ಲಾಗ್ನುನ ಸಾಮರ್ಥಿಗೆ ಒಂಜಾಂಡ, ಪರವು ತಾದಿನ್ ಬದಲಿ ಮಲ್ಲೋಂದು ಗೊಜಿ ಗೆಲಾಟೆ ಲಕ್ಷ್ಯವಂದೆ ಸಾಗುನವು ರಾಜ್ ನೇ ಗುಣ, ತುಳು ಬಾಸೆಗ್ ಅಭ್ಯರ ಸಲ್ಲಂದ್, ಅಂಜಾಯಿ ನೆಡ್ಲ್ ಏತ ಪ್ರೋಲ್ಲೂ ಬಿಕ್, ನೆತ್ತೆಪ್ರೋಲ್ಲೂ ನೆಕ್ಕ್.

ಅಳ್ಳೆರ್ಗ್ ರಾಫುವಾಂಕನ ಕಾವ್ಯ ಆದಾರ. ಎ.ಎನ್. ಮೂರ್ತಿರಾಯರ್ (ಸಾಹಿತ್ಯ ಮತ್ತು ಸತ್ಯ) ಪಂಡಿತೆಕ್ಕ ಸಾಹಿತ್ಯ ಪಂಡ ಗೋತ್ತಾಸ್ತುದ  $1+1=2$ , ಈತೇ ಅತ್ಯು ರಾಮಾಯಣೋದು ಮಂಧರೆ+ಕೈಕೀಯಿ, ಸೇರಿನವ್ವು ಪರಿಣಾಮ ನಾಲತ್ತು, ಎಡ್ತುತ್ತು ಪತ್ತ್ತು. ಸಾಹಿತ್ಯದ ವಿರಾಟ್ ರೂಪೆಯೇ ಉಂದು. ಉಂದೆನ್ ರಾಫುವಾಂಕೆಲ್ಲಾ ತರೀದ್, ಅಳ್ಳೆರ್ಲಾ ಕಾವ್ಯ ಕರ್ಮೋಣೆಗು ಕೇವಲ ಲೊಬಾರದ ಇಟ್ಟಿಗೆ ದೀದ್ ಗೋಡೆ ಮಾತ್ರ ಪರಾದಿನತ್ತು, ಒಟ್ಟು ಸೌಧದ ರಚನೆದ್ ಆರೆನ ಆಸಕ್ತಿ ತೋಜುಂದು " ಕಾವ್ಯಧಾಗಳಂ ಭ್ರಿಧಿಸದ ಭಾಷ್" ಇಂದ್ರಾದ್ ಬಾಸೆದ ಮಹತ್ವೋನು ರಾಫುವಾಂಕೆ ತೋಜಾದ್ ಕೊತ್ತೆ ಅಳ್ಳೆರ್ಗ್ಲಾ ಉಂದು ಗೊತ್ತುಂದು. ಅಂಜಾದ್ ಆರ್ ಕಾವ್ಯದ ವಿಷಯೋದು ದಾಲ ಬದಲಾವಣ ಮಲ್ಲುಂದೆ, ಓಲು ಸಾಧ್ಯನಾ ಅವ್ವು ಮಾತ್ರ ಸ್ವರ್ಯಿಕೆನ್ ದಿಂಜಾದ್, ತುಳುಕು ಜಪ್ಪಡಾಯೀರ್ ಕಾವ್ಯದ ಅಲಂಕಾರಿಕ ಬಾಸೆನ್ ಇತ್ತಿಲೆಕ್ಕನೇ ನನೋಂಬಿ ಬಾಸೆಗ್ ಕನಿಂಜ ಸುಲಭದ ಕೆಲಸ ಅತ್ತು. ಒಂಜಿ ಆಪೇಕ್ಷೆ ಪಂಡ ರಾಫುವಾಂಕನ ಸಂವಾದ ಶ್ಲೋ, ನಾಟಕಿಯತೆ, ಉಂದು ಕನ್ನಡ ಸಾಹಿತ್ಯೋಗು ಆಯೆ ಕೊರ್ತಿನ ವಿಶೇಷ ಕೊಡುಗೆ ಮುಖ್ಯವಾದ್ ಒಂಜಿ ಪದ್ದೋದು ಆಜಿ ಕಿರುನುಡಿತ ಸಂವಾದೋನು ಆಯೆ ಕೊತ್ತೆ. ಅಳ್ಳೆರ್ ಉಂದೆನ್ ಬುದ್ದೆರ್. ತುಳುಕುಲ್ಲಾ ಇಂಚಿನ ಒಂಜಿ ಬ್ಜ್ಯೋಂಡ ರಸಿಕೆರ್ ಮೆಚ್ಚುಲೆಕ್ಕು ಆತು.

ಒಂಜಿ ಮಾತ್ರ ನಿಜ, ಕಾವ್ಯದ ವಿಮರ್ಶೆ ಪಂಡ, ವಿಷಯದ ವಿಮರ್ಶೆ ಉಂದೆನ್ ಮಲ್ಲುನಕುಲು ಸಾಹಿತ್ಯದ ವಲಯೋದು ಏತ ಸ್ಥಾನ ನಿಂಬಾಯಿಲಾ ಮಲ್ಲೋಡಾಪುಂಡು. ಆದಾರ ದೀಪೇಂದು ಬರೆಯಿನವ್ವು ವಿಷಯ ಆರ್ ಮಹತ್ತುದ ಸಂಗತಿ ಆದುಪ್ಪುಜಿ, ತನ್ನ ತನನೇ ಗೆನಿಪ್ಪೊಡಾಯಿನ ಮೂಲು ಬಾಸೆಲ್ಲಾ ಪೂರಕಾಂತ ಈ ದೃಷ್ಟಿಡ್ ತುಳು ಹರಿಶ್ಚಂದ್ರ ಕಾಪ್ತ್ಯಾ ಒಬ್ಬಿ ಲಿಂಪೊವದ ಕೃತಿಂದೇ ಪನೋದು.

ಸೀತಾರಾಮ ಅಳ್ಳೆರ್ ತುಳು ಕಚಿನೆದ ಬೀಗದ್ದ್ರೋದ್, ಏತೋ ನುಡಿಗಟ್ಟುಲು ಗಾದೆಲು, ಉಂದೆನ್ ಅಲ್ಪಲ್ಪ ಸಿಂಗಾರ ಮಲ್ಲೋದ್ ಕಾವ್ಯಕನ್ನಿಕೆನ್ ಪ್ರೋಲ್ಲೂ ಮಲ್ಲೆರ್. ಉದಾ: ತಿಗಲೆಡ್ ಬಚಿಲೆಡ್ ಸವ್ಯೋದ್, ಗಡ್ಡುಕಿಂಬುಣನು, ನಾಯಿಗ್ ದಾಯೆ ನಾರಂಗಾ ದುಷ್ಪಡ್, ಲಗಡಿ ದೆತ್ತು, ಕರ್ಕಾಂಡ್ ಕಿಟಿ ರಟ್ಟಿನ್, ಬುದ್ದಿಗ್ ಮಣ್ಣ್ ಘಾಡನು, ಬೋಂಡೆಗ್ ಪ್ರೋನಗನಾಯಿದ ಕೇಸ್ವರೋ, ನರಮಾನಿ ಸ್ವೇಂಗ ಸಾಲ ಸ್ವೇಯಂದ್ ಪಚಿಮೀನ್ ತುಟಿಲೆಕ್ಕು, ಬಚ್ಚೆನ್ ಆನೆ ಗೂಡ್ಲು ಪ್ರೋಗ್ರೆಗುಂದು ಇತ್ಯಾದಿ. ಅಂಜನೇ ಆಯಿನಾತ್ ಸ್ವತಂತ್ರ ತುಳು ಸಚ್ಚೊಲೆನ್ಲಾ ಆರ್ ಕರ್ಕಾದೆರ್ ಉದಾ: ಗೋಣರ್, ಸುಡ್ರಿ, ಪೊರ್ಚುದೇವರ್, ಕೇರಿಕ್ಕುನ್ನನು. ಸಿಮ್ಮೊ (ತುಳುಟು ಬಲಿಪ ಹನ್ನನ ಸಭ್ಬಲ್ಲಾ ಉಂದು) ಅಮ್ಮೇರ್ ಸೀಂತಿ, ನಾಲಿ ಇತ್ಯಾದಿ.

"ನಾಡಿನ ಸಂಸ್ಕೃತಿಯನ್ನು ಅದರ ಕವಿಗಳ ಮಾನದಂಡದಿಂದ ಅಳಿಯಬೇಕೆಂಬ ಮಾತು ಸರೆಯಿಲ್ಲ (ಅ.ನ.ಕ್.- 'ವೀರಶ್ವೇವ ಸಾಹಿತ್ಯ ಮತ್ತು ಸಂಸ್ಕೃತಿ') ಇಂಚಿನ ಮಲ್ಲು ಹೀಳಿಗೆನೇ ತುಳುನಾಡ್ಗ್ ಬದ್ಗಾದ್ ಬರದೊಂದ್ ಎನ್ನಲ್ಲಾ ಆಸೆ.

ಇಂದ್ ಡಾ. ಸುನಿತಾ ಎಂ. ತೆಟ್ಟಿ, ಮುಂಬಯಿ

## ಬರಾವತೋದೊಟ್ಟಿಗೆ ಒಂಜಿಸುತ್ತು

ಕೆಲವು ಪ್ರೋಸ ಸಂಶೋಧನೆಯಲು ಪರಾ ಗ್ರಹಿಕೆ, ನಂಬಿಕೆ, ತೀಮಾನೋಲೆನ್‌ ಅಡಿಯೆ ಆಡಾದ್ ಅವೇನ್ ಪ್ರೋಸರೀತಿದ್ದು ಪ್ರೋಳ್ತ್ತು ಕಟ್ಟಿರೆ ಒತ್ತಾಯೋ ಮನುಷ್ಯೋ. ತುಳು ಭಾಸ್ಗ್ರಾ ಮಹಾಭಾರತೋ ಪರಿಚಯ ಆದಾಗುಂದುವೇ ರೀತಿ ಆಪೋಂದುಂದು. ತುಳು ಸಾಹಿತ್ಯದ ಸಮ್ಮಾನಿ ಪ್ರಾಂದ್ರ ತೆರಿಯೋನ್‌ರ ಮಹಾಭಾರತೋ ಕೊರ್ಪುನ ಬೋಲ್ಪು ಆತೀತತ್ತ್ವೋ. ಅವ್ವತ್ತಾಂದೆ ಕನ್ನಡದ ಮಲ್ಲಕ ಕಿ ಕುಮಾರವ್ಯಾಸನ್ ಶಿಕ್ಷೋ ತುಳು ಮಹಾಭಾರತೋಗು ಪತಂಡ್ ಪನ್ನನೆನಾ ತೆರಿಯೋಲ್ಯಾಪುಂಡು. ಕುಮಾರವ್ಯಾಸನ ಕಾರೋದ ತೇರಿನ್ ಅಂಚಿ ಇಂಚಿ ಒಯ್ತ್ತೊದ್ದು ವಿದ್ವಾಂಸರ್ ಒಡ್ವೋ ಉಂತಾಯನ ಗಡು, ತುಳು ಮಹಾಭಾರತೋದ ಆನೆ ಆಧಾರೋದ್ದುವರ ಒಂತೆ ಹಿರ ಪ್ರೋವೋಡಾಪುಂಡು. ವೆಂಕಟರಾಜ ಪ್ರೋಂಚತ್ತಾಯೋ ನೆತ್ತೆ ಬಗ್ಗೆ ದುಂಬೀ ಪನ್ನೋ ಈತಲ್ಲಾ ಅತ್ತಾಂದೆ ಮಹಾಭಾರತೋ ಬೇತೆ ಬೇತೆ ರೀತಿದ್ದೋ ತುಳುವ ಮಂಡೆಗ್ಗೋ ಬೋಡಾಯಿ ಕೆಲಸೋ ಕೊರಿಯೀರೆ ತಾಕತ್ತ್ತು ಇತ್ತಿನ ಕೃತಿ. ಬಯ್ಯಾಲ್ ಇನನೇ ಸಂದಿಗ್ರಾ ವಿಶೇಷ ಮಹತ್ವಾ ಇತ್ತಿನವ್ ನೆಗತ್ತ್ತು ತೋಜುಂಡು. ಆ ಸಂದಿ ಮಂಡೆಗ್ಗೋ ಕುಂಯ್ಯೋ ದೀಯಿನ ಕೆಲವು ಸಂಗತಿಲೆನ್ ಬಿಚ್ಚ್ ದೀಪ್ವನವ್ ಈ ಬರಾವುದ ಉದ್ದೇಶೋ ಈ ಹೆಳೆಟ್ಟ್ ಬೇತಲ್ಲಾ ಒಂಜಿ ರಡ್ಡು ಸಂಗತಿಲೆನ್ ವೀಯರೆ ಉಂಡು.

**ಬರಾವತೋ-ಕುಮಾರವ್ಯಾಸೇ :** ಇನಿ ಪ್ರಜಲಿತವಾದಿತ್ತಿನ ಕುಮಾರವ್ಯಾಸ ಭಾರತೋದು ಬರಾವತ ನೋಂಬಿನ ಕತೆ ಇಟ್ಟೆ. ಅವು ಕುಮಾರವ್ಯಾಸೇ ಬರೆಯಿನವತ್ತ್ತು ಪನ್ನೀ ಗ್ರಹಿಕೆದ್ದೋ ಅಯಿನ್ ಬೇತನೇ ದೀತ್ತಾಂದ್ರೋ. ಅಂದ ಒಂತೆ ವಸೋ ದುಂಬು ಈ ಭಾಗೋ ಆದಿ ಪ್ರೋಂಡೇ ಸೇದೀತ್ತ್ತುಂದ್ರೋಂದ್ರೋ ಗೋತ್ತಾಪುಂಡು. ಗಮಕ ವಿದ್ವಾನ್ ಬಿಂದೂರಾಯರ್ ಬರೆತಿನ 'ಕುಮಾರವ್ಯಾಸ ಭಾರತ ಸಾರೋದ್ದುರ್ಪನ್ ಬಂಜಿ ಪರಾ ಬುಕುದು ಈ ಭಾಗೋದೊಲ್ಲಾ ಸಾರಸಂಗತಿಲೆನ್ ಕೊರ್ಪುನ ತಾಂಡ ಆರೆಗ್ಗೋ ಬರಾವತ ನೋಂಬಿ ಬೇತಂದೇ ತೋಜಿಜ್ಜ್ವಲ್ಲಂಡ್ ಪನೊಲಿಯಾಪುಂಡು ಕನ್ನಡ ಸಾಹಿತ್ಯ ಪರಿಪತ್ತ್ತು ಕನಾಟಕ ಭಾರತ ಕಥಾಮಂಜರಿನ್ ಪ್ರಕಾಶನ ಮಲ್ಲುನದ್ದ್ವು ದುಂಬು ಬರಾವತೋಲಾ ಆದಿಪರ್ವೋದ ಅಂಗೋವಾದೇ ಪ್ರಕಟ ಆಪೋದಿತ್ತ್ತುಂದ್ರೋಂದ್ರೋ ತೋಜುಂಡು. ಬರಾವತ ಪ್ರಸಂಗೋ ಆದಿಪರ್ವದನೆ ಅಂಗೋ ಪನ್ನನೆನ್ ಅರುಣಾಭ್ಯೋಲಾ ಒಬ್ಬಿಲೆಕ್ಕೊಲ್ಲು ತೋಜುಂಡು ಆಯನ ಕಾವ್ಯಾದು ಅವು ಬಿನನೇ ಸಂದಿಟ್ ಉದಿತ್ತ್ತು ಬತ್ತೊದ್ದುಂಡು. ಬರಾವತೋ ಕುಮಾರವ್ಯಾಸನ ಕೃತಿಂದ್ರೋ ಪನ್ನನೆಕ್ಕ್ತ್ತು ಅರುಣಾಭ್ಯೋ ಒಂಜಿಮಲ್ಲು ಆಧಾರಾತ್ರೋ ಉಂತುಬೆ.

**ಕನಾಟಕ ಭಾರತ ಕಥಾಮಂಜರಿ ಬರಯರೆ ದುಂಬು ಕುಮಾರವ್ಯಾಸೇ ಅಂಗೋದನೆ ಮಲ್ಲಿ ಕಳ ಬರಾವತ ನೋಂಬಿಂದ್ರೋ ಪನೋಲಿ. ಭಾವೆ ಜೀಲೋಲ್ಲು ಅಳ್ಳೆ ಅಳ್ಳೆ ಆದ್ ಬಿಗಿ ಇಜ್ಜ್ ಪ್ರಮಾಣ ಮೀರಿದ ವರ್ಣನೆಯಲು ಮುಖ್ಯ ಕಥೆಕ್ಕ್ತು ಅಪಗಪಗ ಎಡಕ್ಕೂರ್ ಕೊರ್ಪುನ ಕ್ಷಯ್ಯಪಾರಮ್ಯ ವರ್ಣನೆ. ಕಾವ್ಯಾದ ಒಟ್ಟೊದೊನು ಹಾಲ್ಲೋ ಮಲ್ಲುನ ಕಥಾ ಸಂಪಿಧಾನ . (ಕೌರವೋ ಆಡೆಗ್ಗೋ ನೋಂಬಿಗ್ಗೋ ಲೆಪ್ಪೆರ್ ನಾಲ್ಲೋ ಜನ ಪ್ರತ್ಯೇಕ ಪ್ರತ್ಯೇಕ ಪ್ರೋಪರ್, ಬರಾವತ ವರ್ಣನೆದ ಅತಿರೇಕಂದನ್ ಮಾತ ತೋಪ್ರೋಲಿ ) ಮಂಜರಿ ದಿಂಜ ತೋಜಿಬಪ್ರೋನ ರೂಪಕದ ಬಳಕೆ ಮೂಲ ಇಜ್ಜ್ ಇಜ್ಜ್ ಉಂಡು ಮಾತ ಈ ಅಭಿಪ್ರಾಯೋಗು ಕಾರಣ. ಬರಾವತ ನೋಂಬಿ ಕುಮಾರವ್ಯಾಸನ ಅತ್ತ್ತುಂದ್ರೋ ಅಯಿನ್ ಸಂಪಾದನೆ ಮಲ್ಲಿ ಆರ್. ಸಿ. ಹಿರೇಮರೆಲ್ಲೂ ಪಂಡಿತರ್. ಕನ್ನಡ ಭಾರತೋದೊಟ್ಟಿಗೆ ಸೇರ್ರೋದ್ದು ಬುದ್ಧಾಲ್ಲಿ ಬರಾವತ ನೋಂಬಿ ತೋಜೆರೆ ಅಯ್ಯು ಈ ವೈಶಿಷ್ಟ್ಯೋಽಗ್ನಿ ಕಾರಣವಾದುಪ್ರೋದು.**

**ಬರಾವತೋ- ತುಳುಭಾರತೋ:** ಕನ್ನಡ ಬರಾವತೋನು ಆಧಾರವಾದ್ ದೀರ್ದೋ ಅರುಣಾಭ್ಯೋ ಅಯಿನ್ ಸಂಗ್ರಹಾನುವಾದ ಮಲ್ಲಿದೆ. ಸುಮಾರ್ ನುಪ್ಪೊ ಪದೊಲ್ಲೆದ್ದೋ ಕನ್ನಡದ ಸುಮಾರ್ ನಲ್ಲಿ ಭಾಮಿನಿಲೆ ಭಾಪ್ರಾ ಅಂಚನೇ ತುಳುಕ್ಕ್ತು ಜತ್ತ್ತೊದ್ದಂಡ್, ಕನ್ನಡಲಾ ತುಳುಲಾ ಮೂಲು ಕೈಕೈ ಪತ್ತೊದ್ದೋ ಪ್ರೋಪ. ಮೂಳಿ ಸಂದಿಕ್ಕೆಡಾದ್ ಸುಮಾರ್ ಇನೊತ ಪವ ಭಾಮಿನಿ ಷಟ್ಪಿಗ್ರಿದ್ದೋ ಪರಿಣನ ಕನ್ನಡ ಕಾವ್ಯಾದ ಕತ್ತೆನ್ ಒಂಜಿಸಂದಿಕ ನೂತ ಪದಿಸ್ಯನ್ ಪದೊಲ್ಲೆದ್ದೋ ಅಡಕೊ ಮಲ್ಲಿ ಅರುಣಾಭ್ಯೋ ಕೆಲವು ದಿಕ್ಕ್ತೊದ್ದೋ ಭಾವಾನುವಾದೋ, ಕೆಲವು ದಿಕ್ಕ್ತೊದ್ದೋ ಸಂಗ್ರಹೋ, ಕೆಲವು ಭಾಗೋ ಸ್ವಂತವಾದ್ - ಇಂಚಿ ತುಳುಕ್ಕ್ತು ಕೊಂಡತ್ತ್ತುದೆ. ತುಳುಭಾರತೋದ ಇನನೇ ಸಂದಿ ಕನ್ನಡ ಬರಾವತ ನೋಂಬಿದ ಕಿನ್ನಿದಾಲ ಅತ್ತ್ತು ಪ್ರಾದೇಶಿಕ ಸೋಗಡ್, ಭಂದಸ್ಸ್ ಹಡೋಕ್ಕು ರಸೋದಿಂಜಾದ್ ಕತೆ ಪನ್ನಿ ಕಲೆಗಾರಿಕೆ, ಜೀಚಿತ್ತೆ ತರಿದ್ ಮಲ್ಲು ವರ್ಣನೆಲು, ಕ್ಷಯ್ಯ ಭಕ್ತಿದ ಅಮಲ್ಲೋ ಪರಂದೆ ಕತೆತ್ತೆ ಒಡೊನು ಒಚ್ಚೆದ್ದೋ ಕರೆ ಒಂದಾವುನ ಬಿಸಾದಿಗೆ - ಈ ಮಾತ ಕಾರಣೋಲೆಗ್ಗೋ ನಮ ಕುರುಡಾಯೀರೆ ಬಲ್ಲಿ. ಬರಾವತೋನು ಆತೋಂಜಿ ಸಂಬಂಧೋದು ಬರ್ನಾದ್ ಅಯಿನ ಪ್ರಾಚೆ ಮಲ್ಲಿ ವಿವರೋದು ಕಲ್ಪಕತೆದ ವೈಭವೋಯಾವಂದ್, ಕೊರಿ ದಾನೋಲೆ ವೈವಿಧ್ಯೋ ಆವಡ್ ಹಚ್ಚಿಗಾರಿಕೆ

ಅವರ್ದೂ ಕಮ್ಮಿ ಅಂಡ್‌, ಬತ್ತಿ ಬರಾವತ್ತೊ ಪಿರಪ್ಪೇನುಗಿದ ಹೋನೆಡ್‌ ತೋಚಾ ಯಿನ ಕರ (Miserliness) - ಈ ವಿಚಾರೆಯೊಂದ್‌ ಕನ್ನಡ ಬರಾವತ್ತೊ ನೋಂಬಿದ ಎತ್ತರ ತುಳುಕ್ಕು ಸಾಧ್ಯಾತಿಜೀಂದ್ರ್ ಪನೊಡು. ಅಂದಲೂ ಇನನೇ ಸಂದಿಗ್ ವಿಶೇಷ ಅರ್ಥಕ್ಕೆ ಸಂದರ್ಭಾಂಡ್‌ ಪನ್ನನವು ನೆಗತ್ತು ತೋಚಿಂಡು. ನಾಲನೇ ಸಂದಿದ ಮುಕ್ತಾಯೊಡೇ ಈ ಸಂದಿದ ಕರ್ತೆಕ್ಕು ಬಿತ್ತು ಪಾಡ್‌ ಉದ್ದೇಶ್ಯ ಎಡ್‌ ಎಚ್ಚೆ ರಿಕೆಡ್‌ ಬುಳಿಪ್ಪಾಡ್‌ಂಡ್‌.

1. ಸುರುತ ಸಂಖ್ಯೆ ತುಳು ಮಹಾಭಾರತೆಯ ಇನನೇ ಸಂಧಿತ ಪದ್ದೊಲೆನೆ. ರಷ್ಟುನೇ ಸಂಖ್ಯೆ ಕನಾಟಕ ವಿಶ್ವವಿದ್ಯಾಲಯ ಧಾರವಾಡೊದಕ್ಕು ಪ್ರಕ್ಕಿ ಮಲ್ಲಿನ, ಆರ್. ಸಿ. ಹಿರೇಮತ ಸಂಪಾದನೆ ಮಲ್ಲಿ 'ಬರಾವತ ನೋಂಬಿ' (ಕನ್ನಡ ಅಧ್ಯಯನ ಪೀಠ. 1974)ದವು. 26-48 (ಒಂದನೇ ಸಂಧಿ); 30-51; 32-56; 37-59; 38-62; 39-69; 40-73; 44-13(ಎರಡನೆಯ ಸಂಧಿ); ರಿಂದ69-230ರಿಂದ 235; 75,77

- 108, 113 (ಮೂರನೇ ಸಂಧಿ); 80 - 62; 82 -21, 23; 90,91-55 ರಿಂದ 60

1. ಸಂದಿ ಸುರುವಾಪುನ ರೀತಿ, ಮುಕ್ತಾಯೊದ ಕ್ರಮೋ, ಸಂದಿನ ಒಟ್ಟು ಗಾತ್ರೆ-ಒಂದು ಮಾತ ಅರ್ಥಕ್ಕೆ ಸಂದಿನ ವಿಶೇಷ ಗೌರವನೇ ತೋಚಾಪ್ಪು. ಈ ವಿಶೇಷ ಅರ್ಥಕ್ಕೆ ಕಾರಣ ದಾನೆ? ಕನ್ನಡೊಡು ಬತ್ತಿನೆನ್ನೋ ತಾನ್ನ ಪನೊಡು ಪನ್ನಿ ಅನುಕರಣ ಬುದ್ದಿಯಾ? ತುಳುವರೆಡ್‌ ಈ ನೋಂಬಿ ದಾಲಾ ಅಚರಣೆಡ್ ಇತ್ತುಂಡ್? ಅಲ್ಲಿನ ವಿವರ ತನ್ನ ಕಾವ್ಯೋಡು ಕೊರ್ಕುಗ ಪಂಡ್‌ದ್ರ್ ಕೊರ್ಕೆನಾ? - ವಿಚಾರ ಮನೋಧು. ಪಾತ್ರೆ ಸುಭೂನಿಲಾ ಒಂಜಿ 'ಬರಾವತ ಪ್ರಸಂಗ್' ಉಂಡು. ಮುದ್ದುಕೆ ಅಂಚಿನ ಒಂಜಿ ಕಾವ್ಯೋ ಬರತೆಂದ್ರ್ ಕಬ್ಬಿನಾಲೆ ಪನ್ನೆರ್ರಾ.

**ತುಳು ಕಾವ್ಯೋದ್ದೇಶ್‌ಈತ್ತೊ :** ಕನ್ನಡ ರಾಮಾಯಣೋ, ಮಹಾಭಾರತೊ, ಭಾಗವತೊ, ಜ್ಯೇಷ್ಠಿನಿ ಭಾರತೊ ಇಂಚಿ ಕಾವ್ಯೋಲೆನ್ನೋ ಗಮುಕಿಲುಲ್ಲಾ ಒಕ್ಕೆರ್ರಾ ವರ್ಣೋದ ಕೆಲವು ತಿಂಗಲ್ಲೆಡ್‌, ಕೆಲವು ಉದ್ದೇಶೊಲೆಗಾದ್ ಪಾರಾಯಣ ಮಲ್ಲುನ ಸಂಗತಿ ಮಾತರೆಗ್ಗಾ, ಗೊತ್ತಿತ್ತಿನವು. ಅವ್ಯೇ ರೀತಿ ತುಳುನಾಡ್‌ಡ್‌ ಆಟಿ ಸೋಣ ತಿಂಗಲ್ಲೆಡ್‌ ತುಳು ಪುರಾಣ ಕಾವ್ಯೋಲೆನ್ನೋ ಪಾರಾಯಣ ಮಲ್ಲುನ ಸಂಪ್ರದಾಯೋ ಇತ್ತುಂದ್ಪೂರ್ವಾದು. ನಂತ್ರೋ ಇತ್ತೆ ತಿಕ್ಕಿನ ತುಳು ಭಾಗವತೊ, ಮಹಾಭಾರತೊ, ದೇವಿ ಮಹಾತ್ಮೆ, (ರಾಮಾಯಣೋಲ್ಲಾ ತಿಕ್ಕೋಂಡ್‌ಗ್ರಾಗ್) - ಕಾವ್ಯೋಲು ಅಂಚಿಗ್ ಹೆಚ್ಚೆ ಬೊಲ್ಲು ಬೀರೊಂದುಲ್ಲೊಲ್ಲಾ. ಈ ಕಾವ್ಯೋಲು ಓದ್ದರೆ ಇತ್ತಿನೆಡ್‌ಲ್ಲಾ ಶ್ರದ್ಧೆ ಭಕ್ತಿ ಇತ್ತಿ ಜನೋಕ್ಕೆನ್ನೋ ಸುತ್ತಲಾ/ ಎದ್ರೋ ಕುಲ್ಲುದ್ರ್ 'ಬಂಂಚನ್' ಮಲ್ಲಿಯೆರೆ ಇತ್ತಿನವು. ಅಖೀರಿಗ್ ಪನ್ನಿನ ಫಲಶ್ರುತಿಲಾಂದುವೇ ಸಂಗತಿನ್ನೋ ಸಮಘನನೆ ಮನೋಭ್ರೂಪ್, "ರಾಯ ಕೇಳಿಲನೀ ಕಢೇ ಮನ ಭಕ್ತಿತಾಸ್ಮಾದ್ ಸ್ವೇಚ್ಛಾನಿನ್ನೋ ಶ್ರೀಯ ಸೌಖ್ಯೋದು ಯಿತ್ತಾ ಶೋಭನ್ನೊ ಸಂಪದೊಂಕುಳು ಸೇರುವೋ ಶ್ರೀಯೋಮಚ್ಚತ್ತೆ ಕೇವಳಾಯಟ ಹಷಣೆತ್ತೊ ತುಣಿ ಸ್ವಾಷ್ವರ್ಣ ಸೇರು ಅಂತ್ಯತ್ತೆಹಾಯೆ ಶ್ರೀ ಹರಿಟ್ಯಾಡ ಕೂಡುವೆ ನಿಶ್ಚಯಂ" 5-115 ಈ ಪದ್ದೊಂದು ಈ ಕಢನ್ನೋ ಭಕ್ತಿಪೂರ್ವಾಕ್ಷರ್ಹಕೊವಾದ್ ನೆನೆತ್ತೊನಾಯಾಗ್ (ಕೇಂಡಿ ನಾಯಾಗ್) ಶ್ರೀ ಸೌಖ್ಯೋ ಯಿತ್ತಾ ಮಂಗಳೋ ಸಂಪತ್ತೊ ಸೇರುವವತ್ತಾಂದೆ ಅಚ್ಚುತ್ತೊ ಆಯಟ ಏಪ್ಪೊಳ್ಳು ಸಂಕೊಸೊಲಾ ಸಂಪತ್ತಪ್ಪಿಲ್ಲಾ ಉಪ್ಪು ತನ್ನ ಅಂತ್ಯತ್ತೊಲೊಡು ಅಯೆ ಶ್ರೀಹರಿನೇ ಕೂಡುವೆ (ಸಾಯುಚೋಽ್) ಪನ್ನಿ ಫಲಶ್ರುತಿ ಉಂಡು ಮಹಾಭಾರತೊದು ಇವತ್ತನಾಲನೇ ಸಂದಿದ ಇವತ್ತೊಂಬೆನೇ ಪದ್ದೊಂದು ಉಪ್ಪಿನ ಫಲಶ್ರುತಿಂದು "ಈ ಪದೊಂಕುಳೆ ಪಂಡ ಕೇಂಡ ಪರಿತಿ ಮಾನಿತಿ ಜಂತುವಿನ್ನೊ ತಾಪ್ತೊ ಚೆಟ್ಟೊಸ್ವರ್ಣ ರೂಪ್ತೊ ಪರಿಣಿತ್ತೊ ಕೋಪ್ತೊ ಮಚ್ಚೆರೊ ವಚಿತ್ತೊ ಶ್ರೀಪತಿ ಶ್ರಿಯೆಯಾಸ್ವನ್ನೇಕ್ ಸುಖಾನುಭೋಂಕುಳೆ ಬೋಗಿತ್ತೊ ದೀಪ್ತೊತಂದೊ ವಿರಾಜಿತಚ್ಚೆತ್ತಂಪುಡೆ ಕೂಡವೆ ಮಿತ್ತೊ" 24-29.

ಈ ಕಾವ್ಯೋಲೆನ್ನೋ ಪನ್ನನೆ, ಕೇನುನೆ, ಅಧ್ಯಯನ ಮಲ್ಲುನೆ, ಗೌರವಿಸಾಪುನೆ - ವಾಬಂಜಿ ಜಂತುಕು ಕೂಡ ತಾಪ್ತೊ ಇಜ್ಞಾಂದಾವರೆ, ರೂಪ್ತೊ ಹೆಚ್ಚೆ ರೆ. 2. ಸೂಲೆ ಪಳ್ಳಂತುಳು ಕಾವ್ಯ. ಪ್ರ. 25 - ದಾ. ಕಬ್ಬಿನಾಲೆ ವಸಂತ ಭಾರದ್ಯಾಜ ಮಥುಮತಿ ಪ್ರಕಾಶನ, ಬೆಂಗಳೂರು - 2001

ಕೋಪ್ತೊ ಮತ್ತೊರೊಲು ಇಜ್ಞಾಂದಾವರೆಲ್ಲಾ ಶ್ರೀಪತಿಕ್ಕು ಪಿಯವಾದ್ ಅನೇಕ ಸುಖಿ ಭೋಗೊಂಕುಲೆನ್ನೋ ಭೋಗಿಪ್ಪೆರೆಲ್ಲಾ, ದೀಪ್ತೊದ ಲೆಕ್ಕೆ ಪ್ರಕಾಶಮಾನವಾದ್ ಬೆಳಗಾದ್ ಅಚ್ಚುತ್ತೆಡೆ ಬಡ್ಲೊ ಕೊಡ್ಲೆರೆಲ್ಲಾ - ಸಾಧ್ಯಮಲ್ಲೊ ಕೊರು ಕಾವ್ಯೋನು ಕೇವಲ ರೆಸೊಲಸ್ಪಾದನೆ ಮಲ್ಲೆರೆ ಬೋಡಾದ್ ಮಾತ್ರ ಒದಂಡ ಬಗವಂತನ್ನೋ ಸೇರುವ ಉಪಾಧಿಯಾದ್ಲಾ ತೆರಿಯೊನೊಡು - ಪನ್ನಿನ ವಿಷಯ ಬಾರಿ ಪ್ರಧಾನವಾಪ್ತಾದು.

**ತುಳು ಬರಾವತಭಾಗೊಡು ಪ್ರಾದೇಶಿಕ ಸೋಗ್ರೋ:** ತುಳು ಮಹಾಭಾರತೊ ಕುಮಾರವ್ಯಾಸ ಭಾರತೊಡ್ಲು ಬೇಂಕೆನೆ ವ್ಯೇಷ್ಟೊಳ್ಳಲ್ಲಾ ಇತ್ತಿ ಕಾವ್ಯೋ ಪನ್ನನವು ಮಾತರೆಗ್ಗಾ ಗೊತ್ತಿತ್ತಿ ಸಂಗತಿ . ಅರುತಾಬ್ಧನ ಕಾವ್ಯೋ ನಿಲ್ತೆ ತುಳುನಾಡ್‌ದ ಮಣ್ಣದ್

ಕಮ್ಮನ ಉಂಡು. ಗಜನೋಂಟಿದ ಬಾಗೊಡ್ಡ ನೆಕ್ಕು ಪದ್ದೆ ಉದಾರ್ಯೆಲು ತಿಕ್ಕುವ್ಯೇ. ಐಟ್ ಕೆಲವೆನ್ ತುಕ:

ತುಳುವರೆ ಸಂಪ್ರದಾಯೋದು ವಾ ಒಂಜಿ ಮಂಗಲ ಕಾರ್ಯಾಗ್ರಾ ಗಣಪತಿ ದೇವರ್ಥ್ ದುಂಬುದೀದ್ರ್ ಪ್ರಾಧಿಕನ್ ಮನ್ಸುತ್ತಿ ಶ್ರಮ ಅವು ಈ ಸಂದಿತ ಸುರೂಪೆ ಉಂಡು. ಗಣಪತಿ ದೇವರೆಡ್ ಬೋಕ್ಕು ಸರಸ್ವತಿ ಕನ್ನಡ ಬಿಂಬಿತ ವಿರನಾರಾಯಣೆ, ವೇದವ್ಯಾಸೇರ್, ಗಣಪತಿ, ಸರಸ್ವತಿ ಇಂಚೆ.

ಗಾಂಧಾರಿ ಕಳ್ಳಿಮಹಾದ್ರ್ ಆನೆನ್ ಮಲ್ಲಾದ್ರ್ ಪೂಜೆ ಮಲ್ಲುನಗ ಜೋಕ್ಕು ಕೌರವರ್ ಬೋಡಾಬಿ ಸಿದ್ಧತೆ ಮನ್ತ್ರಕೋರ್ದ್ರ್. ಪೂಜೆಗ್ ಬೋಡಾಯಿ ಅಟ್ಟಣೆದ ವಿವರೋಲೆಡ್ ಒಂಡಿ ವಣಾನೆಂದು-

ಕಣಿಕೋ ಕಡಲೇ ಅಡಿಯೇ ಬಜಿಲ್ ಪೂರಿ ಬೋಂಡೋ ಮನೆಕೋ (5-13) ಈ ತಿನಸ್‌ಲು ಮಾತ ತುಳುವೆದ್ದ್ರ್ವೇ. ಬಜಿಲ್ ಪೂರಿ ಬೋಂಡೋ ಬಟ್ಟಿಗ್ ಕೂಟ್ ದ್ರ್ ತಿನಂದಿನ ತುಳುವೆ ಏರ್?

ಗಾಂಧಾರಿ ವಧ್ಯಾಜನೋಕ್ಕೆಗ್ ಕೂಟೊಂದು ಅಂದನೊದು ಪೂನಗ ಇತ್ತಿನ ವಾದ್ಯವೈವೆಂದ್ರೂಲೆನ್ ತೂಲ್ - ಉಪುಡಕ್ಕು, ಉಡುಕ್ಕು, ದಕ್ಕು, ಪಟ್ಟಹ, ಪಟ್ಟಭೇರಿ, ನೋಡ್ ವಾದ್ಯ್, ಕ್ಕೆಮರ್ ತಾಳ್ಕೂ, ಇರೆತಾಳೊಂದೆನ್ (5-16) ಮಾತ ನಾಗಮಂಡಲ, ದೇವಸ್ಥಾನೋಲೆ ಜಾತ್ರೆಲೆಡ್ ಮಾತ್ರಾ ತೂತೆರ್.

ಆನೆತ ಸೋಂಡಿಲ್ಗ್ ಕಾಣಿಕೆದ ಹಣವ್ ಗಾಂಧಾರಿ ಕುಂತಿ ಪೂರ್ವಾನ ವಿವರೋಲಾ ತಲುನಾಡ್ ಕ್ರಮೋಕ್ಕು ಅನ್ ವಾದೇ ಉಂಡು. (5-17; 5-102)

ಇಂದ್ರನ ಒಲೆನ್ ಖೀಚರೆ ಕೊಂಡತ್ರ್ ದ್ರ್ ಅಜುಂನನ ಕ್ಕೆಕ್ಕು ಕೊಡಾನಗ ಆಯೆ ಅಯುನ್ ತನ್ ಸೇನವನ ಕ್ಕೆಕ್ಕು ಕೊಡು ಒಂದು ಪಂಡಿಗೆ (5-59) ಸೇನವನ ಕ್ಕೆಕ್ಕು ಕೊಂಡು ಒಂದಾವುನ ಕ್ರಮ ತುಳುವರೆಗ್ ಗೊತ್ತಿತ್ರ್ ನವೇ. ಇಂದ್ರನ ಬಿಂಬಿತ ಭೂಮಿಗ್ ಜತ್ರ್ ಸೆಡ್ರ್ ಬೋಕ್ಕು ಅಯುನ್ ಉರುಳು ಬಂಡಿಡ್ ಉಂತಾದ್ ನೊಷ್ಟ್ರ್ರ್ಗೆ! (5-80)

ಹಸ್ತಿನಾವತಿಕ್ಕು ಬಿಂಬಿತ ಜತ್ರ್ ಸಂಭ್ರಮೋ ಒಂಜಿ ಜಾತ್ರೆದ ಪ್ರತೀತಿ ಉಂಡು ಮಲ್ಲುಂಡು-  
'ಉತ್ತಮ ಕೊಡಿಯೇರೋಸ್ಸ್ ಬಹುತೋರಣಿಕುಳ ನಿಲ್ವೋಸ್ಸ್ ಕಸ್ತುರೀ ಪನಿನೀರ್ ಕುಂಕುಮಂಟಾದ ಕಾರಿತ್ ಭೂತಳ್ಳೋ' (5-83) ಕೊಡಿ ಪರುನೆ, ತೋರೋ ಕಟ್ಟುತ್ತಿಂದ ತುಲುನಾಡ್ ದ್ರ್ ಸಾಧಾರ್ಣ ದೃಶ್ಯೋ. ವಿಶೇಷ ಸಂದಭೋಂಡೆಲೆಡ್ ನೆಲನ್ ಪ್ರಾಲುಂಡು ಸಾರಣ ಮನ್ತ್ರ್ ದ್ರ್ ಸುಷ್ಣೂ ಬಾಷ್ಣೂ ಕೊಂಬಾವುನ ಕ್ರಮೋ ಇತ್ತಲ್ಲಾ ಉಂಡುಂದೆನ್ ಅರುಣಾಭ್ಯೇ ಪ್ರಾರ್ಥುಡೇ ವಣಾನ ಮಲ್ಲುದೆ.

ಬಿಂಬಿತ ಜತ್ರ್ ಸಂತೋಷೋದು ಅಪ್ಪೆ ಕುಂತಿ ಅಜುಂನನ್ ಹೋಕೆಡ್ ಲೆತ್ರ್ ದ್ರ್ ಇಂಚೆ ಪನ್ನಳ್ "ಎನ ಬಂಜಿಟುಂ ಸ್ವಿದಿಯೇತಿ ನಡಯ್ಯಾ\*\*\* ಸ್ವರ್ಗೋಂಟಪ ಮಾತಾ ಮನುಜಾಧಿಪ ಸವ್ಯಾಲಾ ಸಾಧಿಲಾ ನಿನತ್ರೋತ್ರೋಸ್ಯಾಂದ್ರ್ ವಿನಯೋಂತವ ಕುಂತಿ ಮಗಾಂದುಳ್ತೋಂ ಬಹುಮಾನಿತೇರ್ರ್" (5-86)

ಈ ಎನ್ ಬಂಜಿಡ್ ಪ್ರತ್ಯೇನವ್ ಸಫಲಾಂದ್ರ್, ನಿನತ್ತಿ ಕಾರ್ಯಮಾತ ಈ ಸಾಧಿಪ್ರುಲಾಂದ್ರ್, ಪಂಡ್ ದ್ರ್ ಟ್ರೀತಿ ಉಕ್ಕೋದ್ರ್ ಅಶೀವಾದ ಮಲ್ಲಿನತ್ತಾಂದ್ ಮೋಕೆಡ್ ಮಗಾಂದ್ರ್ ಲೆತ್ರ್ ದ್ರ್ ಹೆಚ್ಚೆ ಸಮ್ಮಾನ ಮಲ್ಲುಲ್ಲಾಗ್ಗೆ

ಭೀಷ್ಮ - ದ್ರೋಷೆ ವಿದುರೆರ್ ಬಿಂಬಿತ ತುಳುವೋನು ತೂಯಿರ ಪ್ರೋದು ಪ್ರತ್ಯಾದ್ರೋ ಅರಿತ್ತು ಕಾಳೋದಕ್ಕುದ್ರ್ ಗೌರ ವಿತ್ತೆರ್ಗೆ. ಅತ್ಯಾಂದ ದುಡಿ, ಮದ್ವಾಳ್, ಭೀರಿ, ಪದೆ, ಮುಟಸ್, ಪಟಿಹಾಂದ್ರ್ ಇತ್ತಿನ ವಾದ್ಯೋಲು ಬ್ರಹ್ಮಾಂಡ ಕಟ್ಟಾಹೋನು ನಡ್ಗಾಲಿ ಲೆಕ್ಕು ಶಬ್ದಮಲ್ಲೋಗೆ. ಈ ವಾದ್ಯೋಲೆನ್ ಪಣ್ಣಗಲ್ಲಾ ಅರುಣಾಭ್ಯೇ ವಿದುರ ತುಳುನಾಡ್ ದ ವಾದ್ಯೋಲೆ ತೋಡಿದುಪ್ರಾಪ್ತು. (5-97)

ಕುಂತಿ ಬಿಂಬಿತ ವಿದುರೆರ್ ಪರೋದ್ರ್ ಹಸ್ತಿನಾಪ್ಯರೋಂತೆ ಬಲಿಬತ್ರ್ ದ್ರ್ ಬೋಕ್ಕು ಅನೆಡ್ ಜತ್ರ್ ದ್ರ್ ಅಂದಣಮೇರೋದ್ರ್ 'ಹರಣಲೋಜಸೆಯರ ಮನೆ ತುಳಿಯಾಯಿರಬೆಂದ್ರ್ ಮಣಿಸಾಪೆ ಅರುಣಾಭ್ಯೇ (5-110) ದೇವಸ್ಥಾನೋಲೆಡ್ ದೇವರೆ ರಘೋಷ್ಯಪ್ರೋ ಮಾತ ಅಯಿನೆಡ್ರ್ ಬೋಕ್ಕು ದೇವರ್ ಉಳಿಯಿ ಅಪ್ಪಣೆ ನೊಂದು ನೆನಪ್ಪ ಮಲ್ಲುಕೊರ್ಪುಂಡು

ಕತ್ತನ್ ಪಂಡೊಂದು ಪಂಡೊಂದು ತನ್ನಳಿಗೆ ಪರಿಚಯ ಇತ್ತಿ ಸಂಗತಿಲೆನ್, ವಸ್ತುಲೆನ್ ವಣಾನ ಮನ್ಸುನಗ ಕೇನುನಕ್ಕೆಗ್ಗೆ ಕತ್ತಣ್ ಒಂಜಿ ಆತ್ಮೀಯತೆ ತನ್ನಯತೆ ಪ್ರಪ್ರಾಂದು. ಕವಿಕ್ಕು ಈ ಉದ್ದೇಶ ಉಂಡು. ಆ ಉದ್ದೇಶೋನು ಅರುಣಾಭ್ಯೇ ಪ್ರಾಲುಂಡೇ ಈಡೇಷಾದೇಂದ್ರ್ ಈ ಭಾಗೋಲಾ ತೋಜೊಹೊಪ್ಯಂಡು.

3. 'ಕರ್ತ್ರೋ ಮಗಾಂದ್ರ್ ಲೆತ್ರ್ ನೆಡ್ವ್ ವರ ಚಲ, ಹಾಗ್ಲು, ಪರಾಕ್ರಮೋ, ಕಲಿತನೋ ಕುಲೋ-ಮಾತ ಎನ್ ಮೈಟ್ ಸೇರ್ ಎಂದ್ರ್, ಈರೆ ಕರುಣೆಡ್ವ್ ವರ' - ಎಂದ್ರ್ ಪಂಪನ ಕಣ್ಣೆ ಕುಂತಿದ ಪಂಡಿ ಪಾತೆರ ನೆನಪಾಪ್ಯಂಡು (9-80)

### ಕಾವ್ಯದ ಭಂದಸ್ಸು:

ತುಳುಪ್ರೋ ಬೆನ್ನಿಮುನಿನ ಕವಿಕ್ಕು ಮಾತೆಗ್ಗಾಗ್ಗು ಎಡ್ಡೆ ಸಂಸ್ಕೃತ ಪಿಂದರಿಕೆ ಇತ್ತಿನವು ತೊಳಿದ್ದೂ ಬಪ್ಪಂದು. ಸಂಸ್ಕೃತ ಭಂದಸ್ಸುನ್ನಾ ಅಕ್ಕು ಅರೆತ್ತೂ ಪರ್ತೆರ್. ಅಂದ ತುಳು ಕಾವ್ಯಲೆನ ಭಂದಸ್ಸು ಅಭ್ಯಾಸ ಮಲ್ಲುನಗ ಸಂಸ್ಕೃತ ವ್ಯತ್ಯಾಲೆನತ್ತಾಂದ ತುಳು ಜಾನಪದ ಭಂದಸ್ಸುನ್ನಾ ತುಳುನಾಡೊಡ್ಡು ಎಡ್ಡೆ ಸೋಕ್ಕಾದು ಬುಕ್ಕೆಯಿನ ಯಕ್ಕಾಗಾನ ಭಂದಸ್ಸುನ್ನಾ ಅಭ್ಯಾಸೊ ಮಲ್ಲೊದು.

ಭಂದಸ್ಸುದ ಅಧ್ಯಯನ ಪನ್ನುನವು ಎಡ್ಡೆ ಕೆಬಿಕ್ಕೆನವುಲಾ ಬಿರೆಲ್ಲೊಲ್ಲಾ ಕೆಲಸ, ಕಣ್ಣಾದ ಕೆಲಸತ್ತೂ, ಪದ್ಯೊಲು ಒದ್ದೆರೆ ಇತ್ತಿನವತ್ತೂ, ಪರೀಯರೆ ಇತ್ತಿನವು, ಒಪ್ಪೇ ಪದ್ಯೊಗು ಲಯೋ ಅಪ್ಪೆ. ವಿಷಯೊನು ಪ್ರಾಕ್ ದ ಭಂದಶ್ವಸ್ತೀಲ್ಲಾ ಇನಿತ್ತ ಸೇಡಿಯಾಪ್ತ, ಚಿದಾನಂದ ಮೂರಿಟ, ಸೀತಾರಾಮ ಕೆದ್ದ್ವಾಯೀರ್ -ಪರ್ಲ್ಲಾ ಒಪ್ಪೇರ್. ಪದ್ಯದ ಲಯೋ ಮೂರಿ ಮಾತ್ರದ್ದು ಬನ್ನು ಮಾತ್ರ ಮುಟ್ಟಂದೊ ಒಪ್ಪೇರೆ ಬಲ್ಲಿ. ಆಜಿಮಾತ್ರ ಎಣ್ಣೊ ಮಾತ್ರದ ಲಯಕ್ಕುಳ್ಳ ಉಲ್ಲೊಂದು ಯಕ್ಕಾಗಾನ ತೆರಿನಕ್ಕು ಪನ್ನೇರ್. ರೂಪಕೊಗು ಆಚಿ, ಏಕೊಗು ಎಣ್ಣೊ, ಶ್ರಿಪುಂಡೊ ಪದ್ರೋನಾಲ್... ಅಕ್ಕೆನೆ ಲೆಕ್ಕಾಬಾರ.

ತುಳು ಮಹಾಭಾರತೋದ ಬನನೇ ಸಂಧಿಡ್ರಾ ಕೆಲವು ಪದ್ಯೊಲೆನ್ನು ಯಕ್ಕಾಗಾನೋದ ತಾಳೆ ಪತ್ತಾದ್ರಾ ಪರೀಯರೆ ಬಪ್ಪಂದು. ಅಂತಷಟ್ಟಿ ದಿಲೆನ್ನು ರೂಪಕೊಡ್ಡು ಪರೀಯರಾಪ್ಪಂದು. ತೊಳಿಕಜನ್ಮೊಂದು ಪರ್ಣೇನ ವ್ಯತ್ಯಾಲೆನ್ನು ಮಾತ ಪಿತಾಳೊದು ಪರೀಯರಾಪ್ಪಂದು. ಉದಾಹರಣ್ಣೊ ಪದಿಮೂಡಿ, ಪದಿಸ್ನೇನ್ನು, ಪದಿನಾಟಿ, ಇಂಚಿತ್ತಿ ಪದ್ಯೊಲು ನಲ್ಲಿ, ನಲ್ಲುತ್ತೊಂಡಿ, ಪವತ್ತನಾಲ್, ಐವತ್ತೊ ಇಂಚಿ ಪದ್ಯೊಲು ಮಾರವಿ ಓಕೊಡು ಸರಿ ಬರೆ. ಒಂಜಿ, ನಲ್ಲುತ್ತೊಣ್ಣಿ, ನಲ್ಲುತ್ತೊರ್ಲಾಪ್ಪು, ಎಲ್ಲತ್ತೊಜಿ ಈ ಮಲ್ಲಿ ಕಾಮಾಲೇಲು ಶ್ರಿಪುಂಡೊ ಪೂಲುರ್ ಪರೀಯರಾಪ್ಪಂದು. ಈ ಸಮಧಾನೆ ಹೊರಿನ ಕಾರಣ ಪಂಡ ದುಂಬೇ ಪ್ರಸ್ತಾಪ ಮಲ್ಲಿಲೆಕ ಈ ಕಾವ್ಯೊಲು ಓದಿಯಿರೆ ಇತ್ತಿನವತ್ತೂ, ಪರೀಯರೆ/ ವಾಚನಮಲ್ಲಿಯರೆ ಇತ್ತಿನವು ಅಯ್ಯ ಲಯಕ್ಕೊಳ್ಳೊ ತೆರಿಯೊಂದು ಪನೊಡು. ಅಪಗನೇ ಆಯಿನ ಸ್ವಾರಸ್ಯೊ ಕೆಲಿದಿಂಜುನೆ. ಪ್ರತಿಯೊಂಜಿ ಭಂದೊಪ್ರಕಾರೊದ, ಲಯೊನು ಪತ್ತಾಂಡ ಮುಮ್ಮಾತಿಕ್ಕಾಂಡ್. ನಮ ಕವಿಕ್ಕು ಕಾವ್ಯೊ ಬರೆನಗ ಮಾತ್ರ, ಗೊಳೆಕೊಂದು 'ಯಮಾತಾರಾಜಭಾನಾಂದ್' ಲೆಕ್ಕ ಪಾಡೊಂದು ಕಾವ್ಯೊ ಬರೆತಿಜ್ಞರ್. ಅಂಚ ಬರೆತುಂಡ ಬಳಸಿ ಬರೆಯಲು ಕಂಠಪತ್ರದ ಉಲುಹುಗೆದದ್ಗ್ಗಳಿಕೆಡ್ರೋ ಬರೆಯರ ತೀರ್ಥಾವಂದ್ ಜಾನಪದ ಪದೊಕ್ಕು ಪ್ರಟ್ಟಿನೆ ಎಂಚೆ?

ತಾಳಲಯೊಕ್ಕು ಒತ್ತಾದೇ ಪ್ರೋಪ್ನೆನ ತುಳು ಭಂದಸ್ಸುದ ಬೇರೊನ್ನು ತುಳು ಸಂದಿಲೆದ್ದ್ವಾ ಕಬಿತೆಲೆದ್ದ್ವಾ ಹುಡುಕೊದ್ರೋ ಪತ್ತೊಂದು ಮಳಿಯಾಳ ಶಿಷ್ಟ ಕಾವ್ಯೊ "ನಾಡೋಡಿ ಪಾಟ್ಪ್ರೋ" ಲೆನಲಾ ಪ್ರೋಹೆನ್ನೊ ಜೋಕ್ಕೆನ್ನೊ ಒಚ್ಚೊದ್ರೋ ಮಾಣಾನಗ, ಕಾಯೆ ಜ್ಞೊ ಉದಯಾಗೋ, ಮದ್ದಲೆ ಸುದಿಹೊಂದು ಹೊನ್ನಿನ ಪದ್ಯೊಲು, ದೇವರೆ ಭಜನೊನೆ ಮಾತ ಧಾರಿಸ್ತೆನ್ನು, ಭಂದಸ್ಸುನ್ನಾ ತೊಪುನೆ ಎಡ್ಡೆ.

### ತುಳು-ಮಳಿಯಾಳ ಸಾಹಚರ್ಯೋ:

ತುಳು ಸಂದಿಲೆನಾವಡ್ರೋ ಕಾವ್ಯೊಲೆನಾವಡ್ರೋ ಅಭ್ಯಾಸ ಮಲ್ಲುನಗ ಒಂಜಾತ್ರೋ ಶಬ್ದೊಲ್ಲು ಮಳಿಯಾಳದ್ದ್ವಾ ಪ್ರಯೋಗೊಡಿತ್ತಿನವನ್ನೊ ತೂರುರ ತಿಕ್ಕೊಂದು. ಈ ಸಾಮ್ಯ ದಾನೆದ್ದ್ವಾವರ ಬತ್ತಾಂಡ್ರೋ ಪನ್ನುನವು ಮಂಡ ಕೆರೆಪ್ರೋಡಾಯಿ ಸಂಗತಿ. ಕಾಸರಗೋಡೊದುದ ವಿಷ್ಟ್ಟು ತುಂಗದ್ದ್ವಾ ಒಡಿಪುದ ಅರುಣಾಭ್ಜಾದ್ದ್ವಾ ಈ ರೀತಿದ ಶಬ್ದೊಲ್ಲು ಧಾರಾಳ ತಿಕ್ಕೊ ಮಹಾಭಾರತೋದ ಬನನೇ ಸಂದಿದ್ದ್ರೋ ಕೆಲವು ಉದಾನೆಲೆನ್ನೊ ತೂಕ್:

ಭಜ್ಞೊಂಕೆಳೆನ್ನೊ ಚಾತ್ರೋ(7)- ಭಜ್ಞೊಂಬಳೆನ್ನೊ ಚಾತ್ರೋ

ಕಳಿಮಣ್ಣೊ ಪಲರಾ(10)- ಕಳಿಮಣ್ಣೊ ಪಲರುಂ

ಪ್ರೋರಿ(13)- ಪ್ರೋರಿ ಕ್ಯೊಮಣಿ(16)- ಕ್ಯೊಮಣಿ

ಮಾತಾವೇ(34)- ಮಾತಾವೇ

ವನಜಾಕ್ಕೆ ಮಗೊಪ್ರಾದ(35)- ವನಜಾಕ್ಕೆ ಮಗೊಪ್ರಾದ್ರೋ

ಮೂಳಂತೆ(47)- ಮೂಳಾದೆ ದಾಸಿಮಾಕ್ಕುಳಿಟೊಡನೆ(50)- ದಾಸಿ ಮಾಕ್ಕಾಳುದೆ ಕೂಡೆ

ಚಮೆತಿತ್ತಿ(75)- ಚಮುಂಜಾರುನ್ನ ಚಾವ್ಯೋಽತ್ರೋ(75)- ಚಾತ್ರಿಟ್ಪ್ರೋ

ಮನಂತುಂಜೆ ಸ್ವತಿ ಮಾನಿಪ್ಪೇರ್(85)- ಮನಂತುಂಜೆಂಜಾದ ಮಾನಿಕ್ಕುನ್ನ ಕೇಡಾಕವೆಂಡ(90)- ಕೇಡಾಕವೆಂಡ

ಅವೇಲ್ಪ್ರೋ(98)-

ಅವೇಲಯಿನ್ ಕಾಳಕೆತಿನಿಯಾಯ ತನ್ನ (112)- ಕಾಳಕೆತಿನಿಯಾಯ ತನ್ನ.

ಈ ಶಿಲ್ಪ ಉದಾರ್ಥ ಲೇಂಡ್ ತುಳು-ಕನ್ನಡ ಸಾಹಿತ್ಯದಲ್ಲಾ ತುಳು-ಮಾಳಿಯಾಳ ಸಾಮ್ಯನೇ ಎಚ್ಚೆ ತೋಜುಂಡು.

ಬಹುಮಾನೊ ಪನ್ನಿ ಶಬ್ದೀಗೌರವ್ಯೋ ಪನ್ನಿ ಅಧೋಽದು ಮಳಿಯಾಳದ್ದು ಉಂಡು. ಅವೇ ಅಧೋಽದು ತುಳುಟ್ಟು (5-86, 5-97) ಬಳಕೆ ಅತ್ಯಾಂಡ್.

ಈ ಸಂಬಂಧಗು ಕಾರಣವಾಯಿನ ಸಾಹಜರ್ಮಾನು ಚಾರಿತ್ರಿಕ, ಸಾಮಾಜಿಕ ದೃಷ್ಟಿದ್ದು ವಿವೇಚನೆ ಮನ್ಮನ ಕೆಲಸೂ ವಿದ್ವಾಂಸರ್ ಮಲ್ಲೆಂಡು.

ಮಳಿಯಾಳಿಗ್ ವಿಶಿಷ್ಟವಾಯಿನ 'ಮಣಿಪ್ರವಾಳೆ'ದ ರೀತಿಲಾ ಕೆಲಕೆಲವು ದಿಕ್ಕೊಡ್ಡು ತುಳುಟ್ಟು ತೋಜಿದ್ದು ಬಪ್ಯಂಡು. ತುಳು ಮಾಹಾಭಾರತೆ 1-49; 1-70; 1-82; 1-96.... ಇಂಚ ಸುಮಾರ್ ಭಾಗಲೆಂಡ್ ನನಲ್ಲಾ ತೋಜುಂಡು.

ತುಳು ಮಳಿಯಾಳ ಸಾಹಜರ್ಮಾನು ರದ್ದು ಮೂಜಿ ಸಾಧ್ಯತೆಲು ತೋಜಿದ್ದು ಬಪ್ಪೆ.

1. ತುಳು ಬ್ರಾಹ್ಮರ್ ಮಳಿಯಾಳಿ ರಾಚ್ಯೋದ ಕೆಲವು ಮುಖ್ಯ ದೇವಸ್ಥಾನೋಲೆಂಡ್ ಪ್ರಾಚೀನ್ ಪ್ರೋತ್ಸಾಹ ಉಂತ್ತುರ್. ವಿದ್ವಾಂಸರ್ ಭಾಷೆದ ಪ್ರಭಾವ್ಯೋ ಮಳಿಯಾಳಿಧ್ ಆದ್ಯಪ್ಪ್.

2. ಅಕ್ಕೆನ್ ಸಂಸ್ಕೃತದ ಲೆಕ್ಕೊನ್ ಮಳಿಯಾಳಿದಲ್ಲಾ ಪ್ರಭಾವ ಆಯೀರ್

3. ಸುರುಟು ಕೊರ್ಮಾನವು ತುಳು ಕಾಪ್ಯೋದ ಶಬ್ದೀಲು, ಪದ್ಯಸಂಖ್ಯೆ ಚೋಕ್ಕ ಕೊರ್ಮಾನವು ಮಳಿಯಾಳಿದ್ದು ಆ ಶಬ್ದೀಲು ಇನಿ ಎಂಚ ಪ್ರಯೋಗೋದುಲ್ಲ ಪನ್ನಿನವು. ಸಾಧ್ಯತೆ ಉಂಡು.

4. ಪ್ರಾಕ್ರೋ ಬಳಕೆಯಾಪ್ಯೋಂದಿತ್ತಿ ಮೂಲದ್ವಾರಿದ್ದು ಶಬ್ದೀಲು ತುಳುಟ್ಟು ಮಳಿಯಾಳೋಡ್ಲು ಒಂಜೇರೀತಿ ಉಪಯೋಗೋದಿತ್ತೋದ್ ಕಾಲಕ್ರಮೇಣ ತುಳುಟ್ಟು ಬಳಕೆ ತ್ಯಾಂಡ್, ಮಳಿಯಾಳೋಡು ಮುಂದುವರಿದೇ ಬಳಕೆದಿತ್ತೋದ್. ಕಾಲ ಸಂದಿಲೆಕ್ಕನೆ ಬಳತ್ತೋಂದು ಬತ್ತಿ ಮಳಿಯಾಳಿದ್ದು ಆ ಶಬ್ದೀಲು ಹೆಚ್ಚಿಗೆ ಬಳಕೆದ್ದು ಗುಂತ್ತೋ, ಬಾದೋಂದು ಬತ್ತಿ ತುಳುಟ್ಟು ಆ ಶಬ್ದೀಲು ಉದುರೋಂದು ಬತ್ತೋಂದು ಪನ್ನಿನವೇ ಹೆಚ್ಚೆ ಸರೀಂಡ್ ತೋಜುಂಡು.

**ಬಚ್ಚೆದ್ ಪ್ರೋತ್ಸಾಹ ತುಳು:**

ಸಮೃದ್ಧವಾದ್ ಬಳತ್ತೋಂದಿತ್ತಿ ತುಳು ಸಾಹಿತ್ಯ ದಾಯೀಗ್ ಬಚ್ಚೆರ ಸುರು ಆಂಡ್ಂಡ್ ತೆರಿಯೋನುನ ನಮ್ಮ ಕರ್ತವ್ಯ ಕೆಲವು ಉಹೆಲೆನ್ ಮಲ್ಲೆರೆ ಸಾಧ್ಯ ಆಪ್ಯಂಡು. ರಾಜಕೀಯವಾದ್ ತುಳುನಾಡೋದ ಮಿತ್ತೋ ಕನ್ನಡ ಅರಸುಲೆ ದಾಳಿ ವಿಜಯನಗರ ಅರಸುಲೆ ಕಾಲೋಡ್ ಸುರುವಾಂಡ್. ಹರಿಹರ ರಾಯನ ಕಾಲೋಡ್ (1336-1350) ಇಂಚ ತುಳುನಾಡೋದ ಮಿತ್ತೋ ಕನ್ನಡ ಅರಸುಲೆ ಬಿಗಿ ಹೆಚ್ಚಿಂಡ್ಂದೇ ಪನೋಲಿ. ಕೆಳದಿ, ಇಕ್ಕೇರಿ, ಹೈದರ್‌ಆಫ್ ಬೋಕ್ಕ ಬಿಟ್ಟಿಪ್ರೋ ಂದನ್ ಕನ್ನಡ ಜಿಲ್ಲೆಂಡ್ ಮಲ್ಲೆರ್.

ಸಂಪರ್ಕ ವ್ಯವಹಾರ ಭಾಷೆ ಕನ್ನಡ ಆದ್ ರೂಢಿಗ್ ಬತ್ತೋಂಡ್. ತುಳು ಬುಳಿ ಬುಳಿಪ್ರಾಂದಿತ್ತಿನ ಕಂಡೋಲೆಂಡ್ ಮಾತ ಕನ್ನಡ ಪಸೆಲ್ ದೆವೈರೆ ಸುರುವಾಂಡ್ ಇಲ್ಲೋಲೆನ ಉಲಾಯಿ ಮಾತ್ರ ತುಳು ದೆಂಗೋದ್ ಹುಲ್ಲೋಂಡ್. ನಿಧಿತ್ತ ಕೊಪ್ಪರಿಗ್ ಇಲ್ಲೋದ ಉಲಾಯಿ ಕರ್ಮಾಂತಾಧ್ಯಪ್ತ ಉಂಡುಂದು ಗೊತ್ತಾಯಿನನೇ ಇತ್ತೆ ಅತ್ತು?

ತುಳುತ್ತೆ ಪಂಚಾಂಗೋ ಗಟ್ಟಿಉಂಡು. ಗೋಡೆ ಮಾಡ್ ಒಂತೆ ಸರಿಮನ್ನೋದ್ ಸಾರಣಿ ಅಪ್ರೋಡು ತುಳುಪ್ರೋ ತನ್ನ ಪಿರಿಯಾಕ್ಕು ಬುಡ್ಲು ಪ್ರೋತ್ಸಾಹ ಆಸ್ತಿ ಬದ್ರೋನ್ ಸರಿಯಾದ್ ಉಪಯೋಗ ಮನ್ನೋಡು. ಹಡ್ಲು ಬೂರಿ ಕಂಡೋಲೆ ಕರೆ ಮುರೆ ಕಾದ್ ಕಚಿಪ್ ಕಡ್ಲೋದ್ ಎಡ್ಲೆ ಬಿದೆ ಬಿತ್ತೋಂಡು. ಏಪ್ರೋಗ್ಲು ಅಳಿ ಇಂಡ್ ಪನ್ನಿ ಜನಪದ ಸಾಹಿತ್ಯದ ಪರಿಪ್ರೋ ಉಂತೋಂದುಂದು. ನೀರ್ ಪ್ರೂರ ಆಜ್ಯರೆ ದುಂಬು ಅಯಿನ್ ಪತ್ತಾದಿಪ್ರೋಡು. ಇನ ಸತ್ಯೋಂದು ನನ ದುಂಬುದ ಪಚೋಲು ಅಪ್ರೋಡು. ಮಾಮಲ್ಲ ಒಂಜಿ ನೋಂಟಿಗ್ ತುಳುಪ್ರೋ ತಯಾರಾಪ್ರೋಡು. ಐರಾವತೋನು ಜಾಪ್ಪಾಯಿರ ಸಂಕಲ್ಪ ಶಕ್ತಿ ಇತ್ತಿ ಅಜುಣನ್ ಬೋಂಡು. ತುಳುಪ್ರೋ ತೂದ ರಕ್ಕೆ ಕಟ್ಟೋಂದು ರಾವರೆ ತಯಾರಾಪ್ರೋಡು.

● **ಡಾ. ಕಮಲಾಕ್ಷ್ಮ. ಕೆ.**

## ಧರ್ಮದ ಬೋಲ್ಪು ಓಲುಂಡು?

ಧರ್ಮದ ಮಗಿಳುಲು ನಾನಾ ನಮುನಿ. ದೇವರೋ ಪನ್ನಿ ಅಧ್ಯಾತ್ಮ ಧರ್ಮ. ಭೂಮಿಡ್ ಪ್ರಣಿ ನರಮನಿ ಬದ್ರಾಕ್ಷಣ್ ಬಾಳೋಡ್ ನ್ನಿ ಧರ್ಮ. ಜಗತ್ತಾದ ಮಾತೆ ಸೃಷ್ಟಿ ಜೀವಿಲಾ ಮಾನ್ಯ ಬದ್ರಾಕ್ಷಣ್ ವ್ಯಾರಕವಾಯಿನವು. ಅವಕ್ಕೆಗ್ಗೂ ಬದ್ರಾಕ್ಷಣ್ ಸಹಕಾರ ಕೊರ್ಪು ಉಪಕಾರ ಪಡವೊನುದುನ್ನಿ ಧರ್ಮ. ಬಡವಗ್-ಬಲ್ಲಿದೆ ದಾನ ಕೊರೊಡುನ್ನಿನ ಧರ್ಮ. ಜಾತಿ ನೀತಿ ಒವ್ ಏಂ ಉಪಷತ್; ಒಂಜಿ ಭೂಮಿಡ್ ಒಂಜಿ ನೀರೋ ಗಾಳಿ ಆಹಾರ ಸೇವನೆಡ್ ಬದುಕುನ ಜೀವರಾಶಿಲೆನ್ ತನ್ನಲ್ಲಿನ ಅವು ಪನ್ನಿ ವಿಶಾಲಮನಸ್ಸ್ ದ ವಿವೇಚನಾ ಧರ್ಮ; ಕುಟುಂಬ ಪಂಡ ವಂಶವಾಡೆ; ಉಂದು ಉದ್ದಾರ ಆಂಡ, ಉರು ಉದ್ದಾರ ಪನ್ನಿ ಕುಟುಂಬ ಧರ್ಮ, ಸಮಾಜ ಏಂಗೆ ಆಂಡ ದೇಶದ ಏಂಗೆ ಪನ್ನಿ ದೇಶಭಕ್ತಿ ಧರ್ಮ, ಇತ್ತಿನೆನ್ ಪಟ್ಟಾದ್ ತಿನಿ ಸಮಾನತಾ ಧರ್ಮ, ಪರೋಪಕಾರ ಧರ್ಮ, ಒಟ್ಟುದು ಪರಪೀಡನೆ ಮಲ್ಪಂದಿ ಆಹಿಂಸಾಧರ್ಮ, ಪ್ರಣಿ-ಸಾಧುದ ಬಗ್ಕೊ ನಮ ಬನ್ನಿಗ ದಾದ ಕಂತ್ ದ ಪ್ರೋನಾಗ ದಾದ ಕೊನೊಪ, ಪನ್ನಿ ವಿಚಾರೊಡು ಅಧ್ಯಾತ್ಮರಿತಿ ಧರ್ಮ, ಈ ರದ್ದೆತ್ತ ನಡುಟು ನಂಕ್ ದೇವರೋ, ಪ್ರಕೃತಿ, ಅಪ್ಪೆ, ಅಮ್ಮೆ, ಗುರು ಅಂಚನೆ ಸಮಾಜ ಕೊತ್ತಿನೆನ್ ಹಿರಸಂದಾದ್ ಶುಣಾಮುಕ್ತೆರಾಬಿ ನೆಂಚ ಪನ್ನಿ ಮಾನವತಾ ಧರ್ಮ! ಇಂಟಿತ್ತಿ ಪಾಕ ಧರ್ಮೋಲೆ ಸಾರದ ಬೋಲ್ಪುನು ಉರಿಪಾದ್ ಕೊತ್ತಿ ನಮ್ಮೆ ಪ್ರಾರ್ಥಿಕೆರೋ ನಂಕ್ ತಾದಿ ತುಡುತ್ತೋ ಹಿರಾಕ್ಷಿಂಜಿಲಾ ತೆರಿಯಿನಕುಲು ಆ ಧರ್ಮದ ಬೋಲ್ಪುದ ಸಾನಾದಿಗ್ಗೋ ಪ್ರೋಸ ಪ್ರೋಸ ಅನುಭವದ ಪ್ರೋಸ ಪ್ರೋಸ ಉತ್ತರ್ತಿದ ಎನ್ನೆ ಮೈತ್ರಾದ್ ಆ ದೀಪ ತೆಕ್ಕಂದಿ ಲೆಕ್ಕ ಕಾತೋಂದ್ ಬ್ಯೆದರ್.

ಧರ್ಮದ ಬೋಲ್ಪುದ ಪ್ರಕಾಶೋಗ್ ನಮ್ಮೆ ದೇಶದ ಪವಿತ್ರ ಸಂಸ್ಕೃತಿಲಾ ಧರ್ಮ ಬುಲೆಯಿ ಪತಿಂದ ಬತ್ತಿ ಪಂಡ ತಪ್ಪಾವಂದ್ ಈ ಸಂಸ್ಕೃತಿ ಪನ್ನಿ ಅಂತಸ್ಸುದ ಪೆಮರತ ತಾಯಿ ಬೇರೋ ವಾತಾಳೊಡು, ಕೊಟ್ಟಿ ಕೊಡಿ ಪಚ್ಚಿತ್ತೋರ್ ಬಾನೊಡು, ಎಗ್ಗಿಲು ದೇಶದ ಉದ್ದಗೆಲೊಡು ಪರಡ್ದಾದಿತ್ತಿ ಪೆಮರತ ಎಚ್ಚಿ ಪಚ್ಚಿತ್ತಿ ಕನಾಟಕೊಡು, ದೇವರ್, ಧರ್ಮ, ಸಂಸ್ಕೃತಿ, ಈ ಮೂಳಿ ತತ್ತ್ವಾದಿರ್ ಅರಳಿ ಪ್ರಪರದ ಕಮ್ಮೆನ ತುಳುನಾಡೊಡುಂಡು ಪಂಡ ತಪ್ಪಾವಂದ್, ಉಂದೆನ್ ವಿಶ್ವನೇ ಒಟ್ಟಿದ್ದಂದ್ ಪನ್ನನಲ್ಲಾ ಆತೇ ಸತ್ಯ! ಇಂಟಿ ತತ್ತ್ವಾದಿನ್ ಸತ್ಯಾಂಶ್ ತೆಂಕ್ ಕಡೆಲ್ಲಾದೆ ಆಂಬೋಲಾ ದಾಟಪ್ಪನ ವಾಹನ ಶಕ್ತಿ ಭಾರತದ ಸಂಸ್ಕೃತಿ, ಕಲೆ, ಶಿಲ್ಪಕಲೆ, ಯೋಗ, ಧ್ಯಾನ, ಬೋಕ್ಕ ಗಿಡಮೂಲಿಕೆ ಗಿತ್ತಿಲೆಕ್ಕೊನೇ ಯಕ್ಕಾಗಾನ ಕಲೆಕ್ಕಾಲಾ ಉಂಡು. ಈಗ ಗಂಡುಗಲೆ ಪುಟ್ಟುದು ಬುಲೆಯಿ ನಾಡಲಾ ನಮ್ಮೆ ತುಳುನಾಡ್ ಪನ್ನನ ಪೆಮರದ ಸಂಗತಿ. ಈತಾಂಡಲಾ ನಮ್ಮೆ ತುಳು ಭಾಷೆ, ತುಳುನಾಡ್ಗ್ ನಮ್ಮೆ ದೇಶೊಡು ತಿಕ್ಕೊಡಾಯಿ ದಾಖಿಲೆ, ಸ್ಥಾನ, ಮಾನ ನನ್ನಾ ತಿಕ್ಕೊದಿಜಿ ಪನ್ನನ ಬಾರೀ ಬೇಜಾರ್ದ್ ಸಂಗತಿ.

### ಧರ್ಮದ ಬೋಲ್ಪು:

ಬೋಲ್ಪು ಕತ್ತಲೆಡ್ "ಪ್ರಕಾಶ್" ದೆಡೆಕ್ ಕೊನೊಪಿ ಬೋಲ್ಪು. ಅಜ್ಞಾನದ ಇರ್ಲಾಡ್ "ಜ್ಞಾನದ್" ಹಗೆಲ್ಲಾದ ಗೇನ ಕೊತ್ತಿ ಬೋಲ್ಪು. ಮೂಳನಂಬಿಕೆಡ್ "ನಂಬಿಕೆ" ಪನ್ನಿ ದೇವರೆ ಕೈತಡೆ ಕೊನೊಪಿ ಬೋಲ್ಪು. ನಮ್ಮೆ ಚಿತ್ತಪನ್ನಿ ಉಗ್ರಾಹಣೊಡು. ಚಿಂತ ಪನ್ನಿ ಕತ್ತಲೆಕುಲ್ಲಾದು ಸ್ವೇತಾನೆ ನಾಟ್ಯಮಲ್ಲನಗ ಅಯನ್ ಗಿಡಪ್ಪೆರೆ ಸಹಾಯ ಕೊಟ್ಟಿ "ವಿವೇಕದ್" ಬೋಲ್ಪು. ನಮ್ಮೆ ಬೋಕ್ಕ ಪೀಳಿಗೆದ ಎಲ್ಲೆದ ಎಡ್ದಪ್ಪಾತ್ರ ಇನಿ ನಮಮಲ್ಲ ಎಡ್ದ ಕಾಯ್ಗಾತ್ರ ಬೆಳಗುನ ಚಿಂತನೆದ ಬೋಲ್ಪುಲೇ ಮುಂತಾಯಿ ಪಾಕ ಬೋಲ್ಪುಲು ಉಲ್ಲ. ಸಂಸ್ಕೃತಿದ ಮೂಲನೇ ಧರ್ಮ, ಧರ್ಮದ ನನೊಂಜಿ ಮೋನೆ ಭಕ್ತಿ. ಒಂಜಕ್ಕೊಂಜಿ ಬೆಸೆದ್ ಮೂಳಿ ಒಟ್ಟುಗಾದ್ ಬೆಳಗೆ ಮೂಲ ಕಾರಣ ಅಧ್ಯಾತ್ಮ ಈ ಅಧ್ಯಾತ್ಮ ತತ್ತ್ವಾದಿನ ಧರ್ಮದ ಪಂಚಾಂಗೊಡ್ಡು ಬತ್ತಿನಡ್ಡುವರ ಮಾತ್ರ, ಅಗ ನೇ

ತತ್ತಮಾನೋದ್ದು ಭಕ್ತಿ ಮಾರ್ಗ, ಮಾನವಧರ್ಮ ನನಲಾಮಾಜಂದೆ ಬಿರಿತ್ತಾಂಡ್ರ್, ಈ ದಿಸೆಟ್‌ಲಾ ನಮ್ಮ ತುಳುನಾಡ್ ಮುತಾಲೀಕೆಡುಂಡುನ್ನಿನ ನಮ್ಮ ಭಾಗ್ಯನೇ ಸರಿ. ನಮ್ಮ ಬರ್ದಾರ್ದ ಅವಿಭಾಜ್ಯ ಅಂಗವಾಯಿ ದೇವತಾ ಮತ್ತಧರ್ಮ, ದೃವತಾ ಮತ್ತಧರ್ಮೋದ್ದಾ ಧರ್ಮದ ಬೊಲ್ಪು ನಾಡ್‌ದ ಉದ್ದಗೆಲೋಗ್ ಪಸೆರೊಂದುಂಡು.

### ದೀಪ್ರೋಲೆ ಬಗೆ ಬಣ್ಣಿ:

ಕತ್ತಲೆ ಗಿಡಪ್ಪೆರ ಚಿಮಿನಿ ಲಾಟನ್ ಲ್ಯಾಂಪ್ ದೊಂದಿ ತೂಟೆ ಮುಂತಾಯಿಸವು ಮಾನ್ಯಗ್ ಅಗತ್ಯ ಅಂಡ ದೇವರೆಗ್ ಬೊಲ್ಪು ವ್ಯೋತ್ತಾದೀರ್ದ್ ನಮ್ಮ ದೇನದ ಬತ್ತಿದ ಕರಿದೆರ್ದ್ ಶುಭ್ರ ಜ್ಞಾನದ ಬೊಲ್ಪು ಕೊರುಂದು ದೇವರೆಡ ನಟೊನ್ನಿಗ ವ್ಯೋತ್ತಾವ್ ಬೊಲ್ಪುಗ್ ನಿನೆ ದಾಪ ತಿಪ್ಪುಲೆ ಕಾಲ್ ದೀಪ ನಂದಾ ದೀಪ ಸಾನಾದಿಗ್ ಗೋಪುರ ದೀಪ ಸರಮಾಲೆದೀಪ ಕಂಚಿಲ್ ಪಾಲೆ ಕೋಲ್ತ್ರಿ ದೂಪುಂಡಿ ನೀಲಾಂಜನ ಮುಂತಾಯಿ ಪ್ರದರ್ಶಾದ ದೀಪ್ರೋಲೆದ್ ಬೊಲ್ಪು ಕಬ್ಬಾಂಡ ಕಾತಿಕ ಮಾಸದ ಹಚೋಂಡು ಗೊಡು ದೀಪ್ರೋ ಆಕಾಶ ದೀಪ ಅಮಾಸೆತ್ತ್ಲ್ ಅಮಾಸೆಮುಟ ದೇವರೆ ಪ್ರದರ್ಶಾದ್ ಬಾನೋಗ್ ಏರಾವ. ದೇವರೆಗ್ ಉಣಿಯ್ಯ ಅನಗ ದೇವರೆಗ್ ತಾದಿ ಬೊಲ್ಪು ಪ್ನೀಲೆಕ್ಕೊ ದೀಟಿಗೆ ಹಿಲಾಲ್ ಕೈಬಳಕ್ ಹಚ್ಚೆಡ ಲಕ್ಷ್ ದೀಪ ಸಾಲ್ ದೀಪ ಬೆಳ್ಗಾವನ್ತೆಂಡೆ ಕೆಲವು ಕಡೆಟ್ ರಥ್ಮೋತ್ತವದ ಕಾಲಾವಧಿ ಜ್ಞಾತ್ರೆದ ರಾತ್ರಿ ತೇರ್ಂದಿತ್ತಿ ದೇವರೆಗಾತ್ರ ರಂಡ್ ಗುಂಪ್ಪದ ಜನಕುಲು ತೂಟೆ ವ್ಯೋತ್ತಾಯಿ ದೊಂದಿದ್ ಹಾಕೊನುನ್ [ಹಕ್ಕುನ್] ತೂಟೆದಾರನ್ನಿ ಗೊಬ್ಬು ನಾನಾ ಬಗೆ ಬಣ್ಣಿ ಸದ್ಗ್ ಗದ್ದಲದ ವಜನ ಸುಧಿನಲ [ಹೆಡಿಮುಡ್‌ ಪಟ್ಟಾಕಿ] ಸಂಪ್ರದಾಯ ಪರಂಪರೆಯಾದುಂಡು.

ಒವ್ವೇ ಒಂಬಿ ಧರ್ಮ ಅಳಿಯಂಡ ಬರಿಯೋಡಾಂಡ ಬಿಟ್ ಭಯ-ಭಕ್ತಿ ಅಗತ್ಯ, ಅಂಚನೇ ಶ್ರದ್ಧೆ ಇಜ್ಞಾಂದಿ ವಾ ಧರ್ಮಲ್ ಹರುದುಧರ್ಮ್ ಪಂಡ ಬೊಲ್ಪುದ ಬದಲ್‌ಗ್ ಕತ್ತಲೆನ್ನೇ ಕೊರೊ ಅಪಾಯ ಉಂಡು ನೆಕ್ಕಾತ್ರನ್ನೇ ನಮ್ಮ ಪರಿಯಾಕ್ಕು ಮಲ್‌ದಿ ಉಪಾಯ ಉಂಡ ನಾಡ್‌ದೇ ಅವಡ್ ಕಾಡ್‌ದೇ ಅವಡ್; ಬೊಟ್ಟುದಾವಡ್ ಬೆಂಕ್ವೊಡಾವಡ್, ಕುಮೇರ್‌ದಾವಡ್ ಬ್ರೆಲ್‌ದಾವಡ್ ಪ್ರತೀಗ್ರಾಮೋಂಡು ಆಜಿ ಮೂಜಿ ಅತ್ತೊಂಡ ಒಂಜೊಂಜಾಂಡಲ್ ದೇವಸ್ಥಾನ ಗುಡಿ ಗೋಪ್ರೋಲೆನ್ನೊ ಕಟ್ಟುದ್ ದೇವರ್ ದ್ಯುಪ್ತೇಲೆ ಸ್ಥಾಪನೆ ಮಲ್‌ದ್ ನಿತ್ಯ ಪೂಜೆ ನೇಮ ಜ್ಞಾತ್ರೆನ್ ಕಟ್ಟು ಕಟ್ಟುಲೆನ್ ಜಾರಿಮಲ್‌ರ್ ಸುಲಲಿತವಾಯಿ ಜನಜೀವನೋಗ್ ಸುಲಭ ಮಾಗ್ ತನ್ನ್ ಹೀಳಿಗ್ಗ್ ಕೊತ್ತಿತಾದಿತುರೋ ಈ ಸಂಪ್ರದಾಯೋಲು ಪರಂಪರೆಯಾದ್ ಬತ್ತೊಂಡ್, ಯುಗ ನಂಗೆಲ್ ಬರಿವುಂಡು ಬೆಳ್ಗಂಡು!

### ಆಸ್ತಿ ಕತೆ-ನಾಸ್ತಿ ಕತೆ:

ಎಂಕಲ್ ಬಾಲ್ಯದ ವ್ಯೋತುಂಡು ಓಲುತೂಂಡಲ್ ನಾಸ್ತಿ ಕತೆ ತರೆದೆತೊಂಂದಿತ್ತೊಂಡ್. ದೇವರ್ ದಿಂಡೆರ್ ಪ್ನೀನ ತಕ್ಕ ಅಜ್ಞಾನೆ, ವಿಜ್ಞಾನನ್ನೇ ನಿಜವಾಯಿ ಜ್ಞಾನ, ಅವಾದ್ ದೇವರೆತ್ತೆರ್ದುಲ್ಲಾ ತೂಟಿನಕುಲೇರ್ ಏತ್ ಪ್ರದರ್ಶ ಏತ್ ರೂಪೆಲ್ ಉಂಡು ಪ್ರೂರ ಕಟ್ಟು ಕಥೆ ಪ್ನೀಮೋಂಡು ವಾದನ್ನೇ ನಡತ್ತೊಂದಿತ್ತೊಂಡ್ ನೆಕ್ಕ್ ಉತ್ತರ ತಿಕ್ಕೊಡ್ಡು ವೇದ ವಿಜ್ಞಾನೋ ಜನ ಜನಿತ ಆವೋಡು. ದೇವರೆನ ಮುಟ್ಟು ಮಾನ್ಯನ್ ಕೊನೊಪಿ ಸಂಹ ಪಂಡ ವೇದಪ ಕೈಸಾಂಗ್ ಕೊರ್ಕು ಲೆತ್ತೊಂಬಿನ ಶಕ್ತಿ ಗುರು ಆಚಾರ್ಯಾದಿಲ ವ್ಯೇದಿಕ ಅಧ್ಯಾತ್ಮ ವಿಜ್ಞಾನೋಗ್ ಮಾತ್ರ ಸಾಧ್ಯ ಜಗತ್ತೊದ ಸ್ವಷ್ಟಿ ಕರ್ತೆಲು ಆದಿ ಮಾತ್ರ. ಉರ್ ಸ್ವಷ್ಟಿಗಾತ್ರ ಕಾಶ್ವರನ್ ತನ್ನ ಶರೀರದ ಅಧ್ಯ ಭಾಗೋಂಡು ಸ್ವಷ್ಟಿ ಮಲ್‌ಲ್ ಅಪಗ ಅಧ್ಯಾನಾರ್ಥಿಶ್ವರನ ಅವಿಭಾವ ಅಂಡ್ ಬೊಕ್ಕೆ ಸ್ವಷ್ಟಿ ವ್ಯೋತ್ತೊ ಗಾತ್ರ ಪ್ರಕೃತಿ ಪ್ರರುಷೋಯೀರ್ ಶಿವಶಾನಿಯೀರ್, ಆದಿ ವಾಯೆ ಜಗದಾದಿ ದೇವಿ ತಿಂಫೂತಿಕಲಾಯಿ ಬ್ರಹ್ಮ ಏಷ್ಟು, ಮಹೇಶ್ವರೆನ್ ಸ್ವಷ್ಟಿ ಮಲ್‌ಲ್, ಅಕಲೆಗ್ ಸ್ವಷ್ಟಿ ಸ್ವಷ್ಟಿ ಸ್ವಷ್ಟಿ ಲಯ ಈ ಮೂಜಿ ಬೇಲೆನ್ ಪಟ್ಟೊದ್ ಕೊರಿಯಲ್; ಬ್ರಹ್ಮ ಸುರುಣ್ಣಾ ಸ್ವಷ್ಟಿ ಮಲ್‌ಲ್

ಶಾರದದ್ವೇ ಸೃಷ್ಟಿ ಕಾರ್ಯೋಗಾತ್ಮಕಿಯೆ, ಸ್ಥಿತಿ ಕಾರ್ಯದ ಶ್ರೀಮಂಜುರಾಯಣ ಚೈತನ್ಯ ಸ್ವರೂಪಿ. ಅನ್ನ ರೇಣು ತ್ಯಜ ಕಾಷ್ಟವಿಡಲಾ ಉಲ್ಲೇಖ, ಜಗತ್ತು ಇಡೀ ಈಶ್ವರ ಮಯ ಸೃಷ್ಟಿ ಸ್ಥಿತಿ ಲಯಕಾರಕ ಪೂರ ತಿವೆ ಬರಿಯೆ ಪುರುಷ ಆಯೆ ಬರಿಯೆ ಶ್ರಿಮಂತಿಕಾರೂಪ ತಳಿಯಿನಿ, ಬತ್ತಿಯೇ ಜಗತ್ತಜನ ಆಲೇ ಲಕ್ಷ್ಮೀ, ಸರಸ್ವತಿ, ವಾರ್ಣತಿ ಮೊ ಶ್ರಿಮಂತಿಕಾರ್ಯಾದ್ ಶ್ರಿಮಂತಿಕಾರೂಪರೆ ಬುಡದಿ ಆಯಿ ಪ್ರಕೃತಿ! ಇಂಚಿ ಪುರುಣ ಪಾರಕ ಕಥೆ ವಿಷಯೋಲು ಕೆಲವೆರೆನ್ನು ದಿಕ್ಕು ತಪ್ಪಾವುಷ್ಣ ಸಾಜನೇ, "ಸೃಷ್ಟಿರಹಸ್ಯ ನಿಗಂಥ" ಪನ್ನಿ ಪಾತೆರೊಡೇ ನಮ್ಮ ಸಂಶಯ ಪರಿಹಾರ ಆಪುಂಡು. ಪ್ರಕೃತಿ ನಿಸಗ್ರಾ ಸಚೀವ ಸೃಷ್ಟಿ ವೈಚಿಕ್ಯ ರೂಪ ರೇಖೆ ಬಣ್ಣ ವಿನಾಸ ಬುದ್ಧಾದನೇರೋ? ಈ ನಿಗಂಥನೇ ಚೈತನ್ಯ ಸ್ವರೂಪಿ ದೇವರೂ ಪನ್ನಿ ಉತ್ತರ ಆದಿಪ್ರಾ.

ದೇವರೆಗ್ರಾ ಮೂರ್ತಿಪೂಜಿದಾಯೆ? ಕೆಲವೆರೆನು ಉಂದು ಪ್ರಶ್ನೆ. ನೆಟ್ಟೆಲ್ಲಾ ಧರ್ಮದ ನೆಲೆಟ್‌ ಬೋಡು. ಹನೊಲೆ. ದಾಯೆಂದ್ರಾಂಡ ಅಶರೀರ, ಅಗೋಚರ ಆಯಿ ಭಗವಂತನ ರೂಪ-ಸ್ವರ್ತ್ರೀ ಜ್ಞಾನ ಘಡೆವೆರೆ ಏಕಾಗ್ರತೆದ ಧ್ಯಾನೋಗಾತ್ರ, "ದೇವರೂ" ಪನ್ನಿ ಕೇಂದ್ರ ಬಿಂದುಮುನಸ್ಸೋನ್ ಉಂತಾದ್ ಆರಾಧನೆ ಮಲ್ಲರೆ ಬೋಕ್ಕು ಆತ್ಮಾನಂದೋಗಾತ್ರ ಮೂರ್ತಿಪೂಜೆ ಬೋಡು. ಉಂದು ಅಧ್ಯಾತ್ಮ ತತ್ತ್ವದ ಜ್ಞಾನ ಪದೆವರೆ ಮೊಟ್ಟುಲ್ಲಾ ಅಂದ್ರ. ನಮ್ಮ ಇಲ್ಲಾಡಾಪಿ ಪೂಜಿದ ಗಂಟೆ-ಮಣಿತ ಶಭ್ದ ನರಕರೆತ ಜನಕ್ಕೆನ ಮನಸ್ಸೋಡ್ ದೇವರೆ ನೆನೆಪ್ಪು ಕೊಪ್ಪಂಡು ಭಕ್ತರೆ ಕೈಕ್ಕು ಒಟ್ಟುಗಾದ್ ನಮಸ್ಕಾರ ಮಲ್ಲುವ. ದೇವಸ್ಥಾನೋಲೆಡಾಪಿ ಮಹಾ ಪೂಜಿದಗೆ ಬೋಟ್ಟು ಡೈಂ ಡೈಂ ಮನೆಕ್ಕು ಶಭ್ದ ಮಲ್ಲ ಫುಂಟಾ ಮನುಕ್ಕು ಕೊಂಬು ವಾಲಗ ನಗಾರಿ ದಿದುಂಬು ಚೆಂಡೆ ಪಟಾವು ತಾಳ ಇಂಚಿತಿನತ್ತೆ ಭೇರೀರಪ ಕೇಮನಾತ್ ದೂರದ ಜನಕ್ಕೆನ ಮನಸ್ಸುದ ಕರ್ತ್ವೀಲ್ಗ್ರಾ ಆದೇವರ್‌ ಪೂಜೆ ತೋಜಿದ್ ದೇವಸ್ಥಾನೋಡು ಪೂಜೆ ಆಪೋಂದುಂದು ಭಕ್ತಿದ್ ಕೈಮುಗಿದ್ ಸುಗಿತೋನುವರ್‌. ಉಂದು ಧರ್ಮದ ಬೋಲ್ವುದ ಪ್ರಸರಣನೇ ಅತ್ತೆ?

ಅಂಭನೇ ಕುಟುಂಬ ಪ್ರಧಾನ ವ್ಯವಸ್ಥೆ ಉಪ್ಪು ನಮ್ಮ ದೇಶೋಳು ಇಲ್ಲಾ ಇಲ್ಲಾದ ಧರ್ಮ ಸಂಸ್ಕರಿತ ಗ್ರಾಮ ಗ್ರಾಮೋದಾ ಪಸರ್‌ರ್‌ ಗ್ರಾಮೋದ್ ತಾಲೂಕು ತಾಲೂಕುದ್ ರಾಜ್ಯೋ ದೇಶೋಳೆಗ್ಗು ಪರದುಂಡು. ಅಂಚಾದ್ ಅಸ್ತಿತ್ವ ಆರಿಯರೆ ಸಾಧ್ಯ ಆತಿಬಿ. ಇತ್ತೆ ಪಿರಪ ಅಸ್ತಿತ್ವ ಹೆಚ್ಚುಂದುಂಡು. ಪನ್ನಿಸರ್ಕ್ ಕಾಲೇಜಿದ್ ಉಪನ್ಯಾಸಕೆರ್, ಅಸ್ವತ್ತ್ರ್‌ ಡಾಕ್ಟರ್‌ನಿಕುಲು ಕಟ್ಟಡ ಕಟ್ಟು ಇಂಜಿನಿಯರ್‌ನಿಕ್ಕು ಸಂಕೋಧನೆ ಮಲ್ಲ ವಿಜ್ಞಾನಿಲುಲಾ ದೇವರೆನ್ನು ನಂಬುವರ್‌ ಪನ್ನಿನ ಒತ್ತುಸೆಯಾದುಂಡು. ಮಾತ್ರ ಅತ್ತೆ ಪಿತೋ ಪುರಾಕಾದ ಪಾಳ್ ಬೂರ್ದಿ ತ್ವಿ ದೇವಸ್ಥಾನೋಲೆ ಜೀಜೋಂದ್ದಾರ ಅಂದ್ರ್. ಏತೋ ದೇವಸ್ಥಾನೋಲೆ ನವೀಕರಣ ಅಪ್ಪು ಬಂಧ ಬ್ರಹ್ಮ ಕಲಶೋಭ್ರವ ಅಂದ್ರ್. ಅಪಗ್ರ ಮಾತಾ ನಾಡಾದ ಜನತೆ ಭಕ್ತಿ ಶ್ರದ್ಧೆದ್ ತನು ಮನಧನತ ಸೇವೆ ಸಾಕಾರ ಕೊಟಿನತ್ತುಂದೆ ಅಲ್ಲಲ್ಲ ತರೆದೆತ್ತಿ ಪ್ರೋಸ ಪ್ರೋಸ ದೇವಸ್ಥಾನೋಲೆಗ್ಗು ಆತೆ ಭಕ್ತಿ ವಿಶ್ವಾಸ ತೊಜವಾದ್ ನಂಬುಗೆ ನಡಪಳಿಕೆನ್ನೋ ಮರೆ ಪಾಪೋಂದುಲ್ಲೋ, ನಮ್ಮ ತುಳು ನಾಡೋದ್ ನಿಲೆ ಉಂತಾದಿ ದೇವರೆಗುಡಿಕ್ಕು ಡೈವದ ಗುಡಿಕುಲು ದೇವರ್ ಡೈವೋಲು ನಾಗನೋಕುಲು ಮಾತ ತನ್ನ್ ಕಾರ್ಣಕೋನು ವಿಶ್ವೋಧೋಮ್ರ್ ಪಸರೋಂದುಲ್ಲ ಕಾರಣ ನಮ್ಮ ತುಳುವರ್ ಒಮ್ಮೆಲಾ ಉಲ್ಲೇರ್ ನಾಡ್ ನುಡಿ ಸಂಸ್ಕರಿತದ ಮೈಮೆನ್ ಪಸರೋಂದುಲ್ಲೋ, ಅಂಚಾದ್ ಅನುಕೂಲ, ದೇಕಿ ಇತ್ತಿ ಅಸ್ತಿತ್ವೆರ್ ತುಳು ನಾಡೋದ ಡೈವ ದೇವರೆ ಗುಡಿ, ಸ್ಥಾನೋಲೆ ಪೂರ್ಣ ಮಾಹಿತಿ ಸಂಪರ್ಲೋದ್ ಗ್ರಂಥರೂಪೋಡು ಪೂದಿಕೆ ಕಟ್ಟಿದೀಯೆರ್ ನಮ್ಮ ದುಂಬುದ ಪೀಳಿಗಿಗ್ರಾ ಅವ್ರ ಗಂಧ ಸಾಲೆ ಬಾರ್ಧದ ಕದಿಕೆ ಅಪಿಸರ್ಕ್ ಅನುಮಾನ ಇಜ್ಜ್.

ಧರ್ಮದ ಬೋಲ್ವು ಕೊಟಿ ವ್ಯಕ್ತಿ ಬೋಕ್ಕು ಸಂಸ್ಕೃತು:

ನಾಡ್, ನುಡಿ, ಧರ್ಮಸಂಸ್ಕರಿತ ಮಾತ್ರ ಅತ್ತೆ ನಾಡಜನತೆದ ಸಂಪಾದಿಗಣ ಅಭಿವೃದ್ಧಿ; ಹಳ್ಳಿದ ಜನತೆ ತಲಸ್ಸುತ್ತಿಕಾರ್ಯಾದ್ ಉನ್ನತಿದೆದೆಕ್ಕೋ ಕೊನೊಲೆ ಮಾಮಲ್ಲ ಕೈಂಕರ್ಯೋಗು ಮುಡಿಪಾತಿ ಏತೋ ಸಂಸ್ಕೃತು ಏತೋ ವ್ಯಕ್ತಿ ಶಕ್ತಿಲು ನಮ್ಮ ತುಳುವಪ್ಪೆನೆ

ಬಂಗಾರ್ ಭಾಲೆಲು ನಮ್ಮನಾಡೊಂದುಪ್ರಸಾನ ನಂಕೋಪೆಮೇಣನೇ ಸೈ ಜ್ಞಾನದ ಮೂಲ ವಿಚ್ಯು-ಬುದ್ಧಿ. ನೇಕ್ಕು ಪಂಚಾಂಗ ಒದಿ-ಬರವು ನೇಕ್ಕು ಕಟ್ಟಿದ ಶಾಲೆ ಕಾಲೇಜ್ ಮಹಾವಿದ್ಯಾಲಯ. ಈ ವಿಷಯೋದ್ದಾರಾ ಧರ್ಮಾಸ್ತಕ ಇಲಾಂಪುರಿ ಕಾಲ ಸುಳ್ಳಿದ ಶಿಕ್ಷಣ ಸಂಸ್ಥೆ ಲು ಶಾಶ್ವತ ಅರ್ಬನ ನಂದಾದಿಪ್ರೋಲೆನ್ ಉರಿಪಾದ್ ಆಬೋಲ್ಯಾಡು ಗೇನೋಡು ಬೆಳಗಿ ಲಕ್ಷಣತರ ಜವನ್‌ರ್ ವಿಶ್ವದ ಮೂಲೆ ಮೂಲೆಡ್ಲು ಚರ್ಡೋಂದುಲ್ಲೇ ರ್ ಕಾಲಮಾನದ ಶಿಕ್ಷಣಿಕ್ ತಕ್ಷಾಯಿ ಆಧುನಿಕ ಸ್ತರತ ವಿದ್ಯೆ ಪದವಿ ಸ್ವಾತ್ಮಕೋತ್ತರ ವದವಿ ಉದ್ಯೋಗ ಉದ್ಯಮ ಅಧಿಕಾರ ಪದದ್ದೀ ನಾಡೊದ ಪೆಮೇಗ್ ರಂಗ್ ದಿಂಜಾದೆರ್. ಸಾಹಿತ್ಯವಲಯೋಡು ಕನಾಟಕದ 7ಜನ ಜ್ಞಾನಪೀಠ ಪ್ರಸ್ಸಿ ಪದೆತಿನ ಅಂಚನೇ ತುಳುನಾಡೊದ ಮೂಜಿ ಕ್ಷೇತ್ರೋಲೆದ್ ಅಂಂಸಾಧರ್ಮಸಾರ, ಶಾಂತಿ ಸಂದೇಶ ಬಿತ್ತರಮಲ್ಲುನ ಬಾಹು ಬಲಿ ಭಗವಾನ್ ನಿಲೆಂಳಂತುದಿನಂಚಿ ಪಾಕ ವೈಶಿಷ್ಟ್ಯಲ್ಲುಲ್ಲ ಆಳರಸೆ ಇತಿಹಾಸ ಪತಿಹ್ಯೋಲು ಬೋಕ್ಕೊಂಬಿ ವಿಶ್ವಪ್ಪ ಬೋಲ್ಯಾಲು ನಮ್ಮ ನಾಡೊದ ಮಹತ್ವ ಸಾರುಂದು!

### ಗ್ರಾಮೀಣಾಭಿವೃದ್ಧಿಗ್ ತಾದಿ ತುಡರ್:

ಶ್ರೀಕ್ಕೇತ್ರ ಧರ್ಮಾಸ್ತಕದ ಧರ್ಮಾಧಿಕಾರಿ ಶ್ರೀ ಏರೆಂದ್ರ ಹೆಗ್ಡ್‌ರ್, 1982ಟ್ರ್ಯಾ ಸ್ಥಾಪನೆ ಮಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಾಲ್ ಶತಮಾನದ ತಡ್ಡಿದ ಬಾಕಿಲ್ ಮುಟ್ಟಾದಿ ಈ ಪ್ರೋತ್ಸಾಹ ಆಯೋಜನೆದ್ವ ವ್ಯಾಪ್ತಾದಿ ಪಾಕ ಎಗ್ಲು ಬಿಟ್ಟು ಬುದ್ಧಿ ಪ್ರಾ ಕಾಯಿ ಪಂದ್ರೋಲು ಅಸಂಖ್ಯಾತ! ಸುರುತ್ತೇ ದೀತಿ ಗೋಪ್ಯರ ದಿಪ್ರೋಲೆಗ್ ದೀಪಪ್ರಾತ್ಮಾವರೆ ಗಾತ್ರ ದತ್ತ್ ಬಿತ್ತುಂದು ಪತ್ತಿ ಬುಲೆವ್ಯಾಂದು, ಬತ್ತಿ ಮಲ್ಲೋಂದು ನಿಷ್ಟ್ ಶ್ರದ್ಧೆ ಪನ್ನಿಗಾಣೋಡ್ಲು ಶ್ರಮ ಪನ್ನಿ ಎಣ್ಣೆದ್ತೋದ್, ಮಾರ್ದ್ ಸುತ್ತು ಅಂಕಣಂಕಣೋಗ್ನಾ ಜ್ಞಾನದ ಬೋಲ್ಯಾ ದೀದ್ ಗ್ರಾಮ ಗ್ರಾಮೋಲೆಡ್ಲು ಇತ್ತಿಕ್ತುಲೆ [ಅಜ್ಞಾನದ]ನ್ ಗಿಡಾವ್ಯಾಂದು ದುರ್ವಾಸನೆ ನಿ ಕೇದ್ದಾನ್ ದೆಕ್ಕೊಂದು, ಬಡತನ, ಸೋಮಾರಿತನ ಪನ್ನಿ ಕಚ್ಚ ಕಡ್ಲಿಲ್ನ್, ಮುಳ್ಳು ಕಂಟಿಲ್ನ್ ದಕ್ಕೊಂದು] ದುಃಖಿಲೆ ಮೋನೆದ್ ಸಂತೋಷನ್ ಶಾಪಿರೀತಿದ್ ತಾನ್ ಬಸಿರ ಪದೆಪಿ ಭಗೀರಥ ಪ್ರಯತ್ನೋಡು ತಾನ್ ಮಾತ್ರ, ಅತ್ತ್ ತನ್ ಕುಟುಂಬದ ಸರ್ವ ಸದಸ್ಯರೆನ್ ದೆತ್ತೊಂದು ಜನಕ್ಕು ಕಾಯಿಕತೆರೆ ಪ್ರೋಣ ಸಹಮತ ಸಹಕಾರ ದೊಟ್ಟುಗ್ನೆ ನಡಪ್ಪ ನಿರಂತರ "ಜ್ಞಾನ ಯಜ್ಞ" "ಜನಸೇವೆ" ಜನಾಧರ್ ನನ ಸೇವೆ" ಸರ್ವಾಚೋಗ್ ಉರಿಪಾಯಿ ಶಾಂತಿನಿನಕ್ಕು ಅಖಿಂಡವಾದ್ ಪ್ರಜ್ಞಲಿಸೊಂದುಂದು. ಈ ಬೋಲ್ಯಾದ ಶ್ರೇಷ್ಠವಾಯಿ "ಮಾನವತಾ ಧರ್ಮದ ಬೋಲ್ಯಾ" ಆಬಾಲ ವ್ಯಧೆರೆ ಮುಟ್ಟುಲಾ ತನ್ ಕಿರಣೋನ್ ನೀಟೋದಿನ ಸರ್ವವಿದಿತ.

ಸತ್ಯ ಪನೋದಾಂಡ ಧರ್ಮದ ಬೋಲ್ಯಾದ ಬಗ್ಕಾವಡ್, ತುಳು ನಾಡೊದ ಬಲ್ಲೆದ ಬಗೆಕೇ ಆವಡ್, ಎಂಕ್ಕೆನ ಪ್ರಾಜ್ಯಾಧಿಕಾರಿನ ಧರ್ಮ ಪ್ರವರ್ತನಾದ ಬಗ್ಕಾವಡ್ ಬರೆಪಿ ಗೇನದ ಬೋಲ್ಯಾ; ದೇಕಿ; ಎಂಕ್ಕಿಜ್ಞಿ ಅಂಡ ಬರೆಪಿ ಮನಸ್ ಶುದ್ಧ ಉಂದು. ಕಾಕಜಿ ಶುಭ್ಯಂದು. ಧರ್ಮದ ಬೋಲ್ಯಾ ತುಳು ನಾಡೊದ ಎಣ್ಣೆ ಉಂಡುವಿಂಡಿತ! ಅಂಚಾದ್ ಮಾತ್ರೋಟ್ಟುಗ್ನೆ ಒಂಚೇ ಕಂತ ಸಿರಿಟ್ "ತುಳುಭಾಷೋಗ್ ತಕ್ಕು ಮನ್ಯಾನೆ ಸರಕಾರೋಡ್ಲುತ್ತಿಕ್ಕೊಡುಂದು ಬೆಮೇರೆಗ್ ಪ್ರಾಧಣನೆ ಸಂದಾಗ ಅತ್ತ್, ಅದಗ ಭಕ್ತಿದ ಬೋಲ್ಯಾ ಮದಿಪ್ಪಕೊರು.

● ಶಾರದಾ ಆರ್. ರಾವ್.

## ತುಳುವರೆ ಎದುರುಪ್ಪನ ಸಾಂಗೀತ

ಸಂವಿಧಾನದ ಪ್ರಸ್ತುತಿಯಲ್ಲಿ ತುಳು ಬಾಸೆನ್ ಸೇವಾವೊಡು ಪಂಡೋದ್ದಾ ತುಳುಅಪ್ಪೆನ ಜೋಕುಲು ಮಲ್ಲೊಡಾಯಿನ ಒಂಬಡಿತ್ತದ 'ಲಡಾಯಿ' ಭಾರಿ ನಿಧಾನಗಿಟ್ಟ್ಯಾ ಸಾಗೆಂದುಂದ್ದಾ. ರಾಜಧಾನಿ ಬೆಂಗಳೂರುದಾದ್ದಾ, ತುಳುವ ಸೀಮೆದಾದ್ದಾ ಈ 'ಲಡಾಯಿ' ತೋತ್ತ ಕಟ್ಟಿ ನನಲ್ಲಾ ಅರ್ಹೋಂದಿಟ್ಟಿ. ಕತ್ತಲೆನ್ನೋ ದೂರ ಮಲ್ಲುನ ತೂಟೆ ಸರಿಯಾದ್ದಾ ಪ್ರೋತ್ಸ್ಥಾಂದಿಟ್ಟಿ. ಆಯಿತ ಬೊಲ್ಲು ಶಾರಿಡ್ದೀ ಪಸರೋಂದಿಟ್ಟಿ.

ಕನಾಟಕ ರಾಜ್ಯದ್ದು ತುಳು ಪಂಡ ದಾದ, ಅಯಿತಪ್ಪುನ ಬಿಲೆ, ದಾದ ಪಂಡೋದ್ದಾ ಮಾತೆರೆಗ್ಗಾಲಾ ಗೊತ್ತಾಪ್ಪೊಡು. ಬುಡಂಡೆ ಒತ್ತಾಯ ಮಲ್ಲೋದ್ದಾ, ಅಯಿಜಿದ ಹೋರಾಟದ ಸಾದಿ ಪತ್ತಾಂದಲಾ ಕೇಂದ್ರ ಸರಕಾರದ ಮನಸ್ ಗೆಲ್ಲೋದ್ದಾ ತುಳು ಬಾಸೆಗ್ಗಾ ಮಾನ್ಯತೆ ತಿಕ್ಕುಲೆಕ್ಕೆ ಮಲ್ಲುನ ಖೊ ತುಳು ಜವನೆರೆಗ್ಗಾ ಉಂದು.

ತುಳು ಸೀಮೆದ ರಾಜಕೀಯ ನಾಯಕ್ಕೋ, ಸಾಹಿತ್ಯಲು, ಬೋಕ್ಕೆ ಬೇತೆ ಬೇತೆ ಸಂಘ-ಸಂಸ್ಕೃದಕುಲು ಈ ಬಾಸೆಗ್ಗಾ ಮಾನ್ಯತೆ ತಿಕ್ಕೊಡು ಪಂಡೋದ್ದಾ ಪೂರ್ಣಾಂಚೋಂದಲ್ಲೋದ್ದಾ. ಮಾಡಿ ಮುಖ್ಯಮಂತ್ರಿ ವೀರಪ್ಪ ಮೋಯ್ಲು, ಧನಂಜಯಕುಮಾರ್ ಸಾಹಿತಿ ಕಯ್ಯಾರ ಕೆಂಜಾಣ್ಣ ರ್ಯಾ, ಏಯ್ ಲಕ್ಷ್ಮಿನಾರಾಯಣ ಆಳ್ಕೆ ಮೋಕುಲು ಮಾತಾ ಈ ವಿಷಯೋಡು ಭಾರಿ ಪ್ರಣೆಪ್ಪಾಂದಲ್ಲೋದ್ದಾ. ಅಂಡಲಾ ನೆತ್ತು ಬಿರೇಜನ ದಾಲಾ ತೋಜುಜಿ.

ಕೊಡವ, ಕೊಂಕಣ ಬಾಸೆಲೆನ್ನ್ನು ಸಂವಿಧಾನ ಪ್ರಸ್ತುತಿಕೆದ ಎಡ್ಡನೇ ಅಂಕೋಡು ಸೇವಾವೊಡು ಪಂಡೋದ್ದಾಲಾ ಆಯಿತಾ ಅಭಿಮಾನಿಲು ಒಂಬಡ ಬರೋಂದಲ್ಲೋದ್ದಾ. ಆಕ್ಕೆದ್ದ್ವಾಲಾ ದುಂಬಿ ತುಳುವರೆಯಿನ ನಮ್ಮ, ನಮ್ಮ ಅಪ್ಪೆ ಬಾಸೆಗ್ಗಾ ರಾಷ್ಟ್ರೀಯ ಮಾನ್ಯತೆ ತಿಕ್ಕನೆಲೆಕ್ಕೆ ಬೆಗರ್ಗಾಸೀರೋದ ಬೆನೋಡಾಯಿನ ಪ್ರೋತ್ಸ್ಥಾ ಇತ್ತೆ ಬ್ರೆದ್ದೋಂಡ್.

ಮುದಾಯಿ ಫುಟ್ಟಿದ ಬರಿಡ್ದ್ವಾಯಿ ಕಡಲಬರಿಮುಟ್ಟು, ಬಡಕಾಯಿ ಕಲ್ಲಾಣಿಪ್ಪರ ತುದೆದ್ದ್ವಾಯಿ ಚಂದ್ರಗಿರಿ ತುದೆ ಮುಟ್ಟು ತುಳುವ ಸಂಸ್ಕೃತಿ ಮರವ್ವಾಂದುಂದು. ಮುಲ್ಲು ಜನೋಕ್ಕುಲು ದೇಸ್-ಪರದೇಸೋಡ್ಲು ಉಲ್ಲೋದ್ದಾ. ಇಂಚಿತ್ತಿ ಜನೋಕ್ಕುಲೋಟ್ಟುಗ್ಗು ತುಳು ಬಾಸೆಲಾ ಅಲ್ಲಲ್ಲಿ ಪಸರ್ ದೋಂಡ್. ಅಂಬಾದುಪ್ಪನಗ ನಮ್ಮ ಈ ಪ್ರೋತ್ಸ್ಥಾ ಬಾಸೆನ್ ಇಡೀ ರಾಷ್ಟ್ರ ಮಾನ್ಯ ಮಲ್ಲೊಡು.

ತುಳು ಬಾಸೆಗ್ಗಾ ಸುರುಕ್ಕು ನಮನೇ ಗೌರವ ಕೋರೋಡು, ನಮ್ಮ ಅವಕ್ಕೆ ಬಿಲೆ ಕೋರುಡು. ನಮ್ಮ ಬಾಸೆದ ಮಿತ್ತು ನಮಕ್ಕೇ ಅಭಿಮಾನ ಇಜ್ಞಾದೆ ಪ್ರೋಡು, ಬೇತೆ ಏರ್ ಬಿಲೆ ಕೋರುವರ್? ಬಿಕ್ಕಾ ಬೋಡಾದ್ದಾ ತುಳುವರೆಯಿನ ನಮ್ಮ ನಮ್ಮ ಪಬ್ಲು-ಪರ್ವೋಲೆನ್ನೋ, ಆಚಾರ-ವಿಚಾರೋಲೆನ್ನೋ ಓಲಿತ್ತೋಂಡಲಾ ಮಾನ್ಯ ಮಲ್ಲೊಡು.

ತುಳುನಾಡ್ದಾದ್ದೂ ಇತ್ತೆ ಇತ್ತೆ ಅಪ್ಪೆ ಬಾಸೆಗ್ಗಾ ತಿಕ್ಕನೆಲೆ ಬಿಲೆ ತಿಕ್ಕೊಂದಿಟ್ಟಿ. ನಮ್ಮ ಹಿರಿಯಾಕ್ಕು ಮಲ್ಲೊಂದಿತ್ತಿನ ನೇಮ-ನಡಾವಳಿಲೆದ್ದೋ ಬದಲಾವಣೆದ ಗಳಿ ಬೀಜಿದ್ದೋಂಡ್.

ಇತ್ತೆ ಮದಿರಂಗಿ ದೀರ್ಘಿನ್ಕ್ಕು ಪಾಡ್ನ ಇಜ್ಞಿದಲ್ಲಾ ನಡಪುಂಡು, ಅಂಡ ಬೀಕ್ಕೋ, ದಿಸ್ಕ್ವೋ ಡ್ಯಾನ್ಸ್, ಇಜ್ಞಿದ ಅಪ್ಪಬಿ. ಕೋಲೋಗು ಸಿನಿಮಾ ಪದ್ಮೋಲೆನ್ನೋ ಹಾಡಿಟಿದ ವೇಷ್ಣದಕುಲು ನಲಿಪುವರ್. ಸಾವುದ್ ಇಲ್ಲ್ಯಾ ಉಲಂಯಿ ಲೆಪ್ಪನ್ಕ್ಕೋ! ಅಮಲಾದ ಮಸ್ತುಲು ಇಜ್ಞಿದ ಬಿಕ್ಕಾ ಬಿಲೆನೇ ಇಜ್ಞಿ.

ಇಂಚ ನಮ್ಮ ಸಂಸ್ಕೃತಿಲುಲಾ ದಿನೋದ್ದೂ ದಿನೋಕ್ಕು ಬದಲಾವೋಂದುಂದು. ರಾತ್ರೆ ಪುಲ್ಲು ಅಪ್ಪೊಂದಿತ್ತಿನ ಅಚೋಲೆನ್ನೋ ಇಂಕೋಗು ಮೂರ್ಜೆ ಗಂಟೆದುಲಾಯಿ ಮುಗಿಪ್ಪೊಡಾಯಿನ ಪರಿಸ್ಥಿತಿ ಬ್ರೆದ್ದೋಂಡ್. ಕೋಲನಾ... ನಮ್ಮ ಕೋಲನೇ ಎಬ್ಬುತ್ತೋಂಡ್ ಪನ್ನಿನಾತ್ ಬೆಸರ್ ನಮ್ಮ ಕಲೆಗಾತ್ತೋಂಡ್. ಕಂಬಳನಾ... ಏರ್ ಎರ್ನ ಮಿತ್ತು ಎಡ್ಡೆ ಕಾಸ್ ಮಲ್ಲೊಲಿ ಪಂಡೋದ್ದೆ ತೂಪರ್.

ವೇಂಟೆದ ಜೋಕುಲೆಗ್ಗಾ ತುಳು ಬಾಸೆದ ಟೂಪ್ಪಾನ್ ಕೋಪಾಡಾಯಿನ ಸ್ಥಿತಿ ಇತ್ತೆ ಬ್ರೆದ್ದೋಂಡ್. ಅಂಬಾದುಪ್ಪನಗ ಅಕುಲ್ ತುಳು ಬಾಸೆನ್, ಸಂಸ್ಕೃತಿನ್ ಏತ್ ತೆರಿವರ್, ಓಡೆಮುಟ್ಟು ಬರಿಪಾವರ್ ಪನ್ನಿನ ಪ್ರೋಡಿಗೆದ ಬಳ್ಳಿ ಉಡಲ್ಲಾದ್ ಪ್ರಚೋಂದುಂದು.

**ಬೆಂಗಳೂರುದು ತುಳು:** ಕನಾಟಕ ರಾಜ್ಯದ್ದೇ ಕನ್ನಡ ಪಾತೆರುನಕಲೆನ್ನೋ ನಾಡ್ಯಾರೆ ಬಾರಿ ಒಂಬಡ ಬರೋಡಾಯಿನ ಈ ಕಾಲೋಡು, ತುಳು ಪಾತೆರುನಕಲೆನ್ನೋ ನಾಡುನಾಡಲಾ ಎಂಚೆ? ಅಂಡಲಾ ನಮ್ಮ ಜನಕುಲು ಅಲ್ಲಲ್ಲಿ ಒಟ್ಟು ಸೇರ್ನಾಗ ತುಳು ಪಾತೆರುನ ಉಂಡತ್ತೆ ಅಪ್ಪೋ ಮಲ್ಲು ಪುಣ್ಯ. ಬೆಂಗಳೂರುದ ಜನಕುಲು ತುಳು ಬಾಸೆ ಪಂಡ ನ್ಯಾರಂಗಾದ ಇರೆ ಮುಟ್ಟೆಲೆಕ್ಕೆ

ಮಲ್ಲವರೋ. ಅಕುಲು ತಮಿಳು, ತೆಲುಗುನಾಂಡಲೂ ಒರೋಗು ಹಾತೆರೋ, ಕೇನೇರೋ, ಅಂಡಾ ತುಳು ಬಾಸನ್ತೋ. ತುಳು ನಮ್ಮ ಕನ್ನಾಟಕದವೇ ಬಾಸೆ ಪನಿನಾಶಾಲ್ಲಾ ಶಿಲಿವಳಿಕೆ ಇತ್ತೋಂಡಲಾ, ಉಪ್ಪಂದಿಲೆಕ್ಕು ಮಲ್ಲವರೋ.

ನಮ್ಮ ಬಾಸೆ ಒಂಜಿ ಕುಸೆಲ್ಲ್ಲೊ ಬಾಸೆ, Funny language, ನಮ್ಮ ಹಾತೆರುನಗ ಉಡಲ್ಲಾದಿಂಚಿದ್ದೊ ಹಾತೆರುವತ್ತೋ ಅಪ್ಪೇನ್ನೊ ತೊವನಗನೇ ಕೆಲವರೆಗೊ ಕೇನರೆ ಆಪ್ಪಜಿ. ತುಳುಟ್ಟೊ ನಿಜವಾಯಿನ ಅಧ್ಯಾಲಾ ಉಂಡು, ಕುಸೆಲ್ಲೊ ಅಧ್ಯಾಲಾ ಉಂಡು, ತೆಲ್ಲೊತೆಲ್ಲೊದೇ ಹಾತೆರುನ ಈ ಬಾಸನ್ನೊ ಕೇನಿನ ಕೆಲವರೋ 'ಡಾದನಾ ತಮಾಸೆ ಮಲ್ಲವರೋ; ಪಂಡ್ಯಾದೆ ಎನ್ನವರೋ. ಅವೇನ್ ತಡೆಯರ ಶೀರಂದಿನಕುಲು ತುಳು ಭಾಷೆ ಹಾತೆರುನಕಲೆನ್ನೊ ದುರುದುರು ತೊಪರೋ.

ತುಳುನಾಡ್ಯಾದ ಜನೊಕುಲು ಮಾತಾ ಕ್ಕೆತ್ತೊಲ್ಡೊಲಾ, ಮಾತಾ ಹಾಗ್ಗಾಲ್ಡೊಲಾ ಎಡ್ಡೆ ರೀತಿದ ಪುದರ್ರೊ ಕನದಿನಡ್ಡಾವರ, ನಮ ಪುದರ್ರೊ-ಗಡರ್ರೊ ಬೇತೆ ಬಾಸೆದಕುಲು ಒಪ್ಪಿಯರೆ ತಯಾರಿಸ್ತ್ರೊ. ನಮ್ಮ ರಾಜ್ಯದ ಜನೊಕುಲೇ ತುಳು ಬಾಸ್ಗಾ ಬಿಲ್ಲ ಕೊರಿಯರೆ ದುಂಬುಪಿರ ತೊವನಗ ರಾಷ್ಟ್ರೀಯ ಮಾನ್ಯತೆ ತಿಕ್ಕನ್ವಪ್ಪ ಸೊಲಬ ಅತ್ತ್ರೊ.

**ಅಭ್ಯಕ್ತನ ಮೂತಿಣ್ಣೊ :** ಸ್ಕ್ರಾತಂತ್ರೊಗಾದ್ಯಾ ಪ್ರಾಣಾಪಕ್ಕೆ ಮಲ್ಲಿನ ತುಳುವ ರಾನೆ ಅಭ್ಯಕ್ತದೇವಿನ ಮೂತಿಣ್ಣೊ ರಾಜಧಾನಿದೊಲಾ ಪ್ರತಿಷ್ಠಾಪನೆ ಮಲ್ಲೊಡು ಪನ್ನಿನ ಬೇಡಿಕೆ ಒಂಜಿ ಎಡ್ಡೆ ಕೆಲಸನೆ. ಅಂಡಾ ಅವು ನಮ್ಮ ಬೇಡಿಕೆ ಅದೇ ಒರಿದೊಂಡ್ರೊ.

ಅಭ್ಯಕ್ತ ಪಂಡ ಏರ್ರೊ, ನಾಡೊಗಾದ್ಯಾ ಆರ್ ಮಲ್ಲಿನ ಲಡಾಯಿ ಏತ್ತೊ ಬಿಸೂಂದಿಗೆದವ್ಯ ಪಂಡ್ಯಾದ್ರೊ ಕನ್ನಡ ನಾಡೊದ ಜನೊಕುಲೆಗೊ ತೆರಿಪಾಪ್ಯಾಂದಾಂಡ, ಸುರೂಕು ಆರೆನ ಪ್ರತಿಮೆ ಉಂತಾಪ್ಯಾಂಡ. ಬೆಂಗಳೂರು ಚೊನೊಹಾಲಾದ ಬಲತ್ತೆ ಭಾಗೊಂದು ಅಯಿತ್ತುದೆ ಜಾಗೆ ತೋಚಾಂದೊಂಡ್ರೊ. ಅಂಚನೇ ಬೆಂಗಳೂರುದ ಒಂಜಿ ಮುಖ್ಯ ರಸ್ತೆಗ್ಗಾ ಅಭ್ಯಕ್ತನ ಪುದರ್ರೊ ದೀಪ್ಯಾಂಡು ಪರಂಡಲು ಒತ್ತಾಯ ಉಂಡು.

**ಕಟ್ಟೊಕಟ್ಟೊಳ್ಳೆ :** ತುಳುನಾಡ್ಯಾದ್ರೊ ಮೆರಪ್ಯಾಂದುಪ್ಪೊನ ಒಪ್ಪೆ ಒಂಜಿ ಕಟ್ಟೊಕಟ್ಟೊಳ್ಳೆನ್ನೊ ನಮ ಬೇತೆ ಕಡೆಟ್ರೊ ಇತ್ತೋಂಡಲಾ ಅವೇನ್ ಆಚರಣೆ ಮಲ್ಲೊಡು. ಅಪಗಾಂಡ ಮಾತ್ರ ನಮ್ಮ ದುಂಬುದ ಜೋಕುಲೆಗೊ ಅವೇನ್ ತೆರಿಪಾವರೆ ಸಾಧ್ಯ ಉಂಡು.

ಪೇಂಟೆಲೆದ್ರೊ ಕೆಲವು ನಮ್ಮ ಸಂಸ್ಕೃತಿಲೆನ್ನೊ ತೆರಿಪಾವರೆ ಸಾಧ್ಯ ಆಯಜಿದಲು ಸಾಧ್ಯವಾಯಿನನ್ನೊ ಅಂಡಲಾ ಆಚರಣೆ ಮಲ್ಲೊಲಿ. ಬಿಸು ಪೆಬ್ಲೆ, ಪುದ್ದುರ್ರೊ ವಣಿಸ್ರೊ ಇಂಚಿತ್ತಿನ ಮುಖ್ಯವಾಯಿನ ರೀತಿ ರಿವಾಚುಲೆನ್ನೊ ಒರಿಪಾಪುನ ಅಗತ್ಯ ಉಂಡು.

ಇಲ್ಲಗ್ಗೊ ಕೊರಲ್ಲೊ ಕಟ್ಟಿನ, ತಡ್ಡುಗ್ಗೊ ಪ್ರೊ ಪಾಡುನ, ಅಪ್ಪೆಮುದ ರಾತ್ರೆಗ್ಗೊ ಸೇಮೆದದ್ದೆ ಮಲ್ಲುನ, ಬಿನ್ನರ್ಗೊ ನೀರ್ ತೆಲ್ಲಪ್ಪ, ರುಟ್ಟಿ-ಕೋರಿ ಮಲ್ಲುನವು ಉಂದನ್ನೊ ಮಾತಾ ನಮ್ಮ ಪ್ರೋಂಚೋವಲು ಮಾತಾ ಬರಿತೊಂದು ಬರೊಡು. ಉಂದನ್ನೊ ಮಲ್ಲರೆ ತೆರಿಯಾಂದಿನಕುಲು ಎರಿಯಾಯಿನಕ್ಕೆಡ ತೆರಿಯೋನೊಡು.

ಪಾಡ್ನು, ಸೋಬಾನೆ, ಭ್ರಜನೆದ ಪದಕುಲು ನಮ್ಮ ಜನಕ್ಕೆನ ನನೆಪ್ಪ ಶಕ್ತಿದ್ದ್ವಾ ಮದತ್ತೊ ಪ್ರೋವಂದಿ ಲೆಕ್ಕು ತೊಪ್ಪೊನೊಡು. ಈ ಮಾತಾ ಸಂಸ್ಕೃತಿಲೆನ್ನೊ ಕಾಲ ಕಾಲೊಗು ಸರಿಯಾದ್ರೊ ನಡಪ್ರದಾಪ್ಯಾಂಡು ಬತ್ತೋಂಡ ಅವು ನಮ್ಮ ಎದುರುಡ್ಡೊ ಮಾಚಿದ್ರೊ ಪ್ರೋವಂದ್ರೊ.

ಈ ಮಾತಾ ಬೇಡಿಕೆದ ಪಿರಪ್ಪಡು ತುಳು ಕೂಟ, ತುಳುವರೆಂಕುಲು, ತುಳುವರೆ ಜಾವಡಿ, ದಕ್ಕಿಣ ಕನ್ನಡಿಗರ ಸಂಘ ಅತ್ತೊಂಡ ಕೆಲವು ಜಾತಿ ಸಂಘ-ಟನೆಲು ಪ್ರಜೆಪ್ಯೋಂದುಲ್ಲ. ನಮ ಕೇನಿನ ಪೂರೆ ತಿಕ್ಕೊಡುಂದಾಂಡ ತುಳುನಾಡ್ಯಾಗ್ಗೊ ಸೇರಿನ ಮಾತಾ ಸಂಘ-ಸಂಸ್ಕೆಲು ಒಟ್ಟು ಸೇರ್ದ್ದು, ಒಂಜೇ ಸಂಸ್ಕೆದ ಅಡಿಟ್ರೊ 'ಲಡಾಯಿ'ಗ್ಗೊ ದುಂಬು ಪ್ರೋವುಡು.

ತುಳು ಸಾಹಿತ್ಯ ಅಕಾಡಮಿದ ಗುಕಾರ್ಣ್ರೊ ಡಾ. ವಾಮನ ನಂದಾವರ ಮೇರ್ಲ್ಯು "ತುಳು ಬಾಸನ್ನೊ ಸಂವಿಧಾನ ಪ್ರಸ್ತುತೊಡು ಸೇರಾಪುನ ಮುಸ್ತ್ರೊ ಅಗತ್ಯ ಉಂಡು, ಅಪ್ಪೇ ಎನ್ನ ಸುರೂತ್ತೆ ಕೆಲಸಾಂದ್ರೊ" ಪಂತೆರ್. ಒಗ್ಗೊರ್ಗೊ ಬಲಉಂಡು ಪನ್ನಿನ ಹಾತೆರೊದಲೆಕ್ಕು, ಅಲ್ಪಲ್ಪ ಇತ್ತಿನ ಮಾತಾ ತುಳುವರೊಲಾ ಒಂಜಾಂಡ ನಮಕ್ಕು ಬೋಡಿತ್ತಿನನ್ನೊ ಪಡೆವರೆ ಸಾಧ್ಯ ಉಂಡು. ತುಳುವರೆನ ಎದುರುಡಿತ್ತಿನ ಸಫಾಲ್ಗಾ ಸರಿಯಾಯಿನ ಉತ್ತರ ತಿಕ್ಕು.

● ಯಶೋಧರ ಕೋಟ್ಯಾನ್

## ಅಪ್ಪೆ ಬಾಸೆಗೊಂಜಿ ಚನಿಲ್ಕೊದ ಬೇಲೆ.

ರಾಮಾಯಣೋದ ಪ್ರೋತ್ಸಾಹ ನಡತಿನ ಒಂಬಿ ಕತೆ. ರಾವಣ ಸೀತಾ ದೇವಿನ್ ಲಂಕೆಗ್ ಕಂಡ್ರೋದ್ ಕೊನೊದಿಪ್ಪುವೆ. ಸುಗ್ರೀವೆ ಇನ್ನಿನ ಮಂಗರೆನ ರಾಚೆ ರಾಮಗ್ ಸಾಯ ಮಲ್ಲುವೆ. ಲಂಕೆಗ್ ಪ್ರೋತ್ಸಿನ ತಾದಿದ್ ಮಾಮಲ್ಲ ಕಡಲ್. ಅಯಿನ್ ಕಡತ್ರೋದ್ ಪ್ರೋತ್ಸಾಹಂಡ ಒಂಬಿ ಸಂಕ, ಆಪ್ರೋಡಾತೆ. ಸರಿ ಅಂಬಿ ಇಂಬಿ ತೊವಂದೆ ಅಪ್ಪಲು ಸೇರಿನ ಸುಗ್ರೀವನ ಕಡತ ಮಾತಾ ಮಂಗರ್, ಕರಡಿಲು ಕಾಡುದು ಕಟ್ಟಿಕಟ್ಟೆಯರೆ ಸುರು ಮಲ್ಲೇರ್. ಮಹಾಶಕ್ತಿವಂತರಾಯಿನ ಅಕಲು ಮಲ್ಲ ಮಲ್ಲ ಪವತ್ತೊ, ಗುಡ್ಡೆಲೆನೇ ಕನ್ನೆದ್ರೋ ಕಡಲ್ಗ್ ದಿಂಜಾವರ್, ಅಕುಲೆನ ಮಾತರೆನಲ್ಲಾ ಮೈ ಮನಸ್ಸ್‌ಡ್ರೋ ಇತ್ತಿನ ಯೋಜನೆ, ಯೋಚನೆ ಒಂಜೆ. ಕಡಲ್ಗ್ ಸಂಕೋ ಕಟ್ಟುವೆ. ಅಕಲು ಅಪಗ್ ಕಡಲ್ದೊದ ನಿಲೆ, ಸೆಲ್ನ್ ಅಂದಾಂಜಿ ಪಾಡ್‌ಜೀರ್, ಏತೋ ದಿನೊ ಮುಟ್ಟೆ ಈ ಕೆಲಸೊ ನಡತ್ತೊಂದು ಇತ್ತೊಂಡ್.

ಮೊಕುಲು ಇಂಚ ಪ್ರೋರುಂಬನೆನ್ ಒಂಬಿ ಕಿನ್ನ ಚನಿಲ್ಕೊ ದೂರೊದ್ದು ತೊಂಡ್. "ಭೇ!.... ಮೊಕುಲು ಈತ್ ಬೇಲೆ ಬೆನ್ನಗ ಯಾನ್ ಪ್ರೋಕ್ಕುದೆ ಉಂತುದು ತೊಪಿನಿದಾಚಾಂಡ್ ಹಂಡ್ರೋದ್, ಸೀದಾ ಪ್ರೋದು ಕಡಲ್ದೊ ಒರೊ ಮುಕುದು ಬರಿಟ್ ಇತ್ತಿನ ಪ್ರೋಯ್ದೆ ಪ್ರೋರ್ಲೋದ್ ಸೀದಾ ಕಟ್ಟ ಕಟ್ಟುನ ಜಾಗ್‌ಗ್ ಬತ್ತೊದ್ರೋ ಮೈ ಕುಡ್ರೊಂಡ್. ಅಯಿನ ಮೈ ಟಿತ್ತಿನ ಒಂಜಿ ಚಿಮಿಟ ಪ್ರೋಯ್ದೆ ಅಪ್ಪಲು ಬೂರುಂಡು. ಬಾಕಿದ ಚನಿಲ್ಕೊಲು ಇಂಚನೆ ಮಲ್ಲುವೆ. ಉಂದೆನ್ ತೊದ್ ರಾಮ ದೇವರೆಗ್‌ಲಾ ಸಂಕೋನೊ ಆಪ್ಯಂಡು. ಚನಿಲ್ಕೊಲು ಬೆಂದಿನ ಬೇಲೆ ಶಾಶ್ವತೊ ಆಪ್ಯಂಡು.

ಒಂಜಿ ಕಿನ್ನ ಇಚಾರೋ ಪನಿಯೆರಗಾತ್ರೊ ತ್ರೇತಾಯುಗೊತ ಕತೆನ್ ಮೂಲು ನೆಂಪ್ ಮಲ್ಲೊಂದುಲ್ಲೆ. ಅನಿ ರಾವಣನ ಲಂಕೆಗ್ ದಾಂಟಿಯೆರ ಒಂಜಿ ಸೇತುಬಂಧ ಆಪ್ರೋಡಾಂಡ್ ಇನಿ ನವೊ ಒಂಜಿ ಸೇತು ಬಂಧ ಕಟ್ಟೊಡಾಪುಂಡು! ಅವು ದಾದಾ ವನ್ನೆ?!

ನಮನ್ ಒರುಂಬ ತಿಂಗೊಲು ತುಂಬುದು ತಾಗ್‌ನ ಅಷ್ಟೆ, ಅಪ್ಪೆನ ಮೊಟ್ಟೆಲ್‌ದ್ರೋ ತನ್ನ ಮಟ್ಟೆಲ್‌ಗ್ ಪಾಡೊಂಡು ಮಾತರೆನಲ್ಲಾ ಆರೋಭಾರೆನೆನು ತಾಂಗೆನ್ನ ಈ ಭಾಮಿಯವ್ವೆ ಇವೆರ್‌ಲಾ ಸ್ಟ್ರೋದುಲ್ಲಾ ಮಿಗಿತೆಗೆ. ಅವ್ವೆ ಜಾಗ್‌ಗ್ ನಮೊ ಇತ್ತೆ ನಮ್ಮೆ ಅಪ್ಪೆ ಭಾಷೆನ್‌ಲಾ ಸೇರಿಸಪ್ರೋಡಾಪುಂಡು. ಭಾಷೆ ಇನ್ನಿನವು ನಮ ಈ ಭಾಮಿಡ್ ಜನೊ ಅಯಿ ಬೊಕ್ಕು ಉಸುಲು ಉಂತನಾಡೆ ಮುಟ್ಟುಲ್ಲಾ ನಮ್ಮೆ ಪ್ರತ್ಯೇ ಒಂಜಿಕೊದ ನಡೆ ನುಡಿಕುಲೆನ್ ನಗತ್ರೋದ್ ಕೊರ್ಪಿನವು. ಈ ಮಣ್ಣೋದ್ ಪ್ರತ್ಯೇನ ಒವ್ವೆ ಜಾತಿದ ಬಾಲೆ ಸುರುಪು ಉಸುಲು ದೆಟ್ಟಿನಿ ಈ ತುಳುನಾಡೊದ ಕಮ್ಮೆನೊನು. ನಮ್ಮೆ ತುಳುಭಾಷೆ ಪಂಕ್ತಾದ್ವಿದ ಭಾವೆದ್ ಒಂಜಿ ಅಂದಾಗೆ! ಅಂಡ ಸಂವಿಧಾನೊದ 8ನೇ ಪರಿಷ್ಟೇದೊ ಇನ್ನಿನ ಭಾವೆದ ಕುಟುಂಬೊಗು ಸೇರಾಡಿಗೆ! ಎನ್ನಿನಗ ಏತ್ ಬೇಚಾರ್ ಅವಂಡ್? ಒಂಜಿ ಅಪ್ಪ್‌ಗ್ ಬಿನ್ ಜೋಕುಲು ಇತ್ತಿಂಡ ಅಯಿಟ್ ನಾಲ್ಕೆರ್‌ಗ್ ಪಾಲ್ ಕೊರ್ಲು ಬರಿಯ್‌ಗ್ ಕೊರಂಡ ಉಪ್ಪಿನವ್ವ ನ್ಯಾಯೊನೆ? ಉಂದುವೇ ನ್ಯಾಯೊ ಇಚಾರೋನೆ ತುಳುವಪ್ಪೆ ತನ್ನ ಜೋಕುಲೆನ ಮನಸ್ಸ್‌ಗ್ ವಪ್ಪಾಲಾ ಕೇನೊಂದುಪ್ಪೊವಲ್.

ನಮ್ಮೆ ತುಳುವಪ್ಪೆನ ಭಾಷೆ ದಿಲ್ಲುದ್ ಉಪ್ಪಿನ ಭಾವೆಲೆನ ಕುಟುಂಬೊಗು ಸೇರಂಡೆ ಆಲ್ ನೆಲೆದಾಂತಿ ಲೆಕ್ಕೊ ಆತಲ್, ಬಿಲೆದಾಂತಿಲೆಕೊ ಆತಲ್. ಅಯಿನ ಇಚಾರೋದೇ ನಮೊ ಇತ್ತೆ. ತುಳುವಪ್ಪೆ ಕುಟುಂಬೊದಕುಲೆನ್ ಮಾತರೆನ್‌ಲಾ ಒಟ್ಟು ಸೇರ್ಣಾದ್ ಈ ಬೇಲೆ ಮಲ್ಲೊಂಡು. ಭಾಷೆಲೆ ಕುಟುಂಬೊಗು ತುಳು ಭಾಷೆ ಒಂಜಿ ಏಲೊಗು ಏರಂಡ ಪ್ರೋಂಡ ಎಲ್ಲೊದಾನಿಗ್ ಅಲೆನ ಜೋಕುಲಾಯಿನ ನಮೊ ಭಾರಿ ಕಮ್ಮೊ ನಮ್ಮೆಲ್ಲ ಅನುಭವಿಸಪ್ರೋಡಾವು.

ತುಳು ಭಾವೆಗ್ ಅಯಿನವೇ ಅಯಿನ ಒಂಜಿ ಮಲ್ಲ ಇತ್ತಿಹಾಸೊ ಉಂಡು, ಇಸ್ತಾರೊ ಉಂಡು, ಸಂಸ್ಕೃತಿ, ಆಚಾರೋ ಆಚರಣ ಪ್ರಾರೂ ಉಂಡು. ಅಂಡಲು ತುಳು ಭಾಷೆ ಈತಿನೆಟಲು ಬಾಯಿ ಪಾತರೆದ ಭಾಷೆ ಆದೆ ಬರಿತೊಂಡ್ ಹಂಡೆ, ಉಂದು ಮಸ್ತ್ರೋ ಬೇಚಾರೋದ ಸಂಗತಿ. ಇಂಚ ಅಪಿನೆಕ್ ನಮೊ ಮಸ್ತ್ರೋ ಕಾರ್ನಾಲೆನ್ ಕೊರೊಲಿ, ಆಯಿಟ್ ನಮಕ್ ದಾದಾಲು ಪ್ಪ್ಯಾಯೋಜನ ಇಜ್ಜಿ. ಅಪಿನ ಪ್ರಾರೂ ಆದ್ ಪ್ರೋತ್ಸಾಹಂಡು, ನನೆ ದುಂಬು ದಾನೇಂಡ್?

ಅಪ್ಪೆ ಭಾಷೆ 8ನೇ ಪರಿಷ್ಟೇದೊಗು ಸೇರಿಸಯೆರ ನಮ ನೆಕ್ಕೊ ದುಂಬು ದಾದಾಲು ಪ್ರೋರುಂಬದ್ರೋಜಾನಾ? ಈ ಇಚಾರೋದು ತುಳುವಪ್ಪೆನ ಮಟ್ಟೆಲ್‌ದ್ರೋದ್ ಬೆಲೆಯೆನ ಅಲೆನಮೇ ಜೋಕುಲು ಮಸ್ತ್ರೋ ಪ್ರಯತ್ನೊ ಜೈದೆರ್, ಪ್ರಯತ್ನೊ ಬರೊಂಡುಲ್ಲೇರ್. ಅಪ್ಪಲುವಲು ತುಳುವರ್ ಪ್ರಾರೂ ಒಟ್ಟುರೆ ತುಳುಕೊಕೊ, ತುಳು ಸಂಫೋ, ತುಳು ಸಾಹಿತ್ಯ ಪರಿಷತ್, ತುಳು ಸಾಹಿತ್ಯ ಅಕಾಡೆಮಿದಂಚಿನ ಪ್ರದರ್ಶೋದ್ ಬೇಲೆ ಮಲ್ಲೇರ್. ಕನಾಟಕೊ ತುಳು ಸಾಹಿತ್ಯ ಅಕಾಡೆಮಿಲ್ಲಾ ಪ್ರಚೌಂಡ್. ಎದ್ದೆ ಎದ್ದೆ ಬೇಲೆ ಬೆಂದೊಂಡ್.

ನಮೋ ಮುಟ್ಟೊಡಾಯಿನ ಜಾಗೀಗೂ ನಮೋ ಮುಟ್ಟೊ ಅವು ದಾನೆ? ಕುಡಕುಡ ಪ್ರಶ್ನೆ ಮೂಡಂಡು ನಮಡ ದಾದಾನಾ ಒಡಕ್ಕೆ ಉಂಡೋಂದ್ದು ಆಪ್ಯಂಡತ್ತೆ? ಅಂದ್ರ, ನಮೋ ನಮ್ಮ ತುಳು ಭಾಷೆನ್ನು ಒಂತೆ ಅಗ್ನಿಧೀ ತೂಪಾಂದ್ರು ಆಪ್ಯಂಡು. ತಮಿಳುದಕುಲು, ತಲುಗುದಕುಲು, ಮಲಯಾಳದಕುಲು, ಪೂರಾ ಅಕುಲಕುಲನೆ ಭಾಷೆದ ಮಿತ್ತು ತೋಜಾವುನ ಅಭಿಮಾನೋ ಹಿತಿಕ ಶೋಂಡ ನಮಕ್ಕು ಬಂಜಿ ದಿಂಜೋಡು. ಅಕುಲು ಅಪ್ಪೆಭಾಷೆತ್ತು, ತನುಕುಲನೆ ಜೀಪ್ಪೆ ಕೊರಿಯೆರಲು ತಯಾರ್ ಆದುಲ್ಲೋ. ಜಾಗ್ ಇತ್ತಿನವುಲು ಅಪ್ಪೆ ಭಾಷೆದ ಬಿತ್ತು ಬಿತ್ತೋದ್ದು ಬೋಲೆಪಾವರೋ.

ಉಂದು ಪ್ರಗರುನಿ ಮಾತ್ರ, ಅತ್ತು. ಅಪ್ಪೆ ಭಾಷೆ ಅಕುಲು ಒರಿಪಾದ್ರು, ಬೋಲೆಪಾವುನ ರೀತಿ ಅಂಚ ಉಂಡು. ಈ ಇಜಾರೋಡು ತುಳುವರಾಯಿನ ನಮ ಭಾರಿ ಪಿರಾವಲ್ಲ. ಭಾಷೆದ ಮಿತ್ತು ಸುರೂಕು ನಮಕ್ಕು ಉಡಲ್ಲಾದ್ದು ಹಿತಿಕ ಪ್ರಶ್ನೋಡು. ಅಂಬಾಂಡ ಮಾತ್ರ ನಮ್ಮ ಜೋಕುಲು ಬೇತೆ ಅತ್ತು, ಜೋಕುಲೆಗ್ಗು ಕಲ್ಪಾವುನ ಭಾಷೆ ಬೇತೆ ಅತ್ತು. ನಮ್ಮ ಜೋಕುಲು ಅಪ್ಪೆ ಭಾಷೆನ್ನು ಸರಿಯಾದ್ರು ತೆರಿಯಂದೆ ಬಾಷೆ ಕಲ್ಪಿಯೆರ ಬಲ್ಲಿ. ನಮೋ ಮಲ್ಲಿನ ಸುರೂತಾ ಬೇಲೆನ್ನು ಉಂದು ಆದುಪ್ಪಾದ್ರು.

"ತುಳು ಭಾಷೆನ್ನು ಸಂವಿಧಾನೋದ 8ನೇ ಪರಿಷ್ಕ್ರೇದೋಗು ಸೇರಿಸಯೆರ ಅತ್ರ ಸುಲಭ ಇಜ್ಞಾವು. ಸ್ವಂತೋ ಲಿಂ ದಾಂತಿನ ಭಾಷೆನ್ನು ಅಂಚ ಪೂರಾ ಸೇರಿಸಯೆರ ಅಪ್ಪಜಿ" ಉಂದು ಭಾಷೆದ ಮಿತ್ತು ಮೋಕೆ ದಾಂತಿನಕುಲನೆ ಭಾಯಿಡ್ರು ಬರ್ವಿನ ಸಮಧಣನೆ. ನಮೋ ಮೂಲೆ ತತ್ತೋದ್ದಾನಿ. ತುಳುಕ್ಕು ಸೋಂಡ ಲಿಪಿಲಾ ಉಂದು. ಮ್ಯಾ ಪೂರಾ ಚಂಡಿ ಆಪ್ಯಂಡೋಂದ್ರು ಪ್ರೋಡಿಗ್ ಉಪ್ಪಿನಾಯಿಗ್ ಮಿರೀಯೆರ ಆಪ್ಯಂಡಾ? ಸ್ವಂತೋ ಲಿಪಿದಾಂತಿನ ಬೇತೆ ಏತ್ತು ಭಾಷೆ 8ನೇ ಪರಿಷ್ಕ್ರೇದೋಗು ಸೇರಾದ್ರಾಜಿ? ಬಂಜಿ ಕೋಬಿಗ್ಗಾಲಾ ಮಿಗಿತ್ತೋ ಜನೋಹುಲು ಪಾತೆರುನ, ವ್ಯವಹಾರೋ ಮಲ್ಲಿನ ತುಳು ಭಾಷೆ ನನಲ್ಲಾ ಸೇರ್ಲ್ಲಾಜಿ ಪಂಡ ನಮ್ಮ ದುಡ್ಯಾವಂದೇ ಹೆನೋಡಾತೆ!

ನಮೋ ಮೂಲು ಸಂತೋಂಸೋಡು ಪನ್ನಿನ ಇಜಾರೋ ಪಂಡ ತುಳು ಭಾಷೆನ್ನು ಸಂವಿಧಾನೋದ 8ನೇ ಪರಿಷ್ಕ್ರೇದೋಗು ಸೇರಿಸವನ್ನ ಕಟ್ಟಿದ ಪಾಯೋ ನೆಕ್ಕು ದುಂಬಿ ಕಟ್ಟೋದ್ರು. ಪಾಯೋ ಗಟ್ಟಿ ಆತ್ರೋಂದ್ರು ಪಾಯೋನು ಪರಿಸರ್ಪೋಂಡು ಪ್ರೋಚು ಕಟ್ಟು ಗಟ್ಟಿ ಮಲ್ಲಿನ ಕೆಲಸ ಒರಿತೋನಿ, ಬೇಲೆ ಅವೋಂದುಂಡು, ಬೇಲೆ ಒಂತೆ ಮಲ್ಲು ಆಪ್ಯಾಂಡುಂಡು, ಆಯಿಕ್ಕಾಲಾ ಕಾರಣೋ ಉಂದು. ಈ ಕಟ್ಟಿದ ಪಾಯೋ ಮರು ಮಲ್ಲಿನ ಕೆಲವು ಮೇಕ್ಕ್ರೀನಕುಲು ಕರಿದ್ರು ಪ್ರೋಯೆರ್ಎ. ಉಪ್ಪಿನ ಕೆಲವರೆಗ್ಗು ಪ್ರಾಯೋ ಆಪ್ಯಾಂಡುಂಡು, ಸಯಿರೆಡ ಶಕ್ತಿ ಕುಂಡೊಂದುಂಡು. ಆ ಅನುಭವಿನಕುಲು ಈ ಪ್ರೋತ್ಸಾಹನ ಬೆಳ್ಳೆನೆತ್ತೋದ ಜವನರೆನ್ನು ಲತ್ತೋದ್ರು ಈ ಬೇಲೆ ಪಟ್ಟೋಡು. ಅಂಡ ಆ ಪ್ರದೆನ್ನು ಒಂಚೇ ಸತಿಗ್ಗು ಮಾತ್ರ ಜಾವರ ಬಲ್ಲಿ.

ಮೂಲು ಇತ್ತೆ ಕಿನ್ನೆ ಜವನ ಜೋಕುಲು ದಾದಾ ಮಲ್ಲೋಡು?

ಸುರೂಕು ಉಡಲ್ಲಾದ್ರು ತುಳು ಭಾಷೆದ ಮೋಕೆ ಮಲ್ಲೋಡು. ಬದಲಾಯಿನ ಕಾಲ ವ್ಯವಸ್ಥೆಡ್ರು ವಿದ್ಯಾವಂತೆರಾದುಭ್ರಿನ ಜವನರೆಗ್ಗು ಇಂಚಿನ ಕೆಲಸೋನು ಎಂಚ ಕೋಡಿ ಎತ್ತಾಪ್ರೋಲೀಂದ್ರು ಇನ್ನಿನ ಕುಸೆಲ್ಲೋ ನಾಡೋಲಿ. ನಮ್ಮ ತುಳು ಭಾಷೆನ್ನು ಭಾಷೆದ ತರವಾಡೋಗ್ಗು ಪ್ರೋಗ್ಗಾವುನಂಭಿನ ಬೇಲೆ ಮಾಮಾಲ್ಲು ಸಾಧನೆಲ್ಲಾ ಅಂದ್ರ. ಉಂದು ಒಂಚಿ ಪ್ರಣ್ಣೋದ ಬೇಲೆಲಾ ಅಂದ್ರ. ಈ ಬೇಲೆ ಆಪ್ಯಾಂಡ ನಮಡ ತಪಸ್ಸೋದ ಮನಸ್ಸು ಬೋಡು. ಸಂಯಮೋ, ತನ್ನೋಕೆದೊಟ್ಟುಗ್ಗೆ ಅಂಚಿಂಚಿ ತೆಲವಂದಿನ ಭೀಲೋಲಾ ಬೋಡು.

ಪರಿಷ್ಕ್ರೇದೋಗು ಸಂಬಂಧ ಪಟ್ಟಿನಕುಲೆನ ಉಡಲ್ಲಾಗ್-ಮನಸ್ಸ್ಗ್-ಆಂದ್ರಾಂದ್ರು ಅಪಿಲೆಕ ಹಿನ್ನಾಪಾದ್ರು ಕೋರೆಡು ನಮಕ್ಕು ಅಪ್ಪೆ ಭಾಷೆದ ಮಿತ್ತುದ ಮೋಕೆ ಹಿತಿಕ ಅಭಿಮಾನೋಲೆನ್ನೋ ನಮೋ ಅಕುಲೆಗ್ಗು ಮಾತೆರೆಗ್ಗುಲಾ 'ಬೇಲೆ ಅಭಿಯಾನೋ' ದಂಚಿನ ದಾವಿಲೆಡ್ರು ತೆರಿಪಾವೋಡು. ಇಂಚಿನ ಪೂರಾ ಬೇಲೆ ಮಲ್ಲೋಂಡ್ರು 'ಪತ್ತೋ ಕಲ್ಲೋಡ್ರು ಒಂಚಿ ಕಲ್ಲೋದಾಂಡೆಲ್ಲಾ ನೋಕೋ' ನಾಮ ತುಳುವಪ್ಪೆಗ್ಗು ದಿಲ್ಲಿಡ್ರುಒಂಚಿ ಮತ್ತೆ ತಿಕು.

ರಾಮಾಯಣೋದ ಸೇತು ಬಂಧೋ ಅನಗ ಚನಿಲ್ಲಾನ್ನು ಆವುಲು ಇತ್ತಿನ ಪರ್ಲಾ ಲತ್ತೋಜೀರ್ಎ. ಆವು ಮನಸ್ಸು ಪರ್ಲಾ ಕೆಲಸೋಗು ಬ್ಯಾಡ್ರುಂದ್ರು. ಅವು ಅಲ್ಲಿನ ಉಡಲ್ಲಾದ್ರು ಬ್ಯಾದಿನ ಯೋಚನೆ. ಅಂಚಿನ ಮೂಲು ತುಳು ಭಾಷೆಗ್ಗು ಹಕ್ಕು ತಿಕೊಡಾಂಡ ತುಳುವರೆನಕುಲೆನ ಉಡಲ್ಲಾದುಲಯಿಡ್ರು ಯೋಚನೆ ಪಟ್ಟೋಡು. ತಂಕೋ ಒಸರ್ದೋಡು, ಅಂಬಾಂಡ ಮೂಲು ತುಳು ಭಾಷೆದ ಸಂಕೋ ಅಪಿನೆಟ್ ಸಂಸರ್ಯ ಇಜ್ಞಿ.

## ತುಳು ನಾಡ್‌ಗ್ರಾ ಆಧಾರವಾದುಪ್ಪಿನ ಜಾಗೆಲೆ ಪ್ರದರ್ಶನ

ಆಧಾರ ವಿಜ್ಞಾನೀಯ, ಕಟ್ಟಾ ಕಟ್ಟೂಲೆಡ್ ಇಸಿನೊವಾದುಪ್ಪಿನ ತುಳು ಬಾಸೆ ಪಾತೆಯನ ಕಡಲ ಕರೆತ ಸಂಕ್ಷಿಪ್ತವಾಯಿನ ನಾಡ್ ಇಚ್ಛಿ. ಅಪ್ಪೇತೋ ಮಂದಿ ತುಳುನಾಡ್ ಬೋಡ್‌ಂಡ್ ಮಸ್ತ್ರ್ ವಣಾಡ್‌ಂಟಿ ಪ್ರಸಂಪೂರ್ಂದುಲ್ಲೇರ್. ನಮ್ಮ ಬಾಸೆನ್ ಸಂವಿಧಾನೋದ ಎಡ್ನೆ ಪರಿಚ್ಯೇದೋಗು ಸೇರ್‌ನ್‌ಪ್ರೋದುಂಡ್ ಪ್ರಯತ್ನ ಮಲ್ತ್ರೋಂದುಲ್ಲೇರ್. ಒಂಬಿ ಕಾಲೋಡು ಬಡಕ್ಕಾಯಿ ಬಾರಕೊರುಂಡ್, ತನ್ನಾಯಿ ನೀಲೇಶ್ವರ ಮುಟ್ಟಿ ಇತ್ತಿನ ಪ್ರದೇಶೋ ತುಳುನಾಡ್‌ಂಡೇ ಪ್ರಸಿದ್ಧವಾದ್ ಇತ್ತ್ರೋಂಡ್ ಪನ್ನನಯಿಕ್ ಮಸ್ತ್ರ್ ಆಧಾರೋಲೆನ್ ಶೋಪ್‌ಲಿ. ಆ ಆಧಾರೋಲೆಡ್ ಜಾಗೆಗ್ ದೀತಿನ ಪ್ರದರ್ಶನಲೂ ಒಂಬಿ.

1956 ನೇ ಇಸವಿದ್ ಭಾಷಾವಾರು ಪ್ರಾಂತ್ಯಲು ರಚನೆ ಆನಗ ಇತ್ತೆ ಕೇರಳ ರಾಜ್ಯೋಗ್ ಸೇರ್‌ದಿನ ಕಾಸರಗೋಡು ಜಿಲ್ಲೆ, ತುಳು ನಾಡೆ ಭಾಗ ಆದ್ ಇತ್ತ್ರೋಂಡ್ ಪನ್ನನಯಿಕ್ ಮುಲ್ಲು ಇತ್ತೆಲಾ ಮಸ್ತ್ರ್ ಆಧಾರ ತಿಕ್ಕುಂಡು. ತುಳು ಭಾಷೆ ಪಾತೆರೋಂದಿತ್ತಿನಯಿಡ್ವಾವರನೇ ಕನಾಟಕೋಗು ಸೇರ್‌ಎಡಿತ್ತಿ ಈ ಪ್ರದೇಶ ಕೇರಳದ ಪಾಲಾತ್‌ಂಡ್ ಇತ್ತೆ ಮಲೆಯಾಳ ಬಾಸೆದ ಪ್ರಭಾವ ತುಳುತ ಮಿತ್ರ್ ಬೂರ್ಧುಂಡು ಅಂಚ ಎಚ್ಚಿನ ಉರುಲೆನೆ, ಜಾಗಲೆನ ಪ್ರದರ್ಶ ತುಳುತ ಸವುದೊಡೆ ಒರಿದುಂಡು.

ಬೂಮಿಯಪ್ಪ್ರೋ ಬಿಲೆಕೊರ್ನ್ ಪ್ರದರ್ಶ ದೀಪ್ನನ ಪದ್ಧತಿ ಮುಲ್ಲು ತುಳುವರೆಡ ಇತ್ತ್ರೋಂಡ್. ಪರಿಸರೋನು ಒಪ್ಪಿನ ಆಚರಣೆಲು ಇತ್ತ್ರೋಂಡ್ ಅಡ್, ಬ್ಯಾಲ್, ಪದವ್, ಪಡ್ಪು, ಕುಮೇರ್, ಕಟ್ಟೆ ಇಂಚ ಮಸ್ತ್ರ್ ಪ್ರದರ್ಶಲೆನ್ ಅಲ್ಲಲ್ದದ ಭೋಗೋಳಿಕ ಲಕ್ಷ್ಯೋಗು ಅನುಸಾರವಾದ್ ದೀಪ್ನೋಂದಿತ್ತ್ರೋಂಡ್ ಪನೋಲಿ. ಅಂಚಾದ್ ಈ ರೀತಿದ ಪ್ರದರ್ಶಲು ಕಾಸರಗೋಡು, ದಕ್ಕಿಣ ಕನ್ನಡ ಚೊಕ್ಕೆ ಉದುಪಿ ಜಿಲ್ಲೆದ ಬೇತೆ ಉರುಲೆಗ್ ಬಳಕೆ ಆತ್‌ಂಡ್.

ಅಡ್ಡತ ಬ್ಯಾಲ್, ಅಡ್ ಸ್ಟ್ರಲ್, ಅಜ್ಜಿನಡ್, ಅಜ್ಜಿನಡ್, ಬದಿಯಡ್, ಪೆರಿಯಡ್, ಪೆಲತ ಕಟ್ಟೆ, ಕುಕ್ಕದ ಕಟ್ಟೆ, ಬೀಜದ ಕಟ್ಟೆ, ಇಂಚಿತ್ತಿ ಪ್ರದರುಲ್ ಉಂಡು. ಮೃಗಲೆಗ್ ಸಂಬಂಧ ಪಟ್ಟಿನ ಪ್ರಾರುಲು ಪಂಬಿಬ್ಲೆ, ಪಂಚಿಕಲ್, ಕೋರಿಕಂಡ, ಮಗೀರ್, ಉಂಡು ಇತ್ತೆಲಾ ಅಂಚನೆ ಬರಿದುಂಡು. ಕುಕ್ಕದ ಕಟ್ಟೆನ್ 'ಮಾವಿನ ಕಟ್ಟೆಂಡ್' ಕನ್ನಡೋಗು ಮಲ್ಲಿನಂಚ 'ಪಂಚಿಕಲ್'ನ್ 'ಹಂಡಿಕಲ್ಲುಂಡ್' ಮಲ್ಲಿಂದೆ ಉಪ್ಪಿನವು ನಮ್ಮ ಪ್ರಾರ್ಥೋಂಡು ಪನೋಲಿ. 'ಪಂಚಿಕಲ್' ಪನ್ನ ಪ್ರದರ್ಶ ಕಾಸರಗೋಡು, ದಕ್ಕಿಣ ಕನ್ನಡ ಜಿಲ್ಲೆದ ಕೆಲವು ಜಾಗಲೆಗ್ ಉಂಡು. ಬೋಂಡೆ ದೇರ್‌ಂಡ್ ತಿಕ್ಕಿನ ಮೃಗೋಲೆನ್ ಒಂಬಿ ನಿದಿಷ್ಟ ಜಾಗೆ ಅಜಕ್ಕಳ ಪಾಡೋಂದಿತ್ತಿನಯಿಡ್ವಾವರ 'ಅಜಕ್ಕಳ ಮೂಲೆ' ಪನ್ನ ಪ್ರದರ್ಶ ಬತ್ತುಂಡುಂಡು. ದಿಕ್ ಸಂಬಂಧವಾದ್‌ಲಾ ಪ್ರದರ್ಶ ದೀಪಿನ ಪದ್ಧತಿ ನಮ್ಮ ಹಿರಿಯ ಕ್ಕೆಡಾ ಇತ್ತ್ರೋಂಡ್. ಅಂಚಾದ್, ಬಡಕ್ಕಾಯಿ ಮೂಲೆ ಪಡ್ಲೋಯಿ ಮೂಲೆ, ಮಿತ್ತಡ್, ತಿತ್ತಕುಮೇರ್ ಪನ್ನ ಪ್ರದರುಲು ಬ್ಯಾದ್‌ಂಡ್. ಪೆಲತಾಚೆ, ಬೇಂಗತಡ್ ವಳಿಭ್ಯಾಲ್, ಸೂರಿಕುಮೇರ್, ಪ್ರೋಸ್ಯಾಲ್ ಇಂಚಿತ್ತಿ ಪ್ರದರುಲು ತುಳು ತವೆ, ಅಡೊರು ಪನ್ನ ಉರುಗು ದುಂಬುಡು 'ಉಡೋರು' ಪನ್ನ ಪ್ರದರ್ಶ ಇತ್ತ್ರೋಂಡ್. ಅಜುಣನ ಭಕ್ತಿನ್ ಪರೀಕ್ಷೆ ಮಲ್ವೆರೆ ಬತ್ತಿನ ಶಿವೆಲಾ, ಅಜುಣನೆಲಾ ಉಡೋಂದಿನ ಪಂಡ ಲಡಾಯಿ ಮಲ್ಲುನಗ ಪುರೆಲ್‌ನ ಉರು ಪನ್ನ ಬತಿಹ್ವ ಉಂಡು. ಇತ್ತೆಲಾ ಅಲ್ಲ ಪ್ರೋಸ್ಯಾ ಅಫೀಸ್‌ಗ್ ಉಡೋರುಂದೆ ಪ್ರದರ್ಶ. ಈ ಸಂಬಂಧವಾದ್ ಕನ್ನಡದ ಪ್ರದರ್ಶಲಾಯಿನ ಬಂದಡ್, ಬೇಡಡ್ ಪನ್ನನವು

ಬಳಕೆಗ್ಗೆ ಬತ್ತೊಂದೊಂದ್ದು ಮುಲ್ಲ ಜನಕುಲೆನ ನಂಬಿಗೆ. ಕುಡೇಲ್, ಪೆರಡೇಲ್, ಪಡೀಲ್ ಉಂದು ಮಾತ ತುಳುತ ಶಬ್ದಿನೆ ಗುಡ್ಡೆ ಇತ್ತಿ ಚಾಗೆಲೆನ್ ಗತ್ತೊಂದ್ದು ಕೃಷಿ ಮಲ್ಲೆರೆ ಸುರು ಮಲ್ಲಿನ ಚಾಗೆಗ್ಗೆ, ಪ್ರೋಸಕಂಡ, ಪನ್ನಿ ಪ್ರದರ್ಶ ದೀಯೆರ್. ಒಂಜಿ ಪ್ರೋಸ ಕುಟುಂಬು ಬತ್ತಿ ಕುಲ್ಲುನಾಡೆಗ್ಗೆ ಪ್ರೋಸ ಒಕ್ಕೆಲ್ ಇಂಚೆ ಪ್ರದರ್ಶಾಂದ್ದು ಪ್ರೋತ್ತು ಕಂತಿ ಬೋಕ್ಕ ಪ್ರೋಯರೆ ಕಪ್ಪೆ ಅಂಬಿನ ಚಾಗೆಗ್ಗೆ 'ಕುರುಡಪದವ್' ಪನ್ನಿ ಪ್ರದರ್ಶ ದೀತ್ ಉಪ್ಪೊಮ್ಮೆ. ಈ ಈರೀತಿದ ಪ್ರದರ್ಶ ಕಾಸರಗೋಡು ಜಿಲ್ಲೆದ ರದ್ದು ಉರುಮುಂದು ಉಂದು. ಇತ್ತೆ ಗ್ರಾಮದ 'ಕುರುಡಪದವ್' ವಾರ್ಣವಗರಂದ್ದು ಬದಲಾತ್ತೊಂದ್ದು. ಗುಡ್ಡೆಗ್ಗೆ ಸಂಬಂಧವಾದ್ದು ಜವನಿಗುಡ್ಡೆ, ಕೋಗುಡ್ಡೆ, ಬಾವುಟಿಗುಡ್ಡೆ, ದುಗ್ಗೆದ ಗುಡ್ಡೆ ಇಂಚಿ ಪ್ರದರ್ಶಾಲಾಂದ್ದು, ಎದನೀರ್, ಮದೂರು, ಕಾವು, ಉಂದು ಮೂಲತಃ ತುಳುತ ಶಬ್ದಿಲೇ 'ಪಾಡಿ' ಹನ್ನಿ ಶರ್ಪೆಲ್ಲನುಲ ತುಳುಟು ಬಳಕೆ ಮಲ್ಲೊಂದಿತ್ತೊಂದ್ದು ಹನೊಲಿ. ಕುರ್ದೆಪ್ಪಾಡಿ, ಮಾಯಿಪ್ಪಾಡಿ, ತಲಪಾಡಿ, ಕಜಂಪಾಡಿ, ಕನ್ನಪಾಡಿ ಇಂಚಿತ್ತಿ ಪ್ರದರ್ಶಾಲು ಉಂದು. ತಲಪಾಡಿ ಹನ್ನಿ ಚಾಗೆ ಬಂಟ್ಪ್ಪಾಳದ್ದು ಕ್ಕೆ ತಲ್ಲುಲಾ ಉಂದು. ಹಿಲಿಯೂರು, ಹಿಲಿ ಬಾಂಜಾರ್, ಹಿಲಿಯಧ್ವ, ಉಂದುಮಾತ ತುಳುವೆರ್ ದೀತಿನ ಪ್ರದರ್ಶಾಲೆ ತುಳು ಭಾಸೆನ್ ಪಾತೆಯನ ಮೂಳಿ ಜಿಲ್ಲೆದ ಪ್ರದೇಶೊಲೆನ್, ತಲಕುಲೆ ಪ್ರದರ್ಶನ್ ತೊಂಡ ವಿಂಡಿತ್ವಾದ್ದು ಮಸ್ತ್ರೋ ವಿಷಯೊಲು ಬೋಕ್ಕುಗು ಬರು.

ನಾಗರೀಕತೆ ಬುಕೆಯಿನಲೆಕ್ಕನೆ ನಮ್ಮೆ ಸಂಸ್ಕೃತಿದ ಮಿತ್ರ್ ಪರ ದೇಶದ, ಪರ ರಾಜ್ಯೋದ, ಪರಬಾಸದ ಪ್ರಭಾವ ಬೂರೆಂದುಂದ್ದು. ಕೆಲವು ಉರುಲೆನ ಪ್ರದರ್ಶ ಮಲೆಯಾಳ ಭಾಸೆಗ್ಗೆ ಅನುವಾದ ಆದ್ದು ಪ್ರೋತ್ತುಂದು. ಹೆಲತ ಕಷ್ಟೆ ಇತ್ತಿನವು 'ಪಿಲಂಕಟ್ಟು' ಆತ್ತೊಂದ್ದು. ಪ್ರೋಸ ಕಂಡೊ ಪ್ರೋದು 'ಪ್ರದಿಯ ಕಂಡ' ಆತ್ತೊಂದ್ದು. ಅಂಬನೆ ಕೆಲವು ಚಾಗೆಲು ಹಿಡಾಯತ್ ನಗರ, ಗಾಂಥಿನಗರ, ನೆಕರೂ ನಗರ ಸುಭಾಷ್ ನಗರಂದ ಬದಲಾವೊಂದುಂದು. ರಾಜಕೀಯದ ಗಾಳಿ ಇಡೆಗ್ಗೋಲಾ ಬಿಜ್ಞಾದ್ದು ದುಂಬುದ ಪ್ರದರ್ಶಾಲು ಮಾಯ ಆವೋಂದುಂದು ಸ್ವತಂತ್ರೋಗು ಬೋಡಾದ್ದು ಬಲಿದಾನ ಆಯಿನಕ್ಕೆ ನಂಬುಗು ಈ ರೀತಿದ ಪ್ರದರ್ಶಾಲು ದೀತಿನವು ಆದ್ದು ಇತ್ತೊಂದಲೂ, ಮಸ್ತ್ರೋ ವಹೊಡ್ಡು ನಮ್ಮೆ ಹಿರಿಯಕುಲು ಲೆತ್ತೊಂದಿತ್ತಿನ ಚಾಗೆಲೆ ಪ್ರದರ್ಶನ್ ಮರತ್ ಬುಡ್ಡಿನವು ಸರಿಯತ್ತು. ತುಳುವರೆನ ಮಾಂತ ಆಚರಣೆಲು. ವೈಕ್ಕಾನಿಕ ದೃಷ್ಟಿದ್ದು ತೊಂಡಾಲ ಎಡ್ಡೆಂತಿನವು, ಪ್ರದರ್ಶ ದೀತಿನ ಪದ್ಧತಿಲ ಉಂದಕ್ಕೊ ಪ್ರಾರಕ್ಷಾದುಂದು. ಅಕ್ಕು, ವೈಕ್ಕಿದ್ದು ಚಿಸ್ಸಿ ಮಣ್ಣೋಗ್ಗೆ, ತನ್ನಲ್ಲಿ ಪರಿಸರೊಗು ಮನ್ನಣೆ, ಬಿಲೆಕೊರೆಂದಿತ್ತೊ ಅಂಡಾದ್ದು ವಾ ಒಂಬಿ ವೈಕ್ಕಿನ ಬಗ್ಗೆ ಚಾಗೆಲೆಗ್ಗೆ ಪ್ರದರ್ಶ ದೀಯರೆ ಪ್ರೋತ್ತುಜರ್ ದ್ವಾರ ದೇವರೆ ಬಗ್ಗೆ ನಂಬಿಕೆ ಇತ್ತಿನಯಿದ್ದಾವರ ಆ ಬಗ್ಗೆ ಕೆಲವು ಪ್ರದರ್ಶಾಲು ಪ್ರಕ್ರಿತಿಪಾದುಂದು ಕಡೆಪ್ಪ ಕರಿಯ 'ಕನ್ನುಲೆಗುಂಡಿ' ಕಲ್ಲುಟ್ಟಿ ಅಡ್ಡ, ಕುಪ್ಪೆಟ್ಟು, ಇಂಚಿತ್ತಿ ಪ್ರದರ್ಶಾಲುಂದ್ದು.

ಒಟ್ಟುರೆ ಹನ್ನಿನೆ ಹಂಡ, ತುಳುನಾಡ್ದು ಚಾಗೆಲೆ ಪ್ರದರ್ಶಾಲೆಗ್ಗೆ ಮಾಮಲ್ಲ ಸ್ಥಾನ ಉಂದು. ಅವು ನನದುಂಬುದ ಹೀಳಿಗೆಗ್ಗೋಲಾ ತೆರಿದುಪ್ಪೊಮ್ಮೆ. ಅವೆನ್ ಒರಿತೊನುನ ಜವಾಬ್ದಾರಿ ಪ್ರತಿಯೊರಿ ತುಳುವನ ಆದುಂದು.

ಇ. ಡಿ. ಜಯರಾಮ ಪಡೆ

## ತುಳುವೆರ್‌ ಬಿಸೆರ್‌ ಎಂಜ ಆಯೆರ್‌?

ಒಡಗ ಪೋಂಡಲ, ಪರೆಡ್‌, ಕೇಂಡಲ, ಮಾತ ಬಾಯಿದ್‌ ಒಂಟ ಪಾತೆರೋ ಅವು ದಾನೇಂದ್ರ ಪಂಡ "ವಾ ಕ್ಷೇತ್ರಾದು ತೊಂಡಲ ವಾ ಧೃತಿಧ್ರು ತೊಂಡಲ, ಪುದರ್‌ ಮಲ್ಲಿನ ನಾಡ್‌ ತುಳುನಾಡ್‌, ಪುದರ್‌ ಕೇಂಡಿನ ಜನೊಕ್ಕು ತುಳುವೆರ್‌ ನಾಕುಲು". ನಮ ಅತ್ಯು, ಬೇತೆ ಉರುದು ನಾಲ್‌ ಬಾಯಿ ಹಣ್ಣು, "ಬಿಸೆರಪ್ಪು ಬಿಸೆರ್‌, ತುಳುವೆರ್‌ನಾಕುಲು ಬಿಸೆರ್‌".

ಕಾ ಪಾತೆರೆಳುದು ಸತ್ಯಾಂಶ ಉಂಡು. ಇಜ್ಞಾಂದ ಅಕ್ಕೆ ಅಂಚ ಪನಯಿರ್‌. "ಇಲ್ಲಾದ ಬುದೆದಿ ಪೊಲ್‌ತ್ರ್ಯು, ಪಿತ್ತಿಲ್ಲಿದ್ದ ದೈ ಮದಣತ್ರ್ಯು" ಹಣ್ಣಿ ಪಾತೆರೆಳ ಲೆಕ್ಕೊಂಡು, ಉರುದು ಇಪ್ಪುನಗ, ನಮ್ಮ ಉರುದು ಪೆಮ್ಮೆ ಪುದಾರ್‌ ತೆರಿಯಾಂದ್‌. ಪರಣರು ಪೋನಗ ತುಲುನಾಡ್‌ದ ಪೊಲ್‌ ನಮ್ಮು ಕಲ್‌ಎದ ನೆಂಪಾಪುಂಡು. ತುಳುವೆರ್‌ ಉರುದು ಮಾತ್ರ, ಅತ್ಯು ಪರೂರುಢ್‌ ಎಡ್‌ ಪುದರ್‌ ಕೇಂಡೆಂದು ಉಲ್ಲೇರ್‌. ವಾ ಉರುಗು ಪ್ರೋಂಡಲ ಎಡ್‌ ವರ್ಕೆಲರ್‌ ಬೋಡೆ? ಅರ್ ಉರುದಾರ್. ಎಡ್‌ ದಾಕ್ಕು ಬೋಡೆ? ಅರ್ ಉರುದಾರ್. ಎಡ್‌ ಹೋಟೇಲ್‌ ಅವು ಉರುದವು. ಎಡ್‌ ಅಡಿಗೆದಾಕ್ಕು, ಅಕ್ಕು ಉರುದಾಕ್ಕು.

ಮಲ್‌ ಮಲ್‌ ತೀಥ್‌ ಕ್ಷೇತ್ರಾಲ್ಲಿ ಇಪ್ಪುನಿ ನಮ ಉರುದು. ಉಡುಪಿ, ಧರ್ಮಸ್ಥಳ, ಕಟೀಲ್‌, ಸುಭರ್ಹಣ್ಯಾ ಇಂಚ ಒಂಟ ರದ್ದೆ? ಶ್ರೀಮನ್‌ ಮಧ್ಯಾಭಾಯೆರ್‌ ಪ್ರತ್ಯೇನಿನ ನಾಡ್‌ ತುಳುನಾಡ್‌. ಜ್ಯೇಂದ್ರನ ಗೋಮಟೇಶ್ವರ್‌, ಸಾವಿರಕಂಬದ ಬಸದಿ ಇಪ್ಪುನಿ ತುಳುನಾಡ್‌ದ್ರ್ಯಾ. ಚೊಕ್ಕು ಪುದರ್‌ ಪ್ರೇರಿಯಿನ ಇಗರ್ಜೆಲ್‌, ಪಳ್ಳಿಲ್‌ ಮಾತಾ ತುಳುನಾಡ್‌ದೆ, ಕಲಾಕ್ಷೇತ್ರಾದು, ನಮ್ಮ ಉರುದ ನಲಿಕೆ, ಗೊಬ್ಬಲ್‌, ಕೋರಿಕಟ್ಟು, ಗೋಣೆರೆ ಕಂಬಳ, ತಾಳಮದ್ದು ಇಂದ್ರ್, ವಿಶ್ವವಿಶ್ವಾತ್ಮಾಯಿನ ಯಕ್ಕಿಗಾನ, ನೇಮೋಲು, ಜಾತ್ರೆಲ್‌, ಆಟ, ಕಳಿಟ, ಆಯನ, -ಪುದರ್‌ ಪ್ರೋಯಿನ ಕಲಾ ಪ್ರಕಾರೆಲ್‌. ಸಂಗೀತ ಸಾಹಿತ್ಯ, ವಿಜ್ಞಾನ, ಕೃಷಿ, ಕ್ಷೇತ್ರಾರ್ಥಿ, ಶಿಕ್ಷಣ, ಶ್ರೀಜೆ, ಇಂಚ ಮಾತ ಕ್ಷೇತ್ರಾದುಲ ನಮ ಉರುದಕಲು ಪುದರ್‌ ಮಲ್ಲೀರ್‌ 5 ರಾಷ್ಟ್ರೀಕೃತ ಬ್ಯಾಂಕುಲು ಸುರು ಆಯಿನ ತುಳುನಾಡ್‌ದ್ರ್ಯಾ, 7 ಮೆಡಿಕಲ್‌ ಕಾಲೇಜುಲ್‌ ಇಪ್ಪುನಿ ಜಿಲ್ಲೆ ಬಹುಷ ದೇಶೋದೇ ಬೇತೆ ಓಲ್ಲು ಇಡ್‌. ಕನಾಟಕೋದು, ಸುರುತ್ತ ವೃತ್ತಿಕೆ ಸುರು ಆಯಿನ ಕುಡ್‌ದ್ರ್ಯಾ. ಖಾಸಗಿ ವಲಯೋದು ಸುರುತ್ತ ಮೆಡಿಕಲ್‌ ಕಾಲೇಜ್‌ ಶುರು ಆಯಿನ ಮನೆವಾಲೋದು.

ತುಳುವೆರ್‌ನಾಕ್ಕು ಈತೊಂಜಿ ಬಿಸೆರ್‌ ಆಯರೆ ದಾನೆ ಕಾರಣೊಂದ್‌ ವಿಚಾರಿಪ್ಪರೆ ಪ್ರೋಂಡ ತುಳುವೆರೆಡ ಇಪ್ಪುನ ಕೆಲವೊಂಜಿ ವಿಶೇಷತೆಲ್‌, ವೈಶಿಷ್ಟ್ಯಲ್‌ ಗೋಟೆರಿಪುಂಡು, ಮುಖ್ಯವಾದ್‌

1) ತುಳುವೆರ್‌ ಉದ್ದೇಶ್‌ ಶೀಲರ್‌: ತುಳುವೆರ್‌ ಮನಿಪ್ಪಾಂದೆ ಕುಲ್ಲಾಯಿರ್‌. ದಾನಾಂಡಲ ಬೇಲೆ ಮಲ್ಲೋಂದೆ ಇಪ್ಪೇರ್‌. ಸಮಯ ಹಾಲ್‌ ಮಲ್ಲುಯಿರ್‌. ಶ್ರಮ ಜೀವಿಲ್‌. ಎಡ್‌ ಬೆನುವೆರ್‌ ಪಿಡ್‌ ಯೀರೆ ಜೀವನೋದು ಮಿತ್ತ್‌ ಬತ್ತೀರ್‌, ದುಂಬುಬತ್ತೀರ್‌.

2) ತುಳುವೆರ್‌ ಪ್ರಾಮಾಣಿಕರ್‌ : "ಬರ್ದೆ ಪನ್ನಾಡೆಗೆ ಬರುವೆರ್‌ ಕೊರ್ದೆ ಪನ್ನಾಯಿಗ್‌ ಕೊರುವೆರ್‌" ತನನ್‌ ನಂಬಿನಾಯಿಗ್‌ ಅಗಲೆದೆ ತಾದಿ ಕೊರುವೆರ್‌. ಜೀವಪ್ರೋಂಡಲ ಪಂಡಿ ಪಾತೆರೋ ಒರಿಪ್ಪಾವೆರ್‌ ಉರುದಾಗ್ನೀನ್‌ ನಂಬುವೆರ್‌ ತುಳುವೆರ್‌ನಾಕ್ಕು ನಂಬಿಗಂಸ್‌ರ್.

3) ತುಳುವೆರ್‌ನಾಕ್ಕು ಸಾಹಸಿಕ್ಕು: ಪ್ರತ್ಯೇನ ಉರು ಬುಡ್‌ ವಾ ಉರುಗು ಬೋಂಡಲ ಪ್ರೋವೆರ್‌ ಪ್ರೋದು ಬನ್ಸ್‌ರ್, ಎಡ್‌ ಪುದರ್‌ ಕೇಂಡ್‌ರ್. ಈ ಧೈಯಿಂ ಈ ಹುಮ್ಸ್‌ನ್, ತುಳುವೆರೆಡ ಇತ್ತಿಲೆಕ್ಕೊಂಡು ಬೇತೆ ಉರುದಾಕ್ಕೆಡ ಇಡ್‌ ಅಯಿಡ್‌ವರೆನೆ, ತುಳುವೆರ್‌ನಾಕ್ಕು ದುಂಬು ದುಂಬು ಪೋಯಿರ್‌ ಪರ ಉರುಲೆಡ ಇಪ್ಪುನ ಹೆಚ್ಚಿನ ಹೋಟೇಲುಳು, ಉದ್ದಿಮೆಲು, ಮಾತ ತುಳುವೆರ್‌ನಾಕ್ಕುನವು ಪನ್ನುನ ಪಾತೆರೋನೆ ಇಂದೆಕ್ಕು ಸಾಕ್ಷಿ.

4) ತುಳುವೆರ್‌ನಾಕ್ಕು ಹೆಂಡೋನುವೆರ್‌: ಓಡೆ ಪ್ರೋಂಡಲ, ತುಳುವೆರ್‌ನಾಕ್ಕು ಆ ಉರುದ ಜನಕೊಳ್ಳಟ್ಟಿಗೆ ಹೆಂದುನುವೆರ್‌ ಅಕ್ಕೆನ ಪ್ರೀತಿ ವಿಶ್ವಾಸೋನು ಗಳಿಸ್ತಾವೆರ್‌. ತಂಕ್ಕೆ ಎಡ್‌ ಪಾತೆರೋದು, ಸಾಂಚ ವತ್ತನಸೆರ್‌, ಮಾತೆನ್ನು ಗಂದುವೆರ್‌.

5) ತುಳುವರೋನಾಕ್ಕು ಅಶಾಮಾದಿಲು: ಜೀವನೊಡು ತಾನ್ ಮಿತ್ರ ಬರೊಡೂಂದು ಪನ್ನುನ ಆಸೆ ಪ್ರತಿಯೊಂಜಿ ತುಳುವನ ನೆತ್ತುರ್ಹಡೆ ಉಂಡು. ಹೋಟೇಲ್‌ರ್‌ ಮಾನೆ ಆದ್ಯಾಚೇಲ್‌ಗ್ ಸೇರಿನಾಯಿಗ್ ಹೋಟೇಲ್‌ ಮೇನೇಜರ್ ಆಪ್ನನ ಆಸೆ. ಮೇನೇಜರ್ ಆಯಿ ಬೋಕ್ಕು ಒಂಜಿ ಪ್ರೋಸ್ ಸ್ಪ್ರೋಟ್ ಹೋಟೇಲ್‌ ದೆಪ್ಪನ್ ಆಸೆ. ಇಂಜಿ ಪ್ರತಿಯೊಂಜಿ ಕ್ಷೇತ್ರೋದ್ದೂ ದುಂಬು ಬರೊಡುಂದು ಪನ್ನುನ ಆಸೆ. ಅಯಿದ್ದೂವರೆನೆ ತುಳುವರೋನಾಕ್ಕು ಜೀವನೊಡು ಮಿತ್ರ್ ಒತ್ತೇರ್.

6) ತುಳುನಾಡ್‌ ಒಂಜಿ ವಿಶೇಷೊಂದು ಪಂಡ, ನಮ್ ಉರುಡು, ಜಾತಿ ಮತ ಬೇಧ ಇಷ್ಟ್‌ಉದ್ದೇಶ, ಮಾತ್ರೆಲ್ ಬಿಸೆರ್‌ನಾಕ್ಕು. ಅಕ್ಕೇನಾಕ್ಕೇನ ಕಸುಬುದು ಎಡ್‌ ಪ್ರದರ್ಶ ಮಲ್ತಿನಾಕುಲು ತುಳುವೆಂದ್‌ ಪಂಡ ಅವು ಒಂಜಿ ವೆಕ್ಕಿ ಅಥವಾ ಒಂಜಿ ಜಾತಿ ಸೂಚಕ ಪದ ಅತ್ರ್. ಅವು ಒಂಜಿ ಜನಾಗೊದ್, ಗುಣ ಸೂಚಕ ಪದ, ಸ್ವಭಾವ ಸೂಚಕ ಪದ, ಸ್ವಭಾವೋಜೆ, ತುಳುವರೋನಾಕ್ಕು ಪರಿಶ್ರಮಿಲ್, ಪ್ರಾಮಾಣಿಕೋ, ಬೋಕ್ಕು ಪ್ರತಿಭಾವಂತರ್‌. ಬೆಗ್ರೋ ಜಪ್ಪುಡಾದ್ ಬೆನುವರ್, ಪತ್ತಿ ಕೆಲಸ ಬುಡಾಯೀರ್ ಕಾಯ್ ಸಾಧನೆ ಮಲ್ತೇರ್ ಹಾಕೆ, "ವಿರ್ ತುಳುವೆ?" ಇಂದ್ ಪಂಡ ಏರೆ ಮಂಡೆಡ್, ಚುರುಕ್ಕುಯಿನ ಬುದ್ದಿ ಉಂಡೋ, ಏರೆ ಮೋಕ್ಕೋ, ಮಾಜಾಂದಿ, ಮದಷ್ಟ್‌ಉದ್ದೀಪಿ, ತೆಲಿಕೆ ಉಂಡೋ ಏರೆ ಕ್ಷೇತ್ರೋ ಅವಾಂದಿ ಕೆಲಸ ಇಚ್ಚಿಯೋ, ಏರೆ ಕಾರೋಲ್ ಪೋವಾಂದಿ ಉರು ಇಚ್ಚಿಯೋ, ಆಯಿನೆ ತುಳುವೆ. ಈ ಬಿಸಾಂತಿಕೆಗೆ ಕಾರಣೋ ನಮ್ ಉರುಡು ನೀರೋದ ಗುಣೋ ಬೋಕ್ಕು ಮಣ್ಣೋ ದ ಗುಣ್.

7) ತುಳುವರೋನಾಕ್ಕು ಅಡಿಗೆಡ್ ಭಾರೀದುಂಬು. ಉದುಪಿ ಹೋಟೇಲ್‌ ಚಂದ್ರ ಲೋಕೋಡುಲ ಶುರು ಆಬ್ಜುಂಡುಗೆ ನಮ್ ಉರುಡ ತಿಂಡಿ ತಿನ್ಸ್, ಉಣಣ್ ವಿಶೇಷವಾಯಿನವು. ಉರುಡ ಅಂಚೋಡ ಪತ್ತೋಡೆ, ಸೂಲೆಗಳಿ ಸುಕುನುಂಡೆ, ಬಂಗುಡೆ ಬೂತಾಯಿ, ಚಕ್ಕುಲಿ, ಹೋಳಿಗೆ ಭಾರಿ ಪ್ರದರ್ಶ ಪೋಯಿನಾವು ನಮುಂದ್ ಉಪೇಲ್ಲು ಗಂಜಿ, ಕೋರಿರೋಟ್‌, ನೀರೋದೋಸೆ ಮಾತ ವಿಶೇಷವಾಯಿನ ತಿಂಡಿ ತಿನ್ಸ್‌ಲು, ಹಕ್ಕೆ ಗಟ್ಟದ ಮಿತ್ರೋದಕ್ಕು ಪಂಡರ್‌ಗೆ "ತುಪ್ಪದಶನ ಉಂಬಲೆ ತುಳುನಾಡಿಂಗೆ ಹೋಯಿಕ್ಕು".

8) ತುಳುವರೆನೆ ಅತಿಥಿ ಸತ್ಯಾರೋಲ ಪ್ರದರ್ಶ ಪೋಯಿನವು. ಬಿನ್ನೋನಾಕ್ಕೀನ್ ಎದ್ದೂನುನ ರೀತಿ ಅಕ್ಕೋ ಉಪಚಾರ ಮಲ್ಪುನ ರೀತಿ-ಮಾತ ಭಾರೀ ಪೋಲು ಭಾರಿ ನೈಚ್ಯೋ. ಕಣ್ಣೋ ಕಟ್ಟೋ ಇಚ್ಚೆ.

9) ತುಳುವರೋನಾಕ್ಕು ಹಾಸ್ಯ ಪ್ರಯೋಗ್, ತೆಲ್ಲೋಂದು ತೆಲ್ಲೋಂದು ಬೇಲೆ ಬೆನ್ನೋ. ಏರೆಗ್ಗು ಬೇನೆ ಆವಂದಿಲೆಕ್ಕೋ ತಿಳಿ ಹಾಸ್ಯ ಬೆರೆಸ್ಯಾದ್ ಹಾತೆಯವರ್. ತುಳುವೆಂದ ಪಂಡ ಮೃದುಂದ್ ಅಥ್ವೆ.

10) ತುಳುವರೋನಾಕ್ಕು ಕಲಾ ಟಿಯೀರ್ ಬೋಕ್ಕು ಕಲೋವಾಸಕ್ರೋ ಐಡ್‌ವರನೆ, ತುಳುನಾಡ್ ಕಲೆಕ್ಕೆ ಬೀಡ್ ಕಲಾವಿದೆರ್ ನಾಡ್.

11) ತುಳುವರೋನಾಕ್ಕು ಬುದ್ದಿ ಪಂಡರೋನಾಕ್ಕುಂದು ಬೇತೆ ಪನ್ನುನ ಬೋಡ್‌ಪ್ರತಿ ವರುಷದ ಎಸ್.ಎಲ್.ಸಿ ಬೋಕ್ಕು ಪಿ.ಯು.ಸಿ. ಪರೀಕ್ಕೋದ್, ತುಳುವರೋನಾಕ್ಕು ದುಂಬು ಪನ್ನುವೆ ಉದೆಂಕ್ ಸಾಕ್ಕೆ.

12) ತುಳುವರೋನಾಕ್ಕು ಶಾಂತಿ ಪ್ರಯೋಗ್. ನಮ್ ಉರುಡು, ಮಾತ ಜಾತಿ ಮತ, ಧೂಮೋದಾಕ್ಕು ಪ್ರೋತ್ಸಾಹದೆಂಕ್ ಸಾಕ್ಕೆ.

ಉಂದು ಮಾತ ನಮ್ ಹಿರಿಯೋನಾಕ್ಕು ನಂಕ್ ಪಾಡ್‌ಕೊರಿನ ಸಾದಿದ್ದುವರ ಸಾಧ್ಯ ಆಂಡ್. ಅಯಿದ್ದೂವರೆ, ನಮ್, ಉರುಡ ಎಡ್‌ ಪ್ರದಾರ್ಣ ಹಾಲ್ ಮಲ್ಪ್ಯಾಯೀರೆ ಬಲ್ಲು. ತರೆ ದೆರ್ರೋದ್ ನಡೆಪ್ಪನ್ ಕೆಲಸ ಮಲ್ಪ್ಯಾಡು, ತರೆ ಬಗ್ಗುವನು ಕೆಲಸ ಅತ್ರ್. ಮಾತ ತುಳುವರ್ರೆ, ನಮ್ ತುಳು ಅಪ್ಪೆನ ತರ್ಗ್ ಒಂಜಿ ಪ್ರೋಲುಂದ ಪ್ರು ಆಕ್ಯೋ. ಪ್ರು ಆವರೆ ಅಯಿಜ್ಞಂಡಲ, ಪಂತಿ ಆವರ ಬಲ್ಲಿ!

ಡಾ. ಕೆ.ಎ. ಪುತ್ತುರಾಯ

## ಗಗ್ಗರೋ

ಚಾವಡಿ ಬಾಕಿಲ್ಲ ಮಾಕಾಳಿಗ್ ಧರ್ಮನೇಮ.

ಒಸೋಗೊರ ಪತ್ತನಾಚೆಕ್ಕು ಮೂರಿ ದಿನೋ ದುಂಬಪ್ಪ ಧರ್ಮನೇಮ ನಡತ್ತು ಬಹಿನವ್ಯಾಪ್ತಿ ರೂಪಿ. ಕೈತ್ತಲ್ಲ ಕನ್ನಾನೋ, ಕರೋಪಾಡಿ-ಕೇವ್, ಇಟ್ಟೇಲ್-ಅಳಕೆ, ಪೆರುವಾಯಿ ಈ ಬಿನಾಚಿ ಧರ್ಮದಕ್ಕು ಅತ್ಯಂದೇ ಪರವಾರು ದಕ್ಕುಲಾ ಮಸ್ತಿಷ್ಕ ಜನೋ ಸೇರುನ, ಪರಕೆ ಬೂರುನ - "ಚಾವಡಿ ಬಾಕಿಲ್ಲ ಧರ್ಮ ನೇಮುಂದೇ" ವ್ಯಾಪ್ತಿ ಪ್ರೋಯಿನ ಚಾತ್ರ. ಪೆದ್ದಂದಿ ಪ್ರೋಜೆನಕ್ಕು ಪ್ರೋದು ಬರಂದೆ ಒರಿದಿನ ಪ್ರೋಣ್ಣ ಸಂಸಾರೋ, ಪ್ರರು ಬಾಲೆಲ್ಗೋ ಬಹಿನ ಸಿಕ್ಕೋ ಸಂಕಡೋದ ನಿವಾರಣ್ಗೋ ಪರಕೆ ಪಂಡ್ಯಾದ್ ಬಹಿನಕ್ಕೇ ಎಚ್ಚಿಗೆ.

ಚಾವಡಿ ಬಾಕಿಲ್ಲ "ಮಾಕಾಳಿ" ಆತ್ ಕಲೆ-ಕಾಸೀಗೊ ಇತ್ತಿ ದ್ವೇವಾಂದ್ರ ಎಂಕ್ಕೆ ಉರ್ದು ನಂಬೋಲ್ಲೆ. ಮೂಲು ಒಸೋಗ್ಗಾ ನೇಮ ಕಟ್ಟುನ ಮುದರಗ್ ಪಕ್ಕವಾತೊ ಆದ್ ಮುರ ಮುರಾನಿ ಜೆತ್ತಿನಷ್ಟೇ ಆತ್. ಇಯೋದು ನೇಮ ಕಟ್ಟುನದ್ದೋ, ಆಯೆ ನೇಮದಾನಿ ಮುಟ್ಟಿ, ಬದ್ದುವೇಂದ್ರ ನಂಬಿಗೆ ಇಚ್ಚಿ. ಮುದರನ ಇವರ್ಗ್ ಜೋತ್ತೆದ್ದೋ ಮಲ್ಲ ಮಗೆ ಮಾಂಕು, ಮದ್ದೋ-ಮಾರ್ಯೋಂದು ಅಮ್ಮೆರೆ ಬಾಕೆ, ಮಲ್ಲೋಂದು ಜಮ್ಮಾದ ಇಲ್ಲದೇ ಉಲ್ಲೆ. ಎಲ್ಲ ಮಗೆ ಸಿನೆ ಅಣ್ಣಿದ ಸರಿ ಪ್ರೋವಂದೇ ಮದ್ದೆ ಆಯಿನ ಮಗ್ಗಾರನ ಹಸೋನೇ ಇಲ್ಲ ಬೇತೆ ಮಲ್ಲೋದ್ ಒಂತೆ ದೂರೋ ಕುಲ್ಲುದೆ.

ಮಾಂಕು ನೇಮಕಟ್ಟುನೆಟ್ಟು ಬಿನ್ದೆ ಅಂದಾಂಡಲಾ ಆಯೆನ 'ಗುಣೋ ಮಾನೋ' ಎಡ್ಡೆ ಇಚ್ಚೀಂದ್ರ ಎಂಕ್ಕೆ ಉರ್ದುಕ್ಕೆಗ್ಗೆ ಎಡ್ಡೆನೋ ತೆರಿವು. ಮಾಂಕು ಮುಟ್ಟಿ ಪರ್ರೋ-ದಿನ ನಿಚ್ಚೋ ಏರೇರೆದ ತಡಿತ್ತೋಂದು ಪೆದಂಬು ಪಾರೆರುನ ಮಾಂಕುಗು-ಕರಿ ಒಸೋ ಚಾವಡಿದ ಬಾಕಿಲ್ಲ ಕಂಡೋಡೇ ಮಿತ್ತೆ ಬರೆತ್ತೆ ವಾಸು ಶೆಟ್ಟೆ ಪ್ರೋಲಿ ವಾಡ್ಯದೋಗಿ! ಮದರೆ ಬತ್ತೋದ್ ದಮ್ಮಾಯ್ ದಕ್ಕಿಯ್ಯಾಂದ್ರ ಕೈ ಮುಗಿನಡ್ಡಾವರೆ ಗಲಾಕೆ ಜೋರಾತಿಜಿಗೆ. ಅಂಡಾ ಮಾಂಕುನ ಬುದ್ದಿ ಮಾತ್ರ ದುಂಬುದ ಲೆಕ್ಕನೇ-ಪರ್ರೋಗೊಂಬಿ-ಬಿರಿನಗೊಂಜ.

ತನ್ನ ಅಜಲ್ಲಾಡತ್ತಾಂದೇ ಪರ ವೂರುಗುಲಾ ನೇಮಕಟ್ಟೆರೆ ಪ್ರೋಬಿನ ಮೆಗ್ಗಿ ಸಿನೆದ ಮಾಂಕುಗು ದುಂಬೆ ಹಗೆ. "ನೇಮ ತೂರೋದು ಸಿನೆನಂದ್ರ ಅಕ್ಕು ಮುಕ್ಕು ಪಾತೆರುನ ಕೇಂಡ ಮಾಂಕುಗು ಪಿತ್ತೋನೆತ್ತಿಗೇರು!

"ಆಯೆ ದಾನೇ ಬೂತೊನು ತುಂಬೋಂದೊ? ಅತ್ತೋ ಇಂತೊ ಆಯೆನ್ ತುಂಬೋಂದು ಬಲಿ ಬಪ್ರಾಂಡಾ..."?ದಂದ್ರ ಮಗ್ಗಾರುತ್ತೆರ ಕೋರ್, ಅಂಭಾದ್ ಮಾಂಕುನೆದ್ರೋ ಸಿನೆನ ಪ್ರುದರ್ ಏರ್ಲು ದೆಪ್ಪಿಜ್ಜ್ರೋ. ಪ್ರೋಡಿತ್ತೋ "ಜೋರು ಹೀಕ್ ಕಲ್ಲೋ ದಕ್ಕುನಿ ದಾಯೇ....ನೆಂದ್ರೋ.

ಪ್ರೋತ್ತಿ ಸೂಕು ಎನ್ನೆ ಮೈತಿ ಲೆಕ್ಕೋ ಈ ಸರ್ಫಿ ಚಾವಡಿದ ಬಾಕಿಲ್ಲ ಧರ್ಮ ನೇಮೋಗು ಕುದಿ ಮಲ್ಲುನಾನಿ ಮಾಂಕುನ್ನು, ಸಿ ನನ್ನ ಗುತ್ತಿನಾರ್ ಒಟ್ಟುಗು ಲೆಪ್ಪುಯೀರ್, ತನ್ನದ್ದೋ ದುಂಬೆ ಪ್ರೋದು ಗುತ್ತುದ ಜಾಲ್ಲ ಕೋಡಿದ್ದೋ ಕುಲ್ಲುದ ಬಚ್ಚರೆ ತಿನ್ನನ ಮೆಗ್ಗಾನ್ ಶೂದುಲಾ ಶೂವಂದಿಲೆಕ್ಕೋ ಬಚ್ಚಿನ ಮಾಂಕು.....

"ಉಲ್ಲಾಯೆ ಬರಿಯೆರೆ ಪಂಡರ್ದೇ...."ಂದ್ರ ಕೈ ಮುಗಿಯೆ.

"ಪತ್ತನಾಚೆ ಮುಟ್ಟಿ ಬತ್ತೋಂಡತ್ತು ಮಾಂಕೋ..... ಧರ್ಮನೇಮೋಗು ಕುದಿ ಮಲ್ಲೆರಿತ್ತೋದ್. ಒಸೋಲಾ ಬಾಕೆ, ಮಲ್ಲುನ ನಿನ್ನಮ್ಮುಗ್ಗೋ ಇಯೋದು ಬಲ್ಲತ್ತು.....? ಅಂಚ ಲೆಪ್ಪುಯೀ..... ಸಿನೆ ಮಗ್ಗಿ, ಈ ಪಲಯೆ ನಿಕ್ಕು ಇವರ್ಗ್ ನೇಮೋದು ಭಿರ್ಪ್ಪರ್ದೋ ಎಂಕ್ ಏಡೆನೋ ತೆರಿವು. ಅಂಡಾ...."ಪಾತೆರೋನು ಅದೋಂಡಂತಾದ್ ಗುತ್ತಿನಾರ್ ಮಾಂಕುನ ಮೋನೆ ತೂಯೀರ್.

ಮಾಂಕುಲಾ ಸೇನೆಲಾ ಬರ್ಗೋರಿ ಹೋನೆ ವೋನೆ ತೊಪ್ಪೋಜ್ಜ್ರೋ. ಏರ್ಲು ದಮ್ಮು ದೆತ್ತೋಜ್ಜ್ರೋ. ಗುತ್ತಿನಾರ್ ಕುದ ಪಂಡರ್.

"ಗರೆಮ್ಮೋದ ನಾಲಿಲ್ಲ ಗುಕಾರ್, ಮಾಗಣ ಪತ್ತೋ ಮಂದೆಲೆ ಮನಸ್ಸೋಡ್ ಪತ್ತುಸಿ ಏರೋಮೇರೋ ಉಂಡು. ಕೆಲಪೆರ್ ಈ ಕಟ್ಟೋದು, ಶುದ ಕೆಲಪೆರ್ ನಿನ್ನ ಮಗ್ಗಿ ಆಪೋದುಂದು ಪಸ್ಸೋರ್. ಇಂಚ ಮಾತಾ ಉಂಡುಂದಾಂಡ ಎಲ್ಲಂಬಿ ಚಾವಡಿದ ಬಾಕಿಲ್ಲ ಕೈಲ್ಲ ಕೊಪ್ಪನಾನಿ ಕಾಂಡೆ ಗರೆಮ್ಮೋದ ಪತ್ತುಮಂದೆ ಸೇರ್ಲ್ಡ್ 'ಪ್ರೋ' ಕಟ್ಟೋದ ಪಾಡ್ಲ್ ನೇಮೋ ಕಟ್ಟುರೆ "ಜನೋ" ಏರಾವುಂದು ನಿಗಂಟ್ ಮಲ್ಲೋದು. ದ್ವೇವ ಏರನ ಕೈ ಪತ್ತುವಳ್ಳಾಂದ್ರ ಆಳ್ಗೋ ಬುಡ್ಡವು-ಎಂಚ ಆವಂದಾ.....?ಂದ್ರ ಪಂಡ್ಲ್ ಮುಗಿತ್ತೋ.

ಪಲಯೆ ಉಪ್ಪುನಗ್ ಯಾನ್ ಕಿರಿಯಾಯೆ ಮಾಕಾಳಿಯವ್ವೆನ ಬಾಕೆ, ಮಲ್ಲುನಪ್ ಸರಿಯತ್ತೋಂದ್ರ ಸಿನೆ ಪಂಡಿತ್ತುಲಾ ಗುತ್ತಿನಾರ್ ಒತ್ತೋನುಜ್ಜ್ರೋ. ಅಕೇರಿಗ್. "ಗುತ್ತು ಬಾರಗೆದಕ್ಕು ಎಂಚ ಮದಿಪ್ಪಿವರೋ ಅಂಚನೇ ಆವ್ಯಾಂದ್ರ ಪಂಡ್ಯಾದ್

ಗುತ್ತಿಲ್ಲ ಜಾಲ್ ಜತಿನ ಮಾಂಕುಗು "ಲಂಡು ಪೂರ ಸೀನನ ಕಿತಾಪತಿಯೇ"ಂದ್ರ ಸಂಸಯೋ. ಅನಿಗೆಂಗೋದಲ್ಲೋ ಮೆಗ್ಗಾಗ್ ಸಾಪ್ಯರೆ ಸುರು ಮಲ್ಲಿನ ಮಾಂಕು ಇಲ್ಲ ಜಾಲ್ ಲಂತುದುಲ್ಲಾ ಸೀನಗ್ ಕೇನು ಲೆಕ್ಕೊಂಡೇ ಇತ್ತೆ.

ಕೈಲ್ ಕೈಪುನಾನಿ ಕಾಂಡೆ ನಾಲ್ಗುತ್ತು ಬಾರಾಗ್ರ್, ಗುಕಾರ್, ಮಾಗಣ ಹತ್ತು ಮಂದೆ ಇಂಚೆ ಆವಾಪುನಕ್ಕು ಮಾತ ಸೇರ್ಲ್ ಕೈ ಪ್ರಾರ್ಥನೆ ಮಲ್ಲ್ ದ್ರಾ ಮೆಗ್ಗಾ ಪಲಯನ ಪ್ರದರ್ಶೋದ್ "ಪ್ರ್ಯಾ" ಕಟ್ಟ್ ದ್ರಾ ನೀರ್ಲ್ ಪಾಡ್ ರ್. (ದ್ವೇವದ ಭಾಕ್ತಿಗ್ ಕೆರೆಮೊ ದಂಬು ಇತ್ತುಂದು) ಮೆಗ್ಗಾ ಸೀನನ ಪ್ರ್ಯಾ ಕರ್ಕ್ ಬೇಗ್ ಒಂದುಂದು. ಅಂತಾದ್ರಾ ಸೀನ ಭಾವಡಿ ಬಾಕಿಲ್ಲ ಮಾಕಾಳಿಗ್ ನೇಮು ಕಟ್ಟೊಲ್ಲಿಂದ್ರ ದ್ವೇವದ ಒಬ್ಬಿಗೆಂದ್ರ ಹಿಂದೆರ್. ಬಂಗಾರ್ ಬಳ್ಳ ಸೀನನ ಕೈ ಸೇರ್ಲಂದ್ರ. ಮಾಂಕುಗು ನಂಜಿ ಪಗರಿ ಕಂತರೆ ಸುರುವಾಂದ್ರ.....!

ಮಾಂಕು ದಿನ ನಿಚ್ಚೆ ಬಯ್ಯುದ್ರ ಪರ್ಲ್ ಬತ್ತು ದ್ರಾ ಸೀನಗ್ ಕೇನುನ ಲೆಕ್ಕೆ ನೀರ್ಲೆ ಸುರು ಮಲ್ಲ್. "ಎನ್ನ ಅಮ್ಮೆನ ಪಾಲ್ ಎಂಕ್ ತಿಕ್ಕೊಂಡು. ಪಲಯೆ ಯಾನ್ ಜೂಪೊಡಿಪ್ಪುನಗ ಮೆಗ್ಗಾಗಿಂಚೆ ಮಾಗಣ ಬಳ್ಳ ಕೊರ್ತೆರ್.....? ಗುತ್ತಿನಾರ್ ಅಮ್ಮೆನವ್ವು ಬಳ್ಳ.....? ಇಂಬ್ಯೆ ಮೂಜಿ ಕಾಸ್ರಾದಾಯೆ ಗುತ್ತಿನಾರ್ಗ್ ಎದ್ದೇನೊ ಪಂಡ್ರ ಕೊದು ಎನ್ನ ಬೊಡೆದ್ದ್ರ ಜೋಕ್ಕೆ ನುಪ್ಪ ದೆವ್ಯಾಯೆ. ದಂಬು ಬತ್ತಿನ ಕೆಬಿಡ್ಲ್ ಬೊಕ್ಕೆ ಬತ್ತಿನ ಕೊಂಬು ಮಲ್ಲೇಂಡಾ....? ಆಯೆ ಎಂಚೆ ಎಲ್ಲಂಜಿ ನೇಮು ಕಟ್ಟುವೆ ತೊಮೆ ಆಯೆನ ಕರ್ಲ್ ದೊರಿಪ್ಪಂದಿತ್ತುಂದೆ ಯಾನ್ ಮುದರನ ಮಗೆ ಅತ್ತು...." ಅಂಚೆ ಇಂಚೆ ಲಂಡ್ರಾಪ್ಸ್ರ್ಯಾಂದ್ರ ಬಾಯಿಗ್ ಬತ್ತಿಲ್ಕೊಂಡು ನೆರಿಯೆ.

ಸೀನ ಪಲಯನ ನೆರಡೆ ಕೇಂದ್ರ "ಪೂರ ಬಿರಿನಗ ಸರಿ ಅವ್ಯೆ"ಂದು ಎನ್ನೆಂಡಲ್ಲಾ ಕುಡ ದಿನೊಲ ಲಂಧ್ಯೇ ರಾಗ ಅಂದ್ರ.

ಅನಿ ಭಾವಡಿನ ಭಾಕಿಲ್ಲ "ಧರ್ಮನೇಮು". ಕಾಂಡೆಡ್ರ್ ಸೀನ ಆಯನ ಕೂಟು ಕುಟುಮೊಡಕ್ಕು ಪೂರ ಭಾವಡಿದ ಬಾಕಿಲ್ಲ ಕಂಡೊಡು ಸೇರ್ಲ್ ನೇಮೋಗು ಬೋಡಿತ್ತಿ ಪ್ರ್ಯಾ -ಪ್ರಂಡಾಯೋ ತಿರಿ ಪಂಬೆದ ಬೇಲ್, ಅಂ-ಬಲ ಇಂಚೆ ಮಲ್ಲೊಂದಿತ್ತುರ್..... ಪೊತು ಬಯ್ಯು ಅಂದ್ರ.

ಜನಮಾನಿ ಭಾವಡಿದ ಬಾಕಿಲ್ಲ ಕಂಡೊಡು ಸೇರ್ಲೆ ಸುರು ವಾಂಡ್ರ ಬ್ಯಾಂಡ್ರ -ಹಾದ್ಯೋ, ಕೊಂಬು -ಕದಿನೊ ದಕ್ಕು ತನ್ನುಲ್ಲ ಬೇಲ್ ಸುರು ಮಲ್ಲುರ್. ಭಾವಡಿದ್ರ ಬಂಡಾರೋ ಕೊಡಿಯಡಿಕ್ ಜತ್ತುಂದ್ರ. ಮಾನ್ಯದಚ್ಚೆ ಬಂಡಾರೋ ಕೇದಾರಂದ್ರ.

ಪೆಡಿಯಿರಿ ಪತ್ತೆರೆ ಸೀನಗ್ ಮಾಗಣದೆ ಮುದಿಪ್ಪಾಂಡ್.

ಅಪಗನೇ ನೆಂಬಾಯಿನಿ ಸೀನಗ್ ಗಗ್ಗರ್ ಕನಯೆರೆ ಮರತ್ತುನಪ್ಪು! ಸತ್ಯ ಪನ್ನುಂದ ಸೀನಪತ ಸೊಂತೊದ ಗಗ್ಗರೊ ಇಜ್ಞಾಂಡ್. ಆಯೆ ಪಿದಯಿ ನೇಮು ಕಟ್ಟೆರೆ ಪ್ರೋಪುಂದ ತನ್ನ ಪ್ರೊಡ್ವೆರನಲ್ಲೊ ಅತ್ತುಂದ ತನ್ನ ಅಮ್ಮೆರನ ಗಗ್ಗರೊನೂ ಬರೊಕ್ಕು ಕೇಂದ್ರ ಕನತೊಂದಿತ್ತೆ. ಭಾವಡಿದ ಬಾಕಿಲ್ಲ ಧರ್ಮನೇಮೋಗು ಏಪಲ ಕೊಟುನ ತನ್ನ ಅಮ್ಮೆರನ ಗಗ್ಗರೊ ಉಪ್ಪುನಗ ಪ್ರೊಡ್ವೆರ್ಗ್ ದೊಗ್ಗು ಸಲಾಮು 'ಪಾಡುನಿ ದಾಯೀಂದ್ರ ಎನ್ನೆದ್ರ ಕನತ್ತಿಯಿಚೆ ಇತ್ತೆ ಗಗ್ಗರನೇ ಕನತ್ತೊಜಿಂದಾನಗ ಸೀನಗ್ ಮನಸ್ಸೊಡೊಂಡೆ ಅಸ್ವಾಂಡ್.

"ಗಗ್ಗರೊ ಏರ್ಲು ಕನತ್ತೊಜರ್ಲಾ" ಬರೊ ಏರಾಂಡ್ ಜೋಕ್ಕು ಪ್ರೋದು ಅನ್ನುಡ ಕೇಂದ್ರ ಕನಲೆ, ಅಣ್ಣೆಲ್ ಬತ್ತಿಯಿಚೆ ಬೇಗ್ ಬರದ್ ಮೂಲು ಪಡಿಯಿರಿ ಪತ್ತೆರಾಂಡ್ ಗೇಂದ್ರ ಪನ್ನೆ"ಂದ್ರ ಅಮಸರ ಮಲ್ಲೆ. ಏರೋ ಇರ್ವೆರ್ ಜೋಕ್ಕು ಸೂಟಿ ಪತ್ತೊಂದು ಮಾಂಕುನಲ್ಲಡ ಬಿಲ್ತೆರ್.

"ಗಗ್ಗರೊ ಬೋಡಾಂಡ ಆಯೆನೇ ಬರದ್ ಆಯಡೊಂತೆ ಪಾತೆರೆ ಲಂಡು ಪುಂಲು ಅವ್ಯುರ್ಗ್" ಜೂವ ಬಯ್ಯಾಂಡು"ಗೇಂದ್ರ ಪನ್ನೆ ಂದ್ರ ಬತ್ತಿ ಜೋಕ್ಕೆನ್ನೊ ಸುಳ್ಳ ಪಂಡ್ರದ್ರ ಕಡೆಪ್ಪಡಿಯಿ ಮಾಂಕು.

ಸೀನಗ್ ಇಸಯೋ ತರಿನಗ ಬಂತೆ ಚಳಿ ಅಂಡ್! ಪಡಿಯಿರಿ ದೊಟ್ಟುಗು ಎನ್ನೆ ಬೂಳ್ಳ ಪತ್ತೊಂದಾಂಡ್. ಮೀಯೆರೆ ಪಿದಡಿನಾಯೆ ತಾನೊರಿಯನೇ ಸೂಟಿ ಪತ್ತೊಂದು ಮಾಂಕುನಲ್ಲಡ ಬತ್ತೆ. ಅಮ್ಮುರ್ ಇನಿಯೆ ಪಿರಿಸೊ ಬುಡಿಯೆರ್ ನೇಮು ಅದೋಡೇ ಲಂಡೊಡೇ. ಕಟ್ಟೆ ಕೈಲ್ ಬರಿ ಪ್ರಂಡೇ....ಂದ ಎನ್ನೆದ್ರ "ಸ್ವಾಮೀ ಮಾಕಾಳಿದಾರೇ.....ಇನಿ ಕಂತಿ ಪೊತು ಖಾದಿಪನ ಮುಟ್ಟಿ ನಿನ್ನ ಭಾಕ್ತಿಗ್ ಕುಂಡಲಾವಂದಿ ಲೆಕ್ಕೊ ಕಾತೊನ್ನೂ" ಂದ್ರ ಕೈ ಮುಗ್ಗೊಂದು ಬಿಂಸ ಬಿಂಸ ಬತ್ತೆ.

ಟ್ಯೆಟ್ ಪರ್ಲ್ ಬೊಡೆದ್ದ್ರ ಜೋಕ್ಕೆಗ್ ನೆರೊಂದಿತ್ತೆ ಮಾಂಕುನ ದೊಂಡೆ ಮಿತ್ತ ಸಾದಿಗ್ ಕೇನ್ನಗ್ "ಬಿಂಪು! ಅಮ್ಮುರ್ಗ್ ದಾಲಾ ಅತ್ತೊಂದ್ರ ದ್ರೇರೊಡು ಜಾಲ್ ಜತ್ತೆ. ಮಾಂಕು ಲಂಧ್ಯೇ ಸಮಯೆನು ಕಾತೊಂದಿತ್ತಿ ನಾಯನೇ ಪಿದಯಿ ಪಾಡ್ರ ತನ್ನ ಸೊಂಟೊಡಿತ್ತಿನ ಅದ್ರ ಮುಡಿಪ್ಪುದ ಬೀಸತ್ತಿನ್ನೊ ಬುಡ್ವಾದ್ರ " ಗಗ್ಗರೊ ಬೋಡಾಂಬೆ ನಿಕ್ಕೊಂದ್ರ ಪಂಡಿನಾಯನೇ ಸೀನನ ಬಂಜಿಗ್, ಅಲ್ಲೆಗ್, ತಿಗಲೆಗ್ ತಿಕ್ಕಿನಾಡ ಪೂರ ಕುತ್ತೆ! ಸೀನ ನೆತ್ತೆಂದ್ರ ಮದುಟ್ಟು ಮಗ್ಗಾರ್! ಬುಡ್ವಾಯೆರ ಬತ್ತಿನ ಮಾಂಕುನ ಬೊಡೆದ್ದ್ರಗ್ ಮಗೆ ಶೇಖರನ ಕೈಲ್ ಲಾ ಆಡೆ ಕಂಡೆಂದ್ರ ಪೆಟ್ಟಾಂಡ್.....

"ಸೀನೆ ಬಾಲ್ಲ ಪೋರೆಲ್ಲ ಹಿರಣ್ಯೇ ಬುದ್ದೆ!!!"

ಸುದ್ದಿ ಒಂಜಿ ಚಹೊಟ್ಟೇ ಬಾವಡಿದ ಬಾಕಿಲ್ಲ ನೇಮದಾಡೆ ಗೊತ್ತುಂಡ್ರೆ. ಕೂಡಿ ಜನಮಾನಿ ಗುತ್ತು ಮಾಗಳೆದಕ್ಕು ಪೂರ್ ರಚ್ಚಿಪಬ್ಬಾ ಅದ್ರೆ ಮಾಂಕು ನಿಲ್ಲಡ ಬತ್ತೆರ್‌ ಮಾಂಕು ಕತ್ತೆಗ್ರೋ ಅಡೆಂಗ್ರೋ ತಪ್ಪಾಯಿ! ನೆತ್ತೆರ್ ತೂದು ಮತಿ ಕಟ್ಟೆದ್ರೋ ಮಾಂಕುನ ಬೊಡೆದ್ದಿ ಒಂಜಿ ಕೋಡಿಡ್ರೋ ಮಗ್ರೋ ದಿತ್ತೆಳ್ರೋ! ಮಾಂಕುನ ಮಗೆ ಬೊಕ್ಕು ರದ್ದ್ಭ್ರಾ ಜೋಕ್ಕು ಸಿದ್ದಮೈನ ಪ್ರಣ ತೂದು ಅರಿಯೋ ಮರಿಯೋ ಬುಲಿತ್ತೋಂದಿತ್ತೆ.

ಗುತ್ತಿನಾರ್ ಇಟ್ಟೆಲ್ಲ ಪ್ರೋಲೀಸ್ ಸ್ವೇಷನ್ನ್ಗ್ರೋ ಪ್ರೋನು ಮಲ್ಲೆರ್ ತನಿಬೆ ನಡತ್ತೋಂಡ್ರೋ. ಮಾಂಕುನು ಉರೋರ್ ನಾಡ್ಯೆರ್. ಗಂಟೆ ರಾತ್ರೆದ ಪದ್ದರಾಡ್ರೋ ಕರಿಂಡ್ರೋ ನೇಮ ಬಂಡಾರ ಅಡೆಗೇ ಬರಿಂಡ್ರೋ! ಗುತ್ತು ಮಾಗಣ್, ಗುರಾಯ್ ಪತ್ತೋ ಮಂದ ಬಂಡಾರೋ ದೆಡ್ರೋ ಮುಗ್ಗೆರ್!

"ಸ್ವಾಮಿ ಮಾಕಾಳಷ್ಟ್... ಪದ್ದಪ್ರೋ ಸಮ ಅಯಿನ ದೇವ ಈ ಗಗ್ಗರೊದ ಏತ್ತೋಡ್ ನಿನ್ನ ಬಾಕ್ತಿ ಮಲ್ಲುನ ಸೀನಾನ್ ಅಯೆನ ಪಲಯೆ ಮಾಂಕು ಇನಿ ಕುತ್ತುದು ಕೆರ್ನೆ. ಇನಿ ಎಂಕ್ಕು ಕೂಡಿ ಗುತ್ತು ಗರೆಮ್ಮೊ ಮಾಗಣೆ ಪತ್ತೋ ಮಂದ ಒಟ್ಟುದ್ರೋ ಕ್ಕೆಲ್ಲೋ ಕ್ಕೆ ನಿನ್ನ ಧರ್ಮ ನೇಮಂಡ್ರೋ ನಿಗಂಟ್ರೋ ಮಲ್ಲೊದಿತ್ತೋ. ಅಂಡ ಮಾಂಕುತ್ತುದ್ರೋ ಇನಿತ್ತು ನಿನ್ನ ನೇಮೋ ನೆರಿ ಉಂತೊಡಾಂಡ್ರೋ. ಉಂಂದ್ರೋ ಸೋಲೋ ಗೇಲೋ ಆವಂದೇ ನಿಕ್ಕೋ ಪರ್ವೋ ಕೊರಿಯೋ ಪ್ರೋ ನೀರ್ ದಿವೆಯೋ ನಿನ್ನ ಕಲೆ ಕಾನಿಗೊ ಉಂಡೊಡಾಂಡ ಗೆನ್ನೋದ್ರೋ ಎನ್ನ ದಿನತ್ತೆ ಉಲಾಯಿ ಪಡಿ ಕೊರ್ಪೊನಾ ಅವ್ವ್ಯಾ ಎನ್ನ ದಿನೊಟ್ಟ್ಯು ಎಂಕ್ಕೆಗ್ರೋ ಗೊಚರ ಆಪ್ರೋಡ್... ಸ್ವಾ... ಮಿ!ಂದ್ರೋ ನೆಲಕ್ಕೆ ದರಿತ್ತೋ!

### ನೇಮ ನಡತ್ತೋಜಿ!

ದಿನೋ ಮೂಡಿ ಕರಿಂಡ್ರೋ. ಮಾಂಕುನ ಪತ್ತೆ ಇಜ್ಜಿ. ನಾಲೆನಾನಿ ಮಾಂಕುನ ಪ್ರಣ ಬಾವಡಿ ಬಾಕಿಲ್ಲ ಕೆದುಟ್ಟು ನೀಂದೊಂದಿತ್ತೋಂಡ್ರೋ!

ಮಾಂಕುನ ಮಗೆ ಶೇಖರೆ ಟಿ.ಸಿ.ಹೆಚ್. ಮುಗಿತ್ತೋದ್ರೋ ಇಯೋದುಗು ಒಂಜಿ ಒಸೋ ಅಂಡ್ರೋ. ಮುತ್ತೆಸೋ ಕಳೆವ್ಯೋಂದಿ ಮಾಂಕುನ ಬೊಡೆದ್ದಿ ಕಮಲ ಏರೇರೆನ ಕ್ಕೆಕಾರ್ ಪತ್ತೋದ್ರೋ ಮಗಕ್ಕೆ ಕೆಲಸೋ ಒಂಜಿ ಆಪ್ರೋಡಾಂಡು ವೃಷಂಪೋಂದಿತ್ತೋಂಡ್ರೋ. ಒಸೋ ಒಂಜಿ ಮಗ್ರೋರಂಡ್ರೋ. ಬೇಷಡ್ರೋ ಪತ್ತೋನಗ ಪತ್ತೋನಾಜೆ ಇಯೋದುಲಾ ಬಾವಡಿದ ಬಾಕಿಲ್ಲ ನೇಮೋಗು ಕುದಿ ಅಂಡ್ರೋ. ಅನಿಯೇ "ಈ ಸರ್ಥ ಕಟ್ಟೆರೆ ಪರ್ವಾಂಡ್ರೋ" ಗುತ್ತಿನಕ್ಕೆಗ್ರೋ ನೆಂಪಾಯಿನಿ. ಸೀನ್ಗ್ರೋ ಒಂಜಿ ಪ್ರೋಣ್ಲು ಮಗಳ್ರೋ, ಮಾಂಕುಗು ಶೇಖರೆ ಬರಿ ಮಗೆ ರದ್ದ್ಭ್ರಾ ಪ್ರೋಣ್ಲು, ಜೋಕ್ಕು ಶೇಖರೆ ಕಲ್ಲಿನಾಯೆ ನೇಮ ಕಟ್ಟುಯ್ಯೇಂಡ್ರೋ ಉರ್ವಾ ಕೆಲವು ಬುದ್ದುಂತ್ರೆ ಅಭಿಪ್ರಾಯೋ.

"ಅಜಲ್ಲಾದ ನಲಿಕ್ಕೆದಾಯೆ ಏತ ಕಲ್ಲೆಂಡಲಾ ಕಾರ್ ಷಳ್ಳಿ-ಗಗ್ಗರೊ ಅಹಲೇ ಮೋಪ್ಪೊಡತ್ತುಂಡ್ರೋ, ನಂಕಾಪ್ಪಂಡ್ರೋ...."ಂದ್ರೋ ಗುತ್ತಿನಾರ್.

ಕ್ಕೆಲ್ಲೋ ಕೊಯ್ಯೆರೆ ದುಂಬುನಾನಿ ಶೇಖರನ್ ಗುತ್ತುಗು ಲೆಪ್ಪಾಯೀರ್

"ದಿನಿಕ್ಕುಲು ಬರಿಯೆರೆ ಪಂಡರ್ಗ್ರೋ...."ಂದ್ರೋ ಶೇಖರೆ

ಅಂಡ್ರೋಯಾ....ಶೇಖರೆ, ಎಲ್ಲಂಜಿ ಶುಕ್ರರೊ ನಮ್ಮೆ ಬಾವಡಿ ಬಾಕಿಲ್ಲ ಧರ್ಮನೇಮ. ನೇಮ ಕಟ್ಟೆರೆ ಕಾತ್ತಾನೇಟ್ ಪರಪೂರುದಕ್ಕೆನ್ನೋ ಲೆತ್ತೋದ್ರೋಜಿ. ಪರವೆ ಪಂಬದ ರ್ಧ್ಯಕ್ಕೆಗ್ರೋ ಮಲ್ಲು ನೇಮ ಕಟ್ಟೆರೆ ಬಲ್ಲೀಂಡ್ರೋ ಸಂಪ್ರದಾಯ. ಏರೇರೆನ್ ಲೆಪ್ಪನೆದ್ದ್ರೋ "ಉರ್ದ್ದು ಮಾಯಾದಿ"ಗ್ರೋ ಈ ಉಲ್ಲಂತ್ತ.....?ಅನಿ ಬರ ಬಲಿಮ್ಮೆದ್ರಾಲಾ ಮುದರನೆ ಕುಟುಂಬೊದಕ್ಕೇ ಕಟ್ಟೊಡ್ಲಾಂದು ತೋಜೆದ್ರೋಂಡ್ರೋ ಅಂಚ ನಿನ್ನಾ ಲೆಪ್ಪಾಯೆ. ಈ ಸರ್ಥಿದ ನೇಮೋನು ನಡಪ್ಪೊಡೊ"ಂದು ಪಂಡರ್.

"ಎಂಕ್ ನೇಮ ಕಟ್ಟೆರೆ 'ಪ್ರೋಲಬ್ಬ' ಯಾವಂಡ್ರೋ ದಿನಕ್ಕೆ..... ಎನಡ್ರೋ ಆವಂಡ್ರೋ....."ಂದ್ರೋ ಒಂತೆ ತರೆ ತಗ್ಗಾದ್ರೋ ಪಂಡ ಶೇಖರೆ.

"ಪ್ರೋಲಬ್ಬ ದಾಯೆಗ್ಯಾ.....? ನಿನ್ನ ಅಜ್ಞೆ ಕಟ್ಟುನೆನ್ ತೂತುಜನಾ..? ಈ ದಾಲಾ ಎಲ್ಲ ಜವನೆ ಅತ್ತೋ. ಶಾಲೆ-ಕಾಲೇಜ್ಗ್ರೋ ಪ್ರೋತೆಂದತ್ತೋ....?ತೊಂದರೆಯಿಜ್ಜಿ..... ಗುತ್ತಿನಾರ್ ಗತ್ತೋದೇ ಪಂಡರ್.

"ಎನಡ್ರೋ ಆವಂಡ್ರೋ. ಏರಾಂಡ್ರೋ ಪರಪೂರುದಕ್ಕೆಗ್ರೋ ಕೊರ್ಲೆ.....". "ಪರಪೂರುದಕ್ಕೆಗ್ರೋ ಕೊರಿಯರೆ ಈ ಪನೊಡ್ರೋ... ನಿನಡ್ರೋ ಆಪ್ರಂಡ್ರೋ ಇಜ್ಜಾ..... ಎಂಡ್ರೋ ಪರ್ವೋ....." ಗುತ್ತುದಾರ್ ಬೊಕ್ಕುಲಾ ಗದ್ದೊದೇ ಪಂಡರ್.

"ಎಂಕ್ ಆವಂಡ್ರೋ..... ಎಂಕ್..... ಅನಿ ಒಂಜಿ ಇಂಟರ್ ಪ್ರೋಪ್ರೋಗ್ರಾಮ್ ಪ್ರೋಪ್ರೋಡ್....."

"ಇನ್ ಕ್ಕುನ್ನಲ್ಲ ಮಲ್ಲು"

ಭೇ.....! ಅವ್ವ ಸಾಧ್ಯ ಇಜ್ಜಿ ಧನಿಕ್ಕೆ". ಶೇಖರನ ದನಿ ಬಿಗುವಾಂಡ್ರೋ. "ನಿಕ್ಕೆ ವಾಚಾಟೊದ ನೇಮ ಕಟ್ಟುನ

ಬೇರ ಎಂಕ್ ಬೋಡಿ." "ವಾಹಾಟೊ ದಾಲಾ ಇಜ್ಜುತ್ತ ಇಯೋದು....." "ಮಾಗಣೆದಾರ್ ಜವಾಬು ಕೊರ್ಕೆರ್ "ಹ್ಹ.....! ಇಜ್ಜಿ.... ಸಮ ಇತ್ತೆ ಪೂ ಕಚ್ಚೊದ್ ಪಾಡೆರೆ ನಿಕ್ಕೆಗ್ ಜನ ಇಜ್ಜಿ ತೋಜೋದು. ಎಂಕ್ಕು ಬರಿ ಮಗ್ಗಿ ಪಲಯೆ ಇತ್ತುದುಂಡ ದ್ಯೇವಗೆರಾಪೂಂದು ಪೂ ಕಚ್ಚೊದ್ ಪಾಡ್ ಎಂಕ್ ಉಲಾಯಿ ಪಗೆತ್ತ ಕೊಲಿಕ್ ಕಂತಾದುವಯರು ಉರ್ವ ಪತ್ತ್ ಮಂದೆ.....? ಇತ್ತೆ ನಿಕ್ಕು ನಿಕ್ಕೆ ವಾತರ್ ನಿಗಂಟ್ ಮಲ್ಲುದ್ ಯಾನ್ ಕಟ್ಟೆಂಡ ದ್ಯೇವೋಗು ಸಮ ಅವಾ.....? ಎಲ್ಲೆ ಸರಿ ಅವಂದೇ ದೋಸ ಬತ್ತೊಂಡಾ ಎನ್ ಬದಲ್ಗೊ ನಿಕ್ಕು ತರೆ ಕೊರ್ಕರಾ.....? ಪನ್ನ ಧನಿಕ್ಕೆ.....? ದಾಯಿ ಮನಿಪುಜರ್.....? "ಯಾನ್ ಜಾವ ಪ್ರೋಂಡಲಾ ಸರಿ, ಕೆಲಸ ತಿಕ್ಕುಂದೇ ನಿಕ್ಕು ತಿಗ್ಗೆಂಡಲಾ ಆವು ನೇಮ ಕಟ್ಟುಯೆ. ಎನ್ನ ಕಾರ್ ಪಾಚೆ ಕೋಪಯೆ ಗಗ್ಗರ ಕಟ್ಟುಯೆ"

"ಗಗ್ಗರ ಕಟ್ಟೆರೆ ನಿನದ ಇತ್ತೊಂಡತ್ತು.....? ಕೋಡಿಕ್ ಕುಲ್ಲಿನ ದೇವ ಗೌಡರ್ ಲಕ್ಷ್ಯ ದುಂತುದು ಪಂಡರ್." ಗಗ್ಗರೊನು ಎನ್ನವಲು ಇಂಬುನ ಅಪ್ಪೆ ಅಡವು ದೀರ್ಘ ತಿಂಗಲೊಂಜಾಂಡ್!"

"ಅಂದ್.....ಎನ್ನಪ್ಪೆ ದೀತಿನಿ.... ಯಾನ್ ಕಡಪ್ಪುದ್ದಿನಿ" ಮೂಲು ನೇಮ ಕಟ್ಟುನಗೆ ದೀಪ್ಪನ ಗಗ್ಗರೊನು ಈ ಎಂಚ ಅಡವು ದೀಯ? ಉರ್ವ ಪತ್ತ್ ಮಂದೆಗ್ ಅವೆನ್ ಕೇನುನ ಹಕ್ಕು ಉಂಡುಂದು ಗೊತ್ತಿಜ್ಜುಯಾ" ಗುತ್ತಿನಾರ್ ಒಂತೆ ಜೋರುಡೇ ಪಂಡರ್.

"ಖಿಂಡಿತ ಗೊತ್ತುಂದು ದನಿಕ್ಕೆ. ಅಂಡಾ ಅವ್ವು ಎನ್ನಜ್ಜೆರ್ ಬೆಂದಾದೇ ಮೈಪಾಯಿ ಗಗ್ಗರೊ. ನಿಕ್ಕು ಮಾಗಣೆ ದಕ್ಕು ಕೊರ್ವಿನವತ್ತ್. ಎಂಕ್ಕು ಎಡ್ಡೆನೋ ನೆಂಪು ಉಂಡು. ಯಾನ್ ಎಲ್ಲೆ ಉಪ್ಪುನಗೆ "ಒರ್ದು ಭಾರ್ ಕಲೆಂಜೆ" ನಲಿತ್ತೊದ್ ತಿಕ್ಕಿನ ಭಾರ್ ಮಾರ್ದು ಅಳ್ಳೆರ್ ಪ್ರತ್ಯೋರ್ದು ಗಗ್ಗರ ಮೈಪಾದ್ ಕನತ್ತಿನಪ್ಪು ನಿಕ್ಕು ಉರ್ವ ಕ್ಕು ಕೊರ್ಕಿನವತ್ತ್. ಗಗ್ಗರೊನು ಕೇನುನ ಹಕ್ಕು ಗುತ್ತುಗ್ನಾ ಇಜ್ಜಿ. ಪ್ರೋಂಡೆ ಪಂಡೆ ಶೇವಿರೆ.

"ಶೇವಿರಾ! ಈ ಗುತ್ತಿಲ್ಲು ಜಾಲ್ ವಾತರೊಂದುಲಿ! ಈ ಕಲ್ಲಿನಾಯ ಅದುಪ್ಪು ಗಗ್ಗರೊನು ಎನ್ಕು ಪತ್ತ್ ಮಂದೆ ಸೇರ್ ಬುಡ್ಡಾಪ್ರೋ.....ನಿಕ್ಕು ಎಲ್ಲಂಜಿ ನೇಮ ಕಟ್ಟೆರೆ ತೀವಾ..... ಆವಂದಾ ಪಣ್." ಗುತ್ತಿನಾರ್ ಕಕ್ಕೊ ಮಲೆದ್ ಪಂಡರ್.

"ಯಾನ್ ಸುರೂಟೇ ಹನ್ನೆ -ನನಲೂ ಪನ್ನೆ ನೇಮ ಕಟ್ಟೆರೆ ಎನ್ದ್ದ್ದು ಬಲ್ಲಿ. ನಿಕ್ಕು ಎನ್ನ ಗಗ್ಗರೊನು ಬುಡ್ಡಾಪುನ ಅವಶ್ಯಕತೆಲಾ ಇಜ್ಜಿ". ಗುತ್ತಿನಾರ್ ಲಕ್ಷ್ಯ ದುಂತ್ಯೇರ್.....

"ಶೇವಿರಾ ಈ ನೇಮ ಕಟ್ಟುಜಂಡ ಎಂಕ್ಕು ಈ ಒಸೋಲಾ ನೇಮ ಉಂತಪೋಡಾಪುಂಡು. ಅಂಚ ಅಂಡಾ ಅವ್ವು ನಿನ್ನಮೇಲ್ಲು ಒರಿನಂದಾವಿ! ನಿನ್ನ ಸಂಸಾರ ಮತ್ತು ಜೋಕ್!"

"ಅಂದ್ ಧನಿಕ್ಕೆ..... ಎನ್ನ ಸಂಸಾರ ಮತ್ತುಂಡ ಉರುಗು ನಷ್ಟ ಇಜ್ಜಿ. ಎನ್ ಹಿರಿಯಾಕ್ಕು ಅನ್ನಾಯ ಮಲ್ಲೆದ್ರೊಂದಾಂಡಲಾ ಯಾನ್ ಮಲ್ಲೊಯಿಜಿ ನೇಮ ಕಟ್ಟುಂಡೆ ದೋಸ ತಪ್ಪುಡ್..... ಮಲ್ಲೆಜ್ಜಿ. ನೇಮ ಮಾತ್ರ ಕಟ್ಟುಜೀ"ಂದ್ ಕಡಾಕಡಿ ಪಂಡಾದ್ ಶೇವಿರೆ ಪಿಜಿರ್ನೆ.

### ಉಪ ಸಂಹಾರೋ

ಶೇವಿರೆ ಗುತ್ತಿಲ್ಲು ಜಾಲ್ ದ್ದು ಪಿಜಿರ್ನುಗನೇ "ನಲಿಕ್ಕೆದಾಯನ ಹಾಂಕಾರೋ ತೂಲೇ..... ಗುತ್ತಿಲ್ಲು ಜಾಲ್ ಪೆದಂಬು ಪಾತರ್ ಪ್ರೋಯಿನಾಯೆ ಬಕೋತ್ತು ಆವಯೆ ಕೆಲಸ ತಿಕ್ಕುಂಡಲಾ ಆಯೆಗ್ ಆವು ದಕ್ಕುಂಡ್. ಆಯನ ಸಂಸಾರೋ ಮತ್ತು ನಿನ್ನ ನಾಲಾಯಿಡ್ ಬಾರಿನ ಪಾತರೆಲ್ ಇನಿಮುಟ್ಟು ಮಣ್ಣು ತಿಬೆ. ಗೆನ್ನು ಮೂಳಿ ದಿನ್ನೊಟ್ಟು ಈ ಮಣ್ಣು ಆಯಗ್ ತುಚ್ಚು!" ಇಂಡ ನೆಲಕ್ಕೆ ದರಿತ್ತೊ. ಶೇವಿರೆ ಅವೆನ್ ಕೇಂದ್ರಾಲ್ ಕೇನಂದಿ ಲೆಕ್ಕೊಮಲ್ಲೊಂದು ಬತ್ತೆ.

ಇಂಟರ್ಪ್ರೋಪ್ ದು ಫ್ರೋಕ್ಕು ಸ್ರೋ ಪಾಸಾಯಿನ ಶೇವಿರನ್ ಕೈತ್ತಲ್ಲು ಪೆರುವಾಯಿ ಶಾಲೆದ್ ಮಾಸ್ಪೆ ಕೆಲಸೊ ತಿಕ್ಕುಂಡ್. ತಿಂಗೊಲ್ಲು ಸುರೂತ ಸಂಬಳೆ ಕ್ಕೊ ತಿಕ್ಕಿನಾನಿಯೇ ಗೌಡೆಡ ಅಡವು ದೀತಿ ಗಗ್ಗರೊನು ಬುಡ್ಡಾದ್ ಕನ ಬತ್ತೆ. ಗಗ್ಗರೊ ಶೇವಿರೆ ಈ ಒಸೋ ತಾಲುಕು ಮಟ್ಟುದ 'ಉತ್ತಮ ತಿಕ್ಕುಕ್' ಪ್ರತ್ಸ್ಯಾಪದೆಯೆರೆ ಪ್ರೋಟಿನಾಯೆ ಇಂಚೋಗು ತಿಕ್ಕೆ.

● ಚನ್ನಪ್ಪ ಅಳಕೆ

## ಶಾಂತಿದಾರ

ಕಡಲ ಬರಿತ ಕಮ್ಮನೆ ಉರುದು ಪರಮೇಶ್ವರಿ ದೇನಸ್ವಾನೋ ಪುದರ್ ಪಡಯಿನವು. ವರ್ಷಗೊರ ಸುಗ್ರಿದ ಪುಣಿಮ್ಮೆಗ್ಗೆ ಅಲ್ಪದ ಜಾತಿ ಜಾತಿ ಸಮಯೋದು ನಡೆಬಿನ ಶಾಂತಿದಾರ ಗೊಬ್ಬುದ ಹೈರ್ ತೊವರೆ ಉರು ಪರವಾರುದ ಮಸ್ತಿಜನ ಸೇರುವೆರ್ ಅನಿದವು ಅಂಚಿನ ಒಂಜಿ ದಿನ, ಶಾಂತಿದಾರ ಗೊಬ್ಬುದು ಪಾಲ್ ಪಡೆಬಿ ಜವನೆರ್ ಐನ್ ದಿನೋದಿಂಚಿ ಶುದ್ಧಾಚಾರೋದು ಕುಲ್ಲುದ್ದರ್. ಗೊಬ್ಬುದ ದಿನೋತಾನಿ ಕಾಂಡ ಬೇಗ ಲಕ್ಷ್ಯದ್ರ್, ತರೆ ಮೆಯಿಕ್ ಚಂಡಿರ್ ಮೀದ್, ದೇವಸ್ವಾನೋಗು ಬತ್ತೆರ್. ದೇವಿಗ್ ಪ್ರಾಚೆ ಸಲಿಸಾದ್, ಬಯಿದ ಗೊಬ್ಬುಗು ತಯಾರಾಯೆರ್.

ದೇವಸ್ವಾನೋದ ಎದುರುದ ಬೋಟ್ಟೆ ಕಂಡೋದು ಶಾಂತಿದಾರ ನೊಬ್ಬುಗು ಅಟ್ಟುಹೊಂದ್ದು ನಡತ್ತಾದ್ದಾಂದ್ರ ಕಂಡೋದ ನಡುಟ್ಟು ಹೊಡಿ ಮದಲ್ ತಪ್ಪಲಿಗೆ ರಾಶಿ ಪಾಡ್ದ್ರ್. ಹೋತ್ತು ಕಂತ್ತೊಂದು ಬನ್ನಗ ಉರುದ ಗುರಿಕಾರೆ ಅಂಗಳೊಂಬ್ತು ಬತ್ತೆ, ಮಾಂತ್ರಣ್ಣ ತಯಾರ್ ಆಶರಾ ಪಂಡ್ರ್ ಕೇಂಂಡೆ. ರಂಡ್ ಕಡತ ಜವನೆರ್ ಎದ್ರ್ ಕೆಡ್ರ್ ಸಾಲಾದ್ ಉಂಟಿಯೆರ್. ಈ ಗೊಬ್ಬುದು ತಂಕ್ಲೆ ಗೆಂದುನ ಆಸೆದ ಮುಗುರು ತೆಲಿಕೆ ಅಕ್ಕಾಲೆನೆ ವೋನೆದ್ರ್ ಮಿಂಚೊಂದುಂಡು. ಅಂಡ ಅವ್ ತಡಿಲ್ ದ ಬಟ್ಟುಗು ಬಟ್ಟಿ ಮಿಂಚಿದ ಲಕ್ಷ್ಯ ಮೋನೆ ತೋಜಾದ ಮಾಯ ಅಪಂಡು ಹನ್ನಿ ಸತ್ತೊನು ಒಂತೆ ಸಮಯೋದೆ ತೆರಿಪಾದ್ರ್ ಕೊರುಂಡು.

ಆ ಉರುದ ಗುರಿಕಾರೆ ರಾಮಣ್ಣೆ. ಆಯೆನ ಹಾತೆರ ಪಂಡ ಸುಣ್ಣುದ ಬೋಟ್ಟುದ ಲಕ್ಷ್ಯ ಆ ಮೊದು. ಅಪ್ರಾಂದಿತ್ತಾಂದ್ರ್. ಆಯನ ಒಟ್ಟಿಯೇ ಮಗ್ಗಳ್ ರಮಾ. ತಿತ್ಕ್ರ್ ದೀಂಡ ಪಿಟಿನ್ ಕೋನೊಪ್ ಮಿತ್ತ್ರ್ ದೀಂಡ ಕಕ್ಕೆ ಕೋನೊಪ್ ಪರಿಡಿಕ್ಕೆ ಭಾರೀ ಕೋಂಡಾಟೊಂಡು ತಾಂಕನ ಪೋಣ್ಣು. ಅಂಚಿನ ಪೋಣ್ಣುಲಾಪ್ಪೆ ಅಮ್ಮನ ಹಾತೆರ ಓಲು ಕೇನುಪಳ್ಳ್? ಪಿದಯಿದ್ರ್ ಎಲಿ ಇಲ್ಲಲ್ ಪಿಲಿ ಪಂಡಿಕ್ಕೆ ಉರುಗು ಗುರಿಕಾರೆ ಆದ್ರ್ ಮಾಂತಾ ಜನೋಕುಲು ತನ್ನ ಹಾತೆಗೊಗು ತರೆ ತಗ್ಗಾಪುಲಕ್ಕೆ ಇತ್ತ್ರ್ ಅಂಡಲು ತನ್ನ ಮಗ್ಗಳ್ ಆಯನ ಹಾತೆರ ಕೇನುನಲತ್ತ್ರ್.

ಗುರಿಕಾರನ ಗುತ್ತುದ ಇಲ್ಲಾದ್ ದೂಮಣ್ಣೆ ಭಾಕರಿ ಮಲ್ಲೊಂದಿತ್ತೆ. ಆಯನ ಮಗೆ ರವಿ ಪೂರ್ವ್ ಕಂಟ್ರ್ ದ ಹುಡುಗೆ. ರಮಾಗ್ ರಂಡ್ ವರ್ಷ ಮಲ್ಲೆ. ದೂಮಣ್ಣೆ ಇಲ್ಲದೆ ಭಾಕರಿಗ್ ಬನ್ನಗ ಮಗನ್ ಬಟ್ಟುಗು ಲೆತ್ತೊಂದು ಬರೊಂದಿತ್ತೆ. ಎಲ್ಲ ವ್ಯಾಯೋದು ರಮಾ ರವಿ ಬಟ್ಟುಗು ಗೊಚೆಣ್ಣಿಂದಿತ್ತೆರ್. ಮದ್ದೆದ ಆಚೋದು ಅಕ್ಕಾಲೆ ಕಂಡನ ಬುಡೆದಿ ರವಿನ್ ಬುಡುದು ರಮಾ ಇತ್ತಿಜೋಲು. ಪಾಂಡಲು ದೂಮಣ್ಣೆ ರವಿನ್ ಲೆತ್ತೊಂದು ಬತ್ತಿಜೆಂಡೆ, ರಮಾ ಇಲ್ಲಲ್ ರಂಪಾಟ ಮಲ್ಲೊಂದ್ರ್ ದೂಮಣ್ಣೆ ಪಿರಿ ಇಲ್ಲದೆ ಪ್ರೋದು ರವಿನ್ ಲೆತ್ತೊಂದು ಬಟ್ಟಿಕ್ಕೆ ಮಲ್ಲೊಂದಿತ್ತೆಲ್ಲ್.

ರವಿನ್ ಶಾಲೆಗ್ ಕಡಪ್ಪಿದಿಯರ ದೂಮಣ್ಣೆಗ್ ಮನಸ್ಸಿತ್ತಿಜ್ಞಿ. ತಾಕತ್ತೊಲ್ಲಾ ಇತ್ತಿಜಿ ರಮಾನ ಒತ್ತಾಯೋಗು ರಾಮಣ್ಣ ದೂಮಣ್ಣೆಗ್ ಪಂಡ್ರ್ ರವಿನ್ ಶಾಲೆಗ್ ಸೇರಿಸಾಯಿ ಅಕ್ಕಾಲ್ ಬಟ್ಟುಗು ಶಾಲೆಗ್ ಪ್ರೋಪ್ರೋಂದು ಬರೊಂದಿತ್ತೆರ್. ಸಾದಿದ್ರ್ ಲಕ್ಕನ್ ಪ್ರಾ ಮಂದಾನ ಕೊಯೆಂಬುದು ತಿನೊಂದು ಗೊಚೆಣ್ಣಿಂದು ಬರೊಂದಿತ್ತೆರ್ ಅಕ್ಕಾಲೆನ್ ಪೂರ್ವ್ ಕಂಟ್ರ್ ದ ಜೋಡಿಯಾದಿತ್ತ್ರ್ ಅಂಡ ಎಡ್ಡೆದ್ರ್ ಕಲ್ಲೊಂದಿತ್ತಿನ ರವಿಗ್ ಚೋಕೆಣ್ಣಲ್ಲಾ ಕಲ್ಲೊಂದು ಹನ್ನಿ ಆಸೆ. ತನ್ನ ಆಸೆನ ರಮಾದ ಪಂಡ ಆಳ್ ತನ್ನ ಪ್ರೋಪ್ರದ ಪಂಡ್ರ್ ದ ರವಿನ್ ಹ್ಯೋಣ್ಣಲ್ಲಾಗು ಕಡಪ್ಪಿದ ಲಕ್ಷ್ಯ ಮಲ್ಲೊಂದು ಆಳೆಗೆಲ್ಲಾ ಆಯನ್ ಬಂಜಿ ಗಳಿಗೆಲ್ಲಾ ಬುಡ್ಡಪ್ಪರ ಮನಸ್ಸಿತ್ತಿಜಿ.

ಹ್ಯೋಣ್ಣಲ್ಲಾಗ್ ಬನ್ನಗ ರಮಾ ಪೋಣ್ಣು ಪ್ರೋದು ಪ್ರೋಂಜೋಪ್ ಅಯಾಳ್. ಇಲ್ಲಲ್ ನನ ರವಿನೊಟ್ಟುಗು ದುಂಬುದ ಲಕ್ಷ್ಯ ಗೊಚೆಣ್ಣಿ ಪಂಡ್ರ್ ತಾಕೆತ್ತೊ ಮಲ್ಲೊಂದ್ರ್. ಅಂಡ ಆಳ್ ಹಾತೆರ ಕೇನುನಾಳತ್ತ್ರ್. ರವಿಲ್ಲಾ ಗುರಿಕಾರನ ಕೋಪ ತೆರಿದ್ರ್ ಆಳೆಗ್ ಬುದ್ದಿವಾದ ಪಂಡೆ. ಅಂಡ ಆಳ್ ವರೆನ ಹಾತೆರಲ್ಲಾ ಕೇನುಜಲ್ಲ್. ದುಂಬುದ ಲಕ್ಕನ್ ರವಿ ನೊಟ್ಟುಗು ಗೊಚೆಣ್ಣಿಂದಿತ್ತೆಲ್ಲ್. ಅವೆನ್ ಕೊಯಿನ ಉರುದ ಜನೋಕುಲು ಒಂಚೊಂಜೆ ಕಥೆ ಕಥೆರ ಸುರು ಮಲ್ಲೊಂದ್ರ್. ಉರುಗು ಬುದ್ದಿವಾದ ಹನ್ನಿನ ಗುರಿಕಾರನ ಮಗ್ಗಳ್ ಅಂಚತ್ತೆ ಇಂಚತ್ತೆ ಪಂಡ್ರ್. ಉಂಡು ರಾಮಣ್ಣನ ಕೆಂಪಿಲ್ಲಾ ಬುಡುಂಡು, ಆಯೆ ಇವೆರ್ಗಾಲ್ಲಾ ಬುದ್ದಿವಾದಪಂಡೆ. ರವಿ ಪ್ರೋಡಿಗೆದ್ರ್ ತರೆ ತಗ್ಗಾಯೆ ಅಂಡ ರಮಾ ಕೇನೊಡತ್ತ್ತ್ರ್?

ರಮಾ -ರವಿನ್ ದೂರ ಮಲ್ಲೊಡಾಂಡ ರಮಾನ್ ಕಾಲೇಚಿಗ್ ಕಡಪ್ಪದಂದೆ ಇಲ್ಲಲ್ ಕುಲ್ಲಾಪುನ ಎಡ್ಡೆ ವ ಪಂಡ್ರ್ ರಾಮಣ್ಣ ಯೋಚನೆ ಮಲ್ಲೆ. ಅಂಡ ಅವ್ ಆಯನ ಮರ್ಯಾದೆದ ಪ್ರತ್ಯೇ ಉರುದ ಜನೋಕುಲೆ ಸಂಕಲ್ಪಿ ನಿಜ ಆಪಿನ ಪ್ರೋಡಿಗೆ, ಎಂಚಲ್ಲಾ ಆವಡ ಪಂಡ್ರ್ ಆಳೆನ್ ಕಾಲೇಚಿಗ್ ಕಡಪ್ಪದಿಯೆ ರವಿಲ್ಲಾ ಕಾಲೇಚಿಗ್ ಪ್ರೋಪ್ರೋಂದಿತ್ತೆರ್. ಕಾಲೇಚ್ ಮುಗಿದ್ರ್

ರವಿ ಒಂಬಿ ಎಡ್ಡೆ ಕೆಲಸೊಗು ಸೇರಿಯಿ. ರಮಾ ಇಲ್ಲಲೇ ಕುಲ್ಯಲ್ಲಾ ಅಳೆಗ್ಗೋ ಆಯನ ಬುದ್ಧಿಪುರೆ ಅವೇಂದಿತಿಜಿ ಅಂಚಾದ್ ಅಕ್ಕಾಲ್ ಮದ್ದೆ ಆಪುನ ನಿಧಾರ ಮಲ್ಲೆರ್ರೋ.

ರವಿ ತನ್ನ ನಿಧಾರೊನು ದೂರುಣ್ಣಗ್ಗೋ ಪನ್ನುಗ ಆಯಗ್ಗೋ ಪ್ರೋಡಿಗೆ, ಬೇಜಾರ್ ಒಟ್ಟಿಗೆ ಅಂಡ್. ಗುರಿಕಾರನ ಕೋಪ ಎಂಚಿನವು ಪಂಡ್ ದೊಡ್ಡಿನ ಆಯಿ, ಈ ವಿಷಯ ಗುರಿಕಾರಗ್ಗೋ ಗೊತ್ತಾಂಡ ತನ್ನ ತರ ಒರಿಯಂಡ್ ಪನ್ನಿ ಪ್ರೋಡಿಗೆದ್ ನಡ್ಗರೆ ಸುರು ಮಲ್ಲೆ ಅವೆಕೊಟ್ಟಿಗ್ಗು ರಮಾ ರವಿ ಜೋಡಿನ್ ದೂರ ಮಲ್ಲುನ ಮನ್ಸಿಜ್ಜಂಡ ಆಯನ ಕೆನ್ನ್ ನಿಲಿಕೆ ನೀರ್ ಬತ್ತಾಂಡ್ ತನ್ನ ದುಃಖೋನು ನುಂಗೊಂದು ರವಿಗ್ಗೋ ಸಮಾಧಾನೋದ ಹಾತೆರ ಪಂಡೆ. ಮದ್ದೆದ ವಿಷಯ ಬುದುದು, ರಮಾನ್ ಮರೆಪರ ಪ್ರಯತ್ನ ಮಲ್ಲು ಪಂಡೆ ರವಿ ಆ ಪಾತೆರ ಕೇನುನ ಸ್ಥಿತಿಬ್ಬೋ ಇತ್ತಿಜೆ.

ರಮಾ ರಾಮುಣ್ಣದ ತಂಕ್ ಲೆ ಮದ್ದೆದ ವಿಷಯ ಪನ್ನುಗ ಆಯಗ್ಗೋ ಆಕಾಸೋನೆ ಪ್ರೋಲಿದ್ ಬೂರಿಲೆಕ್ಕಾಂಡ್. ಕೋಪ್ಪೆಲ್ಲಾ ಬೇಜಾರ್ಲಾ ಒಟ್ಟಿಗೆ ಬತ್ತಾಂಡ್. ರಮಾನ ನಿಧಾರ ತಪ್ಪ್ ತನ್ನ ಚಾಕರಿದಾಯನ ಮಗನ್ ಆಳ್ ಮದ್ದೆ ಆಪುನ ತಂಕ್ ಲೆ ಸ್ಥಾನಮಾನೋಗು ಕಡಿಮೆ ಪಂಡೆ. ಅಳೆಗ್ಗೋ ಎಡ್ಡೆ ಪ್ರೋದು ತೂದು ಮದ್ದೆ ಮಲ್ಲುವೆ. ರವಿನ್ ಮರತ್ತಾಬುದ್ದು ಪಂಡೆ ಅಂಡ್ ರಮಾ ಆಯನ ಪಾತೆರ ಒಲ್ಲು ಕೇನುವಳ್ಳಾ "ಮೋಕೆಗ್ಗೋ ಬಡವೆ ಶ್ರೀಮಂತ ಪನ್ನಿ ಬೇದೆ ಉಂಡು? ಅವು ಉಡಲ್ಲಾದ್ ಪ್ರಯುಂಡು. ಅಂಚ ಪುಟ್ಟಿದು ಬಲತಿನ ಎಂಕ್ ಲೆ ಮೋಕೆನ್ ಎಂಚ ಕ್ರೋದ್ ದಕ್ಕುನಿ? ದುಂಬುದು ಅರಸು ಬಾಳೆಲು ತಂಕ್ ಲೆ ಚಾಕರಿದ್ಕಾಲೆನೆ ಮದ್ದೆ ಆತಿನ ಗ್ರಿದಾಹರಣೆ ಇಚ್ಛಾ? ಅಂಚಾಂಡ ಯಾನ್ ದಾಯೆಗ್ಗೋ ರವಿನ್ ಮದ್ದೆ ಅವರೆ ಬಲ್ಲಿ? ರವಿ ಎಂಕ್ ವಾ ವಿಷಯೋದು ಕಡಿಮೆ ಉಲ್ಲೇ? ಆಸ್ತಿ ಬದ್ದಾ ಏತಾದಿನ ಉಪ್ಪುಂಡು? ನಮ ಸ್ಯಾನಗ ಆವೆನ್ ಕೋನೊದು ಪ್ರೋಪನಾ? ಉರುದ ಜನೊಕುಲೆ ಪಾತೆರೊಗು ನಮ ದಾಯಿ ಕೆಬಿ ಕೋರೊದು? ನಮಕ್ಕೊಂಜಿ ಅತ್ಯ ಸಾಕ್ಷಿ ಉಂಡು. ಅವತ ಪ್ರಕಾರ ನಡತ್ತಾಂಡ ಯಾರು....?

ರಮಾನ ಪಾತೆರೊಲು ಉತ್ತರ ಕೋಟಿಲೆಕ್ಕೆ ಇತ್ತಿಜೆ, ಅಳೆಗ್ಗೋ ಬುದ್ಧಿವಾದ ಪನ್ನಿನ ನೀರ್ ದ ಮಿತ್ತ್ ಓಮ ದೀಯಿ ಲೆಕ್ಕ ಪಂಡ್ ದೊ ತೆರಿನ ಗುರಿಕಾರೆ ರಾಮುಣ್ಣ ಸೀದಾ ದೂರುಣ್ಣನ ಇಲ್ಲದೆ ಪ್ರೋದು ಇರ್ದೆಗ್ಗೋಲಾ ಜೋರು ಮಲ್ಲೆ ರವಿ ನನ ಮಿತ್ತ್ ರಮಾನ ಒಟ್ಟುಗ್ಗು ತಿಗ್ಗಾಂಡ ಕ್ಕೋರ್ ಒರಿಯಂಡ್ ಪಂಡ್ ದೊ ಎಚ್ಚರಿಕೆ ಕೋರಿಯಿ. ಪ್ರೋಡಿಗೆ ಆಯನ ಪಾತೆರೊಗು ಅಕ್ಕಾಲ್ ತರೆ ತಗ್ಗಾಯೀರ್. ರವಿ ರಮಾದ್ ದೂರ ಒರಿಯರ ಪ್ರಯತ್ನ ಮಲ್ಲೆ ಅಂಡ ರಮಾನೇ ಆಯನ ಇಲ್ಲದೆ ಬತ್ತಾಂಡಿತ್ತಾಲು. ಅಳೆನ್ ಉಂತಾವರೆ ಗುರಿಕಾರಗ್ಗೋಲಾ ಸಾಧ್ಯ ಇತ್ತಿಜೆ

ರಮೆಶ್ವರಿ ದೇವಸ್ಥಾನೋದ ಜಾತ್ರೆ ಕೆತ್ತಲ್ಲಾ ಬನ್ನಗ, ರಾಮುಣ್ಣನ ಮನಸ್ಸಾದ್ ಒಂಬಿ ಬೋಡ್ಡುಂಡಿ ಯೋಚನೆ ಪ್ರೋಗ್ಗುಂಡು ಅವ್ವೆ ಆನಿ ನಡಪುನ ತೂಟೆದಾರ ಗೊಬ್ಬುದು ರವಿನ ಜೀವೋಗು ತೂಟೆ ದೀಪುನ. ಅಂಚ ಮಲ್ಲೊಂಡ ತನ್ನ ಅನ್ಯಾಯೋ ಉರುಗು ಗೊತ್ತಾವಂಡೆ, ಮರ್ಮಾದೆ ಒರಿಪುಂಡು, ರಮಾನ್ ಎಡ್ಡೆ ಪ್ರೋದು ತೂದು ಮದ್ದೆ ಮಲ್ಲೊಂಡ ಇತನ್ನ ಸ್ಥಾನ ಮಾನ ಎಚ್ಚಾಪುಂಡು ಪನ್ನಿ ಯೋಚನೆ ಆಯನವು. ಯೋಚನೆ ಬತ್ತಿ ಲೆಕ್ಕೆ ತಡಪುಲ್ಯಂಡ ತಂಕ್ ಬೋಡಾಯಿನಕ್ ಲೆಪುದಾದ್ ವಿಷಯ ಪಂಡೆ.

ಇರ್ದೊ ಜನನೆರ್ ತಪ್ಪಾದ್ ಪೆಟ್ಟೋಲ್ ಪತ್ತೊಂಡು ರವಿನ ಗುಂಪುದು ಉಂತೊದು ಗೊಬ್ಬು ಸುರು ಆಪಿಲೆಕ್ಕನೇ ರವಿನ ಮ್ಯಾಕ್ ಪೆಟ್ಟೋಲ್ ಪಾಡೋಡು ಒರಿನಕ್ ಲೆ ಎದುರು ಗುಂಪುದು ಉಂತುಂದು ಆಯನ ಮಿತ್ತ್ ತೂಟೆ ದಕ್ಕೊಂಡು ಪಂಡೆ. ತೂಟೆದಾರೊದು ರವಿ ತೂಟೆದ್ ಪ್ರೋತ್ಸಾಹೆಯೆಗೆ... ಸುದ್ದು ಅಂಡ್. ಕೇಂಡಿನ ರಮಾನ ಉಡಲ್ಲಾಗ್ ತೆರಿಂಡ್ ಪಾರ್ ಬಿತ್ತಿನ ಆಳ್ ಸೀದಾ ಪ್ರೋದು ರವಿನ ಅಲಾದ್ ಪತ್ತೊಲು. ಜನೊಕುಲು ತೂಟೆಕ್ಕನೇ ಅಳೆಗೆಲ್ಲಾ ತೂ ಪತ್ತಾದ್ ಇರ್ದೊಲಾ ಪ್ರೋತ್ಸಾಹೊಂಡು ಕರ್ರಾಂಟ್ ದೊ ಪ್ರೋಯೀರ್. ಅವೆನ್ ತೂಯಿನ ಜನೊಕುಲು ಬೋಬ್ಬೆ ಪಾಡಿಯೀರ್ ಅಂಡ ಕಾಲ ಇಕರಿರದಾತ್ತಾಂಡ್ ಇರ್ದರಲ್ಲಾ ಈ ಲೋಕ ಬುದುದು ಪರಲೋಕ ಸೇದಿತ್ತೆರ್ರೋ.

ದಾನೊ ಎನ್ನಿದ್ ಮಲ್ಲೊ ಗುರಿಕಾರನ ಕೆಲಸ ದಾನೊ ಆಂಡ್. ರಡ್ಡೊ ಜೀವೋನು ಬಲಿ ದೆತೊಂಡೆ ತನ್ನ ವಂಶೋದ ಪ್ರದರ್ಗಾದ್ ಬೋಕ್ಕೊಂಡಿಯನ ಜೀವೋಗು ತೂಟೆ ದೀವರೆ ಪ್ರೋದು, ತನ್ನ ವಂಶೋಗು ತಾನೇ ತೂಟೆ ದೀಯಿ. ಒರಿತೊಡಾಯಿನ ಮರ್ಮಾದೆಲ್ಲಾ ಪ್ರೋಗ್ಗುಂಡು ಜನೊಕುಲು ತೂಟೆದ್ ಬೋಕ್ಕೊಲಾ ಎಚ್ಚಾಂಡ್ ತೂಟೆದ ಬೋಬ್ಬು ಸಾದಿ ತೋಜಾವರೆ ಮಾತ್ರ ಬೋದು ತಾದಿಗ್ಗೋ ಅಡ್ಡ ಪಾಡಿಯೀರ್ ಅತ್ಯ ಪನ್ನಿ ಸತ್ಯ ತೆರಿದ್ ಬತ್ತಾಂಡ್.

## ಪರಕೆದ ತೆತ್ತಿ

ಮನೆಷ್ಯವು ರೂಪೇ .....ರಡ್ಡವಾರ್...ಮನುಷ್ಯವು ರಡ್ಡನೇ ವಾರ್...ವರಾಂಡ ಇತ್ತೊಂಡ ಪನ್ನೆ. ಕೇಳತ್ತೆ ಲೆಪ್ಪು.....  
ಕೋರಿತೆತ್ತಿ ಮನುಷ್ಯವು ರೂಪೇ ರಡ್ಡನೇ ವಾರ್. ಉಂದು ಇನಿತ್ತ ಕಡೆತ ವಾರ್....ಮನುಷ್ಯ....." ಏಲಂ ಲೆಪ್ಪುನಾರೆನ ಸರೋ  
ಕೆಬಿ ಕೆಪ್ಪಾದ್ ಬುಡ್ಪುಂಡಾ ಪನ್ನಿಲೆಕ ತನ್ನ ರಡ್ಡ ಕ್ಕೊಲ್ಲಾ ಕೆಬಿತಂಡೆಗ್ ಒತ್ತು ಪತ್ತಾದ್ ಉಂತೊಂದಿನ ಇಸುಬು ತನ್ನ  
ಉಡಲುಲಾಯಿದ ಸಂಕಡೆನು ಮರಪ್ಪುರಿಗಾದ್ ಒಂಜಿ ಬೀಡಿನಾಂಡಲಾ ಒಯಿಪ್ಪಣಿ ಪನ್ನಿಲೆಕ ಅಂಗಿದ ಕಿಸ್ಕೊ ಕ್ಕೆ ಪಾಡಿನಾಯಿ  
"ವರಾಂಡಲಾ ತೂಯೆರಾ ದಾನ್ನಾ" ಪನ್ನಿ ಸೆಕ್ಕೊದ್ ರಪ್ಪುಂದ್ರ ಸುತ್ತು ಮುತ್ತುದು ಉಂತುಂದಿನ ಜನಕ್ಕೆನಂಚಿ ತೊಯೆ. ಏಲಮುದ  
ಗೌಚಿದ್ ಬೂರ್ದಿನಕುಲೇರ್ಲಾ ಇಸುಬುನು ಲೆಕ್ಕೊಗು ದೆಶೊಂದಿಜರ್. ಪ್ರೋಡಿ ಒಯಿಪೆರೆನಾ ಬೀಡಿ ಒಯಿಪೆರೆನಾ ಕೊದಿ  
ಅಯಿನ ಪ್ರಾಯದಕುಲು ಹಿಡಾಯಿ ಪ್ರೋದು ಬರೊಂದಿತ್ತೆರ್. ಅಂಡಾ ಇಸುಬುಗು ಅಂಚ ಪಲಮ್ಮು ಬುಡ್ಪು ಪ್ರೋಯೆರೆ ಸಾಧ್ಯನೇ  
ಆತ್ಮಚಿ. ಕಡೆತ ಗೇಗೆ ಮುಟ್ಟಿಲಾ ತನೊಂಜಿ ಅವುಕಾಸ ತಿಕ್ಕು ಪಂಡ್ರ್ ಎಕ್ಕಂದೆಲ್ರೊ ಕಾತಿನಯಿ ಏಲಮು ಕೊಡಿ ಮುಟ್ಟೊಂದು  
ಬತ್ತಿಲೆಕ್ಕುನೇ ತೆತ್ತಿ ಕ್ಕೆಜಾರೋಂದುಂದು ಪನ್ನಿ ಉಸುಲು ಸಂಕಡೆಡು ಉಲತ್ತ ಉಲಯಿಡೇ ಕುಸ್ತಿಯೆ.

ಕರಿನ ಮೂಜಿ ದಿನೋಟಿ ಮಿತ್ತಬೋಟ್ಟುದ ಪಲ್ಲಿದ್ "ಬದ್ರ ಪಾಟ್" ದ ಗೌಚಿ. ದೂರದ ಕೇರಳೊಂದ್ ಬಯ್ದುನ  
ವಿದ್ವಾಂಸರ್ ಭಾರೀ ರಾಗೋಂದು ಬದ್ರಪಾಟ್ ಪಂಡೊಂದು ಅಯಿತ ಅಥೋನುಲಾ ಬುಡ್ಪಾದ್ ಬುಡ್ಪಾದ್ ಪನೊಂದಿತ್ತೆರ್.  
ಪ್ರತಿ ವರ್ಸಲಾ ಕೇನೊಂದಿತ್ತಿನ -ಗೊತ್ತಿತ್ತಿನ ಕತೆನೇ ಅಂಡಲಾ ಜನಮಂದೆ ಭಯ ಭತ್ತಿದ್ ನಿರೆಯೋಂದುಲ್ಲೇರ್. ರಡ್ಡಾದಿನ  
ಕರಿದ್ ಇನಿಕಾನಗ ಕಡೆತ ಮೂಜಿನೇ ದಿನ. ಅಂಚಾದ್ ಜನ ಸೇರ್ಲೋನಲಾ ಜಾಸ್ತಿಯೆ. ಅನಿ ಅನಿದ ಕಾಯ್ಕುಮ ಮುಗಿತಲ  
ಅಯಿನೇ ಪರಕೆದ ರೂಪೊಂದು ಬಯ್ದುನ ಬೇತೆ ಬೇತೆ ವಸ್ತೂಲೆನ್ ಕೊಟೊಡೇ ಏಲಮ್ ಮಲ್ಲುನ ರಿವಾಚಿ ಮೂಲುಂದು.  
ಪರಕೇಂದ್ ಪಂಡಾ ಮಲ್ಲ ಮಲ್ಲ ವಸ್ತೂ ದಾಲಾ ಅತ್ರ. ಪ್ರೋಸರ್ ಪಲ ಬತ್ತಿನ ಬೆಲೊಂಡತಾರಾಯಿ, ಪೆಲಕಾಯಿ ಅವ್ತೊಂಡ  
ಸಂಸಾರದ ತಾಪತ್ಯಯೋಳೆಗ್ ಪಂಡೊಂದಿನ ಪರಕೆಲು ಅಯಿಟ್ ಕೋರಿ ತೆತ್ತಿಲಾ ಉಂಡು. ಭಾರೀ ಕಾನಿಕದ ಮಿತ್ತಬೋಟ್ಟು  
ಪಲ್ಲಿಗ್ ಪರಕೆ ಪಂಡೊಂಡ ಎನ್ನಿಲವು ಕೊಂಡು ಬರ್ಪುಂದು ಪನ್ನಿ ನಂಬಿಕೆ.

ಇಂಚ ಪರಕೇಂದ್ ಬತ್ತಿ ವಸ್ತೂಲೆನ್ ದಾನೆ ಮಲ್ಲುನೀರ್ದೊ ಆಲೋಚನೆ ಮಲ್ಲುನಗದೇ ಬತ್ತಿನಿ ಈ ಉಪಾಯಿ. ಪತ್ತೆರೆ  
ಎದುರುಡು ಅಯಿಕ್ಕೊ ಏಲಂ ಮಲ್ಲೊಂಡ ಪಲ್ಲಿದ ಕರ್ಕಿಗ್ ಒಂತೆ. ದುಡ್ಪು ಜಮೆ ಅಯಿಲೆಕ್ಕುಲಾ ಆಪುಂದು. ಅವತ್ತೊಂಡ ಇಂಚ  
ಪಲಮುಡು ದೆಶೊನುನಕ್ಕೆಗ್ ಒಂಜಿ ಸಫೂಧಾನಲ್ಲಾ ಉಪ್ಪುಂದು. ಪನ್ನಿಲೆಕ್ಕು ಮಸ್ತು ಕಾಲೊಡ್ಡಿಂಚ ಈ ಕ್ರಮ ನಡತೊಂದು  
ಬ್ಯಾಂಡ್ ಚೋದ್ಯ ದಾನೇಂದ್ ಪಂಡ ಮೂಲು ಉಂಡಾಪಿನ ಉಮೇದ್. ನಾಲ್ಕೆನ್ ಎಕರೆ ತಾರೆತೊಟ ಇತ್ತಿನ ಉಸ್ಕಾನ್  
ಬ್ಯಾರಿ ಈ ಏಲಮುಡು ಒಂಜಿ ಬೊಂಡೊನು ಇನೊದು ರೂಪಾಯಿಗ್ ದೆಶೊಂದಿನ ಉಂಡು. ಅರಡ್ಡ ತಾನ್ ದಾನೆ ಕಮ್ಮಿ  
ಪನ್ನಿಲೆಕ್ಕು ನಡುಬ್ಯೆಲ್ಲಾದ ಉಸ್ಕಾನಾಕ ಒಂಜಿ ಪೆಲಕಾಯಿಗ್ ಏಳ್ಳುಧು ರೂಪಾಯಿ ಕೊದ್ಮು ಏಲಮ್ ಗೆಂದ್ರಾದಿತ್ತೆರ್. ಕರಿನ  
ರಡ್ಡಾ ದಿನೋತ ಏಲಮುಡು ಕಮ್ಮಿಗ್ ಏಲಮಾತಿನ ವಸ್ತೂ ಪಂಡ ಕೋರಿದ ತೆತ್ತಿ ಮಾತ್ರ. ಸುರೂತ ದಿನ ಇತ್ತಿನ ಸುಮಾರ್  
ಇವರ್ತೆನ್ ತೆತ್ತಿನ್ ಒಟ್ಟು ಏಲಂ ಮಲ್ಲಿನಪಗ ಏರ್ಪಿನಿ ನೊದು ರೂಪಾಯಿ ಮಾತ್ರ ರಡ್ಡನೇ ದಿನ ಒಂಬ್ರ ತೆತ್ತಿ ಇತ್ತೊಂಡ್.  
ಅವೆನ್ ಇವರ್ ರುಪ್ಪೆಗ್ ಏರಾ ದೆಶೊಂದಿತ್ತೆರ್. ಇನಿತ್ ಮೂಜಿನೇ ದಿನೋಟಿ ತೆತ್ತಿನ್ ತಾನೇ ದೆಶೊನೊದುಂದ್ರ ಉಮೇದ್ರಾ  
ಬತ್ತಿನ ಇಸುಬು ಒಂಜೆ ದಮ್ಮುಗು ಏರಿನ ತೆತ್ತಿದ ಬಿಲ್ಲನ್ ತೊದು ಅಜಪ್ಪಯೆ. ಉಡಲ್ಲ ಮೂಲೆಡ್ ಸುರುಪಾಯಿನ ಒಂಜಿ  
ಬೇನೆ ಇಡಿ ಜೀವೆಗು ಪರದಿಲೆಕ್ಕಾದ್ ವೋನೆ ಕಂತ ಪಾಡಿಯೆ. ಮನಸ್ಸೆದುಲಾಯಿಡೇ "ಯಾರಬ್ಜ್ಞೀ, ಗುಲಾಬಿಯಕ್ಕುಗ್ ಎಂಚ

ಮೋನೆ ತೋಜಾವಡ್‌ "ಪನ್ನಿ ಬೇಜಾರ್‌ದ ಪ್ರಶ್ನೆ ಕೊಂತೆರ್‌ ಸುರುವಾಂದ್‌.

ಯೂಸುಪ್ ಪನ್ನಿನವು ಅಪ್ಪೆ-ಅಮ್ಮೆ ದೀರ್ಣಿನ ಪ್ರದರ್ಶಾಂದಾಂದಲಾ ಕಾಲಕ್ರಮೇಣ ಇಸುಬು ಅಯಿನಾಯೆ ಇಡೀ ಒಟ್ಟಾಲೋಗೇ ಪರಿಚಯ ಇತ್ತೋನಯೆ. ಅಯೆ ಗುಜಿರಿ ಪೆಚ್ಚೊಂದು ಪೋವಂದಿ ಉರಿಜ್ಜಿ. ಅಂಡಾ ಕತ್ತಲೆ ಅಯಿಕೊಡ್ಡೆ ಬಚ್ಚೆಲ್‌ ಕಳೆಯೀರೆ ಮಿತ್ತಭೋಟ್ಟು ಆಯಗೊಂಜೆ ಗುಡ್ಡಿಲಿತ್ತೋಂದ್‌. ಗುಡ್ಡಿಲ್‌ ಪಂಡ ಗುಡ್ಡಿಲ್. ಸತ್ಯಾದಿಗೆ ಅಯಿನ ಇಸುಬುಗುಜಿಂದ್ ಸಂಪೂರ್ಣಿಸುವ ಕಡಿಮೆ. ಅಂಡಾ ಆಯನ ಎಡ್ಡೆಪ್ರಧಾದ್ ಆಯಗ್‌ಉಳಿಯೊಂಬಿ ವಿಶ್ವಾಸ-ಮರ್ಯಾದಿ ಇತ್ತೋಂದ್‌. ಆಯನೊಟ್ಟಿಗೇನೇ ಗುಜಿರಿ ಪೆಚ್ಚೊಂದಿತ್ತಿನ ಆಯನ ದೋಸ್ತಿ ಅವುದ್ರಾಮೆ ಇತ್ತೆ ಕುಳ್ಳದೊಂಜೆ ಸ್ವಂತ ಅಂಗಡಿ ಮಲ್ಲೋದ್ ಕಾರ್‌ದ್ ತಿಗೋಂದುಲ್ಲೆ. ದಾಗಲ್ಲಾಜಿದ್ ಸಂಪಲ್ತಿನ ದುದ್ದುಮು ಏಳೆನ್ನ ಏಕ್ರೆ ಜಾಗ್ ತೋಟ ದೆತೋಂದು. ಮಲ್ಲು ಬಂಗ್ಲೆ ಕಟ್ಟಾದೆ. ಅಂಡ ನ್ನಾಯ ನಿಷ್ಪೇಡ್ ಬೆಂದಿನ ಇಂಬೆ ಪತ್ತೋ ಸೆನ್ಸ್‌ ಜಾಗ್ ದೆತೋಂದು ಕೈ ಖಾಲಿ ಮಲ್ಲೋಂದು ಅಲ್ಲ ಮುಲ್ಲೂದ್ ಕಂಗ್‌-ತಲಕೆ ಒಟ್ಟು ಮಲ್ಲೋದ್ ಒಂಬಿ ಗುಡ್ಡಿಲ್‌ ಕಟ್ಟೊಂದೆ.

ಗುಲಾಬಿ ಇಸುಬುನ ನಿರೆಕರೆತ ಪೋಂಚೊವು ಆಯನ ಹಾಸಡಿಯಾದಿತ್ತಿನ ಗೋಪಾಲನ ಕೈ ಪತ್ತಿನಾಲ್. ಈ ಗೋಪಾಲನಲ ಇಸುಬುನಲ ವಾ ನಮುನೆದ ಚೋಳಾಯಿಪಾಡ್‌ ಪಂಡ್‌ದ್ ಲೋಕೋಗೇ ಗೋತ್ತುಂದುದೆ. ಆಯಗ್‌ ಕೊಲ್ಪುಂಡ ಇಂಬ್ಗ್‌ ಬೇನೆ ಇಂಬ್ನ ಬದವ್ಗು ಆಯನ ಒಂಬಿಗಿದ ಪುರಿ ಮೋರೆಡು! ಇಸುಬುನ ಅಪ್ಪೆ ಬೀಪಾತ್ಮಮ್ ಏಪ್ರೋಲ ಪನೋಂದುಪ್ರೋಪ್ರೋ "ಉಂದು ರದ್ದೊಂದ್ ಉಂಜೆ ಉಂಜೆದ್ ಕೊಡಿಪ್ರೋದಿತ್ತಿನಪ್ರೋಂದ್" ಅನಿದ್ದ್ ಇನಿ ಮುಟ್ಟೋಗುಲ್‌ ಇಂಬ್ನ ಪನ್ನಾಲ್‌ಗ್‌ ಆಯಗ್‌ಲಾ ಪ್ರೋಸ ಅಂಗಿದ ಮರ್ಚಿ. ಮುನೋಂದು ಒರ ಅಷ್ಟೆಮಿದ ಮನದಾನಿ ಮಸುರು ಕುಡಿಕೆದ ಜಾರುನ ಕಂಗ್‌ಗ್ ಏತ್ತೋಂದ್ ಇಸುಬುನು ಗೋಪಾನ ಲೆತೋಂದು ಪೋಂದು ಅಲೆನ ರಾಮಾಯಣ ಪಂಡ್‌ದ್ ಮುಗಿಪುನತ್ತೋ. ಮೋಕ್ಕೆ ಸೀಕ್‌-ಸಂಕಡ, ಬೇನೆ-ಬೇಜಾರ್, ಉಕ್ಕೆ ಉಲ್ಲಾಸ ಮೂತೆತ್ತು ಸಮಪಾಲ್. ಸಂದಪ್ರ್ರಗು ಸರಿಯಾದ್ ಗೋಪಾಲಗ್ ಸುರೂ ಮದ್ದು ಅಪ್ರೋಡಾಂದ್.

ಮದ್ದು ಆಯಬೋಕ್ಕೆ ಮೋಕ್ಕೆ ಜೋಡಿ ಬಂಡಾಪ್ರಾಂದು ಮಸ್ತು ಜನಕ್‌ ಸೆಕ್‌ ಇತ್ತೋಂದ್. ಅಂಡಾ ಗೋಪಾಲನ ಕೈ ಪತ್ತೋ ಬತ್ತಿನ ಗುಲಾಬಿ ಮೋಕ್ಕೆ ದೋಸ್ತಿತ್ತದ ಸಂಬಂಧಾನು ನನಲಾತ್‌ ಗಟ್ಟಿ ಮಲ್ಲುಲ್‌. ಇಸುಬು ಗುಲಾಬಿನ್ "ದಾದಾ" ಪಂಡ್‌ ಲೆತ್ತೆ. ಅಲೆಗ್‌ ಎಲ್ಲಿಡೇ ಮರಂಜಲ್‌ ಸೀಕ್‌ದ್ ತೀರ್ ಪೋಯಿನ ಒಷ್ಟೆ ಪ್ರತ್ಯೇನ ಮೆಗ್ಗೆ ಸಂಕರನ ಸುದೂರಪವಾದ್ ಇಸುಬು ತೋಚಿ ಬತ್ತೆ. ಮೋಕ್ಕೆ ನಡುತ್ತು ಗುಟ್ಟುದ ಸಂಗತೀಂದ್ ಒವುಲಾ ಇಜ್ಜಿ. ಅಪೆದಿಲ್ಲದ ಗಂಜಿಗ್‌. ಇಪೆದಿಲ್ಲದ ಉಪ್ಪು.

ಗುಲಾಬಿನ ಕೈ ಪತ್ತಿ ಬೋಕ್ಕೆ ಗೋಪಾಲನ ಬದ್‌ಕೋದ ತಾದಿಲಾ ಸುದಾರ್‌ಂದ್. ಹಳ್ಳಿದ ಪ್ರೋನ್ಸ್‌ ಅಪ್ರೋಡು, ವಾಪದಕ್ಕೆ ಮಗ್ಗೆ ಅಪ್ರೋಡು ಪಂಡೊಂದಿತ್ತಿನಾಯಗ್‌ ಈ ಸಂದಾನ ಮಲ್ಲು ಕೊರಿನಿ ಗುಜಿರಿದ ಇಸುಬುವೆ. ಉಂರುರು ತಿಗುಂನಾಯಡ ಕವ್ವ ಸುಖ ಪಟ್ಟೊನು ನಕುಲು ಸಾರಜನ. ತೊದು ಅರ್ಥಗುತ್ತ ಆಯಿನಡ್ಡಾವರ ಗೋಪಾಲಗ್ ಪಂಡಿನ ಪೋನ್ಲುಂದು ಇಸುಬು ಎನ್ನಿನವು ನಿಜವೇ ಆದ್ ಪೋಂದು ಗಾಂಡ್ ಗೊಜಿದಾಂತ ಮದ್ದು ಆದ್ ಪೋಂದು. ಸುಖ ಸಂತೋಷದು ದಿನ ಕರಿದ್ ವರ್ಷ ಕರಿಯೋಂದು ಬನ್ನಗ ಗುಲಾಬಿಗ್ ನೀರ್ ಉಂತುಂದು.

ಗೋಪಾನಲ ಕಾರ್ ನೆಲುಟುಂತಂದ್. ತಾನ್ ಅಮ್ಮೆ ಅಪ್ರೋಂದುಲ್ಲೆ ಪನ್ನಿ ಉಲ್ಲಾಸದು ಮೈ ಇರ್ಣೆನ. ಅಂಡಾ ದಿಕ್ಕು ದೇಸೆ ದಾಂತಿನ ತಾನ್ ಇಂಬಲೆ ಪೇತ್ತೋದ ಜಾವಾದಾರಿನ್ ಎಂಟ ತುಂಬೊನದ್ ಪನ್ನಿನವ್ವೇ ಮಲ್ಲು ಮಂಡ ಬಚ್ಚೆದ ಸಂಗತಿ ಆದ್ ಪೋಂದು. ಎಲ್ಲಿಡೇ ಅಪ್ಪೆ ಅಮ್ಮುನ್ ಕಳೆಪೋಂದಿನ ಗುಲಾಬಿಗ್‌ಲಾ ಲೆತ್ತೋ ಕೇನುನ ಮುಟ್ಟುದಕುಲು ಏರ್‌ಲಾ ಇಜ್ಜಿ. ಇಂಬಾಂದ್ ಒಂಬ್ ತಿಂಗೋಲು ಆರ್ಕೆ ಮಲ್ಲೋದ್ ತುಂಬಿದ ದುನ್ನೊನು ಬಂಧಿಗ್ ಜಾಪ್ಪನ ಕೆಲಸೊಗು ದುಂಬಿಪಿರ ತೊಯೀರೆ ಅಪ್ರಂಡ!

"ಇಂಚಿತ್ತಿನ ಉಚೆಸಂಕದದ ಗಳಿಗೆ ಧ್ಯೇಯದ ಪಾತೆರ ಪಂಡಿನ ಉಂದುವೇ ಇಸುಬುನ ಅಪ್ಪೆ ಬೀಘಾತು ಬ್ಯಾರ್ಡ್. "ಆ ದಾಲ ಪ್ರೋಡ್ಯುಟ ಮಗಾ, ನಮ ನಂಬಿನ ದೇವರ್ ಕೈ ಬುದಾಯೀರ್. ಗುಲಾಬಿನ ಜಬದಾರಿ ಎಂಕುಪ್ಪುಡ್" ಪಂಡೆರ್.

ಬೀಘಾತುಮ್ಮೆನ ಪಾತೆರ ಕೇಂದ್ರ ಗೋಪಾಲಗ್ ಆನೆದ ಬಲ ಬತ್ತಿಲೆಕ್ಕುಂಡ್. ಅಂಚಾಯಿನೆಕ್ ಗುಲಾಬಿನ ಬಯಕೆ ಬವನೆ ದಾದ ಉಂಡಾ ಆಯಿನ್ ಮಲ್ಲ್ ಕೊರ್ಕೆರೆ ಉಮೇದ್ರ್ ದುಂಬುಂತಿಯೆ. ಆಂಡಾ ಬದ್ದಸ್ತನೊಟೆ ಬುಲೆದ್ ಬತ್ತಿನ ಗುಲಾಬಿಗ್ ಅಂಚಿನ ಮಲ್ಲ್ ಆಸೆಲು ದಾಲಾ ಇಜ್ಜಿ. ಒಂಬಿ ದಿನ ಮಾತ್ರ, "ಎಂಕ್ ಜೀಗುಜ್ಜೆದ ಕಚಿಪ್ಪ ತಿನೊಡುಂದು ಬಾರಿ ಆಶೆ ಆತ್ಮಂಡ್ ಓಲಾಂಡಲಾ ತಿಕ್ಕುಂಡ ಕನಲ್" ಪಂಡೆಲ್. ಬುದೆದಿನ ಪಾತೆರ ಕೇಂದ್ರ ಗೋಪಾಲಗ್ ತೆಲ್ಕ್ ಬತ್ತಾಂಡ್. "ಆತೆನಾ... ಎಲ್ಲೆನೇ ಕನಪೆ"ಪಂಡೆ.

ಎಲ್ಲೆನೇ ಕನಪೇಂದ್ರ ಪಂಡಿನ ಅಂದ್ರ್. ಆಂಡಾ ಕೆಲಪ್ಪ ದಿನೊಕ್ಕೆ ಕುರಿದ್ ಪ್ರೋಟಿನಾತ್ ಬುಲೆಪುನ ಜೀಗುಜ್ಜೆ ಆನಿದ ದಿನೊಕಾನಗ ತಿಕ್ಕುಂಡ್. ಓಲು ಕೇಂಡಲಾ ಇಜ್ಜಿ. ಉರುರು ತಿಗ್ರೋದ್ ಬೇಜಾರ್ ಇಲ್ಲಗ್ ಬತ್ತಿ ಗೋಪಾಲನ್ ಸಮಾಧಾನ ಮಲ್ಲಿನಿ ಇಸುಬುವೆ, "ಇಂದರ್ಕ್ ಮಾತ ಬೇಜಾರ್ ಮಲ್ಲುನಿ ದಾಯೆ ಮಾರಾಯ. ಎಲ್ಲೆ ಎಂಕ್ ಕುಢ್ಗ ಪ್ರೋಯರೆ ಉಂಡು. ಅಪ್ಪಲು ಮಾಕೆಟ್ ದ್ರ್ ಏಪ್ರೋಲ ಉಪ್ಪಾಂಡು. ಯಾನ್ ಕನಪೆ" ಪಂಡ್ರ್ ಗುಲಾಬಿನ್ಲಾ ಗೋಪಾಲನ್ಲಾ ಸಮಾಧಾನ ಮಲ್ಲೆ.

ಮೊಕುಲೊಂಬಿ ಎನ್ನಿಂಡ ದೇವರ್ ಬರೆತಿನವು ಬೇತನೆ. ಅಪ್ಪೇ ದಿನ ರಾತ್ರೆ ಪ್ರಲ್ಯಾನಗ ನಾಲ್ ಗಂಟೆದ ಪ್ರೋತ್ಸಾಹ ಗುಲಾಬಿ ಬಂಜಿ ಬೇನೇಂದ್ರ ಮುರ್ಕೂಡಿಯರೆ ಸುರು ಮಲ್ಲುಲ್. ಬೇನೇಂದ್ರ ಪಂಡ ಅಂಚಿಂಚಿನ ಬೇನೆ ದಾಲಾ ಅತ್ತ್. ಹಾರ್ ಬತ್ತಿನ ಬೀಘಾತು ಬ್ಯಾರ್ಡ್ ಅನುಭವಲಾ ಯಾರಂದೆ ಪ್ರೋಂಡೆ. ಕಾಂಡೆ ಆಚಿ ಗಂಟಿಗಾನಗ ಗುಲಾಬಿನ ಮೈಯಿಡ್ ಮಾತ ಜತ್ತ್ವುಪ್ರೋಂಡು. ಗೋಪಾಲನ ಕನ ಮಾತ ನೆತ್ತೆರಾದ ಓಕುಳಿಯಾದ್ ಗುಲಾಬಿನ ಕಾರಂಡ್ರ್ ಪರತ್ತಾಂಡ್. ಪ್ರೋಳ್ಬ್ ಒರಿಸನೇ ಮಲ್ಲಾಂದಾನಗ ಇಸುಬುನ ಉಡಲ್ಗ್ ಬಿಸತ್ತಿ ಪಾಡಿಲೆಕ್ಕುಂಡ್. ಗುಲಾಬಿನ ಜೀಗುಜ್ಜೆದ ಆಶೆ ತೀರಂದನೇ ಇಂಚಾಯಿನಾ ದಾನ್ ಪನ್ನಿ ಅಲಚನೆ ಆಯನ ತರೆಟ್.

ದೀನ ಕರಿಂಡ್. ಇತ್ತೆ ಮುಗ್ಲೊಂಜಿ ವಸ್ರದ ಗಡುಟು ಗುಲಾಬಿ ಪಿರ ಬಂಜಿನಾಲ್. ಪಿರ ತೆಗ್ರೊಲ್ಲ್ಯಾಂತಿನ ಪ್ರಾತ ಧೆತೆಲೆಕ ಗೋಪಾಲನ ವೋನೆದ್ ಬಸಿರದ ತೆಲಿಕೆ. ಅಯಿತ ಒಟ್ಟಿಗೆನೇ ಕರಿ ವಸ್ರೋದ ನೆನೆಪ್ಪದ ಮುಳ್ಳುಕಂತೊಂದೇ ಇತ್ತಾಂಡ್. ಆ ಸತ್ತಿ ಚಾಗ್ರತೆ ಮಲ್ಲೊಡು ಪಂಡ್ ಅಲಚನೆ ಮಲ್ಲಿನಾಯಗ್ ಬರಿಸಾಯೆ ಆದುಂತಿನ ಇಸುಬು ತಿಂಗೊಲು ತಿಂಗೊಲು ಬಂಟಾಲ್ದ ಆಸ್ವತ್ತೆಗ್ 'ಚಕರ್' ಮಲ್ಲೆರೆ ಲೆತೊಂದು ಪ್ರೋಯರೆ ಪಂಡೆ. ಸುರೂಕು ಒಟ್ಟಿಗ್ ತಾನ್ಲಾ ಪ್ರೋಯೆ. ಬೀಘಾತುಮ್ಮೆ ಅವಗಪಗ ಬತ್ತ್-ಪ್ರೋ-ಪ್ರೋಂಡೇ ಇತ್ತೆರ್. ಅಂಚಿಂಚ ಪನ್ನಿಗ ಗುಲಾಬಿಗ್ ಮೂಚಿ ತಿಂಗೊಲು.

"ಆ ತಿಂಗೊಲಾಂದು ಪಂಡೊಂಡ ಸಾಧಾರಣದ ತಿಂಗೊಲತ್ತ್. ಎಂಕ್ಕೆನ ಮುಮ್ಮುದ್ ನೆಬಿ ಪ್ರಟ್ಟಿದಿನ ತಿಂಗೊಲು. ಪಲ್ಲಿದ್ ಮೂಚಿದಿನ "ಬದ್ರೋಪಾಟ್" ಉಂಡು ಅವನ್ ಬಕ್ಕಿದ್ ಕೇಂದ್ರೊಂಡ ಎಡ್ಡೆಗೆ". ಪಂಡೆರ್ ಬೀಘಾತು ಬ್ಯಾರ್ಡ್. "ನಂಕ್ ದಾನೇವ್ಯೋಡು ಉಮ್ಮೆ, ಇಲ್ಲಿದ ಉಲಾಯಿ ಕುಲ್ಲಾಂಡಲಾ ಪ್ರೋಲುಂಡೆ ಕೇನುಂಡು. ಕರಿನ ವಸ್ರ ಸರೀ ಕೇನೆರೆನೇ ಆಶೊಬಿ. ಆ ಸತ್ತಿ ಕೇನೊಡೆ" ಗುಲಾಬಿನ ಪಾತೆರೊಗು ಗೋಪಾಲೆಲಾ ಹೊಂಗುಟ್ಟಿಯೆ.

ಆ ದಿನಲಾ ಬತ್ತಾಂಡ್. ಇಲ್ಲಗ್ ಪತ್ತೊ ಬಕ್ಕರ್ ದೂರೋಡಿತ್ತಿನ ಪಲ್ಲಿದ ಎದುರುದ ಮೈದಾನ್ದ್ ಮಲ್ಲ್ ದೊಂಪ ಪಾಡ್ ಸಿಗರಿತ್ತೆದೆರ್. ತಾದಿದ ಉದ್ದೋಗು ಜಗಮಗ ಲೈಟುಲು. ರಾತ್ರೆ ಎನ್ನ ಒಂಬ್ ಗಂಟೆಗ್ ಬದ್ರ್ ಪಾಟ್ ಸುರು. ಅಯಿಕೊಂಡೆ ಬ್ಯೆದಿನ ಕೇರಳದಾರನ ಆ ಸ್ವರಾಂದ್ ಪಂಡ ಸ್ವರನೇ. ಆ ಪದ, ಆ ಪಾತೆರದ ಪ್ರೋಲುಂ ಬೊಕೊಳ್ಳಿರ ಬೊಕೊಳ್ಳಿರ

ಕೇನುಸಂಚಿನವು. ಅಂಚಾಯಿನೆಂಬ್ ಮಿತ್ತ ಬೋಟ್ಟು ಇಲ್ಲ ಇಲ್ಲದ್ದೊ ಪೋಯಿನ ಜನ ನಿರದೇರ್.

ಇಂಚಿನ ಸಂದಪ್ಪದೇ ಜನಮಾನಿ ತನ್ನಲ್ಲಿ ಕಷ್ಟ ಸುಖೋಕು ಪಂಡೋಂದಿನ ಪರಕೆಲೆನ್ ಬೂಕೋಂದಿತ್ತುರ್. ಅಂಚೆ ಬಹಿನ ವಸ್ತೋಲೆನ್ ಮಾತ ಬದ್ರಪಾಟ್ ಮುಗಿಯಿನೇ ಏಲಂ ಮಲ್ಲೋಂದಿತ್ತುರ್. ಜನ ಮಾನಿಲ್ ಉಮೇದ್ ಪಲ್ಲಿಗ್ ಒಂತೆ ಕಾಸ್ಲಾ ಜಮೆ ಅವೋಂದು ಇತ್ತೋಂದ್. ಉಂದನ್ ತೊಯಿನ ಬದ್ರಪಾಟ್ ಪನ್ನಿನ ಕೇರಳದ ಪಂಡಿತರ್ ತಾನೇ ಎದುರುಂತುದು ಆ ಏಲಮ್ಮನು ನಡಪ್ಪುದ್ದಾ ಕೊರ್ಕೆರೆ ಸುರು ಮಲ್ಲೀರ್. ಅರನ ಪಾತೆರದ ದೇಕ್ಗಾ ಮಲಾಂದ್ ಆಚಿ ರುಪಾಯಿದ ಬೋಂಡೊನು ಆಜಿನೊದು ರೂಪಾಯಿ ಕೊದ್ಮ ದೇತೊನೆರೆಲಾ ತಯಾರಿತ್ತುರ್.

ಇಸುಬು ದಿನೋಲ ಬದ್ರಪಾಟ್ ಕೇನೆರೆ ಪೋಪ್ಪಾಂದಿತ್ತೆ ಅಂಡಾ ಇನಿತೆ ಮೂಚಿನೇ ದಿನ ಆಯೆ ಪಲ್ಲಿಗ್ ಬಹಿನೆಕ್ ಒಂಜಿ ಬೇತೆನೇ ಕಾರ್ಣಾ ಇತ್ತೋಂದ್. ರಂಡ್ ದಿನೊಟು ಪಲ್ಲಿಗ್ ಪೋದು ಅಲ್ಲ ನಡತಿನ ಕತೆನ್ ಮಾತ ಗೋಪಾಲನ ಇಲ್ಲಲ್ ಪನಂದೆ ಕರಿಯಂದೆ. ಇಂಚೆ ಪನ್ನಿಗ ಈ ಏಲಮ್ಮದ ಕತೆನ್ಲಾ ಪಂಡೋಂದಿತ್ತೆ. ಉಂದನ್ ಮಾತ ಗುಲಾಬಿಲಾ ಕನ್ನರಲ್ಲೋ ಕೇನೋಂದಿತ್ತುಲ್. ಅವಲು ಪರಕೆಗ್ ಬ್ಯೇದಿನ ತೆತ್ತಿಲಾ ಏಲಮಾಪ್ಯಂದು; ಅವಲು ಕಮ್ಮಿಗ್ ಪೋಬಿನಿ ತೆತ್ತಿ ಮಾತ್ರಂದ್ ಪಂಡಿನ ಕೇಂದ್ ಅಲೆಗೊಂಬಿ ಪ್ರೋಸ ಬಯಕೆ ಮೂಡು ಬತ್ತೋಂದ್. ಅಂಚ ಪರಕೆದ ರೂಪ್ಯೋದು ಬಹಿನ ತೆತ್ತಿನ್ ತಾನ್ ತಿಂದ್ ಅಂಡಾ ತನ್ನ ಬಂಜಿಪ್ಪು ಭಾಲೆಗ್ ಎಡ್ ಸಗ್ರಿ ಬಪ್ಪಂದು, ದೇವರೆ ಆಸೀವಾದ ತಿಕ್ಕಂದು ಪನ್ನಿ ಆಲಜನೆ ಅಲೆ ತರೆಕ್ ಎಂಚೆ ಪೋಗ್ನಂಡಾ ದಾನ್ನ ! ಅವನ್ ಬಾಯಿ ಬುದುಂದು ಪಂಡೋದೇ ಬುಡಿಯಲ್. ಗೋಪಾಲೆ ಇಸುಬುನ ಮೋನೆ ತೊಯಿನೇ ದಾದೆಕಾ ದಾನ್ನ ಆಯೆಗ್ ಕರಿವಸೋದ ಜೀಗುಜ್ಜೆದ ನೆನೆಪಾಂದ್. ಈ ಸರ್ಕಿ ಅಂಚಾವರೆ ಬಲ್ಲೀಂದ್ ಮನಸ್ಸಾದೇ ಎನ್ನಿದ್ "ಅಯಿಕ್ ದಾನೆ ಅಪ್ಪಾಡಕ್ಕು, ಎಲ್ಲೆದ ಏಲಮ್ಮದು ಯಾನ್ ತೆತ್ತಿ ದೇತೊನುವೆ ಪಂಡೆ!

ಇಸುಬು ಬುದುಂಡಲ್ಲಾದ್ ಈ ಪಾತೆರ ಪಂಡಿನಿ ಸಮನೆ; ಅಂಡಾ ಪಲ್ಲಿದ್ ನಡತಿನ ಕತೆನೇ ಬೇತೆ! ಉಂದು ಕಡೇತ ದಿನ. ಪರಕೇಂದ್ ಬೇತೆ ಬೇತೆ ಪಸ್ತುಲು ಮಾತ ಮಸ್ತ್ರ ಬತ್ತೋದಿತ್ತೋಂಡಲಾ ಕೋರಿ ತೆತ್ತಿ ಬ್ಯೇದಿನಿ ಒಂಚೆ ! ಮಾಲೋಟ್ಟುದು ಮಮ್ಮದಾಕನ ಅಂಗಡಿದ್ ಒಂಜರೆ ರುಪಾಯಿ ಕೊದ್ಮ ಏರೋ ಸಂದಾಯಿನ ಪರಕೆ ಅವು. ಅಂಡಾ ಏಲಮ್ಮದ ದೊಂಬ್ಪೊಡು ಅಯಿಕೆತ್ತು ಮನ್ನೂತ್ತೇವ ರುಪಾಯಿ ಬಿಲೆ!

ಒಂಚಿ ಕೋರಿ ತೆತ್ತಿಗ್ ಮನನ್ನೂತ್ತೇವ ರುಪಾಯಿ ಬಿಲೆ ? ಇಸುಬುಗು ಕಣ್ಣ ಕತ್ತಲೆ ಬಹಿಲೆಕ್ಕಾಂದ್. ಆಯನ ಕಿಸೆಕ್ ಕಾಸ್ ಇತ್ತೋಂದ್. ತನ್ನ ಜೀವದ ದೋಸಿ ಗೋಪಾಲಗಾದ್, ಆಯನ ಬುಡೆದಿ, ತನ್ನ ಮೋಕೆದ ಅಕ್ಕ ಗುಲಾಬಿಗಾದ್ ಆತ್ ದುಡ್ಲ ಖಿಚ್ ಮಲ್ಲಿರೆ ಆಯೆ ಹಿರಿ ಜಾರುನಯೆ ಅತ್ತ್ರ. ಅಂಡ ಆ ಕೂಪೊಡು ಆಯೆಗ್ ದಮ್ಮ ದಪ್ಪರೆ ಅವ್ವಾಸ ಅಂಡಲಾ ತಿಕ್ಕೂಡೆ ? ಮಲ್ಲ ಮಲ್ಲ ಕಾಸ್ದಕುಲೇ ಒಂಚಿ ಕುಸಾಲ್ದ ಗೋಬ್ಬುದ ಲೆಕ್ಕ ರುಪಾಯಿಗ್ ರುಪಾಯಿ ಏರಾಪ್ಯಂದೇ ಏರಾಪ್ಯಂದೇ ಪಂಡ ಲೋಕ ದಾನೆ ಪನಾಂದ್ ! ಅವಲು ಕಡೆಕ್ ಮನನ್ನೂತ್ತೇವ ರೂಪ್ಯೆಗ್ ಪರಾದ್ ಉಂತುದಿನಿ ಉರುಗೆ ಸಿರಿಮಂತೆರಾಯಿನ ಹಾಮಾದಾಚಿ ಸಾಯಿಬರ್!

ದಾನೆ ಮಲ್ಲದ್ ? ಉರುದ ಜನಕ್ಕೆಗ್ ತನ್ನಲಾ ಗೋಪಾಲನಲಾ ದೋಸಿತ್ತುದ ಮಿತ್ತೆ ಬಾರೀ ಕಣ್ಣ. ಇತ್ತೆ ಹಾಮಾಜಾರ್ಣಾ ಎದುರು ಪಾಡ್ ಏಲಮ್ಮಗುಂತುದು ತೆತ್ತಿನ್ ಗುಲಾಬಿ ಅಕ್ಕಗ್ ಕೂರಿನ ವಿಸಯ ಗೊತ್ತಾದ್ ಪೋಂಡ ಲೋಕ ದಾನೆ ಪನಂದ್ ? ಅಂಚಾಂದ್ ಒಟ್ಟಿ ಒಂಜಿನಾಲೆ ಬಯಕೆನ್ ತೀರ್ಣಾಯೆರೆ ಆಯಿಚಿಂಡ ತಾನ್ ಇತ್ತೋದ್ ದಾನೆ ಪ್ರೋಜನ್ ? ಅವು ಅಲ್ಲಾಹು ಮೆಚ್ಚುನ ಕಾಯಿನಾ ? ಹಾಮಾಜಾರ್ಣಗ್ ವಿಸಯ ಇಂಚಿಂಚಾಂದ್ ಎಲ್ಲೆ ಪಂಡಾಂಡ ಸ್ನೇ. ಇಂಚೆ

ಅಲಚನೆ ಮಲ್ಲಿನ್ ಇಸುಬು ಗಟ್ಟಿ ಮನಸ್ ಮಲ್ಲುನಗ ಏಲಮು ಕಡೇತ ಗಳಿಗಾಗ್ ಬತ್ತೋಽದಾತ್ಯಂದ್. "ಕೋರಿ ತೆತ್ತಿ ಮುನ್ನಿತ್ವೆವ ರುಪಾಯಿ ಮೂಜನೇ ಅಂದ್ ಪ್ನಿನೇದ್ದುಂಬೆ ದಿಧ್ಯ ಲಕ್ಷ್ಯದುಂತುದು ಏರ್ ಸ್ವರೋಟು " "ಮುನ್ನಿತ್ತ ಅಜಿಪ ರುಪಾಯಿ"ಹಂಡೆ.

ನಿರೆಯಿನ ಸಭೆ ಒರಾನೆ ತೆಡಿಲಾಕಿಲೆಕ್ಕಾದ್ ಸ್ವರ ಬತ್ತಿನಂಚಿ ತಿಗ್ರೋಂದ್. ಹಾಮುದಾಚಾರ್ ಅಜಪ್ಪಾದ್ ಕೆಕ್ಕಿಲ್ ಉದ್ದ ಮಲ್ಲೀರ್. ಒಮ್ಮೆಲ್ ಗುಜು ಗುಜು ಸಬ್ಬು. ಒಂಚಾತ್ ಪ್ರೋತ್ ದಾನೆ ಆದ್ ಪ್ರೋಂದೊಂದು ಏರ್ಗಳ್ ತೆರಿಯಂದಿ ಲೆಕ್ಕಾಂದ್. "ಏರ್ಏರ್ " ಹಂಡ್ ಒರಿಯಡ್ಲಿರಿಯ್ಗ್ ಒಂಚಾತ್ ಜನ ಕೇನೆರೆ ಸುರು ಮಲ್ಲೀರ್. "ಗುಡಿರಿ ಇಸುಬು " ಗೇಂದ್ ಗೊತ್ತಾಯಿನೇ ಇಂಬ್ಗ್ ದಾನೆ ಹೈಕಾಲಾಂದ್ ಮೂಂಹ್ಗ್ ಬಿರ್ಲ್ ದೀಯೆರ್. ಈತಾನೆಗ ಒರಾನೆ ಎಚ್ಚರಾಯಿಲೆಕ ಏಲಮು ಪಿರ ಸುರುವಾಡ್ "ಮುನ್ನಿತ್ತ ಅಜಿಪ ರುಪಾಯಿ. ಒಂಜಿ ವಾರ್ "ಹಾಮುದಾಚಾರ್ಗ್ ದಾನೆ ತೋಜಿಂಡಾ ದಾನ್. ನನ ಏರ್ಲಾ ದಮ್ಮು ದೆವ್ಯರೆ ಬಲ್ಲಿ ಪ್ನಿ ತಕ್ಕೊಂಡು "ಒಂಜಿ ಸಾರ್ "ಹಂಡೆರ್! ಜನಮಾನಿ ಪಿರ ತಿಗ್ರೋ ತೊಂದು. "ಉಂದಪ್ಪ ಪಾತೆರ ಪಂಡಿನ ಜನ ಇಸುಬುನ ಬಾಯಿಡ್ ದಾಲ್ ಶಬ್ದ ಬರ್ಪಂಡಾ ಪ್ನಿಲೆಕ್ಕೆ ಇಂಚಿಗೋರ ತಿಗ್ರೋಂದ್. ತರೆಕೊಂಚಿ ಪಾತೆರ. ಒಂಚಾತ್ ಪ್ರೋತ್ ತನ್ನಲಯಿಡೆ ಅಲಚನೆ ಮಲ್ಲೋದುಂತಿನ ಇಸುಬು ರಪಕ್ಕಾಂದ್ ಸಭೆತ ನಡುದ್ದು ಪಿದಾಯಿ ಬತ್ತೆ.

• ಪಿದಾಯಿ ಗಾಳಿ ತಂಬಿತ್ತೋಂದ್. ಬಾನ ನೆಲ್ಲೆ ಬೋಲ್ಲಿ ಲಕ್ಷ್ಯದ್ ಬತ್ತಿನ ಇಸುಬು ಸೀದ ಮಾಲೋಟ್ಯೆದ ಮಮ್ಮಾಕನೆ ಅಂಗಡಿಗ್ ಪ್ರೋಗ್ನಿನಯೆ "ಪತ್ರೋ ತೆತ್ತಿ ಕೊರ್ಲೆ ಮಮ್ಮಾದಾಕ್ "ಹಂಡೆ. ಅಂಗಡಿದಾರ್ ಕಟ್ಟ್ಯಾದ್ ಕೊರಿನ ತೆತ್ತಿ ಪತ್ತೊಂದು ಇಲ್ಲದ ತಾದಿಗ್ ತಿಗ್ರಿಯೆ. ಇಲ್ಲ್ಗ್ ಹೈನೆಗ ಬಾಕಿಲ್. ಅಪ್ಪೆ ಅವೆದಿಲ್ಲ್ದ್ ಉಲ್ಲೇರ್ಂದ್ ನೆನೆಪಾದ್ ಗೋಪಾಲನ ಇಲ್ಲದ ತಡಪೆ ದಾಂಟಿಯೆ.

ಇಲ್ಲ ಬಾಕಿಲ್ ಉಲ್ಲೇಗು ಉಂತಿ ಇಸುಬುನ ತೆಂದು ಗುಲಾಬಿ ಲಕ್ಷ್ಯದ್ ಬಾಕಿಲ್ಗ್ ಬತ್ತೋಲ್. "ಉಲಯಿ ಬಲ ಇಸುಬು, ಪಲ್ಲಿದ ಪಾಟ್ ಇಡೆಗ್ಲಾ ಎಡ್ಡೆ ಕೇನೊಂದಿತ್ತೋಂದ್. ಇನಿ ಈ ಪ್ರೋತ್ಿಜನಾ?" ಕೇಂಡಲ್. ಪ್ರೋನ್ನನ ತೆತ್ತಿದ ಆಸ ಮರತೆ ಹೈತುಂಡು. ಉಸುಕು ದಮ್ಮು ದೆವ್ಯಂದಿ ಇಸುಬು ತೆತ್ತಿದ ಕಟ್ಟ್ಯಾನ್ ಗುಲಾಬಿನ ಕ್ಕೆಚ್ಚೆ ದೀಯೆ. "ಅಕ್ಕಾ, ತೆತ್ತಿದ ಕಚಿಪ್ಪ ಎಂಚಾಪ್ಪಾಡು ಗೊತ್ತುಂಡೆ? ಎಲ್ಲೆ ಮೂಲೇ ವನಸ್ ಮಲ್ಲುನು. ಆವಂದೆ ಉಮ್ಮೆ "ಹಂಡ್ ಅಪ್ಪೆನ ಮೋನ ತೂಯೆ. "ಈ ಸತ್ಯ ವಾ ಕಷ್ಟ್ಯಲ್ ಆವಂದೆ ಎಡ್ಡೆದ್ ಪೆದ್ದುದ್ ಎನ್ನ ಕ್ಕೆಕೊಂಚಿ ಪ್ರೋಣ್ಣು ಬಾಲೆನ್ ಕೊರೋಡು. ಅಲ್ಲಾನ ಪ್ರದರ್ಶಾದ್ ಬರ್ಪಿನ ವರ್ವದ ಬರ್ದ್ ಪಾಟ್ ದಪಗ ಹಲ್ಲಿಂಗ್ ನೂದು ತೆತ್ತಿ ಯಾನ್ ಕೊಪೆ"

ಮಗನ ಪಾತೆರ ಕೇಂದ್ ಬಿರೊತು ಬ್ಯಾರ್ಡ್ಗ್ ಪೇರ್ ಪರಿನ ಲೆಕ್ಕಾಂದ್. "ಆವದ್ ಮಗ. ಎಡ್ಡೆ ದಿನ ಎಡ್ಡೆ ಪಾತೆರ ಹಂಡೆ. ನಮ ನಮ ಎಡ್ಡೆದ್ ಇತ್ತೋಂಡ ಅವುದೆವರೆಗ್ ಇಷ್ಟೆದ ಕೆಲಸ ಆ ದೇವಸ್ಥಾನ ಈ ಪಲ್ಲಿ ಉಂಡು ಮಾತ ನಮ್ಮೆ ನಮ್ಮೆ ಸಮಾಧಾನೊಗು ಮಾತ್ರ. ಇತ್ತಿನಕುಲು ಪರಕೆ ಕೊಪೆರ್. ಇಜ್ಜ್ಞಾಂದಿನಕುಲು ದಾನೆ ಮಲ್ಲೊಂಡು ಉನುಂಗೆಲ್ ಮನ್ನ್ಗ್ ನೀರ್ ಜಪ್ಪಡಾದ್ ಜೀವ ಕಳೆ ಕೊಯೆರೆ ಗೊತ್ತುಪ್ಪುನ ಅಲ್ಲಾಹುಗು ನಮ್ಮ ರಂಡ್ ಗುಡ್ಡಿಲ್ ಎಖ್ಜಾಪ್ಪಂಡಾ ಪನ್ನೆಗೆ. ಇಸುಬು ಕನಿನ ತೆತ್ತಿ ಪರಕೆದೆನಾ ಪನವುದನಾ ಪ್ನಿನೆದ್ದು ಕನತ್ ಕೊರೋಡು ಪ್ನಿ ಅಯನ ಮನಸ್ ಉಂಡು ತೂಲ, ಅವು ಮಲ್ಲೆ. ನಮ್ಮ ಕ್ಕೆಚ್ಚೆ ದಾದಾ ಉಂಡು ಪನ್ನೆ. ಪೂರ್ಣ ಆ ದೇವರ್ ಬರೆಯಿಲೆಕ ಅಪ್ಪಂಡು... "ಬಿರೊತು ಬ್ಯಾರ್ಡ್ ಪಾತೆರೊಂದು ಪ್ರೋಯಿಲೆಕ್ಕನೆ ಇಸುಬುನ ಕುಸುಕುದಿ ಮನಸ್ ಬಿರಿಯೊಂದು ಬತ್ತೋಂದ್. ಗುಲಾಬಿ ತೆತ್ತಿದ ಕಟ್ಟ್ಯಾನ್ ಕಾಗ್ರತೆದ್ ಕೊನೊ ಪ್ರೋದು ಎತ್ತೋಡು ಕಟ್ಟ್ಯಾದಿನ ಬಲೋಟು ದೀಯೆಲ್. ಅಲೆ ಉಡಲ್ ಉಲ್ಲಾ ತಲ್ಲೇನದ ತಂಪು.

## ಅಪ್ಪೆಮನಸ್ ಬಂಗಾರ್

'ಅಟಿಲ್ ದ ಬೇಲೆ ಇನಿ ಬೇಗನೇ ಮುಗೀಂಡ್. ನನ ಸುಸೀಲನ ಇಲ್ಲಾಗಂಡಲಾ ಪೋದು ಬಕ್ಕ. ಪದ್ದಕ್ಕೆಗ್ ಎಂಚಲಾ ಉಷಾರಿಜ್ಜಿಗ್. ಅರ್ನಾಲ್ ತೂದ್ ಬತ್ತಿನಕ್ಕಾಪುಂಡ್ಂಡ್. ಜೋಕುಲೆನ್ ಇಲ್ಲಡೇ ಬುಡ್ ದ್ ಸುಸೀಲನ ಇಲ್ಲಾದಂಚಿ ಕಾರ್ ದೀಯೆ. ರಡ್ ಪೆಜ್ಜ್ ದ ತಾದಿ. ಅಲೆನ ಇಲ್ಲಡ ಬಾಕಿಲ್ ಜತ್ತ್ ದೇ ಇತ್ತ್ ಂಡ್. ಹಾವಡಿಡ್ ಪದ್ದಕ್ಕೆ ಇತ್ತ್ರ್ ರ್ ಎನನ್ ತೂದ್ ಬಾಯಂಗ್ದ್ ತೆಲ್ಲಾತ್ರೊಡಲಾ ಯಾಪದ ಗ್ಲಾವ್ ಅರೆ ಮೇನೆಡ್ ಇತ್ತಿಲೆಕ್ಕೆ ತೊಳಿಯಿ.

"ಬಲ, ಮಗ ಬಲ, ಈ ಬರಾಂದ ಬಾರಿ ಸಮಾಯಾಂಡತ್ತ್ ದೇ. ಈತ್ ಕ್ಕೆತಲಿತ್ತ್ ಂಡಲಾ ಇನಿ ನಿಕ್ ಈ ಪರಬುನ್ ತೊಪ್ಪಾದುಂಡ್ ಮನಸಾಂಡದೆ ಬಾಲ್" ಹಂಡೆರಾರ್ ರಡ್ ಬಾಲೆಲನ ಅಪ್ಪೆಯಾನ್ ಎನನ್ 'ಬಾಲ್ಪಣ್ಣರತ್ತ್ ಂಡ್ ಎಂಕ್ ತೆಲಿಕೆ ಬತ್ತ್ ಂಡ್.

"ದಾದ ಮಲ್ಲ್ವನ್ ಪಣ್ಣ್, ಬೇಲೆದ ಮದ್ಯೌದ್ ಪುರುಷೋತ್ತ್ವೋದತ್ತ್. ಇನಿ ಬೇಲೆಗೆಂಚಲಾ ರಜಾ. ಅಟಿಲ್ ದ ಬೇಲೆಲ್ ಬೇಗ ಮುಗೀಂಡ್ ಅಂಚಾದ್ ಇಂಚಿ ಬರಿಯರ್ಗಾಂಡ್. ಪಣ್ಣ್ ಕ್ಕೆ ಈರೆಗ ಉಷಾರಿತ್ತ್ ಜಿಂಡ್ ದೀಪ್ ಪಣ್ಹೊಂದಿತ್ತ್ ಎಂಚ ಉಲ್ಲ್ರ್?"

"ಇತ್ತ್ ಒಂತೆ ಉಷಾರಾಂಡ್ ಮಗ, ಅಪ್ಪುಡ್, ಈ ಉರ್ಗಾ ಪ್ರೋವರ್ಗಾಗೆ? ಯಾಪ ಮಗ" ಕ್ಕಾರ್ತ್ತ್ ದ್ ಕೇಂಡರಾರ್.

"ಉರ್ಗಾ ಪ್ರೋವಡುಂಡೇ ಒಂಚಿ ತಿಂಗೊಲ್ ರಜ ಪಾಡ್ ಬಹಿ ಸೋಮಾರ ಹಿಡಾಡೊದು" ಅಪಗನೇ ಉಲಾಯಿಡ್ ಸಸೀಲ ಬತ್ತೊಲ್.

"ಇ ಸುಮಿತ್ರಕ್ಕೆ ಭಾರೀ ಅಪರೂಪೊದ ಜನ. ಇನಿ ನೆಂಪಾಂಡ ಇರ್ಗ್ ಎಂಕುಲೆನೆ".

"ನೆಂಪಾವಂದೆ ದಾನಿ ಸುಸೀಲ. ಬರಿಯರ್ಗ್ ಪುರುಷೋತ್ತ್ವಾಪ್ತಿ ಅತೆ". ಯಾನ್ ಸುಸೀಲದ ಪಾತೆರೊಂದಿತ್ತ್ಲಕ್ಕನೆ ಪದ್ದಕ್ಕೆ ಉಲಾಯಿ ಸೇರಿಯೀರ್.

"ಸುಮಿತ್ರಕ್ಕೆ, ಈರೆಂಚಲಾ ಉರ್ಗಾ ಪ್ರೋವೊಂಡುಲ್ಲ್ರ್ ಅಂಚೆನೇ ಎಂಕಲಪ್ಪನ್ನೊಲ್ ಲೆತೊಂದು ಪ್ರೋಲೆ. ಒಂಚಿ ತಿಂಗೊಲ್ದಾಂಚಿ ಉರ್ಗಾ ಪ್ರೋಪ್, ಉರ್ಗಾ ಪ್ರೋಪೆಂಡ್ ಒಂಚೆ ರಾಲೆ ಅರೆನ. ಎನ್ ಕಂಡನಿ ದುಂಚೆ ಲಾಸ್ ಆತ್ರೊಂಡ್ಂಡ್ ಮಂಡ ಬೆಚೆನ್ನಾಡುಲ್ಲ್ರ್. ಅಯಿತ ಮಿತ್ತ್ಗಾ ಮರನೊಂಚಿ ಜೊರೆ ಎಂಕ್ ಸಾಕ್ ಸಾಕಾಂಡ್ ಮಾರಾಯ್ತ್. ಒರ ಲೆತೊಂದು ಪ್ರೋದು ಶಾಂತನ ಇಲ್ಲ ಬಾಕಿಲ್ಗಾ ಮುಟ್ಟ್ಯಾಲ್." ಸುಸೀಲ ಎನ್ನ ಕ್ಕೆಪತೊಂದು ಕೇನೊಂಡೊಲ್. ಅಲೆನ ಪಾತೆರೊಗ್ ಅಪ್ಪಂಚಿದ್ ಪಣೀಯರೆ ಎನ್ನ ನಾಲಯಿ ಮಗೋರ್ಚಿ.

"ಅರೆದ ಒಂಚಿ ಪಾತೆರ ಕೇಂಡ್ ದ್ ಪಣ್ಣ್" ಯಾನ್ ಹಂಡೆ.

"ಸೇಕರಣ್ಣನ್ ಒಪ್ಪಾಪ್ನನ ಜವಾಬ್ದಾರಿ ಎನ್ನಪ್ ಸುಮಿತ್ರಕ್ಕೆ. ಯಾನ ಉರ್ಗಾ ಬುಡ್ ಬರೋಲಿತ್ತ್ ಂಡ್ ಅಂಡಾ ಮರನ್ ಈ ಸ್ವಿತಿಟ್ ಬರಿಯನೇ ಎಂಚ ಬುಡ್ ದ್ ಪ್ರೋಟಿನಿ ಪಣ್ಣ್. ಎನ್ನ ಪರಿಸ್ಥಿತಿ ಒಂತೆ ಅಥ ಮಲ್ಲೊನ್ನಾಲೆ. ಅಪ್ಪಂಚಿದ್ ಮಾತ್ರ ಪೊದೆ".

ಅಲೆನ ಪಾತೆರೊಡ್ಲಾ ಸತ್ಯ ಉಂಡ್. ಅಲೆನ ಕಂಡನಿ ಸತೀಶ್, ವ್ಯಾಪಾರೋದ್ ನಪ್ಪ ಅಯಿಬೊಕ್ಕೆ ಮಸ್ತ್ ಪರಿಯರೆ ಸುರು ಮಲ್ಲೊಂಡ್ ಎನ್ನರ್ಲಾ ಪಣ್ಹೊಂದಿತ್ತ್ರ್.

ಅಂಹಲ್ ಅಥ ಪ್ರೋತ್ಸ ಹಾತೆಹೊಂದಿತ್ತುಂಡಲಾ ಪದ್ದತಿ ಹಿಡಾಯಿ ಬತ್ತಾಚೆರ್. ಜ್ಯೇಷ್ಠಪ್ರಾಘುಂದ್ ಯಾನ್‌ಲಾ ಮಂತ್ರಾಚಿ.  
"ನನ ಬರ್ದೆ ಸುಸೀಲ ಪ್ರೋತ್ಸಂದ್" ಪಂಡ್‌ದ್ ಅಲ್ಲ್‌ಡ್ ಹಿಡಾಡಿಯೆ.

ಇಲ್ಲದ ಪ್ರೋನಗ ಪ್ರೋತ್ಸ ಸುಮಾರಾದಿತ್ತುಂದ್. ಮೇರ್ ಬತ್ತಿತ್ತರ್. ದೀಪ್, ರಮ್ಮೆ ಪ್ರಸ್ತಕೊಡು ದಾದನಾ ಗೀಚೊಂದಿತ್ತರ್.

"ಒಡೆ ಪ್ರೋದಿತ್ತುಂದ್ ಸಂವಾರಿ?" ಅರೆನ ಗತ್ತಾದ ಸ್ವರೆ ಯಾಪಲಾ ಅಂಚ ಕೇನುನಾರ್ ಅತ್ತ್. ಕುಶಾಲ್‌ಗ್ ಕೇನ್ನು ಪ್ರೋಡು.

"ಸಂವಾರಿ ಪ್ರೋವರೆ ಯಾನ್ ದಾಲಾ ಭೂತ ಅತ್ತಾಯ್" ಮೋನೆ ಉದ್ದ ಮಲ್ಲ್‌ಪಂಡೆ. ಅರೆನ ತೆಲಿಕೆ ಮಾಡ್‌ಗ್ ಮುಟುಂದ್.

"ಭೂತ, ಕುಲೆ ಪ್ರೂರಾ ಉಪ್ಪನು ಉರುಡ್ ಮಾರಾಯ್. ಈ ಮ್ಯಾಸೂರ್‌ದ್ ಉಪ್ಪನ್ ನಿನ್ನಂಚಿನ ಉದ್ದ ತರೆತ ಕುಟ್‌ಲ್ ಭೂತೆಲ್ಲ್ ಮಾತ್" ಪಂಡ್‌ದ್ ಎನ್ ಪ್ರಚ್ಚೆ ಬಯಿಪರೆ ಕ್ಕೆ ದುಂಬಿ ಕನತ್ರೆ, ಅರೆನ ಕ್ಕೆಕ್ ತಿಕ್ಕಂದಿಲೆಕ್ ಯಾನ್ ಪಕ್ಕನೆ ಉಲಾಯಿ ಸೇರಿಯೆ.

ಬಯ್ಯಾದ ಉನಸಾದ್ ಜೆಪ್ಪೆರೆ ಅಟ್ಟನೆ ಆನಗ ಸುಮಿತ್ರ ಪಂಡಿನ ವಿಸಯ ಅರೆಡ ಪಂಡೆ.

"ಲೆಕೊಂದು ಪ್ರೋದ್ ಬುಡ್‌ದ್ ಬರ್ವಿನೆಕ್ ಅಡ್ಡ್ ಇಜ್ಜ್. ಅಂಡಾ ಸುರೂಕೆ ಉಣಾರುಪ್ಪಂದಿನಾರ್. ತಾದಿದ್ ದಾಲಾ ಹೆಚ್ಚ್ ಕಮ್ಮೆ ಅಂಡಾ?" ಅರೆನ ಹಾತೆಹೊಲು ಒಪ್ಪ್ರಾಡಾಯಿನವೆ. ಯಾನ್ ಮನಿತ್ರಾಚಿ.

"ಸುಮಿತ್ರ, ಆ ಇಲ್ಲಾದ್ ಅಕುಲಕುಲೆನ ಉಲಾಯಿಡೇ ದಾನೆನೋ ಕಚೆಪಿಚಿ ನಡೆಕೊಂದುಂದು. ಪ್ರೋಯಿ ತಿಂಗೊಲು ಶಾಂತ ಬತ್ತಾದ್ ಅಪ್ಪೆನ ಪ್ರದರ್ಶಿತಿನ ದೊಡ್‌ಗ್ ಲಡಾಯಿ ಮಲ್ಲ್‌ದ್ ದೊಂಡೆ ಗೆತ್ತೊಂದು ಪ್ರೋಯಿನ ನಿಕ್ಕೆ ನೆಂಪ್ರಚ್? ಆದೊಡ್‌ನೋ ಮೊಕುಲೇ ಉಲಾಯಿ ಪಾಡ್‌ದೆರ್ ಪಂಡ್‌ದ್ ಅಲೆನ ಗುಮಾನಿ. ಅಪ್ಪೇ ನಿಜ ಆದುಪ್ಪೆರೆ ಯಾವು ಅಕುಲೆಗೇ ಉರ್‌ಗ್ ಬುಡ್‌ದ್ ಬರಿಯರೆ ಮುಕ ಇಜ್ಜ್. ಅಯಿಕೇ ದಾಂತಿನ ಕಾರಣೆ ಕೊರ್ಕ್ ನಿನಡ ದಾಂಟಪರೆ ತೂಪ್ರೋಂದುಲ್ಲ್‌ರ್.

"ಅಪ್ಗಾಂಡ ಸುಸೀಲಗ್ ದಾದ ಪಣ್ಣಿನಿಯೆ?"

"ಅವು ನಿನ್ನಿಷ್ಪ್ತ ನರೆಕರೆ ನಿಷ್ಪ್ತಿ ಮಲ್ಲೊಂಬಿನಿ ದಾಯ್‌ಗಾಂದ್ ತೋಜಿಂಡ ಲೆಕೊಂದು ಪ್ರೋ ಈ ದಾನಿ ತರೆಕ್ ತುಂಬೊಂದ್ ಪ್ರೋವೊಂದ್ ಇಜ್ಜ್ತ್ತ್ತ." ನಿಧಾರೋನ್ ಎಂಕೇ ಬುಡ್‌ದ್ ಸ್ವರ್ಪ್ಸ್ ಜೆತ್ತ್ರೆ.

ಎನ್ ಮನಸ್ ಸುಸೀಲ ಮ್ಯಾಸೂರ್‌ಗ್ ಬತ್ತಿನ ಸುರೂತ ದಿನೊಕುಲೆನೋ ನೆನೆಕೊಂದುಂದು ಮ್ಯಾಸೂರ್‌ದಂಚಿನ ಉರ್‌ದ್ ತುಳುಜನೊಕುಲು ಉಪ್ಪನು ಭಾರಿ ಅಪರೂಪ್. ಅಂಡಾ ಎನ್ ಅದ್ವ್ಯಾನೋ ದಾನ್ ಸುಸೀಲ, ಸತೀಶ್ರೋ ಮೂಜಿ ವಸ್ತೆದ ಪಿರಾವು ಎಂಕುಲಿತ್ತಿನ ಎದುರ್ದ ಬೀದಿಗ್ ಬತ್ತೆರ್. ಅಕುಲೆನ ಪರಿಚಯೋಂದ್. ಅಕುಲ್‌ಲಾ ತುಳುಜನೊಕುಲು, ಹೆಬ್ರಿ ಅಕುಲೆನ ಉರು ಪಂಡ್‌ದ್ ಗೊತ್ತಾಂಡ್. ಅಡ್ಗ್ ಬರ್ವಿನ ಬಿನ್ನೆರ್ ಇಡ್ಗ್, ಇಡ್ಗ್ ಬರ್ವಿನ ಬಿನ್ನೆರ್ ಅಡ್ಗ್ ಬರ್ವಿನಾತ್ ರದ್ದ್ ಇಲ್ಲದ ವಿಶ್ವಾಸೋ ಬುಲೆಂಡ್. ಒಂತೆ ಸಮಯೋಡ್ ಚೊಕ್ ಪದ್ದತಿ ಮಗಲೆಲ್ಲ್‌ಗ್ ಬತ್ತ್ ಸೇರಿಯೆರ್ ಸುಸೀಲನ ಮಗನೊಬ್ಬ್‌ಗ್ ಎನ್ ಜೋಕುಲ್‌ಲಾ ಅರನೇ 'ಅಜ್ಜಿ ಅಜ್ಜಿ' ಪಂಡ್‌ದ್ ಲೆತ್ತೊಂದಿತ್ತ್ ಅಪಗ ಎಂಕ್ ಎನ್ ಮಾಮಿನವೇ ನೆಂಪ್.

ಪ್ರಥಿಕೊಡ್ದೆ ಅಪ್ಪೆನ್ ಕಳೆಪ್ರೋಂದಿನಾಲ್ ಯಾನ್. ಅಮ್ಮೆರ್‌ನ ಮೋಕೇ, ಪಲಯುಡ್‌ಲೆನಾ ಕೊಂಡಾಡೊಡು ಬುಲೆಯಿನ ಎಂಕ್ ಅಪ್ಪೆನ ಪ್ರೀತಿ ಮಾಮಿಲ್‌ದ್ ತಿಕ್ಕಂದ್. ಎನ್ ಮಾಮಿ ಬಂಗಾರ್ ಮನಸ್‌ದ ಪ್ರೋಂಜೋವ್. ಮಗಲೆಕ್ಕೆ ತೂಪ್ರೋಂದಿತ್ತ್ರೆ. ಅಂಡಾ ಆ ಭಾಗೋಲಾ ಎನ್ ಹಾಲ್‌ಗ್ ಜಾಸ್ತಿ ದಿನ ಬರಿಯಿಚಿ ಅರನ್ನು ಕಳೆಪ್ರೋಂಡೆ ಅಂಚಾದ್ ಎನ್ ಜೋಕುಲ್‌ಗ್ ಅಜ್ಜಿನ

ಮೋಕ್ಷ ತಿಕ್ಷಾಂಡ್ರ್ ಪಂಡಾಂಡ ಅವು ಪದ್ಧತ್ಯಾಗನೇ ಅರೆನ ಈ ಹಿತಿಗ್ರಾ ವಿಶ್ವಸ್ಥಾಗ್ರಾ ಬಿಲೆ ಕಟ್ಟಿಯೆರ್ಗಾವ? ಉರ್ಗಾ ಪ್ರೋಪೆರ್ಗಾ ಅತ್ರ ಅಸೆದುಪ್ರಾನ ಅರೆನ್ ಲೆಕೊಂದು ಪ್ರೋಯಿಜಿಡ ಎಂಬ್? "ಉರ್ಗಾ ಪ್ರೋಪೆರೆ ಯಾಪ ಮಗಾ?" ಪಂಡ್ರ್ ದ್ರ್ ಆರ್ ಅಸೆಡ್ ಕಣ್ಣಿರತ್ ಕೇಂಡಿನ ತೂನಗ್ ಅರ್ಗಾಲ್ ಎನ್ನುಳ್ಳಿಗ್ ಬರಿಯೆರೆ ಮನಸ್ಸಿತ್ತಿಲ್ಕ್ ತೋಜುಂದು. ಅವಡ್ ಲೆತೊಂದು ಪ್ರೋಯಿ. ಎಂಕ್ ಲಾ ಒಂಜಿ ಜತೆ ತಿಕ್ಟ್ ಲೆಕ್ಕ್ ಅಪ್ರಾಂದು. ಕಾಂಡೆನೇ ಪ್ರೋದ್ ಸುಸೀಲಂಡ ಪನೊಂದು. ಯಾನ್ ಮೇರನಂಚಿ ತಿರ್ಗಾನಗ್ ಆರ್ ನಿದ್ರ್ಗಾ ಜೂರ್ಗಾದಾತ್ರ್ಂಡ್.

ಉರ್ಗಾ ಪಿದಾಂಡನ ದಿನ ನಿಫ್ತಂಡಾಂಡ್. ಸತೀಶ್ರ್ ಮಾಮಿನ್ ಬುಡಿಯೆರೆ ಬಸ್ಸೋಸ್ಯಾಂಡ್ರ್ಗ್ ಬತ್ತ್ರ್ ರ್. ಸುಶೀಲನ ಪತ್ತ್ರೆನೇ ಇಜ್ಜ್ ಸತೀಶ್ರ್ ಬಸ್ಸೋಚ್ರ್ನಾ ಎನ್ನ ಕೈಕ್ ಪಾಡಿಯೆರ್. "ಯಾನ್ ನನ ಬರ್ಪ್ ಸೇಕರಣ್ಣ್, ಅಂಗಡಿದ ಬಾಕಿಲ್ ದೆಪ್ರ್ಯಾಂದು. ಲೆಟಾಂಡ್ ಬಸ್ಸ್ ಬರ್ನ ಮುಟ್ ಈರ್ಪ್ಪ್ರಾರತ್ತ್" ಮೇರೆದ ಪಂಡರ್. ಮಾಮಿಡ ಒಂಜಿ ಪಾತೆರಲ್ಲಾ ಪಾತೆರಂಡ ಪಿರತಿರ್ಗಂದೆ ಪ್ರೋಯಿರ್. 'ಮಾಮಿ ಅತ್ರ್ ಆರ್ ಎನ್ನ ಅಪ್' ಪಂಡ್ರ್ ದ್ರ್ ಅರೆನ್ ಮೇನತ್ತ್ ಮಲ್ಲೋಂದು ತಿರುಗೊಂದಿತ್ತಿ ನರಮಾನಿ ಈ ಜನನಾ? ಪಂಡ್ರ್ ಎಂಕೊರಾ ಚೋಂದ್ ಆಂಡ್.

"ಸುಮಿತ್ರ್, ಓಲ್ಲ ಲೆಕ್ಕ್ ತತ್ತ್ವಾಂಂದುಂದು. ಆಯಿನಾತ್ರ್ ಈ ಉಪ್ಪಾರಾದ್ ಉಪ್ಪ್ಲ. ಪದ್ಧತ್ಯಾನ್ ಶಾಂತನ ಇಲ್ಲಾದ್ ಬುಡ್ರ್ ದ್ರ್ ಈ ಉದುಪಿಗ್ ಪ್ರೋಲ್. ದಾಂತಿನ ರಗಲ್ನ್ ನಿನ್ನ ತರೆಮಿತ್ರ್ ಪಾಡೊನೊಡ್ಡಿ." ಆರ್ ದಾಯಿಗ್ ಅಂಚ ಪಂಡರ್ಂಡ್ ಎಂಕ್ ಅಂದಾಜಾಬಿ. ಅಪಗನೇ ಬಸ್ಸ್ ಬತ್ತ್ರ್ಂಡ್. "ಉರ್ಗಾ ಮುಟಿಕೊಂಡ್ ಪ್ರೋನ್ ಮಲ್ಲುಲ್" ಅರೆನ ಪಾತೆರೋಗ್ ತರೆ ಅಡಾದ್ ಬಸ್ಸ್ ಮಿತ್ತ್ಯಾಯಿ. ಪದ್ಧತ್ಯಾ ಎನದ್ದ್ ದುಂಬೇ ಕಂಡ್ಲೆ ಬರೀತ ಸೀಟ್ ಪ್ರೋದ್ ಕುಲ್ಲಾತ್ರ್ಂಡ್. ಕಡಪ್ಪಡರೆ ಬತ್ತಿನ ಮರ್ಮಾಯೆ ಮೊನ ತಿಗಾದ್ ಪ್ರೋಯಿನ್ಕ್ ಅರ್ಗೊಂಡ ಬೇಜಾರಾಯಿನಕ್ಕ್ ತೋಜಿಂಡ್.

ಯಾಪಲ್ಲಾ ಚೋಕುಲ್ನ್ ಮಟ್ಟೆಲ್ಲ್ ಕಟೊಂಡೇ ಉರ್ಗಾ ಪಿದಾಂಡನ ಎಂಕ್ ಈ ಸತೀ ಚೋಕುಲ್ನ್ ಬುಡ್ರ್ ದ್ರ್ ಪಿದಾಂಡನ ವಣ್ಣಿಗ್ ಒಂಬಿ ನಮೂನೆದ ಬೇಜಾರ್. ನಾಗ್ ತನು ಬಲಿ ಪ್ರತಿಷ್ಟ್ ಪಂಡ್ರ್ ಸ್ವಾವಿರ ಕಾರಣೊಲ್ಲ. ಉಂದೆನ್ ಮಾತ ಚೋಕುಲ್ಗ್ ರಜ ಉಪ್ಪೊನ್ಗ ದಿವೆರೆಗಾತಂದ್. ಪ್ರೋಯಿಜಿಡಾ ಅಪ್ಪ್ಗಾ ಬೇಜಾರಾಪ್ರಾಂಡ್ ಪಂಡ್ರ್ ಮೇರೇ ಅತ್ರ್. ಯನನಂಚಿ ಪಿದಾಡ್ಯಾಯಿನಿ. ಪಿರ ಬರಿಯೆರೆ ವಿತ್ರ್ ದಿನ ಅಪ್ಪಂಡಾ ದಾನ್? ಅದಮುಟ್ ಮೇರೆಂಚ ಚೋಕುಲ್ನ್ ತೂಪ್ರೋಂಬ್ರ್? ಮಲ್ಲ ಒಂಜಿ ಉಸ್ಲೊಲ್ ಬುಡ್ರ್ ದ್ರ್ ಪದ್ಧತ್ಯಾನ್ ತೂಯೆ.

ಯಾಪಲ್ಲಾ ಭಾಯಿ ನಿಲ್ದ್ ಪಾತೆರುನಾರ್ ಇನಿ ಮಾರ್ದ್ಯೆಮಿದ ಗೊಂಬೆಲಕ್ಕ್ ಕುದೊಂಡರ್. ಉರ್ಗಾ ಪ್ರೋಪಿನ್ ಪಂಡ್ ನೋಕಲೆ ಪಾಡೊಂದಿತ್ತಿನರೆನ ಮೋನೆಡ್ ವಾ ಗೆಲಾಪಲ್ಲಾ ತೋಜಿದಿ. ಸೊಡ್ಪ್ಪೊ ಕೈ ಉಂಡ್ರ್ ದ್ರ್ ಬಸ್ಸೊದ ಮಾಡ್ನ್ ತೂಪೊಂದಿತ್ರ್. ಅರೆನ ಕಣ್ಣೊಡ್ ಲಕ್ಕ್ ದ್ರ್ ತೋಜೊಂದಿತ್ತಿನ ಕೆಂಪ್ ನರೊಕುಲ್ನ್ ತೂದ್ ಅರೆನ್ ಪಾತೆರ್ ಪಾವರೆ ಮನಸಾಬಿ. ಉಪ್ಪೊದ್, ಆರಾದ ಪಾತೆರದ್ ಪಂಡ್ರ್ ಸೊತ್ತ್ ಕುಲ್ಲಿಯೆ.

ಬಸ್ಸೊ ಭಾರ್ಮಾದಿ ಫಾಟಿದ ತಿರ್ಗಾಸ್ರ್ಡ್ ತಿರ್ಗಾನಗ್ ಜೀವ ತಲ್ಲೆನ ಅಂಡ್. ಅಪಗನೇ ಅಪಗನೇ ಕೇಂಡಿನ ಸ್ವರೋ - ಅವು ಪದ್ಧತ್ಯಾನ್ವೇ ಅಂಡಲ್ ಯಾಪದಕ್ಕ್ ಇತ್ತ್ರೊಬಿ. ಅರೆನಂಚಿ ತಿರ್ಗಾಗಿಯೆ. "ಚೋಕುಲ್, ದಾಯೆ ಈ ಚೋಕುಲ್, ಬೊಡ್ಡಿ, ಎಂಕೆರಲ್ ಬೊಡ್ಡಿ" ಸೀಟ್ ಗೊರೆಗೊದ್ ನಿದ್ರ್ಗಾ ಜಾರಿನ ಅರೆನ ಕನೊತ ಪಾತೆರೊಲ್ಲ.

ಅರೆನ ನಿಸಲ್ರೊಡ್ ಬೆಗ್ರ್ ಜತ್ತ್ವಾಂದಿತ್ರ್ಂಡ್. ಅಪಗನೇ ನಿದ್ರ್ವೊ ಎಚ್ಚ್ರಾಂಡರೆಗ್. ತಿಗಲೆನ್ ಆಮುಕ್ ದ ಪತೊಂದು ಒದ್ದುಡಿಯೆರ್. ಅರೆನ ಈ ಚಯೆನ್ ತೂದ್ ಎಂಕ್ ಪ್ರೋತಿಗ್ ಸುರುವಾಂಡ್. "ದಾದಾಂಡ್ ಪದ್ಧತ್ಕ್" ಪಂಡ್ರ್ ದರೆನ್ ಆರಾದ್

ಕತೆ

ಪತ್ತಿಯೇ. ದುಂಬು ಪಿರಾವುದ ಸೀಟಿದ ಕೆಲ ಜವಾನೆರ್ ನಿಲ್ಕ ತೊಯೆರ್. "ನೀರ್-ನೀರ್ ಕೋ ಮಗ್" ಮೆಲ್ಲ ದನಿದೆತ್ತುರ್. ಯಾನ್ ಬ್ಯಾಗ್ಡ್ ಇತ್ತಿನ ನೀರ್ದ ಬಾಟಲ್ ದೆಪ್ಪನ್ಗ ಪದ್ದಕ್ಕ ತನ್ನ ಕ್ಕ ಬೇಲೋಡ್ ಇತ್ತಿನ ಮಾತ್ರ ದತ್ತೆರ್. ಉಡಲ್ಗ್ ಸೇರಿ ಬೋಕ್ಕ ಒಂತೆ ಗೆಲುವಾಯೆರ್. ಎನ್ನ ಪ್ರಗೆಲ್ಗೇ ಒರ್ಗೋದ್ ಮೇಲ್ ಉಸ್ಲೋ ದೆಪ್ಪೆರೆ ಸುರುಮಲ್ಲೆರ್.

"ಉಸಾರುಪ್ಪಂದಿನರೆನ್ ಎನ್ನೊಟ್ಟುಗ್ರ ಲೆತೊಂದು ಬತ್ತೋದ್ ತಪ್ಪ್ ಮಲ್ತೆನಾ? ಈ ಕಾಡ್ ದ ಮದ್ದೂಡ್ ದಾದಾಂಡಲ್ ಹೆಚ್ಚ್ ಕಮ್ಮಿ ಅಂಡಾ? ಓ ದೇವಾ ಅಂಚಾವಂದ ಉಪ್ಪುದ್." ಮರೆನಾ ಈ ಚಯ್ಯೆ ತೊನಗ ಎಂಕ್ ಎನ್ನ ಮಾಮಿನ ಕಡೆತ ದಿನೆಂಕಲು ಕಣ್ಣೆ ದುರು ಬತ್ತಿಲಕ್ಕಾಡ್. 'ಮಾಮಿ'ಲ್ ಇಂಚೆನೇ ತಿಗಲೆ ಬೇನೆ ಪಂಡ್ ಪ್ರಗೆಲ್-ರಾತ್ರ ಒದ್ದುಡ್ದೆ ಕಡೆತ ದೇವರೆ ಪಾದೋ ಸೇರಿಯೆರ್. ಎಂಕೇ ಗೊತ್ತಾವಂದಿಲೆಕ್ಕ ಎನ್ನ ಕಣ್ಣ್ ದಿಂಜಿಂಡ್. "ಈ ದಾಯೆಗಪ್ಪೆ ಬುಲಿಪುನ್? ಈತ್ ಬೇಗ ಸೃಪಿನ ಜಿವ ಅತ್ತ್ ಉಂಡ್" ನಿಧಾನೋಡ್ ಪಂಡೆರಾರ್.

"ಪದಕ್ ಯಾವ್ಯೋಡ್ ದಿಂಜಾ ಉಂಡು ಇರ್ಗ್ ಈ ತಿಗಲೆ ಬೇನೆ, ಸುಸೀಲ ನೆತ್ತೆ ಬಗ್ಗೆ ಎನಡ ದಾಲಾ ಪಣ್ಣುಜೊಲಸು. ಸುರೂಕೆ ಗೊತ್ತಿತ್ತೊಂಡ ಯಾನ್ ಇರೆನ್ ಲೆತೊಂದು ಪ್ರೋವರೆಗ್ ಒತ್ತೊಂದಯೆ ಅತ್ತ್, ಇರೆನ್ ಈ ಸ್ಥಿತೀಂಡ್ ಕಡಪ್ಪಡೆರೆ ಅಲೆಗ್ ಮನಸಾಂಡ ಎಂಚೆ ಬತ್ತೊಂಡ್"

"ಉಂಡು ಮಾತಾ ಎನ್ನ ಕರ್ಮ ಮಗ್. ಆರ್ ಸೃತಿಕೂಡ್ ಯಾನ್ಲಾ ಅರನ ಬೆರಿಯೇ ಪ್ರೋತೊಡು ಈ ಬಂಬಿ, ಈ ಬೇನೆ ಎನ್ನ ಪಗನ್ಕಾಲೆಗ್ಲಾ ಬರಿಯೆರೆ ಬಲ್ಲಿ ಸುಮಿತ್ರ, ರಂಡ್ ಜೋಕುಲು ಸೃಪಿ ಕಾಲೋಗ್ ರಂಡ್ ಪ್ಪಂಡಿ ನುಪ್ಪ ಪಾಡೆರೆ ದುಂಬು ಪಿರಾ ತೊವ್ಯೋಂಡಲ್ಲೆರ್." ಸೇಂಕ್ ಸೇಂಕ್ದ್ ಮೇಲುಸಿರ್ ದತ್ತೋಧ್ ಪಾತೆರೊಂದಿತ್ತಿನರೆನ್ ತೊದ್ ಎಂಕ್ ಪ್ರೋಡಿಗೆ ಸುರುವಾಂಡ್. "ಮಸ್ತ ವಾತೆರ್ದ್ ಆಯಸೆ ಮಲ್ಲೋನೊಡ್ಡಿ. "ಪಂಡ್ದೆ ಅರೆನ್ ಸೀಟ್ಗ್ ಒರೆಗಯ್. ಕಣ್ಣ್ ದಿಂಜದ್ ಎನ್ನಂಚೆ ತೊಯೆರ್,

"ಸುಮಿತ್ರ, ಈ ಏರಾ ದಾನೆ? ಎಂಕ್ ವಾ ಸಂಮೃಂದಾಲಾ ಅತ್ತ್. ಅಂಡಲಾ ಯಾನ್ ಒದ್ದುಡುನ ತೊವರೆ ನಿಕ್ ಅಪ್ಪಡಿ. ಅಂಡಾ ಎನ್ನ ಜೋಕುಲು ಯಾನ್ ಕಣ್ಣೆ ದುರೇ ಸೃತೆಡಲು ಎನ್ನ ಪ್ರೋದಾಟೊಂದು ಪ್ರೋವರೆಲಾ ಪಿರಪ್ರೋಪಿನಗಲ್ ಅತ್ತ್." "ಅಂಚೆ ಮಾತ ಪನೊಡ್ಡಿ ಅವು ಪೂರಾ ಇರನ ಭ್ರಮೆ. ಸುಸೀಲ, ಸತೀಶ್ರ್ ಇರೆನ್ ಏತಾ ಪ್ರೋಲ್ರುಡು ತೊವ್ಯಾಂದಿತ್ತೆರ್."

"ಇಜ್ಜ್ ಸುಮಿತ್ರ, ಅವು ಪ್ರೂರು ಜನೊಕುಲೆನ್ ಮೆಚ್ಚುಪ್ಪನ ನಾಟಕೊ ಸೀಟ್ ಎನ್ನ್ ಈ ಉರ್ಗೋಗ್ ಲೆತೊಂದು ಬತ್ತಿನಿ ಎನ್ನ ದೊಡ್ಡುದ ಅಸೆಗ್. ಇಡೆಗ್ ಬತ್ತಿನ ಸುರೂಕೆ ಎಂಕ್ಲಾ ಈ ಕಣ್ಣ್ ಕಟ್ಟ್ ಗೊತ್ತಾಯಿಬಿ. ಆಯನ ಬಣ್ಣುದ ಪಾತೆರೊಗ್ ಮಣ್ಣುದ್ ಅ ದುಡ್ಡನ್ ಸುಸೀಲನ ಪ್ರದರ್ಗ ಮಲ್ತ್ ಇತ್ತೆ ಎನ್ನ ಕ್ಕೆ ಕಾಲಿ. ಇಕ್ಕೆ ಎನೆಂಚಿ ನೊಹೊಂಡಲ್ಲೆರ್. ಮರಾಮಾಯೆ ಮಗ್ ಅವರೆ ಸಾಧ್ಯೋ ಇಜ್ಜ್ ಅಂಡಾ ಮಗಲೆಗೇ ಅಪ್ಪೆ ಬೋಡ್ಡುಂಡ್ ತೋಚಿಂಡಲಾ ವಾದಾ ಮಲ್ಲೋಡು?" ಕಣ್ಣ್ ನೀರ್ ಪಾಡ್ ಎತ್ತೀಂಡ್ ಪಾತೆರೊಂದಿತ್ತಿ ಅರೆನ್ ಎಂಚೆ ಸಮಾಧಾನ ಮಲ್ಲೋಡ್ ಪಂಡ್ದೆ ಎಂಕ್ ಗೊತ್ತಾಜಿ. ದುಂಬು ಪಿರಾವುದ ಸೀಟ್ದ ಜನೊಕುಲು ಗಳಿಗೊರಾ ಎಂಕುಲೆನಂಚಿ ನಿಲ್ಡುದ್ ತೊವ್ಯಾಂದಿತ್ತೆರ್.

ಒಸ್ ಆಗುಂಬೆದ ಕಡೆತ ತಿರ್ಗಸ್ಡ್ ಜತ್ತೊಂದಿತ್ತೆಂಡ್. ಹೆಬ್ಬಿ ಸ್ವಾಂಡ್ಡ್ ಶಾಂತನ ಇಲ್ಲಗ್ ಮಸ್ತ್ ದೂರ ಇಜ್ಜ್. ಒರ ಪದ್ದಕ್ಕೆನ್ ಅರೆನಿಲ್ಲಗ್ ಮುಟ್ಟಾಂಡ ಯಾನ್ ಎನ್ನ ತಾದಿ ಪತ್ತೊಲ್ಲಿ.

"ಶಾಂತಗ್ ಪ್ರೋನ್ ಮಲ್ಲರೆ ಪದ್ದಕ್ಕ? ಶಾಂತ ಒಸ್ಸಾಸ್ವಾಂಡ್ಗ್ ಬರುವಲತ್ತೆ?" ಎನ್ನ ಪಾತೆರೊಗ್ ಆರ್ ಉತ್ತರನೇ ಕೋಚ್ರೋ.

ಗಂಟೆ ನಾಲರೆ. ಒಸ್ ಹೆಬ್ಬಿದ ಸ್ವಾಂಡ್ಡ್ ಉಂತುಂಡ್. ಒಸ್ಸಾಸ್ವಾಂಡ್ ಒಂತೆ ದೂರ ಬತ್ತೆ. "ಕೋಡೆ ಶಾಂತಗ್

ಪ್ರೋನ್ ಮಲ್ಲಿತ್ತೆ. 'ಕಾ ಉರ್ಗಾ ಬತ್ತಡ ಇಲ್ಲದ ಬಾಕಿಲ್ಲ ದೆಪ್ಪಯಂದ್ರಾ'ಪಂಡಲ್, ಯಾನ್ ಅಲೆನ್ ಕೈಲ್ಲೊ ಪ್ರೋಪ್ಪಡಿ."ಪಂಡರ್.

ಎನ್ನ ಮಂಡೆಗ್ ಬೆಚ್ಚೆ ನೀರ್ ಮೈತಿಲೆಕ್ಕಾಂಡ್. ದಾದ ಪಣೋಡು? ದಾದ ಮಲ್ಲೋಡುಂದು ಗೊತ್ತಾಜಿ. ದಾಂತಿನ ರಗಲೆ ಎನ್ನ ತರೆಮಿತ್ತೊ ಖಾರುಂಡತ್ತು? ನನ ಮೇರೆನ್ ಒಡೆ ಲೆತೊಂದು ಪ್ರೋಟಿನಿ? ಕಂಗಾಲಾದ್ ಪ್ರೋಯೆ.

"ಸುಮಿತ್ರಾ, ಕಾ ದಾಲಾ ಮಂಡೆ ಬೆಚ್ಚೆ ಮಲ್ಲೋಡ್ ನನ ನಿಕ್ಕ್ ಯಾನ್ ಉಪದ್ರ, ಕೊರಯೆ ಕಾ ದಾಲಾ ಎತೆ ದಾಂತೆ ಉಡುಪಿಗ್ ಹಿದಾದ್. ದೇವರೆ ಬೇಲೆಗ್ ಹಿದಾದ್ದ. ಆ ದೇವರ್ ನಿಕ್ಕ್, ನಿನ್ ಸಂಸಾರೆಗ್ ಎಡ್ಡೆ ಮಲ್ಲುಡ್" ಕಣ್ಣಾಬಾಯಿ ಖುಡ್ದಾದ್ ಅರನೇ ತೂಯೆ.

"ಸುಮಿತ್ರ, ಕಡೆಕಾಲೆಗ್ ಯಾನ್ ಏನೆಲ್ಲಾ ಅಂಗ್ಗಾ ಖಾರೆಗ್ ಬಲ್ಲಿಂದ್. ಎನ್ನಾರ್ ಇಲ್ಲೊ, ದೊಡ್ಡೆ ಎನ್ನ ಪ್ರದರ್ಗಾ ಮಲ್ಲೊ ದೀದ್ ಪ್ರೋಯೆರ್. ಇಲ್ಲನ್ ಶಾಂತನ ಪ್ರದರ್ಗಾ ಮಲ್ಲಿನ್ನೆಕ್ ಸುಸೀಲ ದೊಡ್ಡೊ ತನ್ ಪ್ರದರ್ಗಾ ಮಲ್ಲೊಂದಲ್. ಇತ್ತೆ ಶಾಂತಗ್ ಆ ದೊಡ್ಡೊಲಾ ಪಾಲ್ ಬೋಡುಗೆ. "ಸೋತ್ತು ಬಂಗಾರ್ ಪೂರಾ ಅಲೇಗೇ ದಿಂಜಾದತ್ತು? ಇತ್ತೆ ಎನ್ನ ಕೈಲ್ಲೊ ಬರೊಡ್, ಅಲ್ಲೇ ಕುಲ್ಲುಲ್" ಪಂಡಾದ್ ಶಾಂತ ಹೊಲ್ಲೊ. ಕಾಯೆ ಪಣ್ಣಾಮಗ್, ಎನ್ ಪ್ರದರ್ಗಾದಿತ್ತಿನ ದೊಡ್ಡೊ ಸುಮಾರ್ ಆಚಿ ಲಕ್ಷ್. ಉರ್ದಾದ ಇಲ್ಲೊ ಜಾಗ್ ದಿಲೆಲಾ ಸುಮಾರಾದ್ ಆತೆ ಉಪ್ಪು ಬರಿಯಗ್ ಬಂತೆ ನನೋರಿಯಗ್ ಕಮ್ಮಿಂದ್ರಾದ್ ಹಟ್ಟಿಯೆರೆ ಎನಡಾವ ಪಣ್ಣ! ಎನ್ ಜೋಕುಲೆಗೇ ಯಾನ್ ಬೇದೊ ಮಲ್ಲೆನ್ನಾ? ಎನ್ ದೊಡ್ಡೊಗ್ ಬಿಲೆ ಉಂಡು. ಆ ಇಲ್ಲೊ ಜಾಗ್ಗಾ ಬಿಲೆ ಉಂಡು ಅಂಡಾ ಕಾ ಅಪ್ಪೊ ಬಿಲೆನೇ ಇಜ್ಜ್?" ಯಾನ್ ದಾದ ಪಣೋಡು? ಆ ಎರಿ ಜೀವೋ ಸಮಾಧಾನ ಪಣೆಯೆರೆ ಎನಡಾಚಿ.

"ಯಾವ ಅಕುಲೆಗ್ ಎನ್ನ ಅಗತ್ಯ್ ಇಜ್ಜ್ಞಿಂದ್ರಾದ್ ತೋಚಿಂಡಾ ಅದಗನೇ ಯಾನೆಲಾ ತೀಮಾನೋ ಮಲ್ಲೆ. ಎಂಕೊಲಾ ಅಕುಲೊನ ಅಂಗ್ ಬೋಡ್ಬಿಂದ್ ಜೋಕುಲೆಗ್ ಯಾನ್ ಮಲ್ಲುನ ಕರ್ತವ್ಯ ಪೂರಾ ಮಲ್ಲುತ್ತೊಂಡ್. ಅಕುಲ್ ಎಂಚನೆ ಉಪ್ಪದ್ರ, ಎಡ್ಡೊ ಉಪ್ಪದ್ರ. ಸುಮಿತ್ರಾ, ಕಾತ್ ಪೂರಾ ಎನ್ನ ಬಂಜ ಬೇನೆನ್ ನಿನದ ಪಣ್ಣೊಂದಿನಿ ಎನ್ನ ಜೋಕುಲೆನ್ ದೊರೆಗತ್ತೊ ಮಗ್. ಎನ್ನ ಮನಸ್ ಹಗುರ ಮಲ್ಲೊನ್ನಾರ್." ಕಣ್ಣಾರೆಸ್ದೊ ದುಂಬು ನಡತೆರ್.

"ಅಪಾಗಂಡ... ಕಾರ್... ಒಡೆಗ್... ಪ್ರೋಪ್ರೆರ್?" ಕಾ ರಸ್ತೆಡೇ ಒಂತೆ ದುಂಬು ಪ್ರೋಯಿ ಅಪಗ ನಿನ್ ಪ್ರಶ್ನ್ಯಾಗ್ ಉತ್ತರ ತಿಕ್ಕಂಡ್" ದುಂಬು ಪ್ರೋಯೆರಾರ್.

ಆ ರಸ್ತೆದ ಮೂಲೆಡ್ ಇತ್ತಿನ "ಕಾಶ್ಚರೀಯ ಅಭರಾಶ್ರಮ"ದ ಎದುರು ಬತ್ತೊದ್ ಉಂತಿಯ. ಗೇಟ್ ದೆತ್ತೊದೇ ಇತ್ತೊಂಡ್.

"ತೂಯನ ಮಗ್, ಯಾನ್ ಬರ್ಪ ಪಂಡಾದ್ ನೆತ್ತೆ ಮುಖ್ಯಸ್ಥರೆಗ್ ಪ್ರೋನ್ ಮಲ್ಲಿತ್ತೆ. ಬಕೇ ತೋಚೊಡು. ಗೇಟ್ ಬಾಕಿಲ್ಲ ದೆತ್ತೊದೇ ದಿತೆರ್. ಮೈಸೂರ್ಗಾ ಪ್ರೋವೋಡ್ರಾದ್ ದುಂಬು ಕಾ ಪರಭುನ್ ತೂವರೆ ಬರ್ತತ್ತು ಮಗ್?" ಪಂಡಾದ್ ಉಲಾಯಿ ಪ್ರೋಯೆರ್. ಆ ಅಶ್ರಮೋದ ಕಾರ್ಯಕರ್ತೆ ಬರಿ ಜತನೆಡು ಅರನ್ ಲೆತೊಂದು ಪ್ರೋಯೆ.

ಜೋಕುಲೆನ ಇಲ್ಲಡ್ ತಿಕ್ಕಂದಿನ ನೆಮ್ಮೆದಿ ಅರೆಗ್ ಆಶ್ರಮೋಡಾಂಡಲ್ ತಿಕ್ಕಾಂದ್ರಾದ್ ಬಯಕ್ಕಾದ್ ಯಾನ್ ಬಸ್ಸಾಸ್ಯಾಂಡ್ ದಂಬಿ ಕಾರ್ದಿಯೆ 'ಅಪ್ಪೆಮನಸ್ ಬಂಗಾರ್'ಪಣ್ಣೆನ ಪದ ದೊರೋಚೊಲ್ಲು ಕೇನೋಂದಿತ್ತೊಂಡ್.

 ಸುನೀತಾ. ಎಸ್, ಕರಂಬಳ್

## ಧರ್ಮ ತತ್ತ್ವಂದ ಶರ್ಮ ತಪ್ಪಂದ್

ವದ್ದು ಪಡ್ಡೆಡ್ಡೆ ಒಸ್ಕರ ಮದ್ದಲ್ಲಾ ಪ್ರೋಣ್ಣ. ಅಲ್ಲ ಅಪ್ಪೆನ ಪ್ರದರ್ಶ ಅಪ್ಪಿ ಅಮ್ಮೆರ್ದು ಪ್ರದರ್ಶ ಏತು.

ಏತು ಬಾರೀ ಬೆನ್ನುನಾಯಿ. ಅಂಚೆನೇ ಮರ್ಯಾದಿಗ್ರಾ ಜುವ ಬುದ್ಧಿನಾಯಿ. ಅಪ್ಪಿಲಾ ಅವೇ ತತ್ತ್ವದಾಲ್. ಕಂಡು ದಗ್ಗಳ್ಳಜಿ ಅಕ್ಕಳ್ಳ ದಾಲ ಇಜ್ಜಿ. ಮರ್ಯಾದಿ ಪರಿ ಕೊಟ್ಟಿದ್ದು ಕರ್ತೃದ್ವಾ ಪ್ರತಯಿದ್ವಾ ತುಂಬನವತ್ತ್ವ. ಮರ್ಯಾದಿದ್ವಾ ಬೆನೊಡು. ಮರ್ಯಾದಿದ್ವಾ ಅನೊಡು. ಮರ್ಯಾದಿದ್ವಾ ಬದ್ದುಧುಂದ್ವಾ ಪನ್ನೆಉಂದು, ಅಂಚೆನೇ ನಡಕೊಂದು ಬತ್ತಿನಕುಲು.

ಮೊಕುಲ್ಲ ಕೊಂಡತದ ಮಗಲ್ಲಾ ಪದ್ದ. ಒಸ್ಕ ಪಡ್ಡೆಡ್ಡೆ ಕರಿಯೊಂದು ಬತ್ತ್ವಂಡಲಾ ಬತ್ತಿ ಪ್ರೋದುಕ್ಕುಲ್ಲನ್ನೊ ಪೂರ್ಣ ಪಿರಿ ಬುದ್ದು, ಅಪ್ಪಿನ ಪಲಯನ ಮಗೆ ವಾಸುಗೆ ಮದ್ದೆ ಮಲ್ಲ್ಯಾ ಕೊರೊಧುಂದ್ವಾ ಕಾತ್ರ್ ಕುಲ್ಲೆರ್. ರಂಡ್ವ್ ಕೋಡಿದಕ್ಕಳ್ಳಲ್ಲಾ ಅವೇ ಆಸೆ.

ಅಂಡ ವಾಸುಗು ಒಟ್ಟಿ ಪಲಿ ಉಲ್ಲೇಖಲ್ಲ. ಅಲೆಗ್ರ್ ಆವಂದೆ ಇಂಬ್ಯಾಗ್ ಆವರೆ ಬಲ್ಲಿಗ್. ಮಾತೆರ್ಗ್ಗ್ ಉಂದೇ ಎತೆ. ಅಂಚೊದ್ವಾ ಮೊಕುಲ್ಲ ಮದ್ದೆ ಹಿರನೇ ಒರಿಂಡ್. ದಾದ ದೋಹಂದೇ ಗೋತ್ತಿಜ್ಜಿ. ಪನಂದಿ ಪರಕೆಲು ಉಪ್ಪಂದ್ವಾ. ಸುತ್ತ್ವಂದಿ ಗುಡಿ -ಗುಂಡಾರೊಲು ಉಪ್ಪಂದ್ವಾ. ಅಂಡ ಅಲೆನ್ನೊ ನುದ್ದೆ ಅಪೆಂದ್ವಾ ಒಂಜಿ ಕೋಡಿದ ಅಣ್ಣಲ್ಲಾ ಬತ್ತಿಜ್ಜಿ.

ವಾಸು ಕೆಲವು ಒಸ್ಕೋಡ್ಡಿಂಚ ಚೊಂಬಾಯಿದ್ವಾ ಎಡ್ಡೆ ಬೇಲೆಡುಲ್ಲೆ. ಪಲಿಗಾಟಿ ಅಕ್ಕ್ ನಾಡ್ ನಾಡ್ ಆಯನ ಆಲಿ ಬಚ್ಚೆಂಡ್ ಪ್ರತ್ಯೇ ಸತ್ತಿ ಉರುಗು ಬರ್ಜೆ ಮದ್ದೆ ಆಪ್ರೋಡುಂದ್ವಾ. ಹಿರಪ್ರೋನಗ್ ಬಜೇ ಕೈಟ್ ಬರಿಯೆ ಹೋಪೆ. ಕಾಲಿ ಪದ್ದನೆ ನೆನಪ್ಪಿಡು ಮಾತ್ರ. ಒಸ್ಕ ಕಟ್ಟೆ ಇಂಚೆನೇ ಆಂಡ್.

ಕು ಸತ್ತಿ ಗಟ್ಟಿ ಮನ್ನೊ ಮಲ್ಲ್ಯಾ ಉರುಗು ಬತ್ತ್ವ. ಬತ್ತಿನಾಯಿ ಬಜೇ ಕೈಟ್ ಪಿರ ಹೋವರೆ ಬಲ್ಲಿ, ಪದ್ದನ್ನೊ ಮದ್ದೆ ಆದ್ ಒಟ್ಟುಗೇ ಲೆತೊಂದೇ ಹೋಧುಂದ್ವಾ. ಅಂಡ...? ಎನ್ನಿನ ಪೂರ್ಣ ಎನ್ನಿಲೆಕ ಆಪ್ಪಂಡುಂದಾಂಡ ಲೋಕೊಂದು ದಾದ ಮಾತಾ ಆದ್ ಹೋತು!

ವಾಸು ಪ್ರತಿ ಸತ್ತಿ ಚೊಂಬಾಯಿದ್ವಾ ಬನ್ನಗೆಲ ಪದ್ದಗೊಂದ್ವಾ ಬೇತನೇ ಒಂಜಿ ಉಮುಗಿರ ಕಂತ್ರೊದ್ವಾ ಕೊರ್ಪೆದೆ. ಆಯೆ ಬತ್ತ್ವಂಡ್ ಗೋತ್ತಾಯಿ ಸತ್ತ್ವಾಗ್ ಪಾರ್ ಬರ್ವೆದೊಲು. ಅಲ್ಲ ಬತ್ತಾದಿತ್ತಿಚೊಲ್ಲು ಇಂಬನೇ ಪೆಟಿಗೆ ಸಾಮಾನ್ಯಾಲೆನ್ನೊ ದಕ್ಕಾದ್ ಅಕ್ಕಳ್ಳ ಇಲ್ಲಾಗ್ ಬಲ್ಲೆದೆ. ಸಮ್ಮಂದದ ಉಲಯಿಡ್ಡೇ ಆಯಿನದ್ದಾತ್ರ ಏರ್ಜಲಾ ದಾಲಾ ತಕರಾರಿಜ್ಜೆಂಡ್ ಇಂಚನೇ ನಡತೊಂದಿತ್ತ್ವಂಡ್. ಎಲ್ಲಿಡ್ಡಿಂಚಿಲಾ ಒಟ್ಟುಗೇ ಇತ್ತಿನಕುಲು. ಎಂಜಲಾ ನನ ಮದ್ದೆ ಆಪುನಕುಲು ಏರ್ಲ್ಲಾ ದಾಲಾ ಹನೊಂದಿತ್ತಿಜೆರ್.

ವಾಸು ಕು ಸತ್ತಿ ಉರುಗು ಬತ್ತಿನಾಯಿ ಪದ್ದನ್ ಇಲ್ಲ್ಯಾ ಒಮ್ಮೆ ನಾಡ್ ನಾಡ್, ಒಲ್ಲ್ಯಾ ಧಾತಿನ ತೊಂದು ಆಯನೇ ಅಕ್ಕಳ್ಳ ಇಲ್ಲಾಗ್ ಹೋಪೆ. ಅಂಚಿಡ್ವ್ ಪದ್ದ ಇಂಬೆ ಬರ್ಬುನ ವಿಷಯ ಗೋತ್ತಾದ್, ಮೊಕುಲ್ಲ ಇಲ್ಲಾಗ್ ಪಿದಾಡಿಯೊಲು.

ಆಯನ ಇಲ್ಲಾಗ್ಲ, ಮೋಲ್ಲ ಇಲ್ಲಾಗ್ಲ ಅಥ ಪಲಾಂಗ್ ದ ತಾದಿ. ಕಂಡ, ಪಾಡಿದ ನಡುಟು ಒಣಿ ಒರ್ಬಂಹಂಡ್ ನಡತ್ತ್ವ ಹೋರೆ ಪ್ರದ್ವಾಜಿ ತಾದಿಲು. ಮೋಲು ಒಂಜಿ ತಾದಿಯೆ ಅಂಚಿ ಹೋನಗ್, ಆಯೆ ಕುಹೊಂಜಿ ತಾದಿಯೆ ಹೋಯೆ. ದಾಯೆಗಾ ರಂಡ್ ಜನತಲ ತಾದಿ ತತ್ತ್ವಂಡ್.

ಪದ್ದ ವಾಸನ ಇಲ್ಲಾಡ್ ಬತ್ತಾದ್ ಇಡೀ ಇಲ್ಲ್ಯಾ ನಾಡುಹೋಲು ಆಯನ ಪಲಿ ಪನ್ನೆಉಲು, ಆಯೆ ಬತ್ತಿನಾಯಿ ಪೆಟಿಗೆ ಸಾಮಾನ್ ಅಲ್ಲುದಕ್ಕಾದಾಲಾ ನಿಕ್ಕೊಲ್ಲ ಇಲ್ಲಾಗೇ ಹೋಯೆ. ನಿಕ್ಕು ತಿಕ್ಕಿಜೆನಾ? ಅಂಡ ನಿನ್ನಲ ಆಯನಲ ತಾದಿ ತತ್ತ್ವಂಡೊಹೋಂಡ್ ತೆಲ್ಲ್ಯಾಪ್ಪಾಲು.

ಪದ್ಮ ಅಯನ ಕೋಣಗ್ಗೆ ಪ್ರೋದು ಅಯನ ಪೆಟಿಗೆ ಪೂರಾ ಬುದ್ಧಿದ್ವಾ ನಾಡುಪೊಲು. ಪೆಟಿಗೆದ ಅಡಿಕ್ಕೊ ಒಂಬಿ ಕರಂಡಿಗೆ ಬಂಗಾರ್ದು ಜುಮುಕಿಲ ಬೆಂಡಲೆಲ ತೂರೀಲು. ಕುಶಿ ಅಂಡ್‌. ಅವು ಅಲೆಗೇ ಕನದಿನಂದ್ ಗೊತ್ತುಂದು. ಅಯನೇ ಕೊರಡ್‌ಂದ್ ಅವೇನ್ ಅಲ್ಲನೇ ಇಲ್ಲೆಲೆಕನೇ ದೀರ್ದ್. ಅಯೆ ನನ ಇಲ್ಲದ್ ಪ್ರೋದು ಕಾಪ್ಯವೆ ಪಂಡ್‌ದ್. ಅಕಲ್ಲು ಪಂಡ್‌ದ್ ಇಲ್ಲದ ತಾದಿ ಷತ್ತಿಯೊಲು. ತಾದಿಯೆ ಪ್ರೋನಗ ಮನಸ್‌ಡೇ ಎನ್‌ಪ್ರೋಲು, ಯಾನ್ ಇಂಚಿಡ್ ಪ್ರೋನಗ, ಅಯೆ ಕುದ ಅಂಚಿಡ್ ಪ್ರೋರೆ ಉಂಡಾ ದಾನೆಂದ್ ನಾಲೊಮೆ್‌ಲ ಎಕ್ಕಲೊಂದು ಪ್ರೋನಗ, ಪಾಡಿದ ನಡುಟು ನೇರೊಲ್ಲು ಮರತ್ತ ಅಡಿಕ್ ಕುಸುಮಡ ಪಾತೆರೊಂದಿತ್ತಿನ ತೋಜುಂದು. ತೂದು ಮೋಲೆಗ್ ಜುಮಾದಿ ಭೂತೊಗು ಜೊಂಬು ತೋಜಾಯಿಲೆಕ ಅಂಡ್. ಕೋಪ್ರೋದು ಜೋರುಡೆ ಕಲ್ಲ್‌ದ್ ವಾಸುನು ಲೆಪ್ಪ್‌ಪ್ರೋಲು. ಮೊಕುಲು ಇವೆಲಾರ್ ಒರ ಅಲ್ಲ್‌ದ್ ಬೂರಿಯೀರ್. ವಾಸು ಪದ್ಮ ಲೆತ್ತಿನಡೆ ಪಾರಿಯೆ. ಕುಸುಮ ಮೋನೆ ಹೀಂಟಿಕಾಪ್ರೋಂದು ಪ್ರೋಯಲು.

ವಾಸು ಪದ್ಮನ್ ತೂದು ಕುಸೀಕ್ಕೊ ತೆಲ್ಲೊಂದು ಪಾರ್ದೇ ಬಕ್ಕೆದ, ಮೋಲು ಮುಸುಂಟು ಕಪ್ಪು ಮಲ್ಲ್‌ದ್ ಅಯನ್ ಕೊನ್ ಮಲೆಂದ್ ತೂದು, "ಬತ್ತಿನಾಯೆ ಇಲ್ಲ್ ಎತ್ತೊಂದ್ ದುಂಬೇ ಆ ಕುರ್ತೆಲ್ ಕುಸುಮಡ ಪಾತೆರ್ ಉಂತುದತ್ತು? ನಿಕ್ಕು ಚೊರಾಂಡಲ ಮಾನ ಮರ್ಯಾದಿ ಉಂಡಾ? ನಿಕ್ಕು ಆನಿಂದಿಂಚ ಸಾರ್ ಸಾರ್ ಪಂಡೆ. ಅಂಡ ಈ ಓಲು ಕೇನುವಾ. ಚೊಂಬಾಯಿಡ್ ಈ ಇಂಚಿನೇ ಉಪ್ಪುನಾಯೆಂದ್ ಆಂಡ. ನಿನ್ನ ಬಾಳಿ ಮುಂದರ್ದಲ. ಈತ್ತೆಟಿ, ನಿನ್ನನ್ ನಂಬುದು ಕುಲ್ಲಿಯೆ. ನನ ನಿನ್ನಲ, ನಿನ್ನಲ ತಾದಿ ಬೇತೆ ಬೇತೆ ಪಂಡ್‌ದ್ ಪದ್ಮ ಕೋಪ್ರೋದು ಪ್ರೋಪ್ರೋನಲ್ನೊ ವಾಸು ಕ್ಕೆಟ್ ಪತ್ತೆದ್ ಉಂತದಿದ್ ಪನ್ನೆ.

"ಪದ್ಮಾ, ಯಾನ್ ಅಲೆಡ ಪಾತೆರೊಂದು ಬಿಯ್ಯಿಂಬಿ. ನಿಕಲ್ಲು ಇಲ್ಲ್‌ಗ್ ಬನ್ನುಗ ತಾದಿಯೆ ತಿಕ್ಕಿನಾಲ್ ಏಪ ಬಿಯ್ಯಿನಿಂದ್ ಕೇಂಡ್‌ದ್ ಒಂಬೊರು ಪಾತೆರಿಯೊಲು ಆತೇ. ಆತಾನಗ ಈ ಬತ್ತೆ"ಪನ್ನೆ

ಪದ್ಮಗ್ ಕುದ ಕೋಪೆಬರ್ಯಂದು, ಬೆಚ್ಚೆ ಅಪ್ಪಂದು. ಅಂಡಲಾ, "ಕುಸುಮನ್ ದಾಯೆ ನಿಕುಲು ಮಾತೆರ್ಲ ಆತ್ ಹಲ್ಲ್‌ಮಲ್ಲುವರ್! ಆಲ್ ಕುರ್ತೆಲ್ ಆಂಡ ಅವು ಅಲ್ಲನ ದೊಭಾಗ್. ಅಲ್ಲ ಪಾತೆರಿನಕುಲ ಹಲ್ಲ್ ಆಪ್ರೋಡುಂದ್ ದಾಲ ಇಚ್ಚಿ. ಅಲ್ಲು ಒಂಬಿ ಪ್ರೋಣ್ಣತ್ತ ಅಲೆಗ್ಗು ಸ್ವತ್ತಂತ್ರವಾದ್ ಬದ್ದಾಕೊಂದು ಆಸೆ ಇಜ್ಜು. ಕುಸುಮನ್ ಯಾನ್ ಇನಿ ಸುರೂ ತೂಯಿನಿ ಅತ್ತ್. ನಮ ಮೂವರ್ನು ಎಲ್ಲಿಂದಿಂಚಿ ಒಟ್ಟುಗೇ ಗೊಚೊಂದಿತ್ತಿ ನಕುಲತ್ತ. ಕುಸುಮ ಮಾತೆರ್ಲ ಎನ್ನಿನಾತ್ ಹಾಲ್ ಪ್ರೋಣ್ಣತ್ತ್ "ಂಡ್ ಪನ್ನೆ.

ಆ ಪಾತೆರ ಕೇಂಡಿನ ಪದ್ಮಗ್ ಉರಿನಡೆ ಉಪ್ಪು ತಾಗಿಯಿಲೆಕ ಅಂಡ್. ವ್ಯಂಗ್ಯಾಡು ಪನ್ಮೂಲು, "ಅಲ್ಲು ಒಂತೆ ಪ್ರೋತ್ಸ ಪಾತೆರಿಸತ್ತೆಗ್ ಏತ್ ಪಾಪಪ್ರೋ ತೋಂಬಿದತೆ ನಿಕ್ಕು! ಅಲ್ಲ ನಿನ್ನಿಂಚಿನಕ್ಕೆನೇ ಬಲೆಕ್ಕು ಪಾಡೊನುನು. ಇಂಚಿತ್ತಿನ ಒಂಡಿ ಪ್ರೋತ್ಸಗು ಏತ್ ಒಸೋಡ್ದಿಂಚಿ ಜಪಮಲ್ಲೊಂದಿತ್ತುಲುಂದ್ ನಿಕ್ಕು ದಾನೆ ಗೊತ್ತು? ಅಲೆಗ್ಗಾಲ, ಪಲಿಯಲ್ಲೊ ಬುದ್ದು ಇಲ್ಲದಕುಲ ಮೋಲೆಗ್ ದುಂಬು ಮದ್ದೆ ಮಲ್ಲರೆ ತಯಾರಿಜ್ಜೆರ್. ನಿಕ್ಕುಲಾ ನಿನ್ನ ಇಲ್ಲದಕುಲ ನಿನ್ನ ಪಲಿನ್ ಬುದ್ದು ಮದ್ದೆ ಮಲ್ಲರೆ ತಯಾರಿಜ್ಜೆರ್. ನಿನ್ನ ಇಲ್ಲದಕುಲ ಮರ್ಯಾದಿಗ್ ಪ್ರೋಡಿದ್ ಬದ್ದಾಕುನಕುಲು. ನಿಕ್ಕುಲ್ಲ ಮಾತೆರ್ಲ ನಡುಟು ಯಾನ್? ನಿನ್ನ ಪಲಿಗ್ ನನ ಏಪ ಮದ್ದೆ! ಅವು ಈ ಜಲೊಡು ಕನೆ! ಎನನಂತೂ ನಿನ್ನ ಪಲಿಗಾವಂಡೆ, ನಿಕ್ಕು ಮದ್ದೆ ಮಲ್ಲರೆ, ನಿನ್ನ ಇಲ್ಲದಕುಲ ತಯಾರಿಜ್ಜೆರ್ ಆ ಕುಸುಮ ಕೊಡಿಕಾರ್ಲು ನಲ್ಲೊಂದುಲ್ಲೊಲು ನಿನನ್ ಮದ್ದೆ ಆವರೆ. ನಿಕ್ಕೆಗ್ ಸರಿಯಾಯಿನ ಜೋಡಿ. ಅಲೆನ್ ಚೊಂಬಾಯಿಗ್ ಲೆತೊಂದು ಪ್ರೋದು ನಿನ್ನಿಟ್ಟುಗು ಸುಖೊಟು ಬಧ್ಯವು. ಇಂಚ ಕಂಡ್ -ಕಂಡ್‌ದ್ ರದ್ ಪ್ರೋಣ್ಣಲ್ಲಿಂಟ್ಟುಗು ನಿನ್ನ ಗೊಬ್ಬಾಟ ದಾಯೆ? ಪ್ರಚ್ಚೆ ಕಂಡ್‌ದ್ ಹೇರ್ ಪರಿಲೆಕ!" ಪಂಡ್‌ದ್ ಕೋಪ್ರೋದು ಪಿರ ಲೆರ್ಲ್ ತಾವಂದೆ ಬೀಸ -ಬೀಸ ಪ್ರೋಪ್ರೋಲು.

ಕಹ್ತೋದ್ದೂ ತೂವಂದಿನ! ಕೈಟ್‌ ಪತ್ತುಂದಿನ! ವಾಸುನ ಮನಸ್ಸಾಗ್ ಎಂಬಾಪು ಹನಿ? ಅಯ್ ಉರುಗು ಬಸ್ಸುಗ ಎನ್ನೊಂದು ಬಯಿನಿ ದಾದ? ಮೂಲು ಅಯಿನಿ ದಾದ? ಅಯ್ ರಾತ್ರೆ-ಪೇಗ್‌ಲ್ ನಿತ್ಯ ನೆನೆಕೊಂದು, ಅರಾಥನೆ ಮಲ್ಲಿನ ಪದ್ದು ಮೋಲೆನಾ? ಅಯಗ್, ಕನ್ನಾ-ನಿಜಾನಾಂದ್ ತೆರಿಯಿಜಿ. ಕಹ್ತೋ ದೀಯನ ಗಳಿಗ ಸರಿ ಇಚ್ಛಾ? ಅತ್ಯ ತಾನ್ ಪ್ರಟ್ಟಿಗಳಿಗನೇ ಸರಿ ಇಚ್ಛಾ? ಮಂಡೆದ್ ಸಾರ ಯೋಚನೆಲು ತಿರ್ಣುಂದ್ ಈ ಉರುಲ ಬೋಡ್! ಈ ಮದ್ದೆಲ ಬೋಡ್! ಇನಿಯೇ ಬೋಂಬಾಯಿಗ್ ಕುದ ಮನಸ್ಸ ಕೇನಂದೆ, ಅಲೆಡ ಸರಿ ಬುದ್ದುದ್ ವಿವಯ ದಾದಂದ್ ಪಂಡ್‌ದ್ ಅಲೆನ್ ಸಮಾಧಾನ ಮಲ್ಲೊಂದು ಅಲ್ಲ ಇಲ್ಲಗ್ ವೇಂಪೆ.

ಕಾಲ್‌ಗ್ ಕಾರ್‌ದೀನಗನೇ ಇಲ್ಲದ ಉಲಯಿದ್ದ್ ಮಾತೆರಪ್ಪ ಬೂರಿ ಜೋರುಡೆ ಪಾತೆರುನ ಕೇಂದ್ರೋದ್ ಅಡೇಗೆ ಉಂತಿಯೆ. ಮಾತೆರಪ್ಪ ಇಂಬ್ಯಂ ಮೇಲ್‌ಗೇ ಲಾಗಿದ್ ಬೂರಿಲೆಕ ಪಾತೆರೊಂದಿತ್ತೋ. ಅಲೆಗ್ ಅನುಭವ ಕಮ್ಮಿ. ತೆರಿದ್ ಪಾತೆರುವೊಲಾ, ತೆರಿಯಂದೆ ಪಾತೆರುವೊಲಾಂದ್ ವಿಚರಿಸದ್ ಬುದ್ದಿವಾದ ಪನ್ನನ ಬುದ್ದು, ಅಕುಲ್ಲ ಅಲ್ಲೊಂದು ಸುರುವಾಂದ್. ಜಿರಿದ್ ಬೂರುನ ತೂನಗ ವಾಸುಗು ತರೆ ಸೆಡಿಪರೆ ಸುರುವಾಂದ್.

ಪದ್ದು ಬುಲಿತೊಂದೆ ಪಂಡಿನ, ಇಂಬ್ಯಂ ಕೆಬಿಕ್‌ ಬೂರಿನ ಕಡೇತ ಪಾತೆರ, "ಅಯ್ ಕುಸುಮನ ಬಿರವುಡೆ ದೊಲ್ಲೆ ಜಪ್ಪಡಾವ್ಯಾಂದು ತಿರ್ನನ ನಾಯಿ ಅಪ್ಪೆ. ಯಾನ್ ಮಾಮಿನ ಮಗಲ್‌ಂದ್ ಸುಲಭೊಂದು ಮದ್ದೆದ ನಾಟಕ ಮಲ್ಲೋದ್ ಬಾಳ್‌ಗ್ ಹಾಳ್‌ಮಲ್ಲೊಂದು ಎನ್ನೋದ ತೋಚೊಡು ಅಯನ ಮನಸ್ಸ ಮೂತ ಕುಸುಮನ ಮಿತ್ತೋಂದ್ ಎಂಕ್ ಇನಿ ಗೊತ್ತೊಂದ್.

ನನ ಎನನ್ ಈ ಜನ್ಮೊಂದು ಅಯ್ ಮದ್ದು ಆವರೆ ಇಚ್ಚಿ. ನನ ಅಯಗ್‌ಂದ್ ಎಕ್ಕಲ್ಲ್ ಯಾನ್ ಕುಲ್ಲುಜಿ ಅಪ್ಪೆ. ಎಂಕ್ ಜೇತೆ ಆಣ್ ತೂದು ಮದ್ದು ಮಲ್ಲುಲೆ. "ಂದ್ ಲೇದ್ ಪಾಡೇದೆಲು.

ವಾಸು ರಡ್‌ ಕ್ಯೂಲ ಕೆಬಿಕ್‌ ಪತೊಂದು ಹೆಚ್ಚ್ ಪಿರದೀಯೆ. ಸೀದಾ ಇಲ್ಲದ ತಾದಿ ಪತ್ತಿಯೆ. ಇಲ್ಲಗ್ ಬತ್ತಿನಾಯೆ ಅನಿಯೇ ಬೋಂಬಾಯಿಗ್ ಪ್ರೋರೆ ಪೆಟಿಗೆ ಕಟ್ಟಿಯೆ. ದಾದಾ? ದಾನೇಂದ್ರೋಂದ್ ಸುತ್ತು ಬೂರಿನ ಇಲ್ಲದ ಕೋಲೆಗ್ ಕಟ್ಟೋದ್ ಕತೆ ಕಟ್ಟೋದ್ ಸುತ್ತುಪಂಡೆ. ಅಯ್ ಇತ್ತಿನ ಕೆಲಸದಲ್ಲ ದಾದನಾ ಅವಫುಡ ಅಂದ್ರೋಂದ್ ಬೋಂಬಾಯಿದ ಬಸುಟು ಕುಲ್ಲಿಯೆ. ಮಂಡೆದ್ ಸಾರ ಸಾರ ಕತೆತ್ತ ರೀಲ್ ತಿರ್ನೊಂದಿತ್ತೋಂದ್ ಬಸುತ್ತ ಚಕ್ರ ತಿರ್ನೊಂದು ಪೋಯಿ ಲೆಕೆ!

ಇಲ್ಲದ ಕುಲು ಮಾತಾ ಎತೆ ಪತ್ರ್ ಪೋಯೆರ್. ಆಣ್ ಆಪ್ಪಾಪ್ರೋದು ಆತ್ ದೂರೊಂದು ಬತ್ತೋದ್ ಪನೀತ್ ಪೀಂಕನ್ ಉರಂದೆಲ, ಒಂಜಿ ಕ್ಯೂಲ ತೆಲಿ ಪರಂದೆಲ ಪೋಯೆತ್ತು? ದಾದಾಂದ್ರೋಂದ್ ಎತೆ ಬುಡಿಯೆರ್.

ಪದ್ದುನ್ಕೊಲಡಗ್ ಪೋತಿನಾಯೆ. ಅವುಲು ದಾದನಾ ಪಾತೆರಕತೆ ನಡಕ್‌ಂಡಾದಾನ್. ಅಯಿಕ್ ಒಲ್ಲು ಬೇಕಾರಾದ್ ಕೋಪೊಡು ಪೋಯೆ ನಾ ದಾನೇಂದ್ ವಾಸುನ ಪಲಿ ಪನ್ನುಗ "ಅದುಪ್ಪುವಾ?ಂದ್ ಅಯನ ಅಪ್ಪೆ ಪದ್ದನ ಇಲ್ಲಗ್ ಕೇನರೆ ಪೋಪೊಲು.

ಮೋಲು ಪೋಯೆನೇ ತಡೆ, ಪದ್ದನ ಅಪ್ಪೆ ಲಟ್ -ಲಟ್‌ಂದ್ ಸರೆ ಸುರು ಮಲ್ಲೊಲು "ನಿಕ್ಕೊಲ್ಲು ಪೋಣ್ಣುಡ್ಲುತ್ತ ಎನ್ನ ಮಗಲೆಗ್‌ಲ ಮದ್ದು ಮಲ್ಲೊಂದೆ ನುಂಗ ದೀಪೊದಾಂ. ಕಹ್ತೋದುರು ಪ್ರಷ್ಟಿಭುಲೆಯಿನ ಆಣ್, ಎಡ್ಡೆ ಬುದ್ದಿದಾಯೆಂದ್ ಎಂಕುಲು ಮಾತೆರ್ಲ ನಂಬಿಯ ಅಯ್ ನಾಲ್ ಉರು ತಿರ್ನಿನಾಯೆ. ಪರ ಉರುಡು ಎಂಚ ಉಲ್ಲೆಂದ್ ತೂಯಿ ನಾಯೆ ಪರ್? ಮೂಲು ಬತ್ತಿನಾಯೆಲ ಕ್ಷ್ಯಾ ಎದುರೇ ಆ ಕುಸುಮನ ಬೆತ್ತೆದಿಯೆ ತಿರ್ನನ ತೂದುಲಾ ಎಂಕುಲ್ಲ ಪೋಣ್ಣನ್ ಅಯಗ್ ಬಲಿ ಕೊರೆ ತಯರಿಚ್ಚಿ. ಎಂಕ್ಕೊ ಮರ್ದುದಿ ಮುಖ್ಯ. ಅಂಚಿನ ಮರ್ದುದಿ ಕೆಟ್ಟಿ ಆಣ್ ಮದ್ದು ಮಲ್ಲೋ ಕೊರ್ಪುನ ಬದಲ್, ಪೋಟ್ಟುಗ್ಗೆಲ್ಗೊ ನೂಕುದು ಕಲ್ಲು ತುಂಬದು ಪೂಡ್‌ಂಡ ಅಪ್ಪಜ್ಞಾ? ಎಂಕ್ಕೊಲ್ಲ ಪೋಣ್ಣನ ನಸಿಬು ಎಡ್ಡೆ ಇತ್ತೊಂದ್. ದೇವರ್ ಕಾತೊಂಡರ್ ನನ

ನಿಕೋಲ್‌ ತಾದಿ ನಿಕೋಲ್‌ಗ್, ಎಂಕೋಲ್‌ ತಾದಿ ಎಂಕ್ಲ್‌ಗ್. ಈತ್ತೆಚ್ಚು ಎಂಕುಲು ಸಮ್ಮಂದ ಒರಿಯೊಮುಂದ್ ಕಾತಿನೆಕ್ಕ್ ಎಂಕ್ಲ್‌ಗ್ ಎಡ್ಡೆ ಮರ್ಯಾದಿ ತಿಕ್ಕ್‌ಂಡ್ "ಂದ್ ಹಂಡ್‌ದ್ ಸೀಡಾ ಉಲಯಿ ಪ್ರೋದು ಬಾಕಿಲ್ ಪಾಡಿಯೊಲು.

ವಾಸುನ ಅಪ್ಪೆ ಬಚ್ಚೆ ಪಾಪದ ಪ್ರೋಜೊವೆ. ಅಯಿಕ್ ಅಂಚ ಮಾತಾ ಪಾತ್ರ್‌ಲ ಗೊತ್ತಿಜ್ಜ್. ವಿಷಯ ದಾದಂದ್‌ದ್ಲ ಗೊತ್ತಿಜ್ಜ್. ಮಗ್ ಪ್ರೋಯಿನ ಎತ್ತೆಹ್ಲ್, ವೋಕುಲ್ ಬಾಯಿದಪಾತ್ರೆಲಲ ಕೇಂಡ್‌ದ್ ಬುಲಿತೊಂದೇ ಇಲ್‌ಗ್ ಪ್ರೋದು, ಮೂಲು ನಡತಿಕತೆ ಪಂಡ್.

ನಿರೆ ಕರೆತ್ತೆಕುಲು ಮಾತಾ ಬತ್ರ್‌ದ್ ಒರಿಯೊರಿಯೆ ಒಂಚೆಂಬಿ ನಮುನೆ ವಿಚಾರ್ಪರೆ ಸುರ ಮಲ್‌ರ್. ಬೊಕ್ಕ್ ಮಾತೆರ್‌ ಗುಸು-ಗುಸು ಪಾರೆನಾಸರೆ ಸುರುಮಲ್‌ರ್. ಕಾರಣ?

ವಾಸು ಚೊಂಬಾಯಿಗ್ ಪ್ರೋಯಿನಾನಿಯೇ, ಉರ್ದ್ದ ಅಲೆಮಾರಿಂದ್ ಪ್ರುದರ್ ಪ್ರೋಯಿನ ಕುಸುಮಲ ಅನಿಯೇ ನಾಪತ್ತ್! ಓಲು ಪ್ರೋತೊಲುಂದೇ ಏರೆಗ್ನ್ ಗೊತ್ತಿಜ್ಜ್. ಅಲ್ಲ ಇಲ್‌ಡ್‌ಲ ಉಂದೇ ಗಲಾಟೆ.

ಮಾತೆರ್ ಎನ್ನಿಯೇರ್ ಕುಸುಮನು ವಾಸು ರಟ್ಟಪ್ರೋಂದು ಪ್ರೋದಿ ಪ್ರುದುಂದ್. ಉರಿಡೀ ಉಂದೇ ಗಾಬು. ಅಯನ ಇಲ್‌ದಕುಲು ಅವಮಾನ ತಡವರೆ ತೀರಂದೆ ಇಲ್‌ಡ್ ಪಿದಾಯಿ ತರೆ ಪಾಡಿ ಜೆರ್.

ಪದ್ದು ಮಾತೆರ್‌ಲ ಪನೊಂದು ಬಕ್ಕೊಲು, "ವಾಸುಗುಲ ಕುಸುಮಗ್ನ್ ಎಡ್ಡೆ ಇತ್ತ್‌ಂಡ್. ಅಲೆನ್ ಪ್ರೀತಿ ಮಲ್‌ರ್‌ ಎನನ್ ಮದ್ದ್‌ಪುನ ನಾಟಕ ಮಲ್‌ರ್‌ ಉರುದು ಬಾರೀ ಎಡ್ಡೆ ರಿತಿಲಾಯೆಂದ್ ಪ್ರುದರ್ ಕೇನೊಡುಂದ್ ಎನ್ನಿಯೆ. ಎನ್ನ ಅಪ್ಪೆ ಅಮ್ಮೆರ್ ಧರ್ಮ ಎನನ್ ರಕ್ಷಣೆ ಮಲ್‌ರ್‌ಂಡ್"ಂದ್ ಪನೊಂದು ತಿರ್ಳಿಯೊಲು. ಅಂಚನೇ ಬಂಗಾರ್ ಜುಮುಕಿಲ ಬೆಂಡಲೆಲೆ ಕನ್ತಾದ್ ಕುಸುಮಗ್ ಕೊರ್ತೆಂದ್‌ಲ ಗಾಬು ಮಲ್‌ಲ್‌ಲು.

ಉಂದು ಅಯನ ಪಲಿನ ಕೆಬಿಕ್ಕ್ ಬಾರುಂದು. ಅಪಗನೇ ಅಲೆಗ್ ಅನುಮಾನ ಸುರುಂದ್. ದಾಯೆ ಪಂಡ ವಾಸು ಬನ್ನಗ ಕನದಿನ ಜುಮುಕಿನ ಬೆಂಡಲೆಲ ಅಯೆ ಪಿದಾಢ್ಗ ಅಯನ ಪೆಟ್‌ಗರ್‌ ದೆರ್‌ದ್ ಅಯನ ಪಲಿನ ಕ್ಕೆಟ್ ಕೊರ್ಲು ಪ್ರೋತೆ. ಉಂದು ಏರೆಗ್? ಪದ್ದುಗ್ ಕೊರೊಡಾಂದ್ ಆಲ್ ಕೆನ್ನಗ್ "ಚೊಡ್ಡಿ ಅವು ನಿನದನೇ ಉಪ್ಪುಂದ್ ಪಂಡ. ಕುಸುಮನ್ ಅಯೆ ಕಂಡ್‌ದ್ ರಟ್ಟಪ್ರೋಂದು ಪ್ರೋತಿ ನಿಂದಾಂಡ, ಆ ಬೆಂಡಲೆಲ ಜುಮುಕಿನ ಅಯೆ. ಅಲೆಗೆ ಕೊರ್ತುವೆತ್ತ್‌? ಎನಡ ಒಂಬಿ ಜತೆ ಇತ್ತಿನ ಅಯಗ್ ಗೊತ್ತುಂಡು. ಅಯನೇ ಕನ್ತಾದ್ ಕೊರ್ತಿನಿ. ಕುಸುಮನ ತರೆಡ್ ಕಾರ್ ಮುಟ್ಟೆ ಒಂಬಿ ಚೂರು ಬಂಗಾರ್ ಸೊತ್ತು ಇತ್ತಿಇಜಿ ಲಕೊಲ್‌ ಸಂಸಾರ ಮಲ್ಲ. ಬಂಗಿಗ್ ತಿಂಡ್‌ದ್ ಒರಿಯಗ್ನ್ ಒಂಬಿ ಚೂರು ಬಂಗಾರ್ ಮಲ್ಪರೆ ಎತ್ತಿಬೆಂದ್ ಅಲ್ಲ ಇಲ್‌ದಕುಲು ಪನ್ನೇದರ್. ಅಂಚಾದುಪ್ಪುನಗ ಈ ಬಂಗಾರ್ ಎಂಕ್ ದಾಯೆ ಕೊರ್ಲು ಪ್ರೋಪೆ?

ಪದ್ದು ಪಂಡ ಅಯೆ ಜುವ ಬುಡೊಂದಿತ್ತೆ. ಉಂದು ಪೂರಾ ಅಯಿನಿ ಅಲೆಡ್ಡಾತ್ತನೇ. ಅಲೆಗ್ ತೂಯಿನಕ್ಕೊಂಬಿ ಕತೆ ಕಟ್ಟುನ ಬುದ್ದಿ. ಪಾಪ ವಾಸು ಏತ್ ಬೇಜಾರ್ ಮಲ್‌ಲ್‌ಂಡೆನಾ ದಾನ್ನ. ಚೇ ಅನಿಯೇ ಆ ಕುಸುಮಲ ದಾಂತೆ ಪ್ರೋದ್.

ವಿಂಡಿತಾ ಅಕುಲು ರಡ್ ಜನ ಬಟ್ಟಗ್ ಪ್ರೋತಿಜೆರ್‌ಂಡ್ ಎನ್ನ ಆತ್ ಪನೊಂದುಂದು. ಅಕೋಲ್ ನದುಪು ಅಂಚಿನ ದೋಸ್ತಿ ಕತೆ ದಾಲಾ ಇತ್ತಿಜಿ ಮಾತ್ರ್‌ ವಪಾತೆರುಲೆಕ ಕುಸುಮ ಹಾಳ್‌ಪ್ರೋಣ್‌ತ್. ಆಲ್ ಇಲ್‌ಡ್ ಮಾತೆರೆಡ್ ಕಡೆತಾಲ್ ಅಯನದ್ದಾತ್ತ ಅಲೆನ್ ಮಾತೆರ್ ಕೊಂಡಡೊಡು ಬುಲೆಪದೀತ್ರೆ. ಅವೇ ಸ್ವತಂತ್ರೆಲು ಆಲ್ ಬದ್ ಕೊಂಡಿತ್ತೊಲು ಅವು ತೂಪುನ ಜನಕೊಲ್ ಕಣ್ಣಗ್ ಕುಟ್ಟೆದ್ರೆಂಡ್. ಅಂಡ ಆಲ್ ಓಡೆಪ್ರೋದೆಪ್ಪೊಲು? ಪ್ರೋಂಡಲಾ ಅನಿಯೇ ದಾಯೆ ಪ್ರೋಯೊಲು?

ಈ ಮಾತಾ ಪ್ರಶ್ನೆಲೆಗ್ ಉತ್ತರ ತಿಕ್ಕ್‌ಂಡ್ ಎತೆ ದೆಕ್ಕೊಂದು ಅಚೆಗೆ ಕುಬಲ್‌ಗ್ ತೊಡು ಕನ್ನೀರ್ ಜಪ್ಪಡಾವ್ಯಾಂದು ಕುಲೊಂದಿಪ್ಪುನಗ ಕಂಡೊಡ ಜನೊಕುಲು ಮಾತ ಪಾಡಿದಂಚಿ ಬಲಿಪುನ ತೋಜಿದ್ ದಾದಂದ್ ಪಿದಯು ಬತ್ರ್‌ದ್ ನಿಲ್ಯಿಯೊಲು.

ಮೊಲೆನ್ ತೂದು ಏರಾ ಪನೋಂದು ಪನೋಂದು ಬಲ್ತೀರ್, ವಾಡಿದ ಉಲಯಿದ ನೇರೊಲ್ಲು ಮರಟ್ಟು ಕುಸುಮನ ಪ್ರನ ನೇಲೋಂದುಂಡುಗಿಂದ!

ತೂದು ಪಿರ ಬತ್ತಿನ ಕೆಲವರ್ ಹಂಡರ್, "ಸೈತ್ರಾದ್ ನಾಲ್ಹಾದಿನ ಅದಿಪ್ರಾಪ್ತಾದು. ಪ್ರನ ನಾದೊಂದುಂದು. ಅಲ್ಲ ಉಂತರೆ ಅಯಿಜಿ. ಮರ್ಕ ಲಕ್ಷ್ಯಾದ್ ಪಿರ ಬತ್ತೊಂದ್" ಕೇಂಡಿನ ಮೊಲೆಗ್ ಅಡೇಗೆ ಮರಕಟೆಕಾಂದ್

ವಾಸು ರಟ್ಟಪ್ರೋಂದು ಪೋಯೆಂದ್, ತೂಹಂದಿನ ವಿಷಯೋನು ತೂಯಿಲೆಕೆ ಕತೆ ಕಟ್ಟಾದ್ ಪಾತೆರೊಂಡಿನ ಜನೋಕುಲು ಇತ್ತೆದಾದ ಪನ್ನೇರ್?

ಕುಸುಮ ಬಲ್ಲು ಗೆತೊಂದು ಸೈಪ್ರನಾತ್ ಪ್ರಕ್ಕೆಲ್ಲಿ ಪ್ರೋಣ್ಣು ಅತ್ಯೊಂದ್ ಮಾತೆಗ್ನಾ ಗೊತ್ತುಂದು. ಅಂತಾಂಡ ಆಲ್ ಸೈತಿನಿ ಎಂಟಾ! ಅಲ್ಲ ಸಾಪ್ಯಗು ಕಾರಣ ಏರ್?

ತನ್ನ ಮಗಲ್ಲು ಬರ್ದ್ಯಾಗ್ ಮುಳ್ಳಾಯಿನ ಮಾರಿನ್, ಭೂಮಿದ ಮಿತ್ರ್ ದೀಡ್ರೆ ಬಲ್ಲೊಂದ್ ಕೋಪ್ರಾದು ಪರು ಕಡೆಪ್ರೋಂದು ಹಿದಯಿ ಹಿದಚೋಂದು ಪೋತಿನ ಅಮ್ಮೊ ಬೊಕ್ಕ ಇಲ್ಲಾಗೇ ಬ್ಯಾದಿನ ನಡುರಾತ್ರೆಂದ್ ಪದ್ದ್ಯಾಗ್ ಇನಿ ಮಂಡಗ್ ಪೋಂದು

ಅಂಡ ಆರ್...? ಚೇ, ಆರ್ ಆತ್ ಮಲ್ಲ ಕೂರಿ ಅತ್ರ್ ಆಲೇ ಸೋರ್ ದು ದಾದನಾ ಕಿತಾಪಿ ಮಲ್ಲೊಂದುಪ್ರಾದುಂದು ಮನ್ಸಾದ್ ಎನ್ನಿನೆನ್ ಮನ್ಸಾದೇ ಬುಡ್ವೊಲು.

ವಾಸು ಉರುಗು ಬೆರಿ ಪಾಡ್ ಬೊಬಾಯಿಗ್ ಪೋಯಿನಾಯೆ, ಬೊಕ್ಕ ಉರುದಂಬಿ ತರೆ ವಾಡಿಜಿ. ಇಲ್ಲದಕ್ಕೆಗ್ ಕಾಕಚಿ ಬರೆಪ್ರೋಂದುಲ್ಲೆ ಕಾಸ್ ಕಡಪ್ರೋಂದುಲ್ಲೆ. ಅಯನ್ ತೂಪ್ರೋಂದುಂದ್ ಎನ್ನೊಂಡಲ, ಇಲ್ಲದಕುಲು ಉರುಗ ಬರೊಡ್ದೊಂದ್ ಪನ್ನೇರ್. ಅನವಶ್ಯಕ ಕಿತ್ತಾ ಮಾತಾ ಅವಮಾನ ಅಯಿನ ಉರುಗುಲಾ, ಆ ಉದ್ದ ಜನೋಕ್ಕೊನ್ನಾ ತೂವರೆ ವಾಸುಗುಲಾ ಮನಸಿಜ್ಜಿ. ಅಕ್ಕೆಗ್ ಆಯನ ಹಟ ಕಡಪ್ರುಡ್. ಆಯಿನಾತ್ ಚೇಗ ನಿಕ್ಕ್ಯಾಗ್ ಮಾತಾ ಬೊಂಬಾಯಿಗೇ ಬರ್ವೆಂದ್ ಕಾಕಚಿದ್ ಬರೆತೆ ಮೊಕುಲ್ಲ ಉರುದಿತ್ತಿನ ಪೂರಾ ಮಾರ್ದ್ ಬೊಂಬಾಯಿಗೇ ಪೋಪ್ರನುಂದ್ ತೀಮಾನ ಮಲ್ಲೊರ್. ಮನ್ಸಾದ ಗಾಯೋಗು ಮರ್ದ್ ಮಲ್ವರೆ

ಪದ್ದ್ಯಾಗ್ ಅಲ್ಲ ಇಲ್ಲದಕುಲು ಬೇತೆನೇ ಆಣ್ ತೂದು ಮದ್ದ್ ಮಲ್ಲೊದ್ ಕಂಡನಿಲ್ಲ್ಗ್ ಕಡಪ್ರುಡ್ರೊ ಅಂಡಾ...?

ಆಲೆಗ್ ವಾಸುನಾತ್ ಎಡ್ಡೆ ಕಂಡನಿ ತಿಕ್ಕಿಜಿ. ಸುರುಟು ಪೂರಲಾ ಎಡ್ಡೆ ಇತ್ತೊಂದ್ಗೆ ಅಂಡ? ನನ ಸೈತ್ರಾಂಡಲ ಕಂಡನಿಲ್ಲ್ಗ್ ಪೋಪ್ರಬಿ ಪಂಡ್ರೊದ್ ಅಪ್ಪೆ ಇಲ್ಲದೇ ಬತ್ತ ಬುಲಿತೊಂದು ಕುಲ್ಲಿಯೊಲುಗೆ. ಇತ್ತೆಮಗಲ್ಲು ಬರ್ದ್ಯಾಗ್ ಮುಳ್ಳಾಯಿನ ಚಾಂಡಾಲನ್ ದೀಡ್ರೆಯಿಂದ್ ಕೋಪ್ರೆತ್ತಿ ಹರು ಕಡೆಯೆರ್ದ್ಲಾ ಪದ್ದ್ಯಾನ ಅಮ್ಮೊಗ್ ಕ್ಕೆ ಮಿತ್ರ್ ದೆಹರೆ ಅಯಿಜಿ. ಆರ್ ಪಕ್ಕಿವಾತೆಂದು ಜೆಯ್ಯಿನವೆಲೇ ಉಲ್ಲೊರ್. ಕೊಂಡ ಪಾಪ ತಿಂದು ಪರಿಹಾರ ಪಂಡಿಲೆಕ ಅಕ್ಕಾಲಕ್ಕೊಲ್ಲ ಕರ್ಮ ಅಕುಲಕುಲೇ ಅದೋಡತ್ತು ಸತ್ಯ, ನ್ಯಾಯ, ಧರ್ಮದ ಸುತ್ತ, ವಾಕರ್ಮ ಮುಳ್ಳುದ ಬೂರು ದಂಂಡ ತಿಕ್ಕ್ ಕಟ್ಟಾದ್ ಸುತ್ತುಪಾಡ್ ಒಂದಾಂದ್ ಏರೆಡ ಕೇನುನು? ನರಮಾನಿ ಧರ್ಮ ಧರ್ಮಂದ್, ಧರ್ಮ ತತ್ತೊಂಡ, ಆಯಿಗ್ ಕರ್ಮ ವಿಪ್ರೋಗ್ನಾ ತಪ್ಪೊಂದ್. ಕಡೇಕ್ ಆಪ್ನನ ಗತಿ..?

## -----: ಅಜ್ಞ ಬೋಕ್ಕ ಪೆಲತ್ತ ಮರ : -----

ಎಂಕ್ಕೆಯಿಲ್ಲ ಜಾಲ ಬರಿತ ಮರ  
ಅವ ಪೆಲತ್ತ ವು ಪಂಡ ನಂಬಿಯರ್ ನಿಹಲು !  
ಅಂದವು,  
ಗುರ್ತ ಬೋಡತ್ತೇ ನಂಬೊಡಾಂಡ?  
ತೋಜುಂಡ ಅಲ್ಲಿಕ್ಕ ಪೆಲತ್ತೀಗ್ಲ್ಲ ಲೊಲ್ಲಾಂಡ?  
ಇರೆ ಅತ್ತೊಂಡ ಕ್ಕಿಗ್ರೀ?  
“ಉಂದು ಯೆಂಕುಲುಂದ್”  
ಕ್ಕೆನೀರ್ಲ್, ತರೆ ದೆತ್ತೊ ಪನೊಂದುಲ್ಲ  
ಸಿದಿಗೋಳಿ ಪೊನ್ನಲಿಗೆ ಅತ್ತೊಸೊದ ಗೆಲ್ಲುಲು?  
ಅಜ್ಞ ಪನೊಂದಿತ್ತುರ್ ಮರತ ಕತ್ತನ್  
ಅಜ್ಞ್ ರ್ ನಡ್ದೊ ಬುಳೆವ್ವಾಯಿನ್ನನ್  
ಬಿತ್ತೊ ದಾಲಾ ದಾಂತಿ ಕಾಲೊಡು  
ಉಂದೆಲ್ಲ ಪ್ರೋದು ಮಲ್ಲ್ ಅದ್  
ಪ್ರೋಲು ಪ್ರೋಲು ಪ್ರುಧ್ವೆನ ದಿಡ್ನೆನಾಯಿನ್ನನ್  
ಜಾಲೊಮ್ಮ್ ನಿರಲಾದಿತ್ತಿನ್ನನ್  
ಮುದೆಲ್ ತೋಜಂದಿಲೆಕ  
ಮರನಿಲ್ ಗುಜ್ಜೆ ಪತ್ತೊಂದಿತ್ತಿನ್ನನ್  
ಕಕ್ಕೆ ಪಕ್ಕಿಲು ಚಣೆಲುಲಿಲ್ ಪಗೆಲ್  
ಅಯಿಕೆಪ್ಪೊಕ್ಕೆಲಾದಿತ್ತಿನ್ನನ್  
  
ಯಾನೊಲಾ ಪೆಲತ್ತ ಕಕ್ಕೊ ಕುಲ್ಲು ದ್  
ತಾಲಿ ಪಂದಿರೆ ಮಯಿ ಕ್ಕಿಗೆಲ್ನ್ ಪೆಚ್ಚೆ  
ತಕೊಂದು ಗೊಬ್ಬೊಂದಿತ್ತಿನವ್  
ಪೆಲತ್ತ ಮುದೆಲ್ ದ್ ಬೇರೊ ಲೆಡ್  
ಗೆಲ್ಲ್ ಲೆಡ್, ಸುತ್ತ ಪಾರೊಂದು  
ಬಾಕ ಜೋಕುಲೆಡಪ್ಪಲಾಗ  
ಪಾಡೊಂದಿತ್ತಿನವ್ ನೆಂಪುಂಡು  
  
ತುಂಡಾಯಿ ನುಗ ನಾಯೆರೊಲ್ನ್  
ದಿಕ್ಕೆಲ್ ಗ್ ದೀವಂದೆ  
ಮರತಮಕ್ಕೆಲೆಡ್ ತಿಕ್ಕಾದ್  
ಕೊಟ್ಟು ಪಿಕ್ಕಾಸ್ ಪಲಯಿಲ್ನ್  
ಮರಕ್ಕೆರ್ಗಾದ್ ದೀಪ್ಪೊಂದಿತ್ತಿನ್ನನ್  
ತೊವೊಂದಿತ್ತೆ

ಕತ್ತೆಲ್ಗ್ ಕೋರ್ಕೆಕೊಡುಗು ಹಡಿ ಪಾಡ್ಗ್ಗ  
ತಷ್ಣಾದ್ ಕುಲ್ಲ್ ಪ್ರೊಂಚೆ  
ಇಲ್ ಪೆಲತ್ತ ಗೆಲ್ಲ್ ದ್ ಕೊರ ಕೊರ ಪಂಡೊಂದು  
ಬೊಳ್ಳಾಯೆ ದುಂಬು ಕೆಲತ್ತ್ ಜೆತ್ತೊನ್ಕಾಲ್ನ್ ಮೆನ್ನ  
ಲಕ್ಕುಪ್ರೊಂದಿತ್ತಿನ್ನನ್  
ಕೆನೊಂದಿತ್ತೆ  
ಅಂದಂಚೆ ಪ್ರಾಂಜನ್ ಪತ್ತೊ ಪಾಡಿಯಿಜನ್?  
ಅವು ಕಾಪ್ಪದ ಪೆರಡೆಗ್ ಬೆರಿಮುಟ್ಟೊಂದೆ ಕುಲ್ಲೊಂದ್  
ಇಂಚೆ ಅಜ್ಞ ಪರಪರ ಪರೆಂಚೊಂದಿತ್ತಿನ್ನನ್  
ತಾಂಗೊಂದಿತ್ತೆ  
ಒರೊರ ಗೆಂದಗಿಡಿ ಪಕ್ಕಿಸಾಲೆ  
ಪೆಲತ್ತೊ ಮರತ ಗೆಲ್ಲ್ ಲೆಡ್  
ಕಕ್ಕೊ ಕುಲ್ಲು ದು, ಕಾಪ್ಪಾದ್ ಜತ್ತಿ ಕ್ಕಿನ್ನಲ್ನ್  
ಕೊಡತ್ತೊ ರಾದ್ ಕೊನೊನಗ  
ಅಜ್ಞ ಪವ್ವೊ ಪವ್ವೊಂದ್ ಗಿಡರೊಂದುಪ್ಪನಗ  
ಯಾನೊಲಾ ಪ್ರೋಡಿದಜ್ಜಿನರಾದ್ ಪತ್ತೊಂದಿತ್ತೆ  
ಕಾಂಡ ಲಕ್ಕೊ ದ್ ತೊಂಡ  
ಮರತದಿಕ್ಕೆ  
ಬಾಪ್ಪಾಲಿ ಕಕ್ಕೆಲು ತಿಂದ್ ಪಾಡಿ ಪಂದ್ರುಲು  
ಅಂಡ ಕೊರಂಟುಲು  
ಇಂಚಿಪ್ಪ ಮರತ್ತ ಮಿತ್ತೊ ತೊಂಡ  
ಬಲ್ ಬತ್ತೊಂಡ ತರಿಯಂದ್  
ಪ್ರೋಲುಡು ಮಲ್ ಮಲ್ಲಿಲೆಕ  
ಅರಲ್ ದಂಗೊದಿ ವಾಪತ್ತಿ ಮದಿಮಾಲ್ !  
  
ಮುರಾನಿ ಅಜ್ಞ ಸ್ವೇತಿ ಬೋಕ್ಕ  
ದಾನೆ ಅಂಡ ದಾನ್ನಾ ?  
ತನ್ನಾಯಿ ಪುಡೆತ್ತ ಮಲ್ಲೊಂಜಿ ಗೆಲ್ಲ್ ನಡೀರ್ಲ್ ಪೊತು  
ಪ್ರೋಲ್ ಬುಂಡ್ ತಿತ್ತೊ ತಿತ್ತೊ !  
  
ಇಲ್ಲೊ ಪನೊಂದಿತ್ತೊ  
ಅಪ್ಪಜ್ಜಿನ ಕಾಳೆಪ್ಪೊಯಿನಗೆ !

ಡಾ. ವಾಮನ ನಂದಾವರ

## ಕನೊಟ್ ಗಳಿ

ಕನೊಟ್ ಮೊಂಡಿ ಗಿಳಿನ್ ತೋಯೀ  
ತೋದು ಮಲಾದ್ ಪ್ರೋಯೀ  
ಆ ಸೀಮೆದೊಂಡಿ ಸೊತ್ತು  
ಮೆರಿಮುಂಚಿ ಸಿರಿಸಂಪ್ರೊತ್ತು  
ನಲಿತೊಂದು ಗಳಿಗೆ ಪ್ರೋತ್ತು  
ಸುಳಿಂಡನ್ ತರೆತ ಮಿತ್ತು  
ಕೈನೀರ್ ಗಿಳಿನ್ ಲೆತ್ತು  
ಬತ್ತಿನೆನ್ ಮೆಲ್ಲು ಪ್ರೇತ್ತು  
ಅಂಗ್ಯಾದ್ ಕುಳ್ಳಪ್ರೊಂದು  
ಮುಂಗ್ಯಾದ್ ನಲಿಪಾಪ್ರೊಂದು  
ಕೊಂಡಾಟ ಮಲ್ಲೆ, ಎಡತ್  
ಸಿಂಗಾರ ಪಚ್ಚಿಪದಕ  
ಮೆಂಚ್ಯಾ ಭಾಮದುದಲ್  
ಕೋಕಯಿನ ಪಕಳ ಪರೆಲ್  
ಕಂಟೆಲ್ ಪುರಲ ದುನಿಪು  
ಕಣ್ಣಾ ಲೆಡ್ ವೋಕೆ ಲೆಪ್ಪು  
ಸೂದರ್ಯೋದ ಸೋಗ್ ಸುಕೊನು  
ಚಬಿತೊಂದೆ ಇತ್ತೆ ಯಾನ್  
ಪ್ರೋಲ್ ಕನ ಬಿರಿದೆ ಪ್ರೋಂಡ ?  
ಆ ಸೋಗೋ ಜರಿದೆ ಪ್ರೋಂಡ ?  
ಆ ಕನೊನೆ ನನೆತೊಂದುಳ್ಳ  
ಬಾನೊನ ತೊವೊಂದುಳ್ಳ  
ಇನಿಯೇ ಅತ್ತೊಂಡ ಎಲ್ಲೆ  
ಗಿಳಿ ಹಿಚ್ರೋ ಬರುಯೆಂದುಳ್ಳ !

## ತುಳು ಸಾಹಿತ್ಯ ಸಿರಿ

ಒ.... ಪೋ.... ತುಳುವಪ್ಪೆ ಬಾಲೇ....  
ಇಂಚೆಯೊರ ಕೇಣ್ಣು, ಕೆಬಿನೊಂತೆ ಕೊರ್ಣು ||  
ಸಾಹಿತ್ಯ ಬುಲೆಬಾಗ್ ಉದಿತ್ತೊಂಡ್ ತೊಲಾ  
ತುಳುವಪ್ಪೆ ಮಚ್ಚೆಲ್ಲು ಸಿ... ರ ತಿನ್ನು ||  
ಒ.... ಪೋ.... ತುಳುವಪ್ಪೆ ಬಾಲ್ ||  
ಪಾದನ, ಪದ, ಕಬಿತ, ಒಬೇಲೆ ತಿರೋಲ್  
ನದತ್ತಿಂಚಿ ಪೆಚ್ಚೇ... ದಾ... ನದ್ದರುಂಡು ತೆರಿಲು ||  
'ಸಾಹಿತ್ಯ ಸಿರಿ' ದೊಂಪ ರಂಗೇಂಡ್ ಅಲಲಾ,  
ತುಳುವಪ್ಪೆ ಮಚ್ಚೆಲ್ಲು ಒಲೆ... ಗಾ... ತೊಲಾ..... |  
ಒಲೇಗ ತೊಲಾ..... |  
ಒ....ಪೋ.... ತುಳುವಪ್ಪೆ ಬಾಲೇ ||  
ಇಂಚೆಯೊರ ಕೇಣ್ಣು, ಕೆಬಿನೊಂತೆ ಕೊರ್ಣು ||

## ಮುದ್ದು ಮೂಡುಬೆಳ್ಳೆ

### ಸುಗಿಪ್ತು

ಆಸೆ - ಅಂಗಲಾಪ್ರೋನ್ ದಕ್ಕುದುಂತಿನ ಕೊರದು ಯಾನ್  
ಪ್ರೋಸ ಉಸುಲ್ರೋನ್ ಜಿಂಜಾದ್ ಮುಂಗೆ ಕೊಡ್ಡಿನ ಬಿತ್ತ್ ಈ  
ಬಿಂಚ್ ದ್ರೋ ತರಂಟ್ ದ್ರೋ ಪರಪ್ಪನ ಎಲ್ಲು ಸುದೆ ಯಾನ್  
ಸೋಕ್ರೋ ಉಕ್ರೋದ್ ನಿಲೆಂಬೆ ರಾಪ್ಪನ ಬೊಲ್ಲು ಈ  
ವಣ್ಣ್ - ತಿರಿ ಇತ್ತೊದ್ ಕತ್ತಲೆದ್ ಮದೆತೆತಿನ ತಿಬಿಲೆ ಯಾನ್  
ಜೋಕೆದ್ ಪ್ರೋತ್ತಾದ್ ಎನನ್ ಬೆಳ್ಗಾಯಿನ ತುಡರ್ ಈ  
ಮಾತ್ರೆ - ಗೊ - ಥಂಡಸ್ಸು ಅಲಂಕಾರದಾಂತಿನ ಪ್ರೋಟ್ಟು ಸಾಲ್  
ಯಾನ್  
ಶಬ್ದಾಧ್ವಲೆನ್ ಮ್ಯಾನಿಲ್ಲೆ ನೆಗಪ್ಪನ ಕಬನ ಈ

ಒದ್ದಾ... ಕೊಟೊದ ನಡುಷು ಮಿನ್ನಾನ ಅಪಶ್ಯತಿ ಯಾನ್  
ತಾಲ - ಮೇಲ ರಾಗೊಡ್ ಪ್ರೋರ್ನು ಪದ ರಂಗಿತ ಈ  
ದಿಕ್ಕು ದೆಸೆದಾಂತೆ ಅಂಡಲೆಪ್ಪನ ಬುರ್ಜಾಸ್ ಯಾನ್  
ಮುಂಗಾದ್ ಕೈ ಪೆತ್ತೊದ್ ನದಪ್ರೋಪ್ಪನ ಮಹಾಶಕ್ತಿ... ಈ

ಬೆಚ್ಚೆ ನೆಲಕ್ ಚೋಳಿ ಆತಿನ... ಆಟಿದ ಬರ್ನ ಈ  
ನಸೆ ಕೆರಂಚು ಮಣ್ಣಾಡ್ ತೆಗಲಿನ ಬಿಡೆ ಯಾನ್  
ಒಂಜೇ... ರೆಡ್ಡೆ... ಪ್ರಗ್ಗರೆಗ್ಗಾವಂದಿನ ನಿನ್ನ ಮದಿಪು  
ಆಜೆ ಪಾದ್ ನದಪ್ರೋಪ್ಪನ ಶಕ್ತಿಗ್ ಎನ್ನ ಭಕ್ತಿದ ಸುಗಿಪ್ತು

ಎಚ್. ಶಕುಂತಳಾ ಭಟ್, ಹಳೆಯಂಗಡಿ

## ಪ್ರಕೃತಿ ಬರೆಯಿನ ಕಬಿತೆ...

ಜತ್ತು ಬಡ್‌ತೊದ್ದು ಕಂಡೋ ಗುಡ್‌ನ್ನಾ  
ಬತ್ತು ತೂಲಿಗೆ ಕೊಡಗ್ ಈರ್ಲೋರ್ಲೋ  
ಬತ್ತು ಬಲತ್ತೊಗ್ ಓಲು ತೂಂಡಲ ಪಚ್ಚೆ ಪದ್ದೆ ಯಿಯೇ  
ಮಿತ್ತು ಬಾನೋತ ಮುಗಲ್ ಮಲ್ಲಿಗೆ  
ಸುತ್ತು ಕೆಟ್ಟಿನಿ ಮುಂಜಿ ಪರದೆಗೆ  
ಮುತ್ತು ಸುರಿಪನಿ ಪ್ರಕೃತಿ ಅಪ್ಪೆನ ಗುಂಡೋ ಉಂದು ತೂಲೇ |  
ಬಾಳೆ ಕಾಟಿಗೆ ಮುಂಜಿ ಬೂರ್ಗಾಗೆ  
ತಾಳೆ ಕಂಗಾಗೆ ಶುಂಠಿ ಬಾರ್ಗಾಗೆ  
ಓಲು ತೂಂಡಲ ಬುಲೆತ ಸೋಕುಗೆ ಕೊಡಗ್ ಸೀಮೆಟ್‌ಗೆ  
ವಿಳ್ಳ ಕಡಲ್‌ನ ದಾಟ್ ಪ್ರೋವಡೆ  
ಮೂಲ್ ತೂಲಿಗೆ ಸೋರ್ಲ್ ಪ್ರೋರ್ಲ್‌ನು  
ಗಾಳಿದೊಯ್‌ಗ್ ಸಾಲ್ ಮರಮರ ಭತ್ತೋ ತಾಮರೋನೇ |  
ಅಂಚಿ ತೂಲಿಗೆ ಕಾಡ್ ಮರಟೋರೋ  
ಎಂಚ ನೇಲುಂದು ಪೆರಿಯ ಜೀಯನೆ  
ಅಂಚ ಆ ಬನೋ ಕಾಡ್ ಮುಗೋಂಲೆ ಗೊಡ್ ತೂಲಿಗೆಯೇ  
ಗೊಂಚಲುಂಡುಯೆ ಸಾರ ಪರ್‌ಂಂಡ್‌ತೆ  
ಅಂಚಿ ಆಮರ ಮರತ ಗೆಲ್ಲ್‌ಡ್  
ಪಂಚ ಪಾಂಡವೆರಿಂಚಿ ಬತ್ತು ದಭ್ತ್ವಾತ ಕಳೆಯೀರ್ಗೇ |  
ಗಿರಿತ ಮಿತ್ತು ದ ನಿಲೆಟ್ ಉಂಪುದು  
ಜರಿತ ರಭ್ಸೋಟು ಪರಿತ್ ಪರಿತ್‌ದ್  
ಗುರಿನ್ ಸೇರುನ ಪ್ರೋರ್ಲ್ ತೂಯೆರೆ ಕ್ರೋ ಯಾವಂದ್  
ದೊರಿತ್ ದೊರಿತ್‌ದ್ ಒಸೋನೇರ್ಗ್  
ದುರಿತ ದುಕ್ಕೋನೆ ದಾಂತ ಮಲ್ಲೋತ್‌ದ್  
ಬರೋತ ನಿರೆಲ್‌ನ್ ಕಳೆತ್ ಬುದ್‌ಪ್ಲ್‌ ಅಪ್ಪೆ ಕಾವೇರ್ |  
ತೆರಿತ್ ತೆರಿಯಂದ ಬರೆಯ ತೂಲಿಗೆ  
ಅರಲಿ ಲಕ್ಷ್ಮೀನ ಕಾಡ್ ಮಲ್ಲಿಗೆ  
ಪ್ರೋರುಲು ಫುಮಹು ಗಂಧ ಪರಿಮಳೋ ದೊರಿಪಡೋರೋ ಕಬಿತೆ  
ಬರೆನ ತಬ್ಬೋತ ಬಪ್ಪುತಪ್ಪನೆ  
ಸರಿಟ್ ತೆರಿತೋರ್ ಓದುತೂಲಿಗೆ  
ಬರವೈಗುಪಮೆನ್ ಕೊರುದು ಬರವರ ಯಾನ್ ಕವಿಯತ್ತ್ |

## ಕೊಜಂಟೆ

ಸಾರಿ ಸಾರಿದ್ ಸಾರ ಸಾರ ಸತ್ತ್ ಪಂಡೆ  
ಬಾಮಿ ಬಾಮಿದ್ ಬಾರಿ ಬಾರಿ ಸತ್ತ್ ಪಂಡೆ  
ಓರಿ ಓರಿದ್ ತೆರಿದ್ ತೆರಿದ್ ದತ್ತ್ ಬದವನ ಬದ್‌ಕ್  
ತಿನಿ ತಿನಿ ಶಬ್ಬಿದ ಮನಿ ಮನಿ ಪಂಡೆ ?  
ವಿದ್ಯೆ ಬುದ್ಧಿದ ಸಿದ್ಧಿದಾಂತ ಕೊಜಂಟೆ ನಾರಿ  
ಪ್ರೋನ್ನು ಮಾಯೆ ಪ್ರೋನ್ನು ಮಾರಿ  
ಜನ್ನ ಜಮ್ಮುದ ಸುರ್ರೆ ದೇತ್ರೆ ಸೂರ್ರೆನಕಿ  
ಕರ್ಪಟ ಕೈದೆದ ಶೀಲವಂತಿ ಮತಿದಾಂತಿ ರೂಪವಂತಿ  
ದಾಯೆ ಉದ್ರೂಪ ಕರ್ಮ ಅರ್ದುವ  
ನಾಲ್ ದಿನತೆ ಬದ್‌ಕ್ ಸುಖಿ ಪಡೆವುನ ಬುದ್ದು  
ರೆಶ್ಮೆದ ಪ್ರರಿಂಜಿನಿನ್ನ ಗುರಿನ್ ಕಾಯೇ ದಾಯಿ ತೋಡುವ  
ನೆಂಪು ಮಲ್ಲು ಆ ಕುಂತಿ ಅಪ್ಪೆ ಬದ್‌ಕ್ !  
ರಾಜಾಶ್ರಯೋದು ಪ್ರಚ್ಚೆ ಬಾಲೆ ಪಾಂಚಾಲಿ  
ಭೂಮಿಯಪ್ಪೆ ಮಗ್ಳಾದ್ ಉದಿತಿ ಸಿತೆ  
ತೆರಿಲಾ ಮೋಕ್ಕೆನೋಂತೆ ಕತೆ  
ಪಡೆಯೆರಾ ಸುಕಾ? ಕಷ್ಟಾ ಕಂತೇ !  
ಮಂಗ ಜಾತಿದ ಪ್ರೋನ್ನೆ ಅವಸಾನದ ಅಡಿ ಹಿನ್ನೆ  
ಪರ್‌ಂಕಿ ಗಾಯ ಕಿರುಂಬುದ್ ದಾಯೆ ಮಲ್ಲುವ ಪ್ರದಿ  
ವರುಂಡು ಶಾಶ್ವತ ಈ ಭೂಮಿದ್ ?  
ದಾಸೆರ್ ಪಂಡೆರ್  
ನೀರ ಮೇಲಿನ ಗುಳ್ಳೆಯಂತೆ  
ಕ್ಷಣಿ ಸೊನ್ನೆಯಾಂಡ ಆಯೇ ಸನ್ನೆ ಆಬೆ  
ಅವಿಂಡ ಅನಂತ ಅನಂದಮಯು ಪನ್ನೆ  
ಯಾನ್ ಬುಡು ನಮ ಪನ್ನೆ  
ಬುಡು ಪತ್ತ್ ಸಾದಿ ಪತ್ತ್ ಸ್ವರ್ಗೋದ ತಾದಿ

## ಹಿಮಾಲಯ ತೋಜಾಂದೆ ಆರ್ಥಿಕ

ಸುದ್ದಿ ಮಾಡ್ಯಾಮಕುಳಿಕ್ ಬಂಜಿ ಮಲ್ಲು ಸುದ್ದಿ  
 ಭಾರತದ ಹಿಮಾಲಯ ತೋಜಾಂದೆ ಆತ್ಮಂಡ್  
 ಸೋಂಗೆ ಅಯೀರ್ ಜನ ನಾಡ್ಯಾರೆ ಸುರುಮಲ್ಲ್ರ್ ದಿನದಿನ  
 "ಉಂದು ಮಾಂತ ಪಾಕಿಲೆನ ತಂತ್ರ  
 ಪಿರಾಕ್ ಡ್ಯ್ ಜಪಿಸೊಂದು ಇತ್ತ್ರ್ ಮಂತ್ರ"  
 "ಅತ್ತ್ರ್ ಹಿಮಾಲಯದ ನೀರ್ ದ ರಾಶಿ  
 ಕರ ಕರಾದ್ ನೀರಾದ್ ಪರತ್ರ್ ದ್ ಉಪ್ಪ್"  
 "ಇಚ್ಚ್, ಇಚ್ಚ್ ಮುರಾನಿ ಮುರಾನಿ ಬತ್ತ್ ತ್ತ್  
 ಅಮೆರಿಕಾದ ಅಧ್ಯಕ್ಷ್ ಶ್ಲೀಂಟನ್  
 ಆಯನೊಟ್ಪ್ರ್ಯುಸ್ ಪನಂದೆ ಪದ್ದ್ರಾದ್ ಆದುಪ್ಪ್"  
 ಸುದ್ದಿ ತೆತ್ತಿಗ್ ಕಾವ್ ಏರ್ ಂಡ್  
 ತೆತ್ತಿ ಪ್ರದಾದ್ ಕಿನ್ನಿ ಅಂಡ್  
 ಕಿನ್ನಿ ಪಕ್ಕಿ ಅಂಡ್, ಪಕ್ಕಿಗ್ ರೆಕ್ಕೆ ಬತ್ತ್ ಂಡ್  
 ರೆಕ್ಕೆ ಹಾಕ್ ದ್ ಕೇಂದ್ರ್ ದಂಬಿಗ್ ಪಾರ್ ಂಡ್  
 ವದಿನ್ನೆನ್ ಜನ ಸದಸ್ಯ್ ರಾನ ಅಯೋಗೆ ಬಂಜಿ ಬತ್ತ್ ಂಡ್  
 ಬಾರೀ ಪಡೆಕುಲು ಮಾಗೋಣಗು ಜತ್ತ್  
 ಪ್ರೋಲಿಸ್ ನಾಯಿಲು ಬೀಲ ಬೀಜಾಯ  
 ದೇಶದ ಸಂದು ಸಂದುಗ್ ಸೋಧನೆ ಮಲ್ಲ್ರ್ ಂಡಲ್  
 ಹಿಮಾಲಯ ಪವ್ ತೋ ಓಲಾ ದಂಗ್ ದಿತ್ತ್ ಂಡ್  
 ಜನ ಮಾಂತ ಬೆಗರಿಯೀರ್ ಕೆಲವೆರ್ ಬೆಂದರ್  
 ದೇಶೂ ಮಾಂತ ಸುದ್ದಿದ ಪತ್ತಾಕೆ ಪಟಪಟೊಂದ್ ಪ್ರದಾಂಡ್  
 ಹಿಮಾಲಯ ನಾಡ್ ಕೊರಿನಕಲ್ಗ್ "ಬನ್ ಲಕ್ಷ್"  
 ಪ್ರೋಸೆಕ್ಟ್ ಒಂಬಿ ಪ್ರಕಟನೆ ಕೇಂದ್ರ್ ದೋ ಬತ್ತ್ ಂಡ್  
 ಅನಕ್ಕೆರಹುಕ್ಕೆ ಪರಬೆ ಬರಿ ಬೊಬ್ಬೆ ಪಾಡ್  
 ಹಿಮಾಲಯ ತೋಯಿನ ಸಂತೋಷೊಳ್ಳಬು  
 "ಬೀಲು, ಬೀಲು?" ಜನ ಸುತ್ತ್ ಸುತ್ತ್ರ್ ರ್  
 ಪರಬೆ ಪವಿತ್ರ ಬೆರಲ್ ತೋಜಿಪಾಯೆ  
 ಬೆಗರ್ ಜವ್ವಾದ್ ಉಸುರು ಬುಡಿಯೀರ ಅವಂದೆ ಪರತೊಂದು ಉಪ್ಪ್ನನ  
 ಶಾಲೆದ ಬಾಲೆನ ಬಗ್ಗ್ ನ ಬರಿಕ್  
 ಅಲ್ಲ ಬೆತ್ತ್ ದ್ ಇತ್ತ್ ಂಡ್ ಗೌರವದ ಹಿಮಾಲಯ ಬೆಂಕ್ ಗ್

ಚ.ವ.ಎನ್. ವಿಂಡಿಗೆ, ಹಾಸನ

ಉಡಲ್ ಪ್ರಾಗ್ನಣಗ

ವಾ ಗಳಿಗೆ ಉಳಾಯಿ  
 ಪ್ರೋಗ್ನಂಡಾ ಆ ಕಲ್ಪ ಪುಟ್ಟಿ  
 ಉಡಲ್ ಪ್ರೂರಾ ಗಜಿಲ್  
 ಬಿಜಿಲ್  
  
 ವಿನಿತೋಲಾ ಶಬ್ದೀವು ಮಲ್ಲೋನಿಯೇ ಇಚ್ಛಿ  
 ಉಳಾಯಿ ಪ್ರೇಗ್ನಾನಗ್  
 ಜಂಗ ಮಿತರ್ರಾದ್  
 ದೀಕ್ತಿನ ಹೇರ್ರಾನ್ ಪರ್ರ್  
 'ಮಿಂಯಾವ್'  
 ಪನ್ನುಗನೇ ಎಚ್ಚರ  
  
 ಇಂಚ ಅವರೆ ಬಲ್ಲಿಂಡೆ  
 ಕೆಂಡಿ ಭಾಕಿಲ್ ಲೆಗ್ ಪ್ರೂರಾ ಚಿಲ್ಪ ಪಾಡ್ನೋನಿ  
 ನೂರಂದಿನಂಚೆ  
 ಪುಟ್ಟಿ ಜಾಗ್ ತೆಕ್ಕದ್  
 ಕಾತ್ರಾದ್ನೆನಿ  
 ಮಾತೆನ್ನಾ ಮುಚ್ಚಿ ದೀದ್ಲೊಲಾ  
 ಈ ಮಂಗು ಪುಟ್ಟಿ  
 ಉಳಾಯಿ ಬತ್ತೋಂಡ್ ಎಂಬೆ ?  
  
 ವಾ ಮಗ್ರಿ-ಲೋದ್ರ್-?  
 ಫಸ್ರೋ ದಿಂಡಿದ್ ಹಾಕಿನ ಹೆಟ್ರೋಗ್  
 ಬಲೀತ್ ಲೊಲಾ ಪುಟ್ಟಿ  
 ಉಡಲ್ ಪ್ರೂರಾ ದಾದನೋ  
 ಒಂಬಿ ನಮೂನೆ  
 ಅವು ನಕ್ಕಾದ್  
 ಬುದಿನ ಹೇರ್ರಾದ ಬಾಜನದಂಚ

ರಾಜೀವ್ ಶೆಟ್ಟಿ, ದೋಡ

## ಜಾತೋರೆದ ಮಾದಿರ

ಕಡಂದಲೆದ ಜಾತೋರೆ ಬಾರಿ ಮಲ್ಲ ಯಾತೋರೆ ।  
 ಚೇಂಡ್ ಬೆಡಿ ಕೇನೊಂದುಂಡು ಏಳ್ ಪಗೆಲ್ ರಾತೋರೆ ॥  
 ಗುತ್ತು ಪರಡಿ ಪೂರ ಕೂಡ್ ದಿಂಜಿದ್ ಹೀಡ್ ಗೋಪ್ರರು ।  
 ಸುಬ್ರಹ್ಮಣ್ಯ ಷಟ್ಪ್ ಉಂದು ಏಳ್ ಉರ ಜಾತೋರೆ ॥  
 ಪ್ರೋ ಮಲ್ಲಿ ಉರು ಉಂದು ಸುಭಾಯಿ ದೇವರುಪ್ಪನ್ ।  
 ಜಾತೋರೆದ ಕತೆ ಪನ್ನೆ ಕೇನ್ ಒರ ಮಾದಿರ ॥  
 ಹಂಚೆಮಿದ ಬಲಿ ಅಂಡ್ ತಪ್ಪಂಗಾಯಿ ಉರುದುದಾಂಡ್ ।  
 ಜಾಗ್ ಜಾಗ್ ದಕುಲು ಕೂಡ್ ಏಂಡ್ ಕೊಡಿ ಮಾದಿರ ॥  
 ಸಕ್ಕಿದವು ಬಲಿಯಾಂಡ್ ಪಟ್ಟ್ ಪರಕೆ ಪಾಡೊಂದುಂಡು ।  
 ಬಾಕ್ರೋದ ಬಲಿಯಾದ್ ಮಡತನಾಂಡ್ ಮಾದಿರ ॥  
 ಭೂತಬಲಿ ಆದ್ ಪೋಂದು ಕೆರೆ ದೀಪ ಕರಿದ್ ಪೋಂದು ।  
 ಬಾಕ್ಲಿಪ್ಪ್ ದಿನ ಉಂದು ಬಾರಿ ಗೌಚಿ ಮಾದಿರ ॥  
 ಕೋರಿದವು ಕಟ್ಟ್ ಉಂದು ಥಾಡು ಜಿಗರಿ ಬಾರಿ ಉಂದು ।  
 ಅರಡದ ಅಗೆಲ್ ಮೂಲು ಬಾರಿ ಮಿಗ್ಲೋ ಮಾದಿರ ॥  
 ತೇರ ಬಲಿ ಆವೋಂದುಂಡು ಓಂಕೆ ದೋಲು ಕೇನೊಂದುಂಡು ।  
 ಉರು ಪೂರ ಮೆಕ್ಕೆಲೆಕ್ಕೆ ಕೊರಗ ನಲಿಕೆ ಮಾದಿರ ॥  
 ಜಲಕದವು ಬಲಿ ಉಂದು ತಾಲಿಂಬುದ ಗೋಬ್ಲುಲುಂಡು ।  
 ಚೇತಲನ ಬಲಿ ಥಾಡು ತೂಟ ದಾರ ಮಾದಿರ ॥  
 ಜಾದೆದವು ತಿಂಗೊಲುಂದು ತಳಿಗಾಳಿ ಬಿಳೆಂದುಂಡು ।  
 ಅಗುಡ ಬಾರಿ ಪಾಡೊಂದುಂಡು ರಾತೋರೆ ಮಾದಿರ ॥  
 ಮೂಜಿ ದಿನ ಆಟ ಉಂದು ಜನ ಬಾರಿ ಬರೊಂದುಂಡು ।  
 ಇಲ್ಲೋ ಇಲ್ಲೋ ಮಲ್ಲಿಗೆದ ಜಲ್ಲಿ ಉಂದು ಮಾದಿರ ॥  
 ಪಿಲಿಕುಲ್ಲು ಪಿಲಿರ ಕಾಡ್ ಪಂಜಿಕುಲ್ಲು ಪಜೆಲ ಕಾಡ್ ।  
 ಜಾತೋರ್ಗ್ ಮಲ್ಲಿ ಸಾದಿ ಪ್ರೋಲ್ ಏತ್ ಮಾದಿರ ॥  
 ಸುತ್ತು ಮುತ್ತೆ ಎತ್ತರಾದ್ ಬೈಲ ಕಂಡ ನಡುತ್ತಾದ್ ।  
 ಕಡಂದ ಕಲ್ಲು ಆಯದವು ಕಡಂದಲ್ಲಾಂಡ್ ಮಾದಿರ ॥  
 ಗುತ್ತು ಪರಡಿ ಬಾವ ಬಕ್ಕ ಬಾರಿ ಸಕ್ಕೆದುಲ್ಲೋರ್ ।  
 ಕಟ್ಟು ನೋಟು ಕೊರುವೆರಕುಲು ಗತ್ತೋದಕುಲು ಮಾದಿರ ॥  
 ಅಲ್ಲ ಒಲ್ಲ ಕೊರ್ಪಿನಸಕುಲು ಮೂವಲರಿ ಕೊರುವೋ ।  
 ಸೊಲ್ಲೆಪೂರ ಸಂದಪ್ಪೊಂದು ನಲಿಪ್ಪ ತುಕ ಮಾದಿರ ॥

## ಮಾಜಾವರಾವಂದಿ ಪ್ರದರ್ಶನ

ಬರೆಯೆ ಯಾನೊಂಬಿ ದಿನ ಪ್ರೋಯ್ಡ್ ಅಲೆ ಪ್ರದರ್ಶನ್  
 ಒಟ್ಟಿದೆತ್ತೋಂಡ್ ಅಯಿನ್ ಕಡಲ್ಲು ತರೆ ಅಯಿಕೆಚ್ಚ್ ಸದ್ದೋರ್  
 ಬುಡೆಂ ಬೊಕ್ಕೊರ ಬರೆಯೆ ಯಾನ್ ಅಲೆ ಪ್ರದರ್ಶನ್  
 ಕುಡ ಒಂಬಿ ತರೆ ಮಾಜಾಯ್ರೋಕ್ ಹಾಜರ್  
 "ಮಲ್ ಈ, ಉಂದು ಮಲ್ ಗೋಬ್ಲು"ಂದು ಪಂಡಲ್ ಆಲ್,  
 "ಕರಿದ್ ಪ್ರೋಷಿನವು ವಿಮಾಂಡಲು ಒರಿಷಿನಿಂದುಂಡ  
 ಉಂಡೆಕೇ ಇಂಚನೇ ಇಚ್ಚ್ ಒಂಬಿನ ಬರುಕೆ  
 ಮಾಜಿದ್ ಪ್ರೋಯೆರ ಉಂದು ಎನ್ನ ಪ್ರದರ್ಶನ್  
 ಬಿಲೆದಾತಿನವು ಪುರ ಅವಡ್ ಮಣ್ಣ್ ಡ್ ಮಣ್ಣ್  
 ಅಂಡ ಬರಿದ್ ಬರೊಡು ನಿನ್ನ ಪ್ರದರೆಂಕ್ ಕಣ್ಣ್  
 ನಿಕ್ಕುಪ್ಪಂಡು ಅಮರತ್ತೆ ಎನ್ನ ಕಬಿತೆದ ಎದ್ರೋ  
 ಸ್ವಗೋಂಡುಲ ಬೆಳಗುಂಡು ಅಯ್ತೆ ತುಡರ್  
 ಈ ಲೋಕೋಗೇ ಬಿರಿಯೆರ ಯಾವು ಒಂಬಿ ದಿನ ಸಾವು  
 ಅಂಡ ನಮ ಇನೆಮೋಕೆ ಮಾತ್ರ ಅಮರ ಅವು  
 ಅಯ್ದ್ ಪಿರ ಪ್ರೋಪ್ಪಂಡು ಪ್ರೋಸ ಬದ್ರೋಕ್  
 ಬರೆಪಾವು ಅವು ಸೇರು ಮಾಜಾಂದಿ ನಿಲೆಕ್

ಗ್ರಂತಿ ಕ.ಎ. ಗಟ್ಟಿ

## ಕನಕುಲಾಪಿನಕ್ಕು

ಬಾಯಿ ಬರಂದಿನಕ್ಕು  
 ಕೆಬಿ ಕೇನಂದಿನಕ್ಕು  
 ಕಣ್ಣ್ ತೋಜಂದಿನಕ್ಕು  
 ಕನಕುಲೆ ದೂಡೆಮಲಾಯಿ  
 ಚೀವಪೆ ಬರಿದ್  
 ಅದ್ ತ್ಯೋದ್  
 ಅದ್ ಬದುಕುನಕುಲು  
 ಕನಕುಲೆ ದಿನ್ನ ಪನರಾವಂದೆ  
 ಕನಕುಲೆ ಬಣ್ಣ್ ತೂವೆರಾವಂದೆ  
 ಕನಕುಲೆ ಕಬಿತೆ ಕೇನರಾವಂದೆ  
 ಕನಕುಲೆಕ್ಕನೆ  
 ಕರಿದ್ ಪ್ರೋಷಿನಕ್ಕು  
 ಅಂಚನೆ  
 ಕನಕುಲಾಪಿನಕ್ಕು

ಗ್ರಂತಿ ಎಂ. ಪಿ. ಮಂಜಿ

ಗ್ರಂತಿ ಕಡಂದಲೆ ವಾಸು ಶಟ್ಟಿ, ಮುಂಬ್ಯೆ

## ಕಳೆಂಜೆ

ತೆಡಿಲ್ ದಿದುಂಬು ಗುದ್ದುಂಡು  
ಮೆಂಬಿ ತೊಟೆ ಬೀಜೊಂದುಂಡು  
ಸೇಲೆ ಗೋಬೆಂಬ್ಯಂದುಬ್ಯಿ ಗಾಳಿ  
ಸುಯಿಂಖೊಂದು ನಾಗ ಸೊರ ಉರಿಪ್ಪುಂಡು  
ಕಡಲ್ ಅರೆಬಾಯಿದ ಸ್ವಂತಿ ಪತ್ತೊಂಡ್  
ಉಡಲ್ ಗುಳಿಗೆ ತಾಸೆ ಬೋಟೆಂಬ್ಯಂಲ್  
ಬಾನೋ ದೊರಿ ತೊಂದುಂಡು ಕುರಿನೀರ್  
ಮಾರಿ ಕಳೆಯರೆಗಾದ್ ನಲಿಪ್ಪ ಬಲ ಕಳೆಂಜ  
ತೋಡೆಬರಿ ತೇವೈ ಅಡ್ಯಾದ ತಜಂಕ್  
ಕಾಡ್ ಕಣೆಲೆ ನರೆ ಕಾಯೆರ್  
ನುಂಗೊಲ್ ಸಾಂತನಿ ತಿಂದ್ ತಿಂದ್ದೊದ್  
ಬಂಜಿ ಪ್ರೋತ್ತೊಂಡು ಅಗ್ಗಿ ಲಕ್ಷುಂಡು  
ನಂಜಿ ಇರಿಯರೆಗಾದ್ ಬಲ ಕಳೆಂಜ  
ಪಕ್ಕಿ ರಾಯರೆಗಾವಂದೆ ಕಾರಿಡೇ ಕುಲ್ಲುಂಡು  
ಉಚ್ಚು ಕುಡೆತುಲಯಿ ಬುರುಂಡೆ ಕಟ್ಟೊದ್ದೊಂಡ್  
ಬೊರಿದ್ ಬುಡಿ ವೆತ್ತೆ ಭಾಕಿಲ್ಲೆ ಒಳ ಸರಿ ದೀಪುಂಡು  
ಮುಡಕಟ್ಟೊದ್ ಪ್ರೋತ್ತೊಂಡು ಕಂಜಿ ಕ್ಯಿಕಂಜಿ  
ಬಡಪ್ರೋತ್ತು ಬೊಡಿಂಡ್ ಬರಯನಾ ಕಳೆಂಜ  
ಉಮಿಲ್ ಕಿಲೆಂಜಿ ಉಣಿಂಗ್ ಇಲ್ಲ್ ದಿಂಬಿಂಡ್  
ಪ್ರರಿ ಕುರ್ಯಾಯಿ ತಿರಿ ಕುರೆಪ್ಯೊಂದುಂಡು  
ಇರಿಂಟೆ ಬಿಗಿಲಿಡ್ ಕೆಬಿ ಅಡೆಂಡ್  
ಚೆರಿಬಿರೆ ಪಕ್ಕಿ ಸಕುನೊ ಪಂಡೊಂದುಂಡು  
ಉರು ಕರಕ್ಕರೆ ಪರಿಹಾರೊಗು ಬರಯನಾ ಕಳೆಂಜ  
ತತ್ತ್ರ ಪಾರಲ ತಂತ್ರ ತೋಜಲ  
ಮಂತ್ರ ಮದಿಪ್ರದು ಮಾನ್ಯ ಮಾನಲ  
ನಿತ್ಯಾಂ ಡಿತ್ತಿನಕುರೆಗ್ ಸತ್ಯೊಂಡಲ  
ಅತ್ಯಾಂ ಮಾರಿನ್ ಬಡೆಕಾಯಿ ಕಡಲ್ ಘಾರಲ  
ಬಲ ಕಳೆಂಜ ಆಟಿದೊರೋ  
ಗಿರಿಯೊಂದು ಗಿರಿಯೊಂದು ಬಲ ಕಳೆಂಜ ||

॥ ಡಾ. ಪಾಲ್ತುಡಿ ರಾಮಕೃಷ್ಣ ಆಚಾರ್

## ಬಯ್ಯದ ಹೊತ್ತು

ಪ್ರೋತ್ತು ಕಂತ್ತೊದ ಬಾನೋ ಪಾತ್ರೊ  
ಕೆಂಪ್ಯೆ ಕುಂಕುಮ ಬಿಕ್ಕೆರ್  
ಬಾನೋ ಪ್ರತ್ತೊ ತೂನ್ ಪ್ರೋತ್ತುದ್  
ಬೊಳ್ಳಿ ಕ್ರೋರ ದೀಯೆರ್ !  
ಕಾಡ್ ದುಲಯಿದ್ ಪಕ್ಕಿಲುಡಲಡ್  
ಉರಲ್ ಗಾನೋಲ ಕೇನೊಂದು  
ಕೆರೆತ ಬರಿಕ್ಕೊ ಅರಳೊಂದಿತ್ತಿನ  
ವಂಜಿ ಬಟ್ಟುಲ್ ತೆಲ್ಲೊಂದು  
ಮುಡಾಯಿ ಗಷ್ಟೊ ಲಕ್ಷ್ಯೊ ದುಂತ್ತೊ  
ತೇರ್ ದೇರೊದ್ ಕುಲ್ಲೊ  
ಗಾಳಿ ಬಿಜೆದ್ ಚಂದಿರೆ ದೇವೆರ್  
ಬಾನೋ ಬಾವಡಿಗ್ ಜ್ಯೇಧರ್  
ಪ್ರೋಲ್ಯಾ ಮೋನೆದ ದೇವರೆ ಬಿಮ್ಮೊಂಡು  
ಮುಗುರು ತೆಲಿಕೆದ ನಲಿಕೆಲ್  
ಭಳಮಿಡಿತ್ತಿನ ಪಷ್ಟೆಪಷಿರ್ದೊದ್  
ನಲ್ ಮೆ ದುಬ್ಬೊರ್ನೋ ಬಸರ್ಲಾ

॥ ಅಡ್ಯಾ ಅನಂದ ರ್ಯ

## ಸ್ತ್ರೀವಾದಿ ಪೆರಡೆ

ಪ್ರೋತ್ತುಲ್ಲು ಅನಿಲ್ದ್ದ್ ದಾಲಾ ಕ್ಯಿಲ್ಲೆ ಅತ್ತೊ  
ಅನುಲುನಾತೆ ಸ್ಗಾತಿ ಸಾಮಧ್ಯೊಂಡು ಪ್ರೋತ್ತುಲ್ಲೊ  
ಮಾತೆ ರೀತಿದ್ದ್ ಪ್ರೋತ್ತುಲ್ಲು ಅನಗ್ಗಾ ಸಮಾನ  
ಬೊಕ್ಕು ದಾಯೆ ಅಳೆಗ್ಗಾ ಬೇತನೆ ಸ್ಥಾನ - ಮಾನ ?  
ಪನ್ನಿಂಬಿ ಸ್ತ್ರೀವಾದಿನ ವಿಭಾರ್  
ಮುರಾನಿ ಮುರಾನಿ ಎಂಕ್ಕೆ ಇಲ್ಲುದ  
ಪೆರಡೆನ್ನು ಗೊತ್ತಾಂಡ ದಾನ್ನ?  
ಯಾನ್ನು ಪ್ರಾಂಜೆರ್ದೆಗ್ಗಾ ಕ್ಯಿಲ್ಲೆ ಅತ್ತೊಂಡ್  
ನಾಲಿ ಉದ್ದ್ಯು ಮಲ್ಲೊದ್  
ಕಾರ್ ಕುತ್ತೆ ಮಲ್ಲೊದ್  
ಕೊಳ್ಳು... ಕೊಳ್ಳು ಕೊಳ್ಳೊದ್ ಕೆಲೆತ್ತೊಂಡ್  
ಎತ್ತಾಂಡ್ ಕ್ಷಾ ಅನುಲು ಬುಡುವೆರಾ? !  
ಅನುಲೆನ ಸಮಾಜ ಅತ್ತು? !  
ಪೆರಡೆ ಕೆಲೆತೆನಿಯೇ ತಪ್ಪೊ  
ಎನ್ನಜ್ಞೊ ಕೋಪ್ಯೊಡು ಕೊದಿಯೆರ್  
ಪೆರಡೆಲ್ಲ ಕೆಲೆಪೆರೆ ಬಲ್ಲಿಗೆ  
ಕೆಲೆತ್ತೊಂಡ ಆ ಇಲ್ಲಿಗ್ಗಾ ಅನಿಷ್ಟ್ಗೆ ಪಂದ್  
ಪೆರಡೆನ್ ಪತ್ತೊದ್  
ನಾಲಿ ಪ್ರಾಜೆಂಕ್ ದ್  
ಇಲ್ಲ್ ದ ಸುಬಲ್ ಕಡವ ದಕ್ಕೊ!!!

॥ ರಘು ಇಡ್ಯಾದು

## ಕವಿ ಈ ಆಲಾ ತುಳುಬಾಲೆ

ಕಬಿತೆನ್ ಬರೆಪಿನ ಮಲುಂಡಾ?  
ಬರೆಪಿನ ಕಬಿತೆದ್ ಪ್ರೋಲುಂಡಾ?  
ಪ್ರೋಸ್ತಾನ್ ಹೇಯೆರೆ ತೆರಿಯೆನ್ನ್  
ಪರತ್ತಾನ್ ಪ್ರೋಸ ನಮುನೆಡ್ ಕೆಪನ್ನ್  
ಇಸೆಯಿದ ಉಲಯಿದ ಅದೆಕ್ಕಾಲ  
ಪಿದಯಿದ ಚೊಲಿದ ಬರಿಬ್ಬಾಡ್  
ಒದರೆ ಪತಿಯಿದ ಒದರೆ ತೆರಿಯಿದ  
ಒದಿನ ಸಂಗತಿ ಶೋದನೆ ಮಲ್ಲುಡ  
ಬರೆವರೆ ಬಪ್ರುಂಡು, ಕೆಮ್ಮೆನ ಕೊಪ್ರುಂಡು  
ಕೆಣ್ಣುಡ್ ತೊಯಿನ ಉಲಯಿಡ್ ನೆಲೆಪ್ರೋಡು  
ಅವ್ವೆನ್ ಪನ್ನಿನ ಭಾವನೆ ಬುಲೆಪ್ರೋಡು  
ಒದನು ಬುಲೆನ್, ಕೇಣುನ ಕಲೆನ್  
ತೊಪಿನ ನೆಲೆನ್ ತೆರಿವುನ ಬಿಲೆನ್  
ಒದುನ ಕೇಣುನ ತೊಪಿನ ನಿಲೆನ್  
ಉಡಲ್ಲಾದ ತುಪ್ಪೆಡ್ ಸುತ್ತುಂಡು ಸುರುಳಿ  
ವಪ್ಪೊಲ ಉಪ್ಪೊಲಿ ಕಬಿತೆದ ಮುರಲಿ  
ಕೇಣೊಡು ತುಪ್ಪೊಡು ಒದೊಡು ಬರೆಪ್ರೋಡು  
ತುಪ್ಪೊಡು ಒದೊಡು ಕೇಣೊಡು ಬರೆಪ್ರೋಡು  
ತೆರಿನಕುಲುಲ್ಲೀರ್ ಮಸ್ತು ಜನ  
ಅಕ್ಕಾಲೊಟ್ಟುಗ್ಗು ಬರೆಪ್ರೋಡು ನಮ  
ಗಾರವ ಅಕಲೆಗ್ ಈ ಕೊಲ್ರ  
ಅಂಕರ ಮಲ್ಲುಡ ಅವು ಪ್ರುಲ್ರ ?  
ವಿನಯೊಡು ಸಾಧನೆ ಪ್ರುತ್ತಿ ನಿಮಿಷ  
ಸಾಧನೆ ಬುಡಿಯಿದ ದಿಂಜು ಕಸ  
ಪುದರ್ದಾದ ಆಸ್ಗ್ರಾ ಕವಿಯಾರೆ  
ಪ್ರೋವಡ ನಡಿಯಿದ ಈ ಬಾರೆ  
ಒಂಜೇ ಕೈಲ್ರೋಡ್ ನೆಲಪತ್ತು  
ಮಿತ್ರ್ಗ್ ಬಫ್ರಿನ ಬುಲೆ ಅತ್ರ್

ಕಬಿತೆದ ಬೀಜ ಬಿತ್ತುರೆ ತೆರಿಪ್ರೋಡು  
ಮೋಕೆದ ಮಣ್ಣ್ ಅನುಭವ ಕಣ್ಣ್  
ಕೇಣೆನ ಉಡಲ್ರಾಡ್ ಬುಲೆಪ್ರೋಡು ಇಡಿ ಇಡಿ  
ದಿಂಜೊಡು ಗಾಳಿಗ್ ಗಂಧದ ಪ್ರೋಡಿ ಪ್ರೋಡಿ  
ಕಬಿತೆದ ಬಂಜಿಡ್ ಅತೋದ ಕಂಜಿ  
ನಲಿಪ್ರೋಡು ತೆಲಿಪ್ರೋಡು ಮಾಜಿದ್ ನಂಜಿ  
ವಾತರ ಪನ್ನಿನ ಪಸೆರುನ ಬೊಳುಪ್  
ದಿಂಜೊಡು ಲೋಕದ ಕೋಡಿಕೊಲುಪ್  
ಒಂಚೆ ಸಬ್ಬೆಗ್ಗು ಬೇತೆ ಬೇತೆ ಅತೋರ್  
ಸಾವಿರ ಮನಸ್ಗ್ ತಂಪ್ರಸು ಕೊತೋರ್  
ಆ ಸುಕೊದತೋನ್ ದೆತೋರ್ ಪತೋರ್  
ಉಂದನ್ ಕೇಂಜಿಡ ಬದುಕೇ ವ್ಯಾಧೋರ್  
ದೆನಿಟೇ ದುಮಿಪ್ರಸ ಮಾಮಲ್ಲ ಶಕ್ತಿ  
ತುಳು ಬಾಸೆದ್ ದಿಂಜಿದಿ ಯತ್ತಿ  
ಹಿಂದೊನು ಉಂದನ್ ಚಂದೊನು ಬಂಧೊನು  
ದುಂಬುಗು ನಿಕ್ಕವು ಸುಗಿಪ್ಪವ ಭಕ್ತಿ

ಕವಿ ಈ ಆಲಾ ಓ ತುಳುಬಾಲೆ  
ಪಸೆರೊಡು ಲೋಕೊಡು ನಿನ ಕಬಿತೆದ ಸೇಲೆ  
ಘಾತೆಂಡಪ್ಪಡ್ ರಾಸ್ವಿರೋದ ಒಸರ್ರ್  
ಕಬಿತೆದ ಪಣೆಡ್ ಒಯಿಪ್ರಸ ಅಸರ್ರ್  
ಒದಿನ ಜನೋಕುಲೆ ಉಡಲೇ ಅರಳೊಡು  
ಕೇಣೆನ ಜನಕೊಲು ಕುಡ ಕುಡ ಕೇಣೊಡು  
ಕಬಿತೆನ್ ಕೇಂಡ್ರಾಡ್ ತೆಲಿಪ್ರೋಡು ನಲಿಪ್ರೋಡು  
ಬಾಂಕೊದ ಬಂಜೊನು ಮಾತಾ ಮದಪ್ರೋಡು

ಕವಿ ಈ ಆಲಾ ಓ ತುಳು ಬಾಲೆ  
ಪಸೆರೊಡು ಲೋಕೊಡು ನಿನ ಕಬಿತೆದ ಸೇಲೆ

ಎನ್. ಪಿ. ಶಿಖ್ರಿ

## ಡೆಲ್ಲಿದ ಮೈಂದ್

ಭೋಮ್ಯಾಚ್ಯೆ ದುತ್ತತ ಮಲ್ಲುನಗ  
ಲೋಬಾನ ಪಾಡಿಲಕ  
ಚೆಳಿಗಾಲೊಡು ಡೆಲ್ಲಿದ ಮೈಂದ್  
ಶಿವ ನಲಿಪುನಗ ಪ್ರೋಡಿಂಜುಳು ಪರದ್ದಿಲಕ  
ಪ್ರಾಗ್ನಿಂಡು ಕೆಬಿ ಮೂಂಕಾಗು  
ಶೀತಗಾಳಿದ ನಂಜ್  
ಮೈ ಮರಕಟ್ಟುನ ಚೆಳಿ  
ಹಿಮಾಲಯದಂಡಿಡ್  
ರಾತ್ರಿನೇ ಬುರು ಬುರು ಲಕ್ಷ್ಯಾದ್ ಪಸರ್ಂಡ  
ಮದ್ದಾನ್ನಲು ಬೋಲ್ಲು ಬೋಲ್ಲು ದ ಕತ್ತಲೆ  
ಸೂರ್ಯ ಕಿರಣೋನೇ ದಾಂತಿನ ಹಗೆಲ್  
ದೀಪ ಪ್ರೋತ್ಸಾಹಂದೇ ಪ್ರೋಹಿನ ಸಾಲ್‌ಸಾಲ್‌ ವಾಹನೋಲು  
ಅಂಬಿಂಚಿ ತೊಜಂದಿನ ಜನಮಾನಿಲು  
ಕ್ಕೆಲಾಸೋಡು ನಡವಿಲಕ ವ್ಯವಹಾರೋಲು  
ಮೈಮಂಡ ಪೂರ್ಣ ಸ್ವರ್ಪರ್ಂಡ್ ಮುಚ್ಚುದು  
ಅಮಸರೋಡು ತರೆಯಂಗಾದ್ ನಡವಿನ  
ಯಾಕ್ಷಗಂಥವ್ ಕಿನ್ನರ್ರ್  
ಪಣಕುಲ್ಲು ದು ಬೋಳ್ಳಿದಲಕ ಮನ್ಮನ  
ಶಿವ ಗಣಣಾಕ್ಷುಲು  
  
ದೇವಸ್ಥಾನೋದ ದುಂಬು ಚಿತ್ರ ಬರೆಯಿಲಕ  
ಶಪ ಮಲ್ಲೋಂದುಪ್ರುನ ಪಶ್ಚಕ್ಕುಲು, ಮರೊಕ್ಕುಲು ಮೈಂದ್ ದ  
ವಡೆಕ್ಕ್ರಾನಿಲ್ಲುನ ಎತ್ತರತ್ತರದ ಗೋಪ್ಯರೋಲು  
ಕ್ಕೆಲಾಸೋಡ ಶಿವರೋಲು  
ಶಿವನ ಇಲ್ಲಿ ದ ಕಲಶೋಲು  
ಅಧಿಕಾರೋದ ಸ್ತುಪ್ರೋಲು !  
ನಡುಮದ್ದಾನ್ನಲು ಮೈಂದ್ ಮುಕ್ಷಿನ ಕಾ ಉರು  
ಅಂತರಂಗೋಗು ಬಯ್ಯನ ಬೆಳ್ಕೆನೆದ ಬೂರು  
ಡೆಲ್ಲಿ ಪಂಡ ಡೆಲ್ಲಿ  
ಮೈ ಕೊರೆಯಿಂಡಲಾ ಅವು  
ಸ್ವರ್ಗೋದ ಗಲ್ಲಿ

## ಅಡವ್ಯು

ಪ್ರಲ್ಯಕ್ಕೆಲ್ಲಾದ ಪ್ರೋಲು ಪ್ರೋಲಿಕೆದ ಚೆಳಿಕ್  
ಮೈಂದ ಪ್ರೋದಪ್ಪಾದ ಉಳೆಯಿ  
ಚೆತ್ತಿನಾಳೆನ್ ಲಕ್ಷ್ಯಾಯೆ,  
ಗಭ್ರದಿಂಜುನ ಕ್ರಿಯೆಗ್  
ದಿಂಬಿ ಉಡಲ್ಲಾದ ಸಮ್ಮುತ್ತಿ ಆಲೆನ್  
ಅಪ್ರೋತ್ ಕತ್ತಲೆದ ಲಗ್ಗೆಲ್ಲಾಡ್  
ದುಂಬ ಸ್ವಷ್ಟಿದ ಬುಳೆಚಿಲ್ಲಾಗ್  
ಅಲ್ಲ ಉಮೇದ್ದೋ ಮೌನಿಯಾಪಲ್  
ಬಟ್ಟ ಬಯಲ್ಲಾದ ತಾಟಿ ಗೊಬ್ಬಿಗು  
ನಾಸಿಕೆಡ್ ನೀರಾಪ್ಲ್ ಅಲ್  
ಅಪಗ್,  
ಚೆಳಿಗಾಳಿ ಉಡಲ್ಲಾ ತಾಂಪ್ರೋದ್  
ಸಂತಸದ ಎಸಳ್  
ನಾಕ್ಕಿತ್ರನೇ ಮೋನೆ ಮುಚ್ಚುದ್  
ಮುಗುರು ಮುಗುರ ತೆಲಿಕೆ  
ದೃಷ್ಟಿದಾಸನೆ ಇಜ್ಞಾಂದ ಮೋಡಲೆನ್  
ಬಿರಬಿರನೆ ಪಜ್ಜೆ  
ಪ್ರದ ಪ್ರದೆಲ್ಲಾದ ಪಕ್ಕಿಲೆನ್  
ಉನ್ನಾದದ ದೇಸ  
ಚಂದ್ರನವೇ ಒಂಜರೆ ಘುಳಿಗೆದ  
ಸ್ವಲಂದ ಭಾವಾವೇಷ  
ಸೂರ್ಯ ದೆಂಗ್ಡ್ ತೂವರೆ  
ಕಾತ್ ಕುಲ್ಲುವೆ  
ಕ್ಷ ಮಧ್ಯೋಡು ಆಯೆ,  
ಸ್ವಷ್ಟಿಕ್ರಿಯೆದ ಬಿಜ ಬಿತ್ತ್ಯಾದ್  
ಬುದುಗಡೆ ತಾದಿ ಪತ್ತುವೆ

॥ ಸುಂದರ್ ಕೇನಾಜೆ

॥ ಡಾ. ವಸಂತಕುಮಾರ ಪೆಲ್

## ಕೌಚಲ್ಯೇನ ಪದೋ

ತೊಟ್ಟೊನಿಲ್ಲೆ ದಿಂಜಿದಿ ಬಟ್ಟೆಕ್ಕೊಂದ್ದು ಸಿರಿಯೆ  
( ಬಟ್ಟೆಗ್ಗೊಂದ್ದು = ಬಟ್ಟೆಲುಕ್ಕೊಂಡ್ದು )  
ಬಂಜಿದ ಬಡವುಗು ತಿಗಲೆ ಬಟ್ಟೆಲ್ಲೂ ಕೊರುವೆ  
ಖುಲಿಪಂದೆ ಜೆಪ್ಪುಲೆಪ್ಪು ಅರಲ್ಲಾತಾಮರೆನೇ ಜೋ  
  
ನೀಲಿದ ಮಯ್ಯಾಯ ನೀಲಿದ ಬಾನಾಯ  
ಪೇರ್ಹಾದಂಟಿ ಮನಸಾಯ ಮಂಜ್ಞಿರಿಜ್ಞಂದಿನಾಯ  
ಪೂರ್ಣದೆ ಜೆಪ್ಪುಲೆನ್ನ ಮುದ್ದುಮಾಣಕೊನೇ ಜೋ  
  
ಅಜ್ಞಿಬಿಜ್ಞಿನ್ನು ಕಲ್ಲೂ ಬಳಿಬಳ ಬಲತ್ತೊಂದ್ದು  
ನಿಲಬಾದಿ ತಗ್ಗಾಹಿ ಬಾಮಿತೂಕೊದ ಬಾಲೆ  
(ನಿಲಬಾದಿ = ನೆಲದ ಭಾರ)  
  
ಎಸಲ್ಲೋ ಕೆಕ್ಕೊನ್ನೋ ಮುಂಚ್ಚಿ ಜೆಪ್ಪುಲೆನ್ನ ಬಂಗಾರ್ ಜೋ  
  
ಇರೆಇರೆ ಪಂದುಂಡು ಮರಮರ ಮನಿಷುಂಡು  
ನಿಲಬಾನೋ ಮಾತಲೂ ಅಸೋಂಡು ಬಿರಿಯುಂಡು  
ಬಾನೊದ್ದು ಜತ್ತಿಂಟಿ ಕರ್ಕೊಂದ ಶುರಲೇ ಜೋ  
  
ತಿಗಲೆದ ವೋಕೆಲು ಪೇರಾದ್ದು ಉಕ್ಕಾದ್ದು  
ಮನಸ್ಸಾದ ಎಮದುಕ್ಕೊಂಡು ಬಾಲೆಂದ್ದು ಅರಲ್ಲಾದ್ದು  
ಉಡಲ್ಲಾದ ಬೇಂಕೊನ್ನು ತಗ್ಗಾಯಿ ತೇಜೋನೇ ಜೋ  
  
ಅಷ್ಟೇನ ಕೊನೀರ್ ಒಬ್ಬೆನ ಚಾಮಿಯೆ  
ಅಷ್ಟೇದ್ದು ಕೂಟೋಗೇ ಬಾಲೇಯ ಜೇಜನೇ  
ನೆಲಿಟ್ತಿ ಬೊಲ್ಪುಲು ರೂಪ್ತದೆತ್ತಿನ್ನೆಸಿರೊನೆ ಜೋ  
(ಬಾಲೇಯ - ಬಾಲೆ ಆಯ, ಜೇಜ - ದೇವರು)  
  
ಇಟ್ಟಿಗೆ ಕಲ್ಲೊಂದ್ದು ಬಕ್ಕಿ ಮಹಲ್ಲೆನ್ನು ಬೆಂದ್ದು  
ಗೊಬ್ಬಿ ಗದ್ದುಲ್ಲೊ ನೊಕೊಪತ್ತೊಂದ ನೇವ್ಯೋದ್ದೊ  
ಯಾವಪ್ಪ ಬಾಲೆನ್ನು ಉಡಲ ತೊಟ್ಟಿಲ್ಲಾಡಲ ಜೋ  
  
ಶೀತಿದ ನಿನೆಪಾಡ್ದು ಕರುಣೆದ ನೆಯ್ಯಾಮಯ್ಯಾ  
ವೋಕೆದಾರತಿ ಪದೋ ಪಂಡೋಂಡು ಬೆಳಗ್ಗಾಗೋ  
ಎಲ್ಲುನ ಮನಸ್ಸಾನ್ನಿ ಗುಂಡೋಡೊಟ್ಟಿಗ್ಗೊ ನವೋ ಜೋ.

ಈ ಡಾ. ಮಹೇಶ್ವರಿ ಯು.

## ತುಳು ಕರಿತೆ

ಕನ್ನಡಿದುಲಯಿ ಯಾನ್  
ವಿವಲಾ ನಾಡೋಂದುಲ್ಲೆ  
ಎನ್ನ ಉಲಯಿದ ಪ್ರತಿಬಿಂಬೋನು  
ಕೈಯಿಟ್ಟಿತ್ತಿನ ಕನ್ನಡಿಟ್ಟು  
  
ಮುಂದೋಗು ದೀಡ್ರಿನ ಕುಂಪುಮು  
ವೋನೇಗ್ಗೊ ಹಾಡ್ಡಿನ ಪೊಡರ್  
ಮಾರುದ್ದು ನೇಯ್ಯಾ ಕಟ್ಟಿನ ಜಡೆ  
ಉಂದುಮಾಂತ ಕನ್ನಡಿಟ್ಟು ತೋಜೊಂದುಂಡು  
ಎನ್ನನೇ ತದ್ವಾಪ  
  
ಆಂಡ ಅಯಿಟ್ಟು ಆಂಕಿಗುಪ್ಪುನ್ನ  
ಎನ್ನ ಉಲಯಿ ಬೆಂದ್ದು ಬಾಡ್ಡಿನ ವಿತ್ತೋ ಕನೊಲು  
ಎನ್ನ ದುಂಬುದ ಭವಿಷ್ಯತ್ತೊಂದ್ದು  
ಅಸ್ಪೃಷ್ಟಿಗೆರ್ಕುಲು  
  
ವಿವಲಾ ಸಮರ್ಪಕವಾಯಿನ ಉತ್ತರ ತಿಕ್ಕಾಂಡೆ  
ನಾಡೋಂದುಲ್ಲೆ ಮೂಡೋಂದುಪ್ಪುನ್ನ  
ಮಸ್ಸು ಮಸ್ಸಾಯಿನ ಪ್ರತ್ಯೇಗ್ಗೊ ಉತ್ತರ  
ಕನ್ನಡಿಟ್ಟು ತೋಜೊಂದೇ ಇಟ್ಟಿ  
  
ಕನ್ನಡಿದಂಚನೆ ಯಾನ್ಯಾಂದ್ದು ತೆರಿಯೋಂದಿನ  
ನರಮಾನಿ ಯೋಚನೆ ಮಲ್ಲೇರ್  
ಯಾನೇತ್ತೊ ಸುಖಿಂದ್ದು ?  
ಎನ್ನ ಉಲಯಿದ ಎನ್ನ ಮನಸ್ಸ ಬೇಜಾರ್  
ಪ್ರಡರೋಂದಿತ್ತೊಂಡಲಾ ವಿದಾಯ  
ತೋಜೊಂದೆಪ್ಪುನ್ನು ಎನ್ನ ಉಲಯಿದ ಸತ್ಯ  
ಒರಿನವು ಮಾಂತ ಕನ್ನಡಿದಂಚನೆ ಮಿಥ್ಯೆ

ಈ ಕು. ಪ್ರಪ್ರ ಎ.ಆರ್. ಅಧ್ಯಂಗಾಯ

- ಶ್ರೀ ಚಿನ್ನಪ್ಪ ಅಳಕೆ  
ಮಾತ್ರಾತ್ಮಕ, ಕಲ್ಲುಂಟಿರಾದೆ ಅಂಚಿ ಮತ್ತು ಗ್ರಾಮ  
ಅಳಕೆ, ಬಂಟ್ವಾಳ - 575 235
- ಶ್ರೀಯತ್ಕೆಶ್ವರಸ್ವಾಮಿರ್ ಅಂದಿಂಜಿ,  
ಉಪಾಸ್ಯಾಸಕರು ಪತ್ರಿಕೆಂದ್ರಾಮು  
ಮತ್ತು ಸಮುಳೆ ಸಂಪನ್ಮೂಲ ವಿಭಾಗ,  
ಕುವೆಂಪು ವಿಶ್ವವಿದ್ಯಾಲಯ,  
ಭೂಸಂ ಸಹಿತಿ  
ಶಂಕರಾಳಿ - 577 451.
- ರಮೇಶ್ ತುಮಸಾಡು,  
ಸೇರಿಳ ಕಟ್ಟಿ  
ಕರ್ನಾಟಕ-ಕುಂಡಾಪುರ  
ಉದ್ಯುತಿ - 576 102
- ಸುನೀತಾ ಎಂ.  
'ಸುನೀತಾ ನಿವಾಸ'  
ವೈಲೋಪ್, ಕುಂಡಿಯೈಪ್ಪು, ಕರ್ನಾಟಕ  
ಉದ್ಯುತಿ - 576 102
- ಶ್ರೀ ರಘು ಇಡ್ಲಿದ್ರು,  
ಉಪಾಸ್ಯಾಸಕರು,  
ಕೆನರಾ ಪದದಿಖ್ವಾಹ ಕಾಲೇಜು,  
ಮಂಗಳೂರು - 575 003
- ಶ್ರೀಮತಿ ವಿಜಯಲಕ್ಷ್ಮಿ,  
ವೃಂದರೆಣಕ್ಕೆ ಭೂತ್ವ ಮುಜಳು  
ವಿಷ್ಣು ಮುಂಕೆ ದೇವಾಂಗ್ನಾನದ ಬಳಿ, ಅಂಚಿ  
ಮುಜಳು, ಕಾವು
- ಜಯಂತಿ ಎಂ. ಬಂಗಿರ,  
ಮಹಾವಿರ ಕಾಲೇಜಿನ ಬಳಿ,  
ಕೊಡಗಣಿಲ್ಲಿ ಅಂಚಿ, ಮುಂಡುಬಿಡಿ.
- ಡಾ.ಬಿ.ಎಂ. ರಘುಂದ್ರ  
ಜೂ ವಿಫ್ಫಾನಿ,  
5-60-0ಮಂದಿರ, ಬೆಂಂದಲ್ಲಾ,  
ಮಂಗಳೂರು
- ಡಾ.ಎಂ. ಸುನೀತಾ ತಿಪ್ಪು  
ಬಿ-28 ಸ್ವರ್ವೋದಯ ಸೌನಿಷ್ಟಿ,  
ಶೆಕ್ಕಿ ಪುಲಾಡ (ಕಾ)  
ಮುಂಬೈ - 400 024.
- ಡಾ. ಕಮಲಾಕ್ಷ್ಮಿ  
ಕನ್ನಡ ಉಪಾಸ್ಯಾಸಕರು,  
ಕನ್ನಡ ವಿಭಾಗ, ಸರ್ಕಾರಿ ಕಾಲೇಜು,  
ವಿಧ್ಯಾಸಿರ ಅಂಚಿ  
ಕಾಸರಗೋಡು - 671 123.
- ಶಾರದಾ ಆರ್.ರಾಮ  
'ಸತ್ಯನಿಲಯ'  
ಧರ್ಮಸ್ವಾಳ
- ಶ್ರೀ ಯತ್ತೇಧರ ಕೋಟ್ಟಾನ್,  
ಡಿರಿಯ ಉಪಾಸಿಂಬಾದರಕು,  
ವಿಜಯ ಕೊರ್ಟೆಕ್, ನಂ.2,  
10ನೇ ಬಿ. ಕುಸ್ತಾ, 5ನೇ ಮುಖ್ಯ ರಸ್ತೆ,  
ಆಗ್ರಹಾರ ದಾಸರಹಳ್ಳಿ  
ಬೆಂಗಳೂರು - 560 079
- ಶ್ರೀ ವಿಶ್ವಾಸ ಪ್ರಾಚೆ,  
ಪರಮ ಪ್ರಾಶಸನ  
ಪ್ರಾಚೆ - 574 281.
- ಶ್ರೀ ಡಿ. ದಯಾರಾಮ ಪಂಚ್,  
ಕಲ್ಲುಂಡು ಅಂಚಿ ಕಿರಿ ಬಳಿ, ಕಲ್ಲುಂಡು  
ಬಂಟ್ವಾಳ ಕಾಲುಕು - 574 222
- ಶ್ರೀ ಕ.ಪ. ಪ್ರಕಾಶ್ ರಾಮ್  
ಜಿಸ್ಟ್ರಾ ಸ್ಟೇಟ್ ಪಿ.ಎ.ಪಿ.ಎ.  
ನಂ. 2442, 9ನೇ ಮುಖ್ಯ, ಬಿ.ಮಾ.ಕ 2ನೇ ಹಂತ  
ಬೆಂಗಳೂರು - 560 070
- ಡಾ ಸುನೀತಾ ತಿಪ್ಪು  
ಪ್ರೆ. ಅಮೃತ ಸೋಮೇಶ್ವರ  
ಒಲ್ಲಮೆ  
ಕೋಟೆಕಾರು ದ.ಕ.
- ಡಾ. ವಾಮನ ನಂದಾಪರ  
ದ್ವಾರ್ಕೆ ಗೆಲ್ಲುಭೂಲ್,  
ಲೇಂಡ್‌ಎಸಿಗರ್, ದೇರಿಭೂಲ್,  
ಮಂಗಳೂರು - 575 006
- ಎಂ.ಎ. ಮಂಡಿ  
ಶ್ರೀ ದುರ್ಗಾ ಬಿ.  
ಕೆ.ಎಂ.ಬಿ.ಕಾಲೇಜಿ  
ಕುಂಡತ್ತಬ್ಬುಲ್, ಕಾವುರು ಅಂಚಿ  
ಮಂಗಳೂರು - 575 015
- ಕೆ.ಡಿ. ಗಿಡಿ  
ವಸ್ತ್ರೀ, ಲೀಂಬರ್  
ಬೆಂಗಳೂರು ತಾಲುಕು - 574 240
- ಆತ್ಮವರ ಶಿವಾನಂದ ಕೆ.ರೀದಾ  
ಶಿಕ್ಷಣ ಗಳಿನ ಮುಖ್ಯ ರಸ್ತೆ  
ಸುಧಾವ್ ಸಗರ್, ಮಂಗಳೂರೆ ರಸ್ತೆ  
ಮಂಗಳೂರು - 575 001
- ಡಿ.ಎಂ. ವಿಂಡಿ  
ಜಾಸ್ಟ್ ರಾಜೇಶ್ ತಿಪ್ಪು, ದೊಡ್ಡ  
ಕಲಾ ವಿಕಾರ  
ಕೊಡಗಣಿಯೈಪ್ಪು ಅಂಚಿ  
ಬಂಟ್ವಾಳ ತಾಲುಕು - 574 324
- ಡಾ. ವಾಲ್ಲಾದಿ ರಾಮಕ್ಕೆ ಆಚಾರ್  
ಸಲಿ ಸರಿವೇಗರು  
ಪ್ರತ್ಯುರು, ದ.ಕ  
ಕಂಡದಲ ವಾಸುತ್ತಿಪ್ಪು ಮುಂಬೈ
- ಪುತ್ತಿಗೆ ಕುತ್ತುರ ಭೂತ್ಪು  
ದುರ್ಗಾ ಪ್ರಸಾದ ಮನೆ  
ಅಂಚಿ ಸಂಪರ್ಗ- 574 275  
ಮುಳಬಿದ್ರೆ
- ಶ್ರೀ ಹೃಷ್ಯ ಎ.ಆರ್. ಅದ್ರಂಗಾಯ  
ಅದ್ರಂಗಾಯ ಮನೆ  
ಅಜ್ಞಾಪರ ಅಂಚಿ  
ಸುಳ್ಳ ಕಾಲುಕು - 574 246
- ಎಚ್. ಶಕುಂತಳಾ ಭೂತ್ಪು  
ಹಂಡಿಯಂಗಡಿ
- ಎಚ್. ಶಕುಂತಳಾ ಭೂತ್ಪು,  
ಹಂಡಿಯಂಗಡಿ
- ಕರ್ನಾ  
ಕುತ್ತುರ ನಾಗಾಪ್ಪು ಗೌಡ ಕರ್ನಾ  
ಕರ್ನಾ ಪುಟೇರ  
ಸುಳ್ಳ - 574 239
- ಎಸ್.ಎ. ತೆಪ್ಪಿ  
ಹಂಡಿ  
ಕಸ್ತುದರ ಚೆಟ್ಟು  
ಕಾನಾದು ಮುಖ್ಯ - 574 154
- ಡಾ. ಪರಂತ ಕುಮಾರ ಪೆಲ್ಲಾ  
ಭೂಮಿ ಗೀತ  
ಮುಖ್ಯ ರಸ್ತೆ, ಕುಂಡತ್ತಬ್ಬುಲ್  
ಮಂಗಳೂರು - 575 004
- ಡಾ. ಮಹೇಶ್ವರಿ ಯು.  
ರಘು ಇಡ್ಲಿದ್ರು  
ಉಪಾಸ್ಯಾಸಕರು  
ಕೆನರಾ ಪದದಿಖ್ವಾಹ ಕಾಲೇಜು  
ಮಂಗಳೂರು - 575 003
- ಕೆ. ಸಂಯುಕ್ತಾರಾಯ್ ಭೂತ್ಪು  
ಶ್ರೀ ಭಾರತೀ ಕೃಷ್ಣ  
ಅತ್ಯೇಕ ಸರ್ಗರ,  
ಬೆಳಾಲು  
ಬೆಂಗಳೂರು ತಾಲುಕು - 574 240
- ನಾಗೇಶ್ ಕಾಲುಹು  
ಕಾಲುಹು ಅಂಚಿ  
ಮರಿಕೆರಿ - 571 201
- ಅದ್ವ ಸ್ವಲ್ಪ ಅನಂದ ರೆ  
ಅದ್ವಯ  
ಕಾಟುಪಕ್ಕೆ - 671 552  
ಕಾಸರಗೋಡು ಜಿಲ್ಲೆ,
- ಡಾ. ಕಮಲಾಕ್ಷ್ಮಿ ಕೆ  
ಸುಂದರ ಕೇನಾಚೆ  
ಅಂಚಿ ಮಂಡಕೇಲು  
ಸುಳ್ಳ ದ.ಕ
- ಜೋಹಿಮ್ ಎಫ್. ಡಿಸೆಂಬರ  
ಅತ್ಯಾಪರ  
ಟಿಬಿನಾಥ ಕೆ. ಸಾಲೆತ್ತುರು  
ಪುದ್ದೋಪ್ಪು ಮನೆ  
ಬಂಟ್ವಾಳ ತಾಲುಕು, ದ.ಕ - 574 323



'ಹಾಸ್ಯ ಲಕ್ಷಣ ವಿಧಾನ' ಪತ್ರಿಕೆ ದುರ್ಘಟಕ ಕಾರ್ಯಕ್ರಮದಲ್ಲಿ (ನಿಮಿಂದೂ ತೆಕ್ಕಿ, ದೀಪಿಕೆ ಜಗತ್ತಾದ ಪ್ರದೀಪ್ ಅಥವಾ ಮಿಡ್ ಪಾಲ್)  
ರುಕ್ಣರು ಹೇಳುತ್ತಿದ್ದೇಂದು: ಭಾಸ್ಯರಿಗೆ ಕಷ್ಟವೇ



ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಮಂಜುಳಿ ನಾಥ ಹಾಯೆಲ್ಲಿರ ಲಾಂಡ ರುಕ್ಣರು ಹೇಳುತ್ತಿದ್ದೇಂದು:  
'ಕಾರ್ಣಿಕಾ ಸ್ವೇಳ' ಪತ್ರಿಕೆ ನಾಟಕ ಕಾರ್ಯಕ್ರಮದಲ್ಲಿ (ಕೆ.ಕೆ.ಗೋಪ್ತ್ವ, ಆಂದ್ರಾ ಶೇಖರ್)



ಶ್ರೀ ರಮೇಶ್ ಕಲ್ಲಾಡಿ ಚೆಲಕ್ಕ ತಂಡದಕುಲದ್ವೀ 'ಕಂಗಿಲು' ಜನಪದ ಕಾರ್ಯಕ್ರಮ.

- ಶ್ರೀ ಚನ್ನಪ್ಪ ಅಳಕೆ  
ಮೂತ್ತುರ್ಲೀ,  
ಕಲ್ಲೇಂಬಡಾದೆ ಅಂಚೆ ಮತ್ತು ಗ್ರಾಮ  
ಅಳಕೆ, ಬಂಟ್ವಾಳ - 575 235
- ಶ್ರೀ ಕೃಷ್ಣಾಕುಮಾರ್ ಅಂಕಿಂತೆ,  
ಉಪನ್ಯಾಸಕರು, ಪಶ್ಚಿಮಾಧ್ಯಮ  
ಮತ್ತು ಸಮೂಹ ಸಂವಹನ ವಿಭಾಗ,  
ಕುವ್ವಂಪು ವಿಶ್ವವಿದ್ಯಾಲಯ,  
ಜ್ಞಾನ ಸಹ್ಯಾದ್ರಿ  
ಶಂಕರಭಟ್ಟ - 577 451.
- ರಮಾ ತುಳುನಾಡು,  
ನೇರಳ ರಟ್ಟಿ  
ಕರ್ನಾಟಕ - ಕುಂದಾಪುರ  
ಉದುಪಿ - 576 241
- ಸುನೀತಾ ಎಂ.  
'ಸುನೀತಾ ನಿವಾಸ'  
ಫೈಲ್ಸ್‌ ಕುಂಡಿಟೆಟ್‌, ಕರಂಬಳ್ಳಿ  
ಉದುಪಿ - 576 102
- ಶ್ರೀ ರಘು ಇಡ್ಡಿದು,  
ಉಪನ್ಯಾಸಕರು,  
ಕೆನರಾ ಪದ್ವರ್ಪಾವ್ ಕಾಲೇಜು  
ಮಂಗಳೂರು - 575 003
- ಶ್ರೀ ಮತ್ತಿ ವಿಜಯಲಕ್ಷ್ಮೀ,  
ಪುಂಡರೀಕ್ಕೆ ಭಟ್ ಮಜೂರು  
ವಿಶ್ವ ಮೂರ್ತಿ ದೇವಸ್ಥಾನದ ಬಳಿ  
ಅಂಚೆ ಮಜೂರು, ಕಾಪ್ತೆ
- ಜಯಂತಿ ಎಂ.  
ಬಂಗೇರ,  
ಮಹಾವಿರ ಕಾಲೇಜಿನ ಬಳಿ  
ಕೋಡಂಗಲ್ಲು ಅಂಚೆ, ಮೂಡುಬಿದಿರೆ.
- ಡಾ. ಬಿ.ಎಂ. ರವೀಂದ್ರ,  
ಜೂ ವಿಭಾಗಿ,  
5-60-2 ಮಂದಿರ, ಚೊಂದೆಲ್  
ಮಂಗಳೂರು
- ಡಾ. ಎಂ. ಸುನೀತಾ ಶೆಟ್ಟಿ  
ಬಿ-28 ಸರ್ವೋದಯ ಸೊಸೈಟಿ  
ಶ್ರೀ ಸೃಷ್ಟಿ ಕ್ಲಾಸ್ (ಕು)  
ಮುಂಬಿ- 400 024.
- ಡಾ. ಕಮಲಾಕ್ಕೆ ಕೆ.  
ಉಪನ್ಯಾಸಕರು, ಕನ್ನಡ ವಿಭಾಗ,  
ಸರಕಾರಿ ಕಾಲೇಜು,  
ವಿದ್ಯಾನಗರ ಅಂಚೆ  
ಕಾಸರಗೋದು - 671 123.
- ಶ್ರೀ ಯಶೋದರ ಕೋಟ್ಯಾರ್  
ಹಿರಿಯ ಉಪಸಂಭಾದಕರು  
ವಿಜಯ ಕರ್ನಾಟಕ, ನಂ. 2  
10ನೇ ಬಿ. ಕ್ರಿಸ್ತ, 5ನೇ ಮುಖಿ ರಸ್ತೆ  
ಅಗ್ರಹಾರ ದಾಸರಹಳ್ಳಿ  
ಚೆಂಗಳೂರು - 560 079
- ಶ್ರೀ ವಿಶ್ವ ಗುಪ್ತ ಪುಣಿಕ  
ಪರಮ ಪ್ರೀತಾರ್ನೆ  
ಪುಣಿಕ - 574 281.
- ಶ್ರೀ ಡಿ. ಜಯರಾಮ ಹಂತ್ರೆ  
ಕಲ್ಲೆಡ್ ಅಂಚೆ ಕಿಕೆರಿ ಬಳಿ, ಕಲ್ಲೆಡ್  
ಬಂಟ್ವಾಳ ತಾಲೂಕು - 574 222
- ಶ್ರೀ ಕೆ.ಪಿ. ಪ್ರತ್ಯುರಾಯ  
ಜನರಲ್ ಸೆಕ್ರೆಟರಿ ಎ.ಪಿ.ಪಿ.ಎ.  
ನಂ. 2442, 9ನೇ ಮೈಸ್ ನಾ,  
ಬಿ.ಎಸ್.ಕೆ. 2ನೇ ಹಂತೆ  
ಚೆಂಗಳೂರು - 560 070
- ಪ್ರೀತಿ. ಅಮೃತ ಸೇಜ್‌ಮೇಶ್‌ರ್  
ಒಲುಮೆ  
ಕೋಡಿಕಾರು ದ.ಕ.
- ಡಾ. ವಾಮಸ ನಂದಾಪರ  
ದ್ವಿತೀಯ ಗೊಲಾಂಜಿಲ್,  
ಲೋಹಿತಾನಗರ, ದೇರೆಬ್ಯೇಲ್  
ಮಂಗಳೂರು - 575 006
- ಎಸ್.ಎ. ಮಂಂಚ  
ಶ್ರೀ ದೂರ್ಗಾ ಬಿ.9  
ಕೆ.ಪಿ.ಎ. ಬಿ.ಕಾಲೇನಿ  
ಕುಂಡತ್ತಬ್ಯೇಲ್, ಕಾಪೂರು ಅಂಚೆ  
ಮಂಗಳೂರು - 575 015
- ಕ.ಟಿ. ಗಟ್ಟಿ  
ವಸ್ತ್ರೀ, ಲೈಬರಿ  
ಬೆಳ್ತುಂಗಿ ತಾಲೂಕು - 574 240
- ಅತಾವರ ಶಿವಾನಂದ ಕೇಳೀರಾ  
ಶಿವಗಿರಿ ಗನೇ ಮುಖಿ ರಸ್ತೆ  
ಸುಭಾವಾನಗರ, ಮಂಗಳದೇವಿ ರಸ್ತೆ,  
ಮಂಗಳೂರು - 575 001
- ಕೆ.ಎ.ಪಿ.ಎ. ವಿಂಡಿಗೆ  
ಹಾಸನ
- ರಾಜೇಶ್ ಶೆಟ್ಟಿ, ದೋಷ  
ಕಲಾ ವಿಹಾರ  
ಕೊಡಂಬಿಟ್ಟೆ ಅಂಚೆ  
ಬಂಟ್ವಾಳ ತಾಲೂಕು - 574 324
- ಡಾ. ಪಾಲ್ತುಡಿ ರಾಮಕೃಷ್ಣ ಆಚಾರ್  
ನೆಲೆ ನರಿಗಳಿಗರು  
ಪುತ್ರೂರು, ದ.ಕ
- ಕದಂದಲ ವಾಸುಕಿಟ್ಟಿ, ಮುಂಬಿ  
ಪುತ್ರೂರು, ದ.ಕ
- ಪುತ್ರಿಗೆ ಈಶ್ವರ ಭಟ್ಟಿ  
ದೂರ್ಗಾ ಪ್ರಸಾದ ಮನೆ  
ಅಂಚೆ ಸಂಗೀರ್ - 574 275  
ಮೂರಬಿದೆ
- ಪುಪ್ಪ ಎ.ಆರ್. ಅಧ್ಯಂಗಾಯ  
ಅಧ್ಯಂಗಾಯ ಮನೆ  
ಅಜ್ಞಾವರ ಅಂಚೆ  
ಸುಳ್ಳ ತಾಲೂಕು - 574 246
- ಎಡ್. ಶಕುಂತಲಾ ಭಟ್ಟಾ,  
ಹಳೆಯಂಗಡಿ  
ಕರಣ  
ಕುತ್ತುಳ ನಾಗಪ್ಪ ಗೌಡ  
ಕರಣ ಮಟ್ಟಿರ
- ಸುಳ್ಳ - 574 239  
ಎನ್.ಪಿ. ಶೆಟ್ಟಿ  
ಬಸಿರಿ  
ಕನ್ನಡರ ಬೆಟ್ಟು  
ಕಾನಾಡು ಮುಲ್ಲಿ - 574 154  
ಡಾ. ವಸಂತ ಕುಮಾರ ಹೆಲಾ  
ಭಾಮಿ ಗೀತ  
ಮುಖಿ ರಸ್ತೆ, ಕುಂಜತ್ತಬ್ಯೇಲ್  
ಮಂಗಳೂರು - 575 004
- ಡಾ. ಮಹೇಶ್ವರಿ ಯು.  
ರಘು ಇಡ್ಡಿದು  
ಉಪನ್ಯಾಸಕರು  
ಕೆನರಾ ಪದ್ವರ್ಪಾವ್ ಕಾಲೇಜು  
ಮಂಗಳೂರು - 575 003
- ಕೆ. ಸೂರ್ಯಾನಾರಾಯಣ ಭಟ್ಟ  
ಶ್ರೀ ಭಾರತೀ ಕೃಪಾ  
ಅಶೋಕ ನಗರ,  
ಬೆಳಾಲು  
ಬೆಳ್ತುಂಗಿ ತಾಲೂಕು - 574 240  
ನಾಗೇಶ್ ಕಾಲೂರು  
ಕಾಲೂರು ಅಂಚೆ  
ಮಂಡಿರ - 571 201
- ಅದ್ದ ಸ್ತೋತ್ರ ಅನಂದ ರ್ಯಾ  
ಅಕ್ಕೆಯಿ  
ಕಾಟಿಪ್ಪೆಟ್ - 671 552  
ಕಾಸರಗೋದು ಜಿಲ್ಲೆ
- ಮಂದರ ಕೇನಾಚೆ  
ಅಂಚೆ ಮಂದರ್ಕೋಲು  
ಸುಳ್ಳ ದ.ಕ
- ಜೋಡಿಪ್ಪಾ ಎಫ್. ಡಿಸೋಡ  
ಅತ್ತಾವರ  
ಟಿಬಿನಾಥ ಕೆ. ಕಾಲೇಶ್ವರು
- ಪ್ರದೀಪ್ಪು ಮನೆ  
ಬಂಟ್ವಾಳ ತಾಲೂಕು, ದ.ಕ - 574 323



'ಹಾಸ್ಯಮಯಿಂದೆ' ತಂಡರಂಡಕಾರ್ಯಕ್ರಮ. (ಸಮನ್‌ಶೇತ್ತಿ, ದೇಶಾಂಗಿ ಜಾರಿ, ಪ್ರಮೀಲೋ ಅಂತ್ಯ ಮಿಳಿ ಹಾರ್.)  
ರಂಡಕೆಳೆ ನಿರ್ದೇಶನ: ಭಾಸ್ಯರಂಡ್ ಕ್ರಕ್ತವೈ



ಸಾಯ್ಯಾತಿಕ ಕಾರ್ಯಕ್ರಮದ್ವಾರಾ ಮುಕ್ಕಿಂದೆ ನಾಥಪಾಠದೇಶರಾಜೀನ್‌ರಂಡಕೆಳೆ ನಿರ್ದೇಶನದ್ವಾರಾ ತಂಡ ನಾಟಕ ಕಲಾವಿದರೆ ಕ್ರಾಂತಿಕ್ರಾಂತಿಕ್ರಾಂತಿಕ್ರಾಂತಿಕ್ರಾಂತಿ.



ಶ್ರೀ ರಮೇಶ್ ಕಲ್ಕಾದಿ ಚೋಕ್ ತಂಡದಕುಲ್ದ್ವಾ 'ಕಂಗೀಲು' ಜನಪದ ಪುಸ್ತಕ.

## ಅಕಾಡೆಮಿಯ ಪ್ರಕಟಣೆಗಳು

ಸಂ. ಪ್ರಸ್ತುತಿಗಳು	ಲೇಖಕರು	ಚಲೆ
ಮರಿಯಬಾರದ ತುಳುವರು ಮಾಲೆ	ತುಳುಮಾಲಿಕೆ	
1. ರವರಂಡ್ ಆಗ್ನೇಯೇನರ್ (1995)	ಡಾ. ಹೆಚ್.ನಾಥ ಕೆಲ್ಲಾನ್ನಿಯ	12-00
2. ಬಾಯಾರು ಸರಕಯ್ಯ ಭಾಗೋತ್ರ್ (1995)	ವೆಂಕಟರಾಜು ಪುಣಿಂಚತ್ತುಯ	10-00
3. ಒಡಕ್ಕು ಪರಮೇಶ್ವರ್ಯ್ಯಾರ್ (1995)	ದಿ. ಮಂದಾರ ಕೇಶವ ಭಟ್ಕ್	5-00
4. ಮೂರ್ವ್ರ್ ತಿಂಗಳಾಯ್ರ್ (1995)	ಯಾಜ್ಞಾವತಿ ಕೇಶವ ಕಂಗೆನ್	12-00
5. ಎನ್. ಎ. ಶಿವಪ್ಪ ಹೆಗ್ಡ್ಯಾ ಪ್ರೋಫೆಲಿ (1995)	ಉ. ಬಾಲಕ್ಕು ತೆಕ್ಕ ಪ್ರೋಫೆಲಿ	10-00
6. ಧರ್ಮಸ್ಥಳ ಮಂಜಯ್ಯ ಹೆಗ್ಡ್ಯಾ (1995)	ನಾ. ವೃಜಿರೆ	12-00
7. ಎನ್. ಎನ್. ಕೆಲ್ಲೆ (1995)	ಕರ್ನಾರ ಕಂಜಾನ್ನಿ ರೈ	12-00
8. ಎಸ್.ಯ್ಯ. ಪಣಿಯಾಡಿ (1996)	ಮುರಳೀಧರ ಉಪಾಧ್ಯ ಹಿರಿಯಾಡ್	12-00
9. ದಾಮಿಪ್ಪ ಮಾಸ್ತ್ರ್ಲ್ (1996)	ಕ. ಲೀಲಾವತಿ	12-00
10. ಮಹ್ಯಾರು ವಿರಲ ಹೆಗ್ಡೆ (1997)	ಎಂ. ರತ್ನಾಕುಮಾರ್	12-00
11. ಸತ್ಯಮಿತ್ರ ಬಂಗೆರ್ (1997)	ಡಾ. ಏಂಪ್ಲೋ ವಿಲ್ಸನ್ ಪ್ರಭಾಕರ್	12-00
12. ವಿಶು ಕುಮಾರ್ (1997)	ಮಾಧವ ಕುಲಾಲ್	12-00
13. ನರಕಳ ಮಾರಪ್ಪ ತೆಟ್ರ್ (1997)	ಎನ್. ರಘುನಾಥ ತೆಟ್ಟೆ	12-00
14. ಮಂಡಾರ ಕೇಶವ ಭಟ್ಕ್ (1998)	ಡಾ. ಎಂ. ಪ್ರಭಾಕರ ಜೋಡಿ	12-00
15. ಕೆಮ್ಮುರು ದೊಡ್ಡಣ್ಣ ತೆಟ್ರ್ (1998)	ಕ್ಯಾಥರಿನ್ ರಾಧಿಗೌರ್	12-00
16. ಬಿ. ರಾಮ ಕರ್ಮಾಡಿಯನ್ (1998)	ಮುಂಜಪ್ಪ ಹೋಳಿಯ	12-00
17. ನವಯುಗದ ಹೆನ್ನಿಯ್ಯ ತೆಟ್ರ್ (1999)	ಸರೇಂದ್ರ ರೈ ದೆಲ್ಲೆ	12-00
18. ಕು. ಕಿ. ಹರಿಹಾಸ ಭಟ್ಕ್ (2001)	ಡಾ. ಗೋನಾಥ ತೆಟ್ಟೆ ಎಕ್ಕಾರ್	15-00
19. ಅ. ಬಾಲಕ್ಕು ತೆಟ್ಟೆ ಪ್ರೋಫೆಲಿ (2002)	ಎನ್. ಬಿ. ತೆಟ್ಟೆ	15-00
20. ಕಲಾತಪ್ಪಿ ಕೆ. ಕೆ. ಹೆಚ್ಚ್ಯಾರ್ (2002)	ಡಾ. ಸುನೀತಾ ಎಂ. ತೆಟ್ಟೆ	15-00
21. ಡಾ. ಕೋಟಿ ಶಿವರಾಮ ಕಾರಂತ (2003)	ಡಾ. ಪಾಲುಡಿ ರಾಮಕ್ಕು ಆಚಾರ್	15-00
ಮರಿಯಬಾರದ ತುಳುಪರು	ಕನ್ನಡ ಮಾಲಿಕೆ	
1. ನರಕಳ ಮಾರಪ್ಪ ತೆಟ್ಟೆ (2002)	ನರಕಳ ರಘುನಾಥ ತೆಟ್ಟೆ	15-00
2. ಮಹ್ಯಾರು ವಿರಲ ಹೆಗ್ಡೆ (2003)	ರತ್ನಾಕುಮಾರ್ ಎಂ.	15-00
ಮತ್ತಳಾಗಿ ಪುಳುಕತೆಗಳು		
1. ಹೆಚ್. ಜಿನ್ಯಾ (ಪ್ರತಿ ಮುಗಿದಿದೆ) (1998)	ಡಾ. ಮಾಮನ ನಂದಾವರೆ	15-00
2. ಅಕ್ಕರಸು ಶಿರ್ (1998)	ಎ. ವಿ. ನಾವಡ	15-00
3. ಕೊಡ್ಡಬ್ಬು (1998)	ಡಾ. ಸುತ್ತಿಲಾ ಉಪಾಧ್ಯಾಯ	15-00
4. ಪರಾ ಮಂಗನೆ (1998)	ಕ. ಲೀಲಾವತಿ	15-00
5. ಪುಳ್ಳುರು ಬಾಳೆ (1998)	ವೆಂಕಟರಾಜು ಪುರುಂಚತ್ತುಯ	15-00
6. ಅಭ್ಯಾಗ್ ದಾರಗೆ (1998)	ಕೆ.ಜೆ. ತೆಟ್ಟೆ ಕಡೆಂದಲೆ	15-00
7. ಮೂಂಳ ಸಂಬಳ್ಲೊ (1998)	ಡಾ. ಕೆ. ಜಿನ್ಯಾಪ್ ಗಾಡ	15-00
8. ಮಗೆ ಬರಪ್ಪ ಕಲ್ಲೆ (1998)	ಕನ್ನಡಿ ವಾದಿರಾಜ ಭಟ್ಕ್	15-00
9. ಮಾಯಂದಾಲ್ (1998)	ಯಾತರಂತ ಸುಮಣಿ	15-00
10. ಕಲ್ಲುಟ್ ಕಲ್ಲುಡೆ (ಪ್ರತಿ ಮುಗಿದಿದೆ) (1998)	ಪ್ರೇ. ಅಷ್ಟಕ ಸೋಮೇಶ್ವರ	15-00
11. ಬಾಳಾಲ್ (1998)	ಕ್ಯಾಥರಿನ್ ರಾಧಿಗೌರ್	15-00
12. ಮಾಮಿ ಮಮ್ಮೊ (1998)	ಡಾ. ಗೋನಾಥ ತೆಟ್ಟೆ ಎಕ್ಕಾರ್	15-00
13. ಜೋಗಿ ಪುರುಷ್ಯಾರ್ (1998)	ಕುದ್ದಾಡಿ ವಿಶ್ವನಾಥ ರೈ	15-00
14. ಅಗೋಳ ಮಂಜಾತೆ (1998)	ಗೋಕ್ಕೂಲ ಅಮೇನ್ ಸಂಕಮಾರ್	15-00
15. ಕಣ್ಣುಡ್ ತೊವಂದಿನ ಕೆಬಿಟ್ ಕೇನಂದಿನ (1998)	ಕ. ಆರ್. ರೈ	15-00
16. ಅಪ್ಪು ಮದ್ದೆ (1998)	ಮುದ್ದು ಮುಂದುಪೆಟ್	15-00
17. ನಾಗೆಸಿಂ (1998)	ಅನಂತರಾಮ ಬಂಗಾಡಿ	15-00
18. ಮಾಯೋದ ಪ್ರೋಫೆಲಿ (1998)	ಡಿ. ಯಾದುವತಿ ಗಾಡ	15-00
19. ಮುದಿಪ್ಪೆತ್ತಾವಂದಿ ಮಲ್ಲಿಗೆ (1998)	ಎನ್. ಕೊಯುರಾ ಬಾಳಕ್ಕುಪ್ಪೆ	15-00
20. ಭೂತಾಕ ಪಾಂಡ್ (1998)	ಡಾ. ಪಾಲುಡಿ ರಾಮಕ್ಕು ಆಚಾರ್	15-00

### ವಿಶೇಷ ಘಟಕ ಯೋಜನೆಯಡಿ ಪ್ರಕಟಿಸಿದ ಪುಸ್ತಕಗಳು

1. ಮುಗೀರರು ಜನಾಗಂ ಜಾನಪದ ಅಧ್ಯಯನ (1997)	ಡಾ. ಅಭಯ್ ಕುಮಾರ್	200-00
2. ಡಾ. ಬಾಬಾ ಸಾಹೇಬ ಅಂಬೇಧರ್ (1997)	ಎ. ಡೀಕಯ್ದು	18 -00
3. ನಿಲ್ - ತುಳು ಕಾದಂಬರಿ (1997)	ಮಾಧವ ಪ್ರಾಚೆ	28 -00

### ಇತರ ಪ್ರಕಟಣೆಗಳು

1. ಆಕಾಶವಾರೆ ತುಳು ಕತೆಕಲು	(1996)	ಡಾ. ವಸಂತ ಕುಮಾರ್ ವೆಲ್	28-00
2. ಬೀರದ ಬೊಲ್ಲು	(1997)	ಮಂದಾರ ಕೈಶವ ಭಟ್ಟು	28-00
3. ಉಳ್ಳಿಲ್ ಇತಿ ಆದಿ (ಪ್ರತಿ ಮುಗಿದಿದೆ.)	(1997)	ಪೂರ್, ಅಪ್ಪತ ಸೋಮೇಶ್ವರ	
		ಕೆ. ಆರ್. ಚಂದ್ರ (ಸಂ)	30-00
4. ಏನ್ ಮೋಕ್ಷದ ವೈಳಿನ್	(1998)	ಕೆ. ಕೆ. ಗಂಗ್ರೆ	25-00
5. ಹೋಟೆ ಸಂಬಿ	(1998, 2002)	ಕುಡ್ಡಿ ವಿಶ್ವನಾಥ ರೆ (ಸಂ)	5-00
6. ಬಂಗಾರ ಪರಿಫರ್ ಸಿಂಗಾರ ಪದಕೊಲು	(1998)	ಎಸ್. ರಾಜ್ (ಸಂ.)	20-00
7. ತುಳು ಕೈಶಿ	(1998, 2002)	ಡಾ. ಯು. ಬಿ. ಉಪಾಧ್ಯಾಯ	35-00
8. ಅಭ್ಯಂತ ದೇವಿಯರು (ಪ್ರತಿ ಮುಗಿದಿದೆ.)	(1998)	ಡಾ. ಕೆ. ಜಿ. ವಸಂತ ಮಾಧವ	25-00
9. ಜೋಕ್ ದನ (ಪ್ರತಿ ಮುಗಿದಿದೆ.)	(2000)	ಡಾ. ವಾಮನ ನಂದಾವರ (ಸಂ.)	5-00
10. ಮಹಾಭಾರತೋ ತುಳು ಮಹಾಕಾವ್ಯ	(2000)	ವೆಂಕಟರಾಜ ವೃಣಿಂತಕ್ಕಾಯ (ಸಂ)	240-00
11. ಬಯ್ಯಮಲ್ಲಿಗೆ	(2001)	ಆ. ದಿ. ಖಾ. ಪಂ. ಆಚಾರ್ಯ	
		ಡಾ. ಶ್ರೀವಾಸ ಹಾವೆನೊರ (ಸಂ)	15-00
12. ತುಳು ಲಿಪಿ (ಪ್ರತಿ ಮುಗಿದಿದೆ.)	(2001)	ವೆಂಕಟರಾಜ ವೃಣಿಂತಕ್ಕಾಯ	10-00
13. ತೆಲ್ಲು ತೆಲಿಕೆ ಕತೆಕಲು	(2002)	ಅ. ಬಾಲಕೃಷ್ಣ ಶಿಟ್ಟಿ ಪ್ರೊಫಲಿ	30-00
14. ತುಳು ಭಾಷೆ ಸಾಹಿತ್ಯ ಸಂಪೂರ್ಣಾಯ	(2003)	ಡಾ. ಕೆ. ವಿ. ಜಲಜಾಂತ್ರಿ	60-00

### ದಶಮಾನೋತ್ಸವ ಅಕರಣ ಸಂದರ್ಭದಲ್ಲಿ ಬಿಡುಗಡೆಗೊಂಡ ಪುಸ್ತಕಗಳು

1. ಧರ್ಮಸ್ತಳ ಮಂಜಯ್ ಕೆಗ್ರಡ	(2004)	ನಾ. ಬುಜರೆ	15-00
2. ಅಳಿಯ ಸಂತಾನ ಕೈಶಿನ		ದಿ.ಬಿ. ಪಕರಮುಲಯ	45-00
ತುಳು ಜನರ ಶುಭಾಶುಭ ಕಟ್ಟಿ ಕಟ್ಟಿಗಳು	(2004)		
3. ಶ್ರೀ ದೇವಿನ ದಿವ್ಯ ಕತೆಕಲು	(2004)	ವೆಳೇರು ವಾಸುದೇವ ಭಟ್ಟೆ	15-00
4. ಕೆದಂಬಾಡಿ ಜತ್ತನ್ನ ರೆ	(2004)	ಡಾ. ಕೆ. ತಿಮ್ಮಪ್ಪ	20-00
5. ಬಸ್ತಾಲೆಟ್ ಸ್ವಿಲ್ ಪ್ಲೇನ್	(2004)	ಎಂ.ಜಾನಕಿ ಬುಕ್ಕಾವರ	75-00
6. ಅಳಿಯ ಸಂತಾನ ಒಂದು ವಿಭಿನ್ನ ನರಾವರಣೆ	(2004)	ಎನ್.ಚಂದ್ರಶೇಖರ್	30-00
7. ತುಳು ಸೋಮೇಶ್ವರ ಶತಕೋ	(2004)	ಡಾ.ಕೆ. ವಸಂತ ಭಾರದ್ವಾಜ್	10-00
8. ತುಳು ಬಾಗೋ ಮಾನಾದಿಗೆ	(2004)	ಮಂ. ಆಸಂದ ಶಟ್ಟೆ	20-00
9. ತುಳು ಲಿಪಿ (ಮರು ಮುದ್ರಣ)	(2004)	ವೆಂಕಟರಾಜ ವೃಣಿಂತಕ್ಕಾಯ	15-00
10. ಕೋಟ ಚೆನ್ನಾಯ್ (ಕನ್ನಡ)	(2004)	ಡಾ. ವಾಮನ ನಂದಾವರ	20-00

### ಮದಿಪ್ಪ ತ್ರೈಮಾಸಿಕ ಸಂಚಿಕೆಗಳು

1 ಸಂಚಿಕೆ 1 ರಿಂದ 11 ರವರೆಗೆ 1996-98 (ಸಂ.)	ಅ. ಬಾಲಕೃಷ್ಣ ಶಿಟ್ಟಿ ಪ್ರೊಫಲಿ, ಡಾ. ವಾಮನ ನಂದಾವರ
2 ಸಂಚಿಕೆ 12 ರಿಂದ 23 ರವರೆಗೆ 1999-01 (ಸಂ.)	ಡಾ. ವಾಮನ ನಂದಾವರ
7 ಸಂಚಿಕೆ 24 ರಿಂದ 34 ರವರೆಗೆ 2002-04 (ಸಂ.)	ಡಾ. ವಾಲ್ತಾದಿ ರಾಮಕೃಷ್ಣ ಆಚಾರ್ಯ

**ತುಳು ದರ್ಶನ (ತ್ರೈಮಾಸಿಕ ವಾತಾವರಣ) 2000 ರಿಂದ ಪ್ರಾರಂಭ**

ವಾರ್ಷಿಕ ಚಂದ್ರ ರೂ.50-00, ಆಜೀವ ಚಂದ್ರ ರೂ. 500-00, ಒಂದು ಪ್ರತಿಯ ಬೆಲೆ ರೂ.15-00

**ಸಂಪುಟ 5 (1 ಸಂಪುಟಕ್ಕೆ 4 ಸಂಚಿಕೆ)**



## ಶ್ರೀ ಗೋಪಳ್ಕುಂದಾ ಶೋ-ಟಿಕ್ಸಿಎಂ ಬ್ಯಾಂಕ್ ಲಿಮಿಟೆಡ್

ಆದಳತ ಕಣ್ಣೇರಿ : ಪ್ರಕೃತಿ ಕಾಂಪ್ಲೆಕ್ಸ್, ನಿ.ವಿ.ನಾಯಕ ಹಾಲ್ ಬಳಿ, ಕಡ್ಡಿ ರಸ್ತೆ, ಮಂಗಳೂರು - 3

ದೂರವಾಣಿ : 0824-2494662, 2494691

ಬ್ಯಾಂಕೆನ ಪ್ರಸಕ್ತ ದುಡಿಯುವ ಬಂಡವಾಳ ರೂ.43ಕೋಟಿ ಮೀರಿರುತ್ತದೆ.

### ನಮ್ಮ ಲ್ಯಾಂಡ್ ರುವ ವೈಶಿಷ್ಟ್ಯಗಳು

#### ಶೇವಣಿಗಳ ಮೇಲೆ ಬ್ಯಾಂಕು ನೀಡುವ ಬಡ್ಡಿ ದರ

• ನಿರಖ ಶೇವಣಿ	
15ರಿಂದ 45 ದಿವಸಗಳವರೆಗೆ	4.0%
46ರಿಂದ 90 ದಿವಸಗಳವರೆಗೆ	4.5%
91ರಿಂದ 180 ದಿವಸಗಳವರೆಗೆ	5.0%
181ರಿಂದ 1 ವರ್ಷದವರೆಗೆ	6.0%
1 ವರ್ಷದಿಂದ ಮೇಲ್ಮೈ 2 ವರ್ಷಗಳವರೆಗೆ	6.5%
2 ವರ್ಷಗಳಿಂದ ಮೇಲ್ಮೈ 3 ವರ್ಷಗಳವರೆಗೆ	7.5%
3 ವರ್ಷಗಳಿಂದ ಮೇಲ್ಮೈ	7.0%
• ಒಂದಿಂದ 0.5% ಮೇಲ್ಮೈಗೆ	0.5%
ಒಂದಿಂದ 0.5% ಮೇಲ್ಮೈಗೆ	0.5%

ಒಂದಿಂದ 0.5% ಮೇಲ್ಮೈಗೆ 0.5% ಬಡ್ಡಿ ನೀಡಲಾಗುತ್ತದೆ.

ಭಾಗ್ಯನಿಧಿ ನಾಗರ್ ಪತ್ರ, ಶೇವಣಿಯಲ್ಲಿ ಹಣವನ್ನು ತೊಂದಿಸಿ ಅಧಿಕ ಪಾಖಿಗಳಿಗೆ ಸಹಾಯ ಮಾಡುತ್ತದೆ.

ಬಿ.ದಾಪ್ಲೋದರ ನಿಸರ್ಗ

ಅಧ್ಯಕ್ಷರು

ಲೋಕಯ್ಯ, ಪುಂಚಾರಿ ಕಾನಾಡ್

ಉಪಾಧ್ಯಕ್ಷರು

ಮಿ.ವಿ.ಪೂರ್ಜಾರಿ

ಜನರಲ್ ಮನೇಜರ್

ನಮ್ಮ ಶೇವಣಿ

ನಮ್ಮ ಶಾಖೆಗಳು

• ಹಂಜನಕ್ಕೂ	2425983
• ಕುಡ್ಲೇಳಿ	2494260
• ಉಳ್ಳಾಲ	2466843
• ಮರಕ್ಕೂರ್	2479040
• ಮುಳ್ಳಿ	2290148
• ಉದುಂಬಿ	2521387
• ಕುಂಡಾಪುರ	231668
• ಚೆಲ್ಲಂಡಿ	232278
• ಕಾಕ್ಕಳ	232637
• ಕಳಳುರು	2453070
• ಬಿ.ಬಿ.ರೋಡ್	234364
• ಪುತ್ತಲೂರು	234547

WITH BEST COMPLIMENTS FROM :



B. Shekar

## SAHANA ARTS

Akshobha Complex, Near Primary School,  
KODICAL, MANGALORE.

Ph : 2455958

- ❖ SIGN BOARDS
- ❖ BANNERS
- ❖ GLOW SIGN BOARD
- ❖ STICKER CUTTING
- ❖ SUN CONTROL FILM

Please  
Patronize Our  
Advertisers



ನಮ್ಮ  
ಜಾಂತುದಾರರನ್ನ  
ಪ್ರೋತ್ಸಾಹಿಸಿರಿ

*With best Compliments From :*



**M/s. GNN ASSOCIATES**  
AND  
**M/s. GNN ENTERPRISES**  
*Prop : V. Hari*

**Dealers of :**

**BIRLA SUPER  
ZUARI  
L & T  
ACC SURAKSHA AND  
PRIYA GOLD CEMENT AND  
STEEL SUPPLIERS**



No. 64/1, 1st Block, BEL Layout, Vidyaranyapura Main Road,  
Bangalore - 560097

Tel: (080) 2647879(o), 2647978(R), Mobile: 98451-78132/71328




## ನಿಮ್ಮ ಸಂಪೂರ್ಣ ಆರ್ಥಿಕ ನಂಬಿಸಿ ಹಾಲು ಮತ್ತು ಹಾಲಿನ ಉತ್ಪನ್ನಗಳು

ಒಂದು ISO 9001:2000 ಸಂಸ್ಥೆ

ದಕ್ಷಿಣ ಕನ್ನಡ ಸರ್ಕಾರಿ ಹಾಲು ಉತ್ಪಾದಕರ ಒಕ್ಕೊಟೆ ನಿಯಮಿತ  
ಕುಲತ್ವೇಶ್ವರ, ಮಂಗಳೂರು. ☎ 2230326, 2231446, 2231515, 2570104.

**With best Compliments From :**



**S. L. SHET**

*Jewellers & Diamond House*

*K.S.Rao Road, Mangalore - 575001  
Phone : 2440242, 2440085*

**ದ ಶಾಸ್ತ್ರಾನುಭೂತಿ ವ ಕಾರ್ಯಕ್ರಮಕ್ಕೆ  
ಶ್ರಾಂಕ ಹೋರುವ**

ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ  
ನಂ. 7149 ಬಂಡ್‌ಎಂಬಿ ದ.ಕ

ಅಕ್ಷರಕ ಬಡ್ಡಿಯನ್ನು ತೇವಸ್ವಿಕಾರಿಗೆ ನೀಡಲಾಗುತ್ತದೆ  
ಬ್ಯಾಂಕಿನಲ್ಲಿ ನಿರಖ್ಯಾ ಸೇವಾನಿಧಿ, ಕಲ್ಪಫ್ಲು, ಮಾಂಗಲ್ ನಿಧಿ  
ತೇವಸ್ವಿಯನ್ನು ಸ್ವೀಕರಿಸಲಾಗುತ್ತದೆ.  
ಬ್ಯಾಂಕಿನ ಸದಸ್ಯರಿಗೆ ಅಭರಣ ಈದಿನಿಂಬಾಲ, ರೇಖಿಗಳ  
ಮೇಲನ ಬಾಲ, ಗೃಹ ನಿರ್ಮಾಣ ಬಾಲ, ಗೃಹೋಪಯೋಗಿ  
ಬಾಲ, ಅಸ್ತ್ರ ಬಿಡವಿನ, ಸಾಲಗಳನ್ನು ರಿಯಾಲಿಟಿ  
ಬಡ್ಡಿದರದಲ್ಲಿ ನೀಡಲಾಗುವುದು



ಬಿ. ಹೊವಯ್ಯ ಮೂಲ್ಯ  
ಉಪಾಧ್ಯಕ್ಷರು

ಡಾ. ಅಮೃತಬಿಂಬ ಬಾಳಪ್ಪ  
ಅಧ್ಯಕ್ಷರು

**ಕೆನ್ನಡ ಪ್ರಕ್ರಿಯೆ ಆಕಾದೆವಿಯ  
ಪ್ರತ್ಯೇಕ ಒಂದು ಪ್ರಭೇದಗ್ರಂಥ ಎಂದ್ದು ಪ್ರಾಣಿಸುವನು**



**ಜ್ಞಾನಪದ ಶೂದ್ರಪತ್ರಿ ಸುಳ್ಳೀ**

**ದ.ಕ**



ಶ್ರೀಮತಿ ಎಂ. ಮಿಶಾಚ್ಚಿ ಗೌಡ  
ಗೌರವ ಅಧ್ಯಕ್ಷರು

ಡಾ. ಪಾಲ್ತು ಡಿ ರಾಮಕೃಷ್ಣ ಆಚಾರ್ಯ  
ಅಧ್ಯಕ್ಷರು



ಡಾ. ಪ್ರಭಾಕರ ತಿತ್ತಿಲ  
ಉಪಾಧ್ಯಕ್ಷರು

ಸುಂದರ್ ಕೇನಾಜ್  
ಕಾರ್ಯಾದ್ರೀ

**ಹೇಮಾಪತಿ ವೆಂಕಟ್  
ಜೋತೆ ಕಾರ್ಯಾದ್ರೀ**

## ವಿದ್ಯಾರ್ಥಿ ವಿದ್ಯಾಲಯ

ವಿದ್ಯಾಗಂಗೋತ್ತಿ, ಸರ್ವಿಂಬಾರು, ಪ್ರತ್ಯೋದು  
ದ. ಕ., ಕನಾಟಕ - 574202

ದೂರವಾಣಿ : 08251 - 282396; 282061

(ಕನಾಟಕ ಸರ್ಕಾರದಿಂದ ಮಾಸ್ತಕ ಪಡೆದಿದೆ)

ಶೈಕ್ಷಣಿಕ ಘಟಕ 2004-05ಲ್ಲಿ

ವಲ್.ಕ.ಜೀ., ಯು.ಕ.ಜೀ., 1ನೇ, 2ನೇ, 3ನೇ ಮತ್ತು 4ನೇ  
ತರಗತಿಗಳು

8ನೇ, 9ನೇ, 10ನೇ ಅಂಗ್ತಿ ಮಾಧ್ಯಮ

ಮತ್ತು

ಪ್ರಫೆಸ್ಯಾಲ್. ಡಿ.ಯು.ಎಂ. ಎಲಜಿಎಲ್.ಎಲಜಿಎಲ್.  
ದ್ವೀಪಿಯ್. ಡಿ.ಯು.ಎಂ. ಎಲಜಿಎಲ್.

ಹಾಗೂ

ಶಿಕ್ಷಕ ತರಬೇತಿ ಕೇಂದ್ರ, (D.E.D.) ಮತ್ತು  
ಸರ್ವಿಂಗ್. ತರಬೇತಿ ಕೇಂದ್ರ.

ಆಸ್ತಿನ್. ಕೆ. ಎ., M.A., B.Ed.ಕೆ. ಶೀತಾರಾಮ ರೆ, ಸರ್ವಿಂಬಾರು  
ಪ್ರಾಂತುಪಾಲರು ಸಂಕೂಲಕರು

## Hotel Priyadarshini

Shivaji Road, Miraj.  
Ph: (0233) 2223855, 2220955.

Srinivas Mankude



## ಹಾದಿಂಕ ಶುಭಾಶಯಗಳು



## Rtn. ವೆಂಕಟರಾಯ ಅಡ್ಮಾರ್

M/s ಅಡ್ಮಾರ್ ಇಂಡಿನೀಯರ್ಸ್,

ಮುಂದಾಜೆ - 574228 (ದ.ಕ)

ದೂರವಾಣಿ : 08256 - 288124 /224.



H. Prasanna Kumar

Proprietor.

  
**ARUNA**  
Printers

- ☞ D.T.P.
- ☞ SCREEN PRINTING
- ☞ OFFSET PRINTING

Ph : 0824 - 2494925 (O)

Mobile : 9880215904

E-mail: arunaprinter@rediffmail.com

Nithyananda Darshan Complex,  
Opp. Gokarnanatha Temple,  
Kudroli, Alake, Mangalore - 3

# MOTI MAHAL



FALNIR ROAD, MANGALORE - 575001

E-mail : [motimahal@vasnet.co.in](mailto:motimahal@vasnet.co.in)

## HOTEL MOTI MAHAL

<b>MOTI MAHAL COLLEGE OF HOTEL MANAGEMENT</b> <small>[Aunit of Laxmi Memorial Education Trust(R)] (Appoved by Govt. of Kamataka and affiliated to Mangalore University, Punjab Technical University &amp; AICTE Min. of HRD) (Accredited by (EI,AH&amp;LA,USA))</small>	<b>FACILITIES</b> <b>Our Facilities and Services</b> <ul style="list-style-type: none"> <li>• 24 Hour Reception</li> <li>• Safe Deposit Facilities</li> <li>• Parking Facilities</li> <li>• Doctor on Call</li> <li>• Telegraph &amp; Telex Facilities</li> <li>• Travel Desk</li> <li>• Secretarial Services</li> <li>• Foreign Exchange Counter</li> <li>• Air-Conditioned Banquets</li> <li>• Pool Side Bar-be-que</li> <li>• Mangala-Exclusive Multi Cuisine Restaurant</li> <li>• Tai chien-Oriental Speciality Restaurant</li> <li>• Madhuvan-Coffee Shop</li> <li>• Mehfil - The Bar</li> <li>• Moti Sweets - Pastry Shop</li> <li>• Room Service</li> <li>• Keep Fit - Health Club</li> <li>• Sauna, Steam &amp; Jacuzzi</li> <li>• Sheetal - Swimming Pool</li> <li>• Beauty Parlor</li> <li>• Gents Saloon</li> <li>• Shopping Arcade</li> <li>• Atrium Lobby</li> <li>• Complimentary Airport Pick up / drop (On prior intimation)</li> </ul>	<b>TERMS &amp; CONDITION</b> <ul style="list-style-type: none"> <li>• 24 Hrs Check-in / Check-out</li> <li>• All major Credit Cards accepted</li> <li>• USD Rates are Applicable to Nonresident Indians &amp; Foreign Nationals.</li> <li>• Local Taxes and Service Charge extra</li> <li>• Rates are subject to change without prior notice</li> <li>• Extra Bed Surcharge - Rs 150/- per day</li> <li>• Out Station Cheques not accepted</li> <li>• Pets are not allowed inside the Hotel</li> <li>• Kindly inform the Front office one hour earlier for Check out</li> </ul>
<b>MOTI MAHAL COLLEGE OFFERS</b> <p><b>M.H.M</b> Master Degree in Hotel Management &amp; Tourism <b>P.G</b> 1½ Years Departmental, Specialisation Courses (Regular &amp; Correspondence) <b>B.H.M</b> 4 Years Bachelor's Degree in Hotel Management <b>B.Sc. Hospitality Sciences</b> <b>D.H.M</b> 3 Years Advanced Diploma in Hospitality Management &amp; Catering Operations 3 Years Advanced Diploma in Food &amp; Beverage Management <b>D.H.M</b> 1½ Years Specialized Diplomas</p>		



Moti Mahal Annexe, Falnir Road, Mangalore - 575001  
e-mail : [motimahalbhs@rediffmail.com](mailto:motimahalbhs@rediffmail.com)/  
[motimahalbhs@lycos.com](mailto:motimahalbhs@lycos.com)

[www.motimahalchm.org](http://www.motimahalchm.org)

Ph.: 2428493, 511511, 2441411, Ext. 274 Fax : 0824-2441011



## ಶುಭಾಶಯೊಲು



ಕನಾಟಕ ತುಳು ಸಾಹಿತ್ಯ ಅಕಾಡೆಮಿದ  
ದಶಮಾನೋತ್ಸವ ಸಂಭ್ರಮೋದ ಸಮಾರಂಭೋಲು  
ಯಶಸ್ವಿಯಾದ್ ನಡಪಡ್ ಪಂಡ್ ದ್  
ಪುಡಲ್ ದಿಂಜಿದ್ ಹಾರ್ಯಸುನ.

## 'ತ್ರೈ ಸಂಘ'

ಬರೋಡ



36, ಉದ್ಯೋಗನಗರ, ಮೊಸೈಟ್, ಆಯುವ್ಯೇದಿಕ್ ಕಾಲೇಜಿದ ಕ್ಷೇತಲ್  
ಅಜ್ಞಾ ಮಾರ್ಗ, ಬರೋಡ - 390019  
ದೂರವಾಣಿ 0265 - 2562685

ದಾಮನೇಶ್ವರ ಶಾಯಿಕುಮಾರ್ಕೆ  
ಬುಭ ಕೋಪ್ತ



ಡಾ.ಕೆ.ಭಾಸ್ಕರಾನಂದ ಕುಮಾರ್

ಅಧ್ಯಕ್ಷರು ಮತ್ತು ಸರ್ವ ಸದಸ್ಯರು



'ಪ್ರಚ್ಚ ಕ್ರಾಟ್ ಲಿಮಿಟೆಡ್ (ರಿ.)'

'ಹೇಮಾ', ವಿದ್ಯಾರ್ಥಿ ನಗರ,

ಮಂಗಳೂರು - 576 104



ಕಲ್ಲೂರ ನಾಗೀಶ್ವರ

## ಆಕೃತಿ ಕಂಪ್ಲೌಟರ್



- ಡಿ.ಟಿ.ಪಿ.
- ಮತ್ತು
- ಸ್ಕ್ರೀನ್ ಪ್ರಿಂಟಿಂಗ್

ಪಲ್ಲಿಕೆರೆ ಕಾಂಪ್ಲೆಕ್ಸ್

ಮೈದಾನ 4ನೇ ಅಡ್ಡರಸ್ತೆ

ರಾವ್ ಎಂಡ್ ರಾವ್ ಸರ್ಕಾರ್ ಬಳಿ,

ಮಂಗಳೂರು

ದೂರವಾಣಿ : 0824- 2443002

ಮೊಬೈಲ್ : 94482 54976

*with best Compliments From :*



**FIMEN FIBER PRODUCTS PRIVATE LIMITED  
BANGALORE**



*Manufacturers of :*

*FRP Composite Doors, Frames, Windows,  
Kitchen Cabinets and Wardrobes*

*Tel : (080) - 23349308, 56953931*



*Authorised Dealer :*

**M/s. SOUPARNIKA COMPOSITES**

*Vidyaranyapura, Bangalore*

*Ph : (080) 23640968*



# Mangala

assurance of prosperity

Let the use of

**MANGALA - UREA**

**MANGALA - DAP**

**MANGALA - N:P 16:20**

**MANGALA - N:P 20:20**

**MANGALA - AMBICA**

bring prosperity



**Mangalore Chemicals & Fertilizers Limited**

A COMPANY IN HARMONY WITH NATURE  
ACHIEVES ANOTHER MILESTONE BY OBTAINING  
ISO 14001:1996 CERTIFICATION  
FOR EXCELLENCE IN ENVIRONMENT MANAGEMENT

Corporate office:

5.Cresent Road  
High Ground  
Bangalore - 56001

Phone: EPABX - 080 2208990  
Fax: - 080 2208989

Web: [www.mangalorechemicals.com](http://www.mangalorechemicals.com)

Factory:

Panambur  
Mangalore-575010

Phone: EPABX -0824 2407601  
Fax: - 0824 2407938

# CANARA BANK

now has 521 branches and  
9 administrative offices certified

## ISO 9001-2000

It is an endorsement  
of our commitment towards quality...

...but for us the pursuit continues.

Since inception, we were driven by one simple objective. Service to the customer. An attitude we have been perfecting all along. Bettering and improving our efficiency and quality of service at every step. Our efforts in this direction were first endorsed when we received the coveted ISO certification for Quality for our branch at Seshadkipuram, Bangalore in 1984. Our initiatives in this direction have continued to date and our dedication to customer satisfaction remains unchanged. Today 521 branches and 9 administrative offices are ISO certified. It is a matter of pride that we are the only bank in India to have over 500 ISO certified branches. We shall endeavour to increase these numbers in the years to come, in pursuit of our objective of attaining Total Quality Management.



**CANARA BANK**

(A Govt. of India Undertaking)

Head Office: 112, J.C.Nagar, Bangalore - 560 029, INDIA

Visit us at : [www.canarabankindia.com](http://www.canarabankindia.com)

*Serving to Grow-Growing to Serve*

# SyndNivas.

*The sign of prosperity.*



Now it is easier to turn your dream home into reality. Visit your nearest SyndicateBank branch today! Rest assured, it is your first step towards owning a home.

- Loans for purchase of house / flat
- Loans for renovation / repair
- Attractive interest rates
- Easy documentation



**SyndicateBank**


(A Govt. of India undertaking)

[www.syndicatebank.com](http://www.syndicatebank.com)

Call toll-free no.:

1600 44 66 55

# ಎರ್ಕೃತಿಕ ಸಮರೋಲನ ಮತ್ತು ಪರಿಸರ ಸಂರಕ್ಷಣೆಯ ದೃಢ ಸಂಕಲ್ಪದೊಂದಿಗೆ ಮುನ್ನಡೆ ||




ಕುದುರೆಮುಖಿ ಕಬ್ಬಿನ ಅದಿರು ಸಂಸ್ಥೆ ನಿಯಮಿತ ಎಕೆ ಬೀ ಸಿ ಎಲ್‌ಎ ಭಾರತದ ಅತಿ ದೊಡ್ಡ ಗ್ರಂಥಾಲಯ ಹಾಗೂ ಕಬ್ಬಿನದ ಉಂಡ ತಯಾರಿಸುವ ಉದ್ದಿಮೆ ಮತ್ತು ಶೀ ಗಂಂ ರಘ್ರ್ಯು ಆಧಾರಿತ ಸಂಸ್ಥೆ ಅತ್ಯಂತ ಶೋಭಾಯಮಾನ ದಿನಗಳನ್ನು ಕಂಡಿದೆ.

ಅಂತರ ರಾಷ್ಟ್ರೀಯ ಗುಣ ಮಂಜುದಲ್ಲಿ ಉತ್ಪಾದಿಸಲಬ್ಬಿ ಕಬ್ಬಿನ ಅದಿರನ್ನು ಜಗತ್ತಿನಲ್ಲಿದೆಗೆ ನಿಯಾಂತ ಮಾಡಲಾಗುತ್ತಿದೆ. ಸಂಸ್ಥೆಯ ಗುಣಮಟ್ಟಿ ನಿರ್ವಹಣೆ ಅಂತರ ರಾಷ್ಟ್ರೀಯ ಮಂಜುದ ಅಗ್ರೀಕ್ಯತ ಪದ್ಧತಿಯಾದ ಐವೊಂದು ಇಂಜಿನಿಯರ್‌ಗಳಿಂದ : ೨೦೦೦ ಮಾರ್ಚ್‌ನಿಂದಿಯಲ್ಲಿ ದೃಷ್ಟಿಕೆ. ಸ್ವಾಂ ವಾರಂಜ್ಞ ಗೃಹ ಮತ್ತು ಮನಿ ರತ್ನ ಸಂಸ್ಥೆಯೆಂಬ ಮಾನ್ಯತೆ ಅತ್ಯುತ್ತಮ ನಿರ್ವಹಣೆ, ಕೆಪ್ಪೆಸ್ಟೀಲ್, ಏಬಿಟ್ಟಿ, ಐಎಎಂ, ಸಿಎಎಎಜೆಂಡ್‌ಗಳಿಂದ ವಶೇಷ ಪ್ರಶಸ್ತಿಗಳನ್ನು ಮತ್ತು ಅತಿ ಆಫೆಕ್ಟೀವ್ ಇಂಡಿರಾ ಗಾಂಧಿ ಸ್ವಾರ್ಥಕ ರಾಷ್ಟ್ರೀಯ ಪ್ರಶಸ್ತಿಗಳಿಂದ ಅಲಂಕೃತಗೊಂಡಿದೆ.

ಸಂಸ್ಥೆಯ ಸಾಮಾಜಿಕ ಹೋಕೆಗಾಲಿಕೆ ಕಣ್ಣ ಉದ್ಯೋಗಿಗಳಿಗೆ ಮಾತ್ರ ಸೀಮಿತಗೊಳ್ಳುತ್ತದೆ, ಜವಾಬ್ದಾರಿಯುತ್ತದೆ ಸ್ಥಳಿಕ ಸಂಸ್ಥೆಯಾಗಿ, ಸುತ್ತ ಮುತ್ತಲಿನ ಪ್ರದೇಶಾಭಿವೃದ್ಧಿ ಮತ್ತು ಮೂಲಭೂತ ಸೌಲಭ್ಯಗಳಾದ, ಶಿಕ್ಷಣ, ಆರೋಗ್ಯ, ಕ್ರೀಡೆ, ಕುಟಿಯುವ ನೀರು, ಗೃಹ ರಹಿತಕರಿಗೆ ಗೃಹ, ಶಾಲೆಗಳ ಅಡಿದ ವ್ಯಾಧಾನಗಳನ್ನು ಒದಗಿಸುವ ಮೂಲಕ ಪ್ರತಿಬಿಂಬಿತಗೊಂಡಿದೆ.

ಕನಾಟಕ ಅರಣ್ಯ ಇಲಾಖೆ ಮತ್ತು ಕನಾಟಕ ಗೋಪಂಬಿ ಅಭಿವೃದ್ಧಿ ನಿರ್ವಹಣೆ ಸಹಯೋಗದೊಂದಿಗೆ ಸಾಮಾಜಿಕ ಅರಸ್ತೇಕರಣ ಯೋಜನೆಯಾಗಿ, ಹಸಿರು ಹೊಡಿಕೆ ಹಾಸಿ ವ್ಯಾಕೃತಿಕ ಸಮರೋಲನ, ಪ್ರದೇಶದ, ಜೀವ ಮತ್ತು ಪರಿಸರ ಪ್ರದೀಪ್ಲಾಸಿಡೆ. ಸಂಸ್ಥೆಯ ಪರಿಸರ ನಿರ್ವಹಣೆ ಪದ್ಧತಿ ಐವೊಂದು ಇಂಜಿನಿಯರ್‌ಗಳಿಂದ ಪಡೆಯುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ ಪರಿಸರ ಸಂರಕ್ಷಣಾ ಯೋಜನಗಳು, ಅಭೇರಾಜ್ ಬಾಲ್ಯೋಟಿ, ಜಿರ್ಮ್‌ಗ್ರಾನ್‌ಟ್‌, ಇಂಡೋ ಗ್ರೀನ್‌ಟೆಕ್ ಮತ್ತು ಫಿಮಿ ಪರಿಸರ ಪ್ರಶಸ್ತಿಗಳಿಂದ ಪುರಸ್ಕೃತ.



## ಕುದುರೆಮುಖಿ

ಓರ್ನೆ ಓರ್ನೆ ಕಂಪನಿ ಲಿಮಿಟೆಡ್  
(ಭಾರತ ಸರಕಾರ ಸ್ವಾಮ್ಯದ ಉದ್ದೇಶ)  
ಅನೇ ಬಾಕ್, ಕೋರ್ಟೆಮಂಗಲ, ಬೆಂಗಳೂರು -೫೬೦೦೫೪

ಇ ಎಸ್‌ಎಂಎಂ : ೨೦೦೦  
ಇ ಎಸ್‌ಎಂಎಂಎಂ : ಗೆಂಡ ಮತ್ತು  
ಇ ಎಚ್‌ಎಸ್‌ಎಎಂ : ಇಂಜಿನಿಯರ್  
ಇಂಂಂಗ್ : ಗೆಂಡ ಸಂಸ್ಥೆ

ಪರಿಸರ ಪ್ರೇಮಿ ಸಂಸ್ಥೆ !

# ಕರ್ನಾಟಕ ಖುಳ್ಳ ಸಾಹಿತ್ಯ ಅಕಾಡೆಮಿಯ ದಶಮಾನೋತ್ಸವ ಸಂಭ್ರಮ ನೆಮೂರಂಬೊಗು ಹಾರ್ಡಿಕ ಖುಭ್ರ ಕೋರ್ಯುನೆ



ಶ್ರೀ ಹೊಯಿರಾ ಎನ್. ಬಾಳೇಪ್ಪಣೆ

‘ದುಡಿ’  
ಬಾಳೇಪ್ಪಣೆ ಅಂಚೆ,  
ಬಂಟ್ವಾಳ ತಾಲೂಕು - 574153, ದ.ಕ  
ಫೋನ್: (08255) 260384 (ನಿವಾಸ)



ಉಪತಃಕೀಲ್ಯಾರರು,  
ತಾಲೂಕು ಕರ್ಚೆರಿ ಬಂಟ್ವಾಳ  
ಬಂಟ್ವಾಳ, ದ.ಕ  
ಫೋನ್: (08255) 232120 (ಕರ್ಚೆರಿ)

## ಕರ್ನಾಟಕ ಪ್ರಚ್ಚ ಸಾಹಿತ್ಯ ಅಕಾಡೆಮಿಯ ದಶಮಾನೋತ್ಸವ ಸಂಭ್ರಮ ನೆಮೂರಂಬೊಗು ಹಾರ್ಡಿಕ ಖುಭ್ರ ಹಾರ್ಡ್ ಸುನ್ನನ

ಡಾ. ಕೆ. ಚಿನ್ನಪ್ಪ ಗೌಡ

ಅಧ್ಯಕ್ಷರ್, ಕನ್ನಡ ವಿಭಾಗ,  
ಮಂಗಳೂರು ವಿಶ್ವವಿದ್ಯಾಲಯ  
ಮಂಗಳಗಂಗೋತ್ತಿ - 574 199. ದ.ಕ  
ಫೋನ್: (0824) 2287360(ಕ), 2287516(ಮ),  
9448726464(ವೋ)

ಮನೋಹರ ಪ್ರಸಾದ

ಮುಖ್ಯಸ್ಥರ್, ನ್ಯೂಸ್ ಬ್ಲೂರ್ಲೋ  
ಉದಯುವೆ, ಸಿಕ್ಕೆಪಾಯಿಂಬ್ರೋ  
ಕೊಡಿಯಾಲ್ಬ್ಯೂಲ್, ಮಂಗಳೂರು - 575 003  
ಫೋನ್: (0824) 2440259(ಕ) 2438100(ಮ)  
9845244207(ವೋ)

## ಶ್ರೀ ಸದಾನಂದ ಸುವರ್ಣ

ನಿದೇಶಕರ್

ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ (ರ) ಮುಂಬಯಿ

‘ಸುವರ್ಣ’ ಅಭ್ಯಕ್ತನಗರ ಬಡಾವಣೆ. ಕೊಡ್ವಾರ, ಅಶೋಕನಗರ ಅಂಚೆ, ಮಂಗಳೂರು - 575006

ಫೋನ್: ಮಂಗಳೂರು : (0824) 2459952 (ಮ) ಮುಂಬೈ : (080) 22622714(ಕ) 9845187105 (ವೋ)

ಶ್ರೀಮತಿ ಡಾ. ಸುತೀಲಾ ಪಿ. ಉಪಧ್ಯಾಯ  
ಉಳಿಯಾರು ದೇವಸ್ಥಾನದ ಕೈತಲ್ಲೋ,  
ಅಂಚೆ ಮಜೂರು, ಕಾಪ್ರ,  
ಉದುಪಿ ಜಿಲ್ಲೆ  
ಫೋನ್: (0820) 2552588(ಮ)

ಗೋಪಾಲ ಟಿ. ಕೋಟ್ಯಾನ್  
(ವಿ.ಜಿ.ಪಾಲ್)  
ಸೀತಾಪ್ರಸಾದ್ ಕನ್ಕಲ್ ಗಾಡ್ನ್  
ಕುದ್ರೋಳ ಮಂಗಳೂರು - 575 003  
ಫೋನ್: (0824) 2493720(ಮ)

ನಾಗರಾಜ ಪೂರ್ವಕೆ (ನಾವುಡಿರೆ)  
2-140, ವಿದ್ಯಾನಗರ, ಅಂಚೆ ಉದ್ದೀ  
ಬೆಳ್ಳಂಗಡಿ ತಾಲೂಕು, ದ.ಕ  
ಫೋನ್: (08256) 236101(ಕ) 236105 (ಮ)  
9448156535 (ವೋ)

ರಣಾಟಕ ಶುಳ್ಳು ಸಾಹಿತ್ಯ  
ಅಕಾಡೆಮಿದ ದಶಮಾನೋಲ್ಪಾದ  
ಸಂಭವ ಸಮಾರಂಭೋಗು ಹಾಡಿಕ ಶುಭ ಹಾರ್ಫೆಸುನ




ಶ್ರೀಮತಿ ಡಾ. ಗಾಯತ್ರಿ ನಾವಡ  
ಪ್ರೀರ್ಭೇಸರ್‌ ಕ್ಲ್ಯಾಟ್‌ರ್‌  
ಹಂಪಿ ಕನ್ನಡ ವಿಶ್ವವಿದ್ಯಾಲಯ ಅವರಣ  
ವಿದ್ಯಾರ್ಥಿ - 583276  
ಹೊಸಪೇಟೆ ತಾಲೂಕು,  
ಬಜ್ಜರಿ ಜಿಲ್ಲೆ.  
ಫೋನ್ : (08394) 441777 (ಮ)  
: 9448726464 (ಮೋ)

ರಣಾಟಕ ಶುಳ್ಳು ಸಾಹಿತ್ಯ  
ಅಕಾಡೆಮಿದ ದಶಮಾನೋಲ್ಪಾದ  
ಸಮಾರಂಭೋಗು ಹಾಡಿಕ ಶುಭ ಹಾರ್ಫೆಸುನ



ಮಂ. ಆನಂದ ಶೆಟ್ಟಿ,  
ಪ್ರೋಲ್ಯಾ,  
6ನೇ ಹಂತ, ಬಿ.ಎ.ಎಲ್.ಬಡಾವಣೆ  
ವಿದ್ಯಾರ್ಥಿಪ್ರಾರ್ಥಿ  
ಬೆಂಗಳೂರು - 560 097.  
ಫೋನ್ : (080) 28911636 (ಕ) 23640623 (ಮ)  
: 9341968375 (ಮೋ)

ರಣಾಟಕ ಶುಳ್ಳು ಸಾಹಿತ್ಯ  
ಅಕಾಡೆಮಿದ ದಶಮಾನೋಲ್ಪಾದ  
ಸಮಾರಂಭೋಗು ಹಾಡಿಕ ಶುಭ ಹಾರ್ಫೆಸುನ



ಮುದ್ದು ಮೂಡುಬೆಳ್ಳಿ

ಹಿರಿಯ ಉದ್ದೋಷಕರ್ತೆ,  
ಆಕಾಶವಾಣಿ ಕೇಂದ್ರ, ಮಂಗಳೂರು - 4  
ಸಿ-3 ಎ.ಎ.ಆರ್. ಕ್ಲ್ಯಾಟ್‌ರ್‌  
ಉದಾಸ್ಸೈಲ್‌ರ್‌, ಮಂಗಳೂರು - 6  
ಫೋನ್ : (0824) 2211384, 2211391(ಕ)  
: 2454820, 2451346-27 (ಮೋ)

ರಣಾಟಕ ಶುಳ್ಳು ಸಾಹಿತ್ಯ  
ಅಕಾಡೆಮಿದ ದಶಮಾನೋಲ್ಪಾದ  
ಸಮಾರಂಭೋಗು ಹಾಡಿಕ ಶುಭ ಹಾರ್ಫೆಸುನ



ಡಾ. ಬೆಳ್ಳಿ ಪಾಡಿ ಸತೀಶ ರ್ಯಾ  
ಮ್ಪ್ರಾಚ್ಯನಾಥ್ ಶ್ರೀ ಸಿಕ್ಕೆ  
ಟಿ. ನರಸೀಪುರ ರಸ್ತೆ ಮೈಸೂರು - 570 011.  
ಫೋನ್ : (0821) 2476324 (ಕ) 2449485 (ಮೋ)

ಹಂಡಿಂಕೆ  
ಶುಭಾಶಗಳೊಂದಿಗೆ



ಅಣ್ಣಿ ಯ್ಯಾ ಶೇರಿಗಾರ್

ಅಧ್ಯಕ್ಷರು  
ಮಂಗಳೂ ಕ್ರಿಡಿಟ್ ಕೋ-ಆಪರೇಟಿವ್ ಸೊಸೈಟಿ  
ಮಂಗಳೂರು

ದೂರವಾಣಿ 0824 - 5550749 (ಕ) - 2493892

॥ Om shree Manjunathaya Namaha ॥

## SHRI DHARMASTHALA MANJUNATHESHWARA EDUCATIONAL SOCIETY (REGD.)



Ujire -574240, Karnataka  
President : Dr.D. Veerendra heggade

### Courses Offered

Course	Collage	Eligibility
1. M.B.B.S.	S.D.M. Collage of Medical Sciences Hospital, Manjushri Nagar Dharwad -580 009	50% aggregate marks in PCB in PUC/10+2 level.
2. B.E. IT, Comp.Sc. & E&C E&E, Mech. Chem.,Civil	S.D.M. Collage of Engg. &Tech. Dhavalagiri, Dharwad -580 002	35% of marks in aggregate in PMC/PME/PM comp.Sc./PM Biotech in PMC/PME/PM PUC/10+2 level
3. M.Tech. (Digital Electronics&Mechanical)	S.D.M. Collage of Engg. &Tech.	B.E./B.Tech. in Concerned subject
4. B.D.S.	S.D.M. Collage of Dental Science Sattur, Dharwad - 580 009	50% aggregate marks in PCB and in English in PUC/10+2 level
5. M.D.S.	S.D.M. Collage of Dental Science Sattur, Dharwad - 580 009	BDS Degree
6. B.A.M.S.	S.D.M. Collage of Ayurveda Udupi & Hassan	50% aggregate marks in PCB in PUC/10+2 level
7. M.D (Ayurveda)	S.D.M. Collage of Ayurveda Udupi & Hassan	B.A.M.S. Degree & Pass in first attempt in the Concernerned Specialization subject.
8. B.N.Y.S. (Naturopathy)	S.D.M. Collage of Naturopathy & Yogic Science, Ujire -574 240	45% aggregate marks in PCB in PUC/10+2 level
9. B.P.T. (Physiotherapy)	S.D.M. Collage of Physiotherapy Dhavalagiri, Dharwad -580 009	45% aggregate marks in PCB in PUC/10+2 level
10. M.P.T.	S.D.M. Collage of Physiotherapy Dhavalagiri, Dharwad -580 009	B.P.T. Degree
11. L.L.B. Degree Course	S.D.M. Law Collage Mangalore -575 003	3 Years Any Degree with 45% marks in aggregate 5 Years PUC/PUCwith 45% marks in aggregate
12. P.G.D.B.M. (1 Year Course)	S.D.M. Collage of Business Mgt. Mangalore - 575 003	Any Degree with 45% marks in aggregate
13. B.C.A.	.....	45% aggregate marks in PUC/10+2 Level
14. B.B.M.	.....	45% aggregate marks in PUC/10+2 Level
15. B.H.R.D.	.....	45% marks in PUC/10+2 Level.
16. M.A. (Psychology)	S.D.M. Collage, Ujire -574240	B.A/B.Sc. with Psychology Major/Optional
17. B.C.A.	.....	45% marks in PUC/10+2 Level.
18. M.S.W.	.....	Any Degree with 45% marks optional
19. P.G.D.B.M. (2 Year Course)	S.D.M. Institute for Management Development Chamudi Hill Fload JC Nagar, Mysore -570 001	Any Degree with 50% of marks in aggregate Appear for CAT conducting by IIM.in November Application can be obtained from SDM IMD from August Application can be obtained from SDM IMD From August
20. ITI	S.D.M. Industrial Training Centre Venoor- Samse - 577 124	40% of marks in aggregate in Maths & Science in SSLC/10 <sup>th</sup> Std.

Phone : Ujire - 08256- 236225, 236220 (Fax),  
Dharwad Office : 0836-2464699, 2464799, 2468142, 2462410 (Fax)  
E-mail : sdmesu @sancharnet.in,

*With Best Compliments From :*

## **CANARA HIGH SCHOOL ASSOCIATION**

**ASRP Road, Kodialbail, Mangalore -575 003.**

**Phone : 2493210 Fax : 2496760.**

Email : [info@chsassociation.org](mailto:info@chsassociation.org)  
[chsassociation.vasnet.co.in](http://chsassociation.vasnet.co.in)

Website : [www.chsassociation.org](http://www.chsassociation.org)



### **INSTITUTIONS UNDER THE MANAGEMENT :**

Canara High School, Main, Kodialbail, Mangalore.

Canara Girls High School, Kodialbail, Mangalore.

Canara High School, Urva, Mangalore.

Canara Hr. Pry. & Balwadi School, Kodialbail, Mangalore.

Canara Eng. Hr. Pry & Nursery School, Kodialbail, Mangalore.

Canara Hr. Pry & Nursery School, Urva, Mangalore.

Canara Pre University Collage, Kodialbail, Mangalore.

Canara Collage, Kodialbail, Mangalore.

Canara Engineering Collage, Benjanpadavu, Mangalore.

Canara Tennis Academy, Urva, Mangalore.

Canara Girls Institute of food Processing, Kodialbail, Mangalore.

Sri.T.V. Raman Pai Convention Centre, Kodialbail, Mangalore.

# ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.,

ಸದಾಶಿವ ಸಹಕಾರ ಸದನ, ಕೊಡಿಯಾಲ್‌ಚೆಲ್, ಮಂಗಳೂರು - 575 003

## S.C.D.C.C. BANK Ltd.

Kodialbail, Mangalore - 575 003

ಜಿಲ್ಲೆಯ ಸಹಕಾರಿ ರಂಗದಲ್ಲಿ

ಕ್ರಾಂತಿಕಾರಿ ಚೆಳವರ್ಣಗೆ

ಕ್ಷಮಿಸಾಲದ 100% ವಸ್ತುಗಳಾತಿಯಲ್ಲಿ ಸತತ

9ವರ್ಷಗಳಿಂದ ದಾಖಿಲೆ

ಮಂಗಳೂರು ಪ್ರಥಾನ ಶಾಖೆಯಲ್ಲಿ ದಿನದ 12ಫ಼ಾಂಟೆ  
ವ್ಯವಹಾರಗಳೊಂದಿಗೆ ಎ.ಟಿ.ಎಂ. ಸೌಲಭ್ಯ

ಜಿಲ್ಲೆಯಾದ್ಯಂತ ಬ್ಯಾಂಕಿನ 49 ಶಾಖೆಗಳ

ಮುಲಾಕ ಪ್ರಾಧಿಕೀಯ ಸಹಕಾರಿ ಕ್ಷೇತ್ರ

ಬ್ಯಾಂಕುಗಳನ್ನು ಏನಿವೇರೋ ಬ್ಯಾಂಕಿಂಗ್

ಜಾಲಕ್ಕೆ ಒಳಪಡಿಸುವ ಯೋಜನೆ.

ವೀಧಿ ತೇವರ  
ಯೋಜನೆಗಳೊಂದಿಗೆ  
ವೀಧಿ ಸಾಲ  
ಶಾಲಭ್ಯಗಳು

ಶ್ರೀ ಎಂ.ಗೋಪಾಲಕೃಷ್ಣ ಭಟ್ಕೆ  
ವ್ಯವಸ್ಥಾಪನಾ ನಿರ್ದೇಶಕರು

ಶ್ರೀ ರಮೇಶ್ ತಟ್ಟಿ  
ಉಪಾಧ್ಯಕ್ಷರು

ಶ್ರೀ ಎಂ.ಎನ್. ರಾಚೆಂದ್ರ ಕುಮಾರ್  
ಅಧ್ಯಕ್ಷರು

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ  
ಶುಭಾಶಯಗಳೊಂದಿಗೆ



ಮನೋಹರ ಪಡಿವಾಳ್ ಎಚ್.

ಮಾಲಕರು ಶ್ರೀ ಪದ್ಮಾ ಟಿಯರ್ ರಿಟ್ರೆಡರ್ಸ್  
ಮೈನಾರೋಡ್

ಚೆಳ್ಳಂಗಡಿ - 574214 (ದ.ಕ)

ದೂರವಾಣಿ : 232027, 234435 (ಕಾರ್ಯಾಲಯ)  
232633 (ನಿವಾಸ)

ಶ್ರೀಭಾಶಯಗಳೊಂದಿಗೆ

ಸಂಖ್ಯಾ ಸ್ಕ್ರಿಪ್ತ : 1936 ಸಹಕಾರಿ ಬ್ಯಾಂಕು : 1978

ರಾಷ್ಟ್ರಪ್ರಶಸ್ತಿ ಪುರಸ್ಕಾರ

ಶ್ರೀ ಧರ್ಮಸ್ಥಳ್ ನೇರ್ವಾ ಸಹಕಾರಿ ಬ್ಯಾಂಕ್ ನಿರ್ವಹಿತ, ಧರ್ಮಸ್ಥಳ

SHRIDHARMASTHALA SERVICE

CO-OPERATIVE BANK LTD.

L.No. 326 DHRMASTHALA - 574216. D.K

ದೂರವಾಣಿ: ಪ್ರಥಮ ಕಾರ್ಡೋ: ಪ್ರಥಮ ಕಾರ್ಡೋ: ಸಾರ್ ಕಾರ್ಡೋ:  
(08256): 277142 277977 277223  
ಇಲ್ಲಾ ರೀತಿಯ ಲೆಂಟೆಗೆ ಆಕಾರದ ದರದ ಬ್ಯಾಂಕ್, ಕ್ಷಮಿಕ್ ಕ್ಷಮಿಕ್ ಆಧ್ಯಾತ್ಮಿಕ, ವೀಧಿಕ್ ಸಾಲಗಳೆಲ್ಲ, ಉತ್ಪತ್ತಿ ಕಾರ್ಡಿನ ಸಾಲ, ಹೆಲೆಲೆಕರ್ಡಿನ ಸಾಲ, ವೀಧಿಪಡಿಸಿದ ಸಾಲ ರೀತಿ, ಮಂತ್ರ ಸೆಪ್ತು ವೀರೆದಿನ ಸಾಲ, ಕ್ಷಮಿಕ್ ಕಾರ್ಡಿನ ಪ್ರಾತಿನಿಧಿ, ಆಧ್ಯಾತ್ಮಿಕ ಕಾರ್ಡಿನ ಸಾಲಗಳೆಲ್ಲ, ಬ್ಯಾಂಕ್ ಅಧಿಕೃತ ದ್ವಿತೀಯ ವಾಹನಗಳ ಮತ್ತು  
ಲಘು ವಾಹನಗಳ ಮೀರಿ ಸಾಲ, ಸ್ವರೂಪಾಯ ತಂಡಾರ್ಗಳ ಸಾಲ ಸಾಲಾಯ.

ಮುತ್ತದರದಲ್ಲಿ ರಂಗೋಬ್ಬರ, ಕೆಟನಾಶಕ, ಪಡಿತರ ಸಾಮಾರ್ಗಳು,  
ಜವಾಹಿ ಕಾಗ್ಲ ದಿನಸಿ ಪಡಾಭಾಗಗಳು.

'ಸಹಕಾರವೇ ನಮ್ಮ ಧ್ಯೇಯ'

ಎ. ಚಂದ್ರಶೇಖರ ಭಟ್ಕೆ

ಬಿ. ಭುಜಬಲಿ

ಮೈನೆಜರ್

ಅಧ್ಯಕ್ಷರು

:277191

:277236

ಹಾಗ್ಲೋ

ಹಾಗ್ಲೋ

ಸಿಬ್ಬಂದಿ ವರ್ಗೆ

ಆಡಳಿತ ಮುಂಡಿಂಬಿ ಸರ್ವಾಸದಸ್ಯರು



ಅಕಾಡೆಮಿದ ಪತ್ರನೇ ಒಮ್ಮೊದ ಹೆಚ್ಚು ವಿನಂದನೆ ದಶಮಾನೋತ್ಸವ ಸಂಪ್ರಮ ಸಮಾರಂಭಣೆನು ಹಿರಿಯೆರಾಯಿನ ಬಂಟ್ವಾಳ ಸಮಾಜ ಸೇವಾ ಸಹಕಾರಿ ಚಾರ್ಕೋದ ಅಧ್ಯಕ್ಷ ಡಾ. ಅಮೃಂಬಳ ಬಾಳಪ್ಪ ಉದಿಹನ ಮಲ್ಲೋಂದುಲ್ಲೇರ್. ಗಣ್ಯಯೆರಾಯಿನ ಶ್ರೀ ಅಣ್ಣಯ್ಯ ಶೇರಿಗಾರ್, ಫಾ. ಡೆಸ್ಕಿಸ್ ಡೇಸ್, ಸುರೇಶ್ ಬಲ್ಲಾಳ್, ಡಾ. ಸದಾನಂದ, ಸುರೇಶ್ ಬಲ್ಲಾಳ್, ದಾಮೋದರ ನಿಖಗ್, ಡಾ. ಸತ್ಯನಾರಾಯಣ ಮಲ್ಲಿಪಟ್ಟು, ಅಕಾಡೆಮಿ ಅಧ್ಯಕ್ಷರ್, ಸದಸ್ಯರ್, ರಿಚೆಸ್ಕ್ವಾರ್ ವೈದಿಕೆದುಲ್ಲೇರ್.



ಮಂಗಳೂ ಕ್ರೈಸ್ತಿಕ್ ಕೊಳಪರೇಟಿವ್ ಸೊಸೈಟಿದ ಅಧ್ಯಕ್ಷ ಶ್ರೀ ಅಣ್ಣಯ್ಯ ಶೇರಿಗಾರ್ ಅಕಾಡೆಮಿದ ಪತ್ರನೇ ಒಮ್ಮೊದ ನಂಬು ಸಂಚಿಕೆ 'ಸಾಹಿತ್ಯ ಸರ್ಫಿನ್ ಬುದುಗಡ ಮಲ್ಲೋಂದುಲ್ಲೇರ್'



ಅಕಾಡೆಮಿದ ದಶಮಾನೋತ್ಸವ ಸಂಪ್ರಮ ಸಮಾರಂಭಣೆ ಹಿರಿಯ ಸ್ವಾತಂತ್ರ್ಯ ಹೊರಾಟಗಾರೆ ಡಾ. ಅಮೃಂಬಳ ಬಾಳಪ್ಪ ಪಾತೆರೋಂದುಲ್ಲೇರ್.